



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮)	ನಂ. ೧೮೫
Part-I	Bengaluru, Tuesday, February 21, 2017 (Palguna 2, Shaka Varsha 1938)	No. 185

ಸಹಕಾರ ಸಚಿವಾಲಯ

ಆದೇಶ

ಸಂಖ್ಯೆ: ಸಿಬಿ:01:ಸಿಎಪಿ:2017, ಬೆಂಗಳೂರು, ದಿನಾಂಕ: 09.02.2017.

ಕರ್ನಾಟಕ ಸರ್ಕಾರ (ಕಾರ್ಯನಿರ್ವಹಣೆ) ನಿಯಮಗಳು, 1977 ರ ನಿಯಮ 6 ರ ಉಪ ನಿಯಮ (1) ರಲ್ಲಿ ಪ್ರಧಾನ ಮಾಡಲ್ಪಟ್ಟ ಅಧಿಕಾರವನ್ನು ಪ್ರಯೋಗಿಸುತ್ತಾ, ಸಿದ್ಧರಾಮಯ್ಯ, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಆದ ನಾನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 106 ಮತ್ತು 108 ರ ಅಡಿಯಲ್ಲಿ ಸರ್ಕಾರದ ಮುಂದೆ ಇತ್ಯರ್ಥಕ್ಕಾಗಿ ಬಾಕಿ ಇರುವ/ದಾಖಲಾಗುವ ಮೇಲ್ಮನವಿ ಮತ್ತು ಪುನರ್ಪರಿಶೀಲನಾ ಅರ್ಜಿಗಳನ್ನು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (ಕರ್ನಾಟಕ ಅಧಿನಿಯಮ ಸಂಖ್ಯೆ. 17/2000) ರ ಪ್ರಕರಣ 11(8) ರ ಅಡಿಯಲ್ಲಿ ದಾಖಲಾಗುವ ಮೇಲ್ಮನವಿಗಳನ್ನು ವಿಚಾರಣೆ ಮಾಡಿ ನಿರ್ಣಯಿಸಿ ವಿಲೇ ಮಾಡಲು ಸಹಕಾರ ಇಲಾಖೆಯ ಕಾರ್ಯದರ್ಶಿಯವರಿಗೆ/ ಪ್ರಧಾನ ಕಾರ್ಯದರ್ಶಿಯವರಿಗೆ ವಿಶೇಷವಾಗಿ ನಿರ್ದೇಶನ ನೀಡಿರುತ್ತೇನೆ. ಈ ಆದೇಶವು ಕೂಡಲೇ ಜಾರಿಗೆ ಬಂದಿದ್ದು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಸಿದ್ಧರಾಮಯ್ಯ
ಮುಖ್ಯಮಂತ್ರಿ
ಕರ್ನಾಟಕ ಸರ್ಕಾರ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮)	ನಂ. ೧೮೯
Part-I	Bengaluru, Tuesday, February 21, 2017 (Palguna 2, Shaka Varsha 1938)	No. 189

PROCEEDINGS OF THE GOVERNMENT OF KARNATAKA URBAN DEVELOPMENT SECRETARIAT

Sub: Procedures for effecting NPS deductions of Government employees and AIS officers working on Foreign Service who come under the purview of NPS architecture set up by the PFRDA.

Read: (1) G.O.No.FD(Spl)219 PEN 2012 Dated: 30-01-2014.
(2) Letter from the Commissioner, Bangalore Development Authority vide No. BDA/P.A/Bills-1/NPS/341/2016-17 dated: 29.09.2016.

PREAMBLE:-

The Government of Karnataka vide Government order No. FD (spl) 219 PEN 2012 Dated: 30-01-2014 has directed the organizations that Government Employees and AIS officers working on Foreign Service and who come under the purview of NPS shall adopt the NPS architecture set up by the PFRDA for effecting NPS deductions and other related activities of such employees.

Commissioner, Bangalore Development Authority vide letter dated: 29.09.2016 read at (2) above has requested to designate Chief Accounts officer, BDA as Non Treasury PAO and DDO for effecting NPS deductions. Hence, the following order.

Government Order No. UDD 533 MNJ 2016, Bengaluru, Dated:16.02.2017

Government of Karnataka is hereby designate the Chief Accounts officer of Bangalore Development Authority as Non Treasury Pay & Accounts Officer (PAO) and DDO under the NPS architecture set up by the PFRDA for effecting NPS deductions of Government Officers / Employees and AIS officers working on Foreign Service in Bangalore Development Authority.

By Order and in the name of Governor of Karnataka

N. Narasimha Murthy
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮)	ನಂ. ೧೯೦
Part-I	Bengaluru, Tuesday, February 21, 2017 (Palguna 2, Shaka Varsha 1938)	No. 190

PROCEEDINGS OF GOVERNMENT OF KARNATAKA PERSONNEL AND ADMINISTRATIVE REFORMS SECRETARIAT

Sub: Granting of Free ROW to M/s BSNL existing bandwidth provider for execution of Optical Fibre Network laying for Karnataka State Wide Area Network (KSWAN).

Read: 1. Proceedings of Telecom Coordination meeting dated 29-08-2016
2. Proceedings of Telecom Coordination meeting dated 18-10-2016
3. Proceedings of the Meeting NOFN dated 08-09-2016.

Preamble:

1. Centre for e-Governance has been designated as the implementing agency for implementing the Karnataka State Wide Area Network (KSWAN) project under the National e-Governance Programme (NeGP) as per the Government order DPAR 18 EGV 2005 Dated:05-11-2005.

2. KSWAN project for providing information highway to government offices at States/District/Taluka level is in operation since 2009. M/s BSNL has been providing connectivity for KSWAN after selection process through RFP. Presently there are about 2700 offices connected through KSWAN and being utilized by major departments such as Municipal Corporation /PWD / Treasury/Bhoomi / Transport / IGR/Health/ Forest/Court/ Prison for their internal critical applications and for providing citizen centric services.

3. Over the years KSWAN has become popular for robust and reliable network for the government and demand for KSWAN connectivity is also going up day by day as many other departments such as Education, Health (PHC/CHC), Nada Kacheries, Prison, Court, autonomous institutions/Corporations have also evinced interest to have KSWAN connectivity for their internal applications and to provide citizen centric services. Due to extensive usage bandwidth requirement for different departments such as SRO, Bhoomi, Treasury, Transport have also gone up necessitating up-gradation of bandwidth of KSWAN links.

4. Ministry for Information technology, Government of India which coordinates for SWAN projects pan India level has recommended concessional tariff for SWAN circuits with underlying assumptions of free ROW to BSNL wherever BSNL has to lay the OFC for providing SWAN connectivity. BSNL also has been demanding free ROW for providing SWAN connectivity for which work orders have been placed from time to time on BSNL by CEG.

5. The point of “**free ROW**” also came up during recent Telecom Coordination meeting held on 18th October 2016 under the chairmanship of Chief Secretary, Government of Karnataka where in Additional Secretary, DOT, GOI also insisted for free ROW permission for BSNL for extending KSWAN circuits. There are about 320+ work orders pending for execution by BSNL. Many new work orders will have to be placed on BSNL for KSWAN links for meeting the demand of PHC/CHC/DHO, Nada Kacheries and Schools etc. During coordination meeting held on 22nd November 2016 BSNL also cited requirement of free ROW for speedy execution of OFC works for providing KSWAN connectivity.

Government Order No. DPAR 134 EGM 2016, Bengaluru, dated: 31st December 2016

Under the circumstance explained the preamble, Government hereby accords sanction to grant free ROW by Municipal Corporation/Local Authorities/Forest/PWD/ Panchayath Authorities etc as applicable to BSNL for executing optical fibre cable work for KSWAN links for which work orders are issued by CEG subject to the condition that BSNL shall ensure proper reinstatement / restoration of trenches/roads wherever damaged during the OFC laying works.

This order is issued with the concurrence of Finance Department as conveyed by its note No: ACS FD 5687 dated 21.12.2016

By order and in the name of the Governor of Karnataka

Veerabhadra

Desk Officer-1(I/c)

Dept. of Personnel & Administrative Reforms
(e-Governance)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಬುಧವಾರ, ಫೆಬ್ರವರಿ ೨೨, ೨೦೧೭ (ಫಾಲ್ಗುಣ ೩, ಶಕ ವರ್ಷ ೧೯೩೮)	ನಂ. ೧೯೧
Part-I	Bengaluru, Wednesday, February 22, 2017 (Palguna 3, Shaka Varsha 1938)	No. 191

PROCEEDINGS OF GOVERNMENT OF KARNATAKA COMMERCE AND INDUSTRIES SECRETARIAT

Sub: Recovery of loss from the export of iron ore from the exporters/traders/lessees under Section 21(5) of MMDR Act 1957 in pursuance to report of Hon'ble Lokayukta dtd:27.07.2011 regarding illegal mining in Karnataka State

Read:

1. Hon'ble Supreme Court Order in WP:562/2009 dated:16.09.2013
2. Govt. Order No:CI 282 MMM 2011(P) dtd:22.11.2013
3. Govt. Order No.HD 98 CID 2013, Bangalore dtd:18.11.2013.
4. The Commissioner, Dept. of Mines & Geology, Bangalore letter No. DMG / MLS / CBI Cases / 2014 - 15 dated: 30.10.2015

Preamble:

Central Empowered Committee (CEC) constituted by Hon'ble Supreme Court of India had investigated into the aspect of illegal mining by way of encroachment in Bellary, Chitradurga and Tumkur Districts of Karnataka State and submitted detailed report to the Hon'ble Supreme Court.

In due course, on 05.09.2012 the CEC submitted a report to Hon'ble Supreme Court on ALLEGED ILLEGAL EXPORT OF IRON ORE FROM BELEKERE PORT AND ASSOCIATED ISSUES.

In the order read at (1) above, Hon'ble Supreme Court on 16.09.2013 has directed CBI to register criminal cases against exporters who were enquired into the preliminary enquiry and who had exported Iron ore more than 50,000 MTs without any valid permits and directed CBI to refer those cases in which exporters who had exported less than 50,000 MTs and were not enquired in the preliminary enquiry for taking further necessary action to the State Government under relevant laws with regard to those exporters who were enquired into in the preliminary enquiry and who had exported less than 50,000 MTs of Iron ore without valid permits as recommended by the CEC.

In the order read at (2) above, in pursuance thereof, State Government has entrusted 47 cases referred by CBI to the Hon'ble Karnataka Lokayukta for further investigation by the Lokayukta Police and to proceed with criminal prosecutions if necessary.

In the Government order read at (3) above, the State Government has entrusted investigation of illegal iron ore export from 09 ports of Karnataka & neighbouring States to CBI for determination of the extent of illegal ore which has been exported, and to find out whether any criminal prosecution against any person/s involved, is necessary, based on the findings of the Hon'ble Karnataka Lokayukta in Chapters I, II, III & relevant other chapters.

In the proposal read at (4) Commissioner, Department of Mines and Geology has submitted that after preliminary investigation, the CBI had filed 07 FIRs indicating losses incurred to the State and opined to lodge complaints against the culprits under Section 21 read with Section 4, 4(1), 4(1)(A), 22 & 23 of MMDR Act, 1957 before the Trial Courts where CBI has filed final reports under the premise that the DMG is the competent authority and CBI has not invoked the MMDR provisions. Enquiry is under progress and charge sheets are yet to be filed by CBI in certain other cases and also informed that the Karnataka Lokayukta Report - II, a total quantity of 2,98,60,647 MT of iron ore has been transported illegally to various ports for export purpose. The estimated value of this illicit iron ore during 2006-07 to 2010 is Rs.1,22,28,14,22,854/-. Hon'ble Lokayukta recommended to recover the losses to the State Government and to initiate penal action against the offenders. In this regard sought Opinion / Clarification of the Law Department as to whether DMG is competent authority to institute cases to recover losses under Section 4(1A), Section 21(1), 21(5) & 25 of MMDR Act, 1957 in case of Exporters / Traders / Stockyardists / Unregistered Dealers.

At present, it is necessary for the State Government to ascertain the source of illicit Ore and also the persons involved therein for initiating legal action under the provisions of various Act and Rules since a bulk quantity of the illicit ore is found to be removed from forest land as per the report.

Opinion of the Law Department was sought from the Govt. with regard to whether separate cases could be instituted by the authorized officers of the Department to recover losses from the offenders.

Law Department has opined as follows:

"Regarding the recovery of loss shown in the report of the Hon'ble Lokayukta, Administrative Department could proceed to recover the amount shown as loss, as provided under Section 25 of the MMDR Act, as if it is arrears of land revenue."

On perusal of the records, many of the exporters are non-lease holders like Exporters / Traders / Stockyardists / Unregistered Dealers.

Both CBI as well as Hon'ble Karnataka Lokayukta have reported that iron ore was not only exported by mining lease holders illegally, but also by Exporters / Traders / Stockyardists / Unregistered Dealers.

MMDR Act authorizes to exercise powers under Section 4(1), 4(1A) and Section 21 (1) of MMDR Act 1957 in cases of lease holders or persons who have raised the materials unlawfully if proved. Notices would be served upon such persons / lessees for recovering losses under Section 21(5) of MMDR Act, 1957. In case, the offender happens to be a lessee, RRC can be issued and losses may be recovered by invoking Section 25 of MMDR Act, 1957.

On the other hand, if the offender happens to be a non-lessee like Exporters / Traders / Stockyardists / Unregistered Dealers, the question is whether the same Section 25 of MMDR Act, 1957 can be invoked to recover the losses. Therefore, DMG has sought opinion/clarification of the Law Department as to whether DMG is competent authority to institute cases to recover losses under Section 4(1A), Section 21(1) & 21(5) of MMDR Act, 1957 in case of Exporters / Traders / Stockyardists / Unregistered Dealers.

Opinion of the Advocate General on the following has been sought:

"Can the provision of Section 21(5) and procedure of Section 25 of MMDR Act, 1957 be invoked against non-lessees, like Exporters / Traders / Stockyardists / Unregistered Dealers, on the grounds that, they 'having possessed the ore that was illegal' implicates them of having raised the mineral without any lawful authority, and 'recovery' proceedings be initiated accordingly?"

Advocate General has given his opinion as under:

*“From a reading of provisions of Section 21(5) MM(D&R) Act, 1957 it is clear that it can be invoked against **any person**, who raises and disposes **any minerals** from **any land**. Therefore, it is not necessary that, in order to invoke Section 21(5) of MMDR Act and recover the minerals or price thereof, one must be a lessee. If a person raises any mineral from any land and disposes the same without a valid lease, MDPs, Forest Transit Permits and/or Forest Way Permits, the provisions of Section 21(5) of MMDR Act are attracted and, can be invoked for the recovery of any sum due from them. The language used in Section 21(5) of MMDR Act nowhere requires that, in order to invoke the said provisions, one must necessarily be a “lessee”. The words “any person”, “any mineral” and “any land”, are sufficient to bring, persons like Exporters / Traders / Stockyardists / Unregistered Dealers etc., within the term “any person”.*

Section 25 of the Act, though uses the word any rent, royalty, tax or fee, it also uses the word “other sum due to the - Government” under this Act. Therefore, not only the lessee who is liable to pay the rent, royalty, tax or fee, the other persons also could be brought within the ambit of Section 25, if they are liable to pay any sum to the Government under the Act including Section 21(5). Therefore, I am of the opinion that, both Section 21(5) and Section 25 of the Act can be invoked for recovery of any sum due to the Government under the Provisions of MMDR Act.

The Hon’ble Supreme Court, by its order dated 07.09.2012 in Writ Petition (Civil) Nos.562/2009, in case of Samaja Parivartana Samudaya and others /Vs/ State of Karnataka, [see also main Judgment Dated April 18, 2013 reported in (2013) 8 SCC 154] has accepted the report of CEC dated 05.09.2012. The relevant part of the order of the Hon’ble Supreme Court reads as under:

“We accept the report and in light of the recommendations made in it we direct the CBI to immediately institute FIR(s) and to investigate the case(s) relating to the illegal extraction of about 50.79 lakh MT of ' iron ore from the forest areas of Karnataka during the period January 1, 2009 to May 21, 2010, the illegal transport of the aforesaid quantity of iron ore from the area(s) of extraction to Belekeri Port and from there its illegal export to other countries”.

Under such circumstances, the authorities can ascertain the exact amount in respect of each exporters who have exported iron- ore illegally i.e., without MDPs.

In order to invoke the provision Section 25 of MMDR Act, 1957, which provides recovery of any rent, royalty, tax, fee or other sum due to the Government under this Act, it is necessary that State Government, by a special or general Order, appoints an officer to ascertain the “sum due to the Government” and such officer shall have to issue a ‘Certificate’ and thereafter, the sum so ascertained shall be recovered as ‘arrears of land revenue’.

In view of the same State Government, while issuing general or special order appointing an Officer to ‘ascertain’ the sum due to the Government, indicate in the Government Order itself, as to the scope of his enquiry, i.e., he has to proceed on the basis of figures as noticed by CEC and, limit his scope of enquiry to ascertain sum due, only from the fact's stated by the CEC and issue a Certificate to that effect, as contemplated under Section 25 of the MMDR Act.

Thereafter, the State shall proceed to recover the sum due to the Government; so ascertained by the officer as arrears of land revenue. Only aspect that needs to be examined is as to whether ascertainment needs to be in compliance of natural justice that is issuance of a show cause notice] failing which a certificate could be questioned in a court of law and, delay the process of recovery. Ideally a show cause may be advisable, but we could, based on the authorities can ascertain the exact amount in respect of each exporters who have exported iron-ore illegally i.e., without MDPs. CEC report and, order of the Hon’ble Court, ascertain the dues and proceed to recover, as once the recommendations of CEC dated 05.09.2012 has been accepted by the Hon’ble Supreme Court, in its order dated 07:09.2012, it is an order of the Supreme Court itself. Therefore, the State Government /

Director of Mines and Geology, who is a competent Authority can rightly execute that order, by invoking the provisions of Karnataka Land Revenue Act, 1964 and recover the amount as the land revenue from the exporters etc. In this connection we could take substance from the law declared in Samaja Parivatana Samudaya Case, when it holds power under Article 32 In this connection we could take substance from the law declared in Samaja Parivatana Samudaya Case, when it holds: power under Article 32 is both injunctive and remedial and power there under to grant relief extends to a wide range of situations and cannot be put in a straitjacket formula - Fundamental issue is wisdom of exercise of such power - Supreme Court cannot be entrapped within confines of any of the relevant statues and can exercise powers under Arts. 32 and 142 to prevent environmental degradation and thereby effectuate fundamental rights under Art. 21 - Mechanisms provided by statues in question are neither effective nor efficacious- to deal with extraordinary situation that has arisen on account of large-scale illegalities committed in operation of mines resulting in grave and irreparable loss to forest wealth of the country besides colossal loss caused to national exchequer - Situation being extraordinary the remedy must also be extraordinary - Furthermore, considered against backdrop of statutory schemes in question, recommendations of CEC, if accepted, would not in any way come into conflict with any laws.

Findings of illegality in export, etc., having been recorded by the Hon'ble Supreme Court, the state authorities can ascertain the exact amount, in respect of each of the exporters who have exported iron-ore illegally i.e., without MDPs, and it is permissible for them to work out individual's apportionment of liability and proceed to recover under the aforesaid provisions."

In pursuance to the opinion given by the Law Department and the Advocate General for invoking Section 21(5) and Section 25 of MMDR Act, 1957 upon the proposal dtd:30.10.2015 of the Director, Department of Mines and Geology, the following order:

Government Order No:CI 395 MMM 2015, Bengaluru, Dated:21.02.2017

Under the circumstances explained in the preamble, the Government under Section 25 of MMDR Act- 1957 hereby authorises the Additional Director/Joint Director, Department of Mines and Geology to ascertain and issue certificate with regard to the sum due to the Government (value of mineral, any rent, royalty, tax, fee etc.) by non-lessees like Exporters / Traders / Stockyardists / Unregistered Dealers and mining lessees etc., as per Section 21(5) of MMDR Act-1957 and also provisions under the Karnataka Land Revenue Act- 1964 within the scope of reports submitted by the Central Empowered Committee constituted by the Hon'ble Supreme Court of India and the Hon'ble Lokayuktha of Karnataka.

By Order and in the name of the Governor of Karnataka

ANVAR BASHA

Under Secretary to Government,
Commerce and Industries Department
(Mines)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಜಿಲ್ಲಾ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೧೯೪
Part-I	Bengaluru, Thursday, February 23, 2017 (Palguna 4, Shaka Varsha 1938)	No. 194

PROCEEDINGS OF THE GOVERNMENT OF KARNATAKA MINORITY WELFARE, HAJ & WAQF SECRETARIAT

Sub: Extention of the period of the Administrator of the Karnataka State Board of Auqaf, Bengaluru

Read: Government Order No: MWD 120 WES 2016, Dt: 19.08.2016

Preamble

Appointment of Administrator to the Karnataka State Board of Auqaf, Bangalore as per the Government order read at (1) above for a period of 6 months will expire on 19.02.2017.

Consequent upon amendment act no 27 of 2013 to the Wakf Act 1995 (Central Act), the existing Karnataka Wakf Rules 1997 has to be amended suitably as per Wakf (Amendment) Act 2013. The Government of Karnataka has drafted the New Wakf Amendment Rules, 2016 which is vetted by Parliamentary Affairs and Legislature Department with some suitable suggestions which has to be incorporated in the Rules and the said draft rules has to be published in the State Gazettier for inviting Objections and Reasons. which will consume atleast 2 months time for finalizing the Draft Wakf Amendment Rules,2016.

Till the finalization of the Draft Wakf Rules 2016, it is decided to extend the term of the present Administrator for day to day affairs and administration of the Board for a period of 6 months from the date of expiry of the term of the present Administrator ie., from 20-02-2017

Government Order No: MWD 120 WES 2016, Bengaluru, dt:22.02.2017

In view of the above circumstances, the Government is pleased to extend the Appointment of Sri Mohammed Mohsin, IAS., Secretary to Government, Minority Welfare, Haj and Wakf Department, Bangalore as Administrator of the Karnataka State Board of Auqaf, Bangalore for a period of 6 (Six) Months with effect from 20-02-2017 or until further orders whichever is earlier.

By Order and in the name of the Governor of Karnataka

M.NAGARATHNA

Joint Secretary to Government,
Minority Welfare, Haj & Waqf Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಬುಧವಾರ, ಮಾರ್ಚ್ ೧, ೨೦೧೭ (ಫಾಲ್ಗುಣ ೧೦, ಶಕ ವರ್ಷ ೧೯೩೮)	ನಂ. ೨೧೯
Part-I	Bengaluru, Wednesday, March 1, 2017 (Palguna 10, Shaka Varsha 1938)	No. 219

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ಕರ್ನಾಟಕ ಸರ್ಕಾರದ ನಡವಳಿಕೆಗಳು

ವಿಷಯ: ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾ ವತಿಯಿಂದ ನಡೆಸುತ್ತಿರುವ ಹೊನ್ನಾವರ ವಲಯದ ಗಂಗಾವಳಿ-ಮಂಜುಗುಣಿ ಮತ್ತು ಹಂಗಾರಕಟ್ಟಾ-ಕೋಡಿಬೆಂಗೆ ಕಡವುಗಳ ಹಾಸಲು ದರ ನಿಗದಿಪಡಿಸುವ ಬಗ್ಗೆ.

ಓದಲಾಗಿದೆ: ನಿರ್ದೇಶಕರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ, ರವರ ಪತ್ರ ಸಂಖ್ಯೆ: ಬಂಜಸಾ-30/ಜಿಎನ್‌ಎಲ್-II/2014, ದಿನಾಂಕ: 25.06.2016 ಮತ್ತು 08.09.2016

ಪ್ರಸ್ತಾವನೆ:

ನಿರ್ದೇಶಕರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ, ರವರು ಮೇಲೆ ಓದಲಾದ ಪತ್ರಗಳಲ್ಲಿ ಹೊನ್ನಾವರ ವಲಯದ ಗಂಗಾವಳಿ-ಮಂಜುಗುಣಿ ಮತ್ತು ಹಂಗಾರಕಟ್ಟಾ-ಕೋಡಿಬೆಂಗೆ ಕಡವುಗಳಲ್ಲಿ ಹೊಸದಾಗಿ ಎಲ್.ಸಿ.ಟಿ. ಬಾರ್ಜಗಳನ್ನು ಕಡವು ಸೇವೆಗೆ ಒದಗಿಸಲಾಗಿದ್ದು, ಸದರಿ ಎಲ್.ಸಿ.ಟಿ. ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ / ವಾಹನಗಳಿಗೆ ಈ ಕೆಳಕಂಡಂತೆ ಹಾಸಲು ದರಗಳನ್ನು ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಕ್ರ. ಸಂ.	ವಿವರ	ಹೊನ್ನಾವರ ವಲಯದ ಕಡವುಗಳು	
		ಗಂಗಾವಳಿ-ಮಂಜುಗುಣಿ	ಹಂಗಾರಕಟ್ಟಾ-ಕೋಡಿಬೆಂಗೆ
1.	ಪ್ರಯಾಣಿಕರ ಹಾಸಲು ದರ	ರೂ.5.00	ರೂ.5.00
2.	ಮೋಟರ್ ಸೈಕಲ್ (ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.10.00	ರೂ.10.00
3.	ಕಾರು / ಜೀಪು(ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.25.00	ರೂ.25.00
4.	ಬಸ್ಸು (ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.50.00	ರೂ.50.00
5.	ಖಾಲಿ ಲಾರಿ	ರೂ.100.00	ರೂ.100.00
6.	ಲಾರಿ ಲಗೇಜು (ಪ್ರತಿ ಕ್ಷಿಂಟಾಲಿಗೆ)	ರೂ.3.00	ರೂ.3.00

ನಿರ್ದೇಶಕರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಲೋಇ 05 ಪಿಜಿಎಲ್ 2016, ಬೆಂಗಳೂರು, ದಿನಾಂಕ: 13.02.2017

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ಹೊನ್ನಾವರ ವಲಯದ ಗಂಗಾವಳಿ-ಮಂಜುಗುಣಿ ಮತ್ತು ಹಂಗಾರಕಟ್ಟಾ-ಕೋಡಿಬೆಂಗೆ ಕಡವುಗಳಲ್ಲಿ ಹೊಸದಾಗಿ ಎಲ್.ಸಿ.ಟಿ.

ಬಾರ್ಜ್‌ಗಳನ್ನು ಕಡವು ಸೇವೆಗೆ ಒದಗಿಸಿದ್ದು, ಸದರಿ ಎಲ್.ಸಿ.ಟಿ.ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ / ವಾಹನಗಳಿಗೆ ಈ ಕೆಳಕಂಡಂತೆ ಹಾಸಲು ದರಗಳನ್ನು ನಿಗದಿಪಡಿಸಿ ಆಕರಿಸಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ:

ಕ್ರ. ಸಂ.	ವಿವರ	ಹೊನ್ನಾವರ ವಲಯದ ಕಡವುಗಳು	
		ಗಂಗಾವಳಿ- ಮಂಜುಗುಣಿ	ಹಂಗಾರಕಟ್ಟಾ- ಕೋಡಿಬೆಂಗೈ
1.	ಪ್ರಯಾಣಿಕರ ಹಾಸಲು ದರ	ರೂ.5.00	ರೂ.5.00
2.	ಮೋಟರ್ ಸೈಕಲ್ (ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.10.00	ರೂ.10.00
3.	ಕಾರು / ಜೀಪು(ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.25.00	ರೂ.25.00
4.	ಬಸ್ಸು (ಪ್ರಯಾಣಿಕ/ಚಾಲಕನನ್ನು ಹೊರತುಪಡಿಸಿ)	ರೂ.50.00	ರೂ.50.00
5.	ಖಾಲಿ ಲಾರಿ	ರೂ.100.00	ರೂ.100.00
6.	ಲಾರಿ ಲಗೇಜು (ಪ್ರತಿ ಕ್ಷಿಂಟಾಲಿಗೆ)	ರೂ.3.00	ರೂ.3.00

ಷರತ್ತುಗಳು:

- (1) ಪ್ರತಿಯೊಂದು ಬೋರ್ಡ್‌ಯಾರ್ಡ್/ಡಾಕ್‌ಯಾರ್ಡ್‌ಗಳಲ್ಲಿ ಟಿಕೆಟ್ ಬೂತ್‌ಗಳನ್ನು ಸ್ಥಾಪಿಸುವ ಮೂಲಕ ಹಾಸಲು ಸಂಗ್ರಹಣೆಯಲ್ಲಿ ಯಾವುದೇ ರೀತಿಯ ಸೋರಿಕೆಯನ್ನು ತಡೆಗಟ್ಟಲು ದೃಢವಾದ ಹಾಸಲು ಸಂಗ್ರಹಣಾ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವುದು;
- (2) ಇನ್ನು ಮುಂದೆ ಪ್ರತಿ ಆರ್ಥಿಕ ವರ್ಷ ಪ್ರಾರಂಭವಾಗುವ ಮೂರು ತಿಂಗಳ ಮೊದಲು ಪರಿಷ್ಕರಿಸಬೇಕಾಗಿರುವ ಹಾಸಲು ದರಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಒಪ್ಪಿಗೆಯನ್ನು ಪಡೆಯುವುದು.

ಈ ಆದೇಶವನ್ನು ಆರ್ಥಿಕ ಇಲಾಖೆ (ಲೋಕೋಪಯೋಗಿ ಆರ್ಥಿಕ ಕೋಶ), ರವರ ಟಿಪ್ಪಣಿ ಸಂಖ್ಯೆ:ಆಇ 349 ಆಕೋ-2/2016, ದಿನಾಂಕ:11.01.2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಎನ್. ಬಸವರಾಜು
ಸರ್ಕಾರದ ಅಧೀನ ಕಾರ್ಯದರ್ಶಿ,
ಲೋಕೋಪಯೋಗಿ, ಬಂದರು ಮತ್ತು ಒಳನಾಡು
ಜಲಸಾರಿಗೆ ಇಲಾಖೆ(ಬಂದರುಗಳು)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶನಿವಾರ, ಮಾರ್ಚ್ ೪, ೨೦೧೭ (ಫಾಲ್ಗುಣ ೧೩, ಶಕ ವರ್ಷ ೧೯೩೮)	ನಂ. ೨೨೩
Part-I	Bengaluru, Saturday, March 4, 2017 (Palguna 13, Shaka Varsha 1938)	No. 223

ಶಿಕ್ಷಣ ಸಚಿವಾಲಯ

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರುಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ ಕುರಿತು.

ಓದಲಾಗಿದೆ : 1 ಸರ್ಕಾರದ ಆದೇಶ ಸಂಖ್ಯೆ:ಇಡಿ 78 ಎಸ್‌ಎಲ್‌ಬಿ 2016 ದಿನಾಂಕ:15.04.2016.

2 ನಿರ್ದೇಶಕರು(ಪ್ರೌಢಶಿಕ್ಷಣ), ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪ್ರಸ್ತಾವನೆ ಸಂಖ್ಯೆ:ಸಿ4(3) ಪ್ರಿ.ವೇ.ತಾ.12/2014-15 ದಿನಾಂಕ:01.08.2016.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮಾಂಕ[1] ಸರ್ಕಾರದ ಆದೇಶದಲ್ಲಿ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳಿಗೆ ಜೂನ್ 2016ರಿಂದ ಜಾರಿಗೆ ಬರುವಂತೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲಾಗಿದ್ದು, ಕ್ರಮಾಂಕ[2]ರ ಪ್ರಸ್ತಾವನೆಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರುಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ನಿರ್ದೇಶಕರು(ಪ್ರೌಢಶಿಕ್ಷಣ) ರವರು ಮಾರ್ಗದರ್ಶನ ಕೋರಿರುವ ಹಾಗೂ ಈ ಸಂಬಂಧ ಸರ್ಕಾರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಸ್ವೀಕೃತಗೊಂಡಿರುವ ಮನವಿಗಳನ್ನು ಪರಿಶೀಲಿಸಿ, ಈ ಸೌಲಭ್ಯವನ್ನು ಸರ್ಕಾರಿ/ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರುಗಳಿಗೂ ವಿಸ್ತರಿಸುವಂತೆ ತೀರ್ಮಾನಿಸಿ, ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ :ಇಡಿ 78 ಎಸ್‌ಎಲ್‌ಬಿ 2016, ಬೆಂಗಳೂರು ದಿನಾಂಕ :03.03.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವೃತ್ತಿ ಶಿಕ್ಷಕರುಗಳಿಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್, ಉಪ ನಿರ್ದೇಶಕರ/ಕ್ಷೇತ್ರ ಶಿಕ್ಷಣಾಧಿಕಾರಿ, ಮುಂತಾದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು/ತತ್ಸಮಾನ ಹಾಗೂ ವಿಷಯ ಶಿಕ್ಷಕರು/ತತ್ಸಮಾನ ಹುದ್ದೆಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಸೌಲಭ್ಯವನ್ನು ದಿನಾಂಕ:01-06-2016 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ.ಟಿ.ರಾಜ್ಯಶ್ರೀ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ.[ಪ್ರೌಢಶಿಕ್ಷಣ]



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮) Bengaluru, Tuesday, February 21, 2017 (Palguna 2, Shaka Varsha 1938)	ನಂ. ೧೮೪ No. 184
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 24 ಎಂಎನ್‌ಐ 2017, ಬೆಂಗಳೂರು, ದಿನಾಂಕ: 20.02.2017.

ಸರ್ಕಾರದ ಆದೇಶ ಸಂಖ್ಯೆ: ಕಂಇ 18 ಟಿಎನ್‌ಆರ್ 2017 ದಿನಾಂಕ: 24.1.2017ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳನ್ನು “ತೀವ್ರ ಬರಪಿಡಿತ ಪ್ರದೇಶ” ಎಂದು ಘೋಷಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಈ ವ್ಯಾಪ್ತಿಯಲ್ಲಿ ಬರಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವಿರುತ್ತದೆ. ಆದ್ದರಿಂದ, ಬೆಂಗಳೂರು ನಗರ ಜಿಲ್ಲೆಯ ಬಹುತೇಕ ಪ್ರದೇಶಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಂಭವವಿರುವುದರಿಂದ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30.6.2017ರವರೆಗೆ ‘ತುರ್ತು ಪರಿಸ್ಥಿತಿ ಅವಧಿ’ ಎಂದು ಘೋಷಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಈ ಕೆಳಕಂಡ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ 4(ಎ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕದಿಂದ 30.6.2017ರ ಅವಧಿಯವರೆಗೆ ಬರ ಘೋಷಿತ ಪ್ರದೇಶಗಳಲ್ಲಿ ಪಾರದರ್ಶಕತೆ ಅಧಿನಿಯಮದಿಂದ ವಿನಾಯ್ತಿ ನೀಡಿದೆ.

1. Hiring of water tanker lorries for supplying water to scarcity areas.
2. Drilling of borewells in scarcity areas, rejuvenation or flushing of borewells, deepening of borewells, re-drilling of defunct borewells, emergency repairs and replacements of submersible pumps or motors for borewells etc.
3. Water supply pipeline works such as linking works, flushing of pipeline etc.
4. Chlorinators works for maintaining minimum residual chlorine for safe drinking water supply.

ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸಿರುವುದನ್ನು ದೃಢಪಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ನರಸಿಂಹಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮)	ನಂ. ೧೮೭
Part-III	Bengaluru, Tuesday, February 21, 2017 (Palguna 2, Shaka Varsha 1938)	No. 187

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು.

ಅಧಿಸೂಚನೆ

ಸಂ. ಇಎಲ್‌ಎನ್(ಪಂ)ಸಿಆರ್.47/15-16, ದಿನಾಂಕ: 21-02-2017

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಇಎಲ್‌ಎನ್(ಪಂ)ಸಿಆರ್.47/15-16, ದಿನಾಂಕ:30-01-2017ರ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಗೆ ವಿವಿಧ ಕ್ಷೇತ್ರಗಳಿಂದ ಚುನಾಯಿತ ಸದಸ್ಯರನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗಿದ್ದು, ಸದರಿ ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಎಸ್.ಪಾಲಯ್ಯ, ಭಾ.ಆ.ಸೇ., ಎಂಬ ಹೆಸರಿನ ನಾನು ಸದರಿ ಗ್ರಾಮ ಪಂಚಾಯತಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ತಾಲ್ಲೂಕು: ದೊಡ್ಡಬಳ್ಳಾಪುರ

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿ ಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ಶ್ರೀಯುತರಾದ)
1	2	3	4	5	6
1	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1	3	ಹಿಂ.ವರ್ಗ-ಅ(ಮಹಿಳೆ)	ಲೀಲಾವತಿ ಟಿ.ಕೆ. ಚಂದ್ರಶೇಖರ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
2	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1		ಹಿಂ.ವರ್ಗ-ಬ(ಮಹಿಳೆ)	ಶೋಭಾಬಾಯಿ ಪ್ರಕಾಶ್‌ರಾವ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
3	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1		ಸಾಮಾನ್ಯ	ನಾಗೇಶ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿ ಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ಶ್ರೀಯುತರಾದ)
1	2	3	4	5	6
4	4.ದರ್ಗಾಜೋಗಿಹಳ್ಳಿ	2.ದರ್ಗಾಜೋಗಿಹಳ್ಳಿ-2	2	ಅನುಸೂಚಿತ ಜಾತಿ	ಶ್ರೀನಿವಾಸಮೂರ್ತಿ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
5	4.ದರ್ಗಾಜೋಗಿಹಳ್ಳಿ	2.ದರ್ಗಾಜೋಗಿಹಳ್ಳಿ-2		ಹಿಂ.ವರ್ಗ-ಅ (ಮಹಿಳೆ)	ಗಂಗಮ್ಮ ಜಯರಾಮ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
6	4.ದರ್ಗಾಜೋಗಿಹಳ್ಳಿ	3.ದರ್ಗಾಜೋಗಿಹಳ್ಳಿ-3	3	ಅನುಸೂಚಿತ ಪಂಗಡ (ಮಹಿಳೆ)	ಹೆಚ್.ನಾಗಮಣಿ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
7	4.ದರ್ಗಾಜೋಗಿಹಳ್ಳಿ	3.ದರ್ಗಾಜೋಗಿಹಳ್ಳಿ-3		ಹಿಂ.ವರ್ಗ-ಬ	ನಾಗಭೂಷಣ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
8	4.ದರ್ಗಾಜೋಗಿಹಳ್ಳಿ	3.ದರ್ಗಾಜೋಗಿಹಳ್ಳಿ-3		ಸಾಮಾನ್ಯ	ಡಿ.ಮಹೇಶ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
9	4.ದರ್ಗಾಜೋಗಿಹಳ್ಳಿ	4.ದರ್ಗಾಜೋಗಿಹಳ್ಳಿ-4	2	ಹಿಂ.ವರ್ಗ-ಅ	ರಾಮಕೃಷ್ಣಯ್ಯ ಎನ್.ಬಿ., ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
10	4.ದರ್ಗಾಜೋಗಿಹಳ್ಳಿ	4.ದರ್ಗಾಜೋಗಿಹಳ್ಳಿ-4		ಸಾಮಾನ್ಯ (ಮಹಿಳೆ)	ಶಶಿಕಲಾ ನಾಗರಾಜು, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
11	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5	3	ಹಿಂ.ವರ್ಗ-ಅ(ಮಹಿಳೆ)	ಭಾಗ್ಯಲಕ್ಷ್ಮಿ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
12	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5		ಸಾಮಾನ್ಯ (ಮಹಿಳೆ)	ರೇಣುಕ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
13	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5		ಸಾಮಾನ್ಯ	ಗಂಗಮ್ಮನಿಯಪ್ಪ ಹೆಚ್.ಎಲ್., ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
14	4.ದರ್ಗಾಜೋಗಿಹಳ್ಳಿ	6.ದರ್ಗಾಜೋಗಿಹಳ್ಳಿ-6	2	ಹಿಂ.ವರ್ಗ-ಅ	ಜಿ.ಶ್ರೀನಿವಾಸ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
15	4.ದರ್ಗಾಜೋಗಿಹಳ್ಳಿ	6.ದರ್ಗಾಜೋಗಿಹಳ್ಳಿ-6		ಸಾಮಾನ್ಯ (ಮಹಿಳೆ)	ಎನ್.ಸರೋಜ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
16	4.ದರ್ಗಾಜೋಗಿಹಳ್ಳಿ	7.ದರ್ಗಾಜೋಗಿಹಳ್ಳಿ-7	2	ಹಿಂ.ವರ್ಗ-ಅ	ವಿ.ರಮೇಶ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
17	4.ದರ್ಗಾಜೋಗಿಹಳ್ಳಿ	7.ದರ್ಗಾಜೋಗಿಹಳ್ಳಿ-7		ಸಾಮಾನ್ಯ	ದೊಡ್ಡನಂಜುಂಡಪ್ಪ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿ ಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ಶ್ರೀಯುತರಾದ)
1	2	3	4	5	6
18	4.ದರ್ಗಾಜೋಗಿಹಳ್ಳಿ	8.ದರ್ಗಾಜೋಗಿಹಳ್ಳಿ-8	2	ಸಾಮಾನ್ಯ (ಮಹಿಳೆ)	ಶಬ್ಬು, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
19	4.ದರ್ಗಾಜೋಗಿಹಳ್ಳಿ	8.ದರ್ಗಾಜೋಗಿಹಳ್ಳಿ-8		ಸಾಮಾನ್ಯ	ಹೆಚ್.ರಂಗನಾಥ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
20	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9	3	ಸಾಮಾನ್ಯ (ಮಹಿಳೆ)	ಜಿ.ಲೀಲಾವತಿ ತೇಜು, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
21	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9		ಸಾಮಾನ್ಯ (ಮಹಿಳೆ)	ಜಯಮ್ಮ, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
22	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9		ಸಾಮಾನ್ಯ	ಮಹಬೂಬ್ ಖಾನ್, ದರ್ಗಾಜೋಗಿಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
23	4.ದರ್ಗಾಜೋಗಿಹಳ್ಳಿ	10.ನಾಗಸಂದ್ರ	2	ಅನುಸೂಚಿತ ಜಾತಿ (ಮಹಿಳೆ)	ನಾಗವೇಣಿ, ನಾಗಸಂದ್ರ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು
24	4.ದರ್ಗಾಜೋಗಿಹಳ್ಳಿ	10.ನಾಗಸಂದ್ರ		ಸಾಮಾನ್ಯ	ಎನ್.ಎಸ್.ನಟರಾಜು, ನಾಗಸಂದ್ರ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಎಸ್.ಪಾಲಯ್ಯ
ಜಿಲ್ಲಾಧಿಕಾರಿ,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮) Bengaluru, Tuesday, February 21, 2017 (Palguna 2, Shaka Varsha 1938)	ನಂ. ೧೮೮ No. 188
---------------------	--	--------------------

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು.

ಅಧಿಸೂಚನೆ

ಸಂ. ಇಎಲ್‌ಎನ್(ಪಂ)ಸಿಆರ್.31/16-17, ದಿನಾಂಕ: 21-02-2017

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ. ಇಎಲ್‌ಎನ್(ಪಂ)ಸಿಆರ್.31/16-17, ದಿನಾಂಕ:30-01-2017ರ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮತ್ತು ದೇವನಹಳ್ಳಿ ತಾಲ್ಲೂಕುಗಳ ಕೆಳಕಾಣಿಸಿದ ಗ್ರಾಮ ಪಂಚಾಯತಿಗಳ ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸದಸ್ಯ ಸ್ಥಾನಗಳಿಗೆ ಚುನಾಯಿತ ಸದಸ್ಯರನ್ನು ತುಂಬಲು ಉಪ ಚುನಾವಣೆಯನ್ನು ನಡೆಸಲಾಗಿದ್ದು, ಸದರಿ ಉಪ ಚುನಾವಣೆಯ ಫಲಿತಾಂಶವನ್ನು ಆಯಾ ಗ್ರಾಮ ಪಂಚಾಯತಿಗಳ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಎಸ್.ಪಾಲಯ್ಯ, ಭಾ.ಆ.ಸೇ., ಎಂಬ ಹೆಸರಿನ ನಾನು ಸದರಿ ಗ್ರಾಮ ಪಂಚಾಯತಿಗಳ ಕ್ಷೇತ್ರಗಳ ತೆರವಾದ ಸದಸ್ಯ ಸ್ಥಾನಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತೆರವಾದ/ ಚುನಾವಣೆ ನಡೆದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ಶ್ರೀಯುತರಾದ)
1	2	3	4	5	6
ತಾಲ್ಲೂಕು: ನೆಲಮಂಗಲ					
1	11.ತ್ಯಾಮಗೊಂಡ್ಲು	7.ತ್ಯಾಮಗೊಂಡ್ಲು-7	1	ಹಿಂ.ವರ್ಗ-ಅ	ಕುತೇಜಬಿ ಕೋಂ ಲೇಟ್ ಮುನಾವರ್, ತ್ಯಾಮಗೊಂಡ್ಲು, ನೆಲಮಂಗಲ ತಾಲ್ಲೂಕು.

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ತೆರವಾದ/ ಚುನಾವಣೆ ನಡೆದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ಶ್ರೀಯುತರಾದ)
1	2	3	4	5	6
ತಾಲ್ಲೂಕು: ದೇವನಹಳ್ಳಿ					
1	16.ಗಂಗವಾರ ಚೌಡಪ್ಪನಹಳ್ಳಿ	7.ಸೋಮತ್ತನಹಳ್ಳಿ	1	ಹಿಂ.ವರ್ಗ- ಅ(ಮಹಿಳೆ)	ಲಕ್ಷ್ಮಮ್ಮ ಕೋಂ ಪುಟ್ಟಪ್ಪ, ಸೋಮತ್ತನಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಅಂಚೆ, ದೇವನಹಳ್ಳಿ ತಾಲ್ಲೂಕು

ಎಸ್.ಪಾಲಯ್ಯ
ಜಿಲ್ಲಾಧಿಕಾರಿ,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Palguna 4, Shaka Varsha 1938)	ನಂ. ೧೯೩ No. 193
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ

ಅಧಿಸೂಚನೆ

ನಂ. ಇಎಲ್‌ಎನ್ (2) ಸಿಆರ್‌49/2016-17, ದಿನಾಂಕ : 23/02/2017

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ : ಇಎಲ್‌ಎನ್(2)ಸಿಆರ್ 49/2016-17 ದಿನಾಂಕ : 30/01/2017ರ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಸದಸ್ಯರ ಮರಣದಿಂದ ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಚುನಾಯಿತ ಸದಸ್ಯರನ್ನು ತುಂಬಲು ಗ್ರಾಮ ಪಂಚಾಯ್ತಿಗಳ ಉಪ ಚುನಾವಣೆಯನ್ನು ನಡೆಸಲಾಗಿದ್ದು, ಸದರಿ ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 5 ರ ಉಪ ಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ ನಿಯಮ 76 ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ, ಭಾ.ಆ.ಸೇ., ಆದ ನಾನು ಗ್ರಾಮ ಪಂಚಾಯತಿಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ತಾಲ್ಲೂಕು : ಕೋಲಾರ

ಕ್ರ. ಸಂ.	ಗ್ರಾಮ ಪಂಚಾಯತಿ ಕ್ರ.ಸಂ. ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀ/ಶ್ರೀಮತಿ)
1	2	3	4	5	6
1	8.ಹುತ್ತೂರು	6.ರಾಮಸಂದ್ರ	1(ಒಂದು)	ಹಿಂದುಳಿದ 'ಅ' ವರ್ಗ (ಮ)	ಶ್ರೀಮತಿ.ಆರ್.ಬಿ.ರಾಣಿ ಕೋಂ ಯುವರಾಜ್, ರಾಮಸಂದ್ರ, ಕೆಂಬೋಡಿ ಅಂಚೆ, ಕೋಲಾರ ತಾಲ್ಲೂಕು.

ತಾಲ್ಲೂಕು : ಮಾಲೂರು

2	8.ಕೆ.ಜಿ.ಹಳ್ಳಿ	7.ಕರಡಗುರ್ಕಿ ಮಾದಾಪುರ (ಮ)	1(ಒಂದು)	ಹಿಂದುಳಿದ 'ಅ' ವರ್ಗ	ಶ್ರೀ.ಗೋವಿಂದಪ್ಪ ಬಿನ್ ಸಿದ್ದಪ್ಪ, ಬಲ್ಲೇರಿ ಗ್ರಾಮ, ಹಳೇಪಾಳ್ಯ ಅಂಚೆ, ಮಾಲೂರು ತಾಲ್ಲೂಕು.
---	---------------	-------------------------	---------	-------------------	---

ತಾಲ್ಲೂಕು : ಮುಳಬಾಗಿಲು

3	9.ಕುರುಡುಮಲೆ	9.ಮಾದಘಟ್ಟ	1(ಒಂದು)	ಸಾಮಾನ್ಯ	ಶ್ರೀ.ಕೆ.ನಾಗೇಶ್ ಬಿನ್ ಜಿ.ಕೃಷ್ಣಪ್ಪ ಮಾದಘಟ್ಟ ಗ್ರಾಮ, ಕುರುಡುಮಲೆ ಅಂಚೆ, ಮುಳಬಾಗಿಲು ತಾಲ್ಲೂಕು.
4	10.ಮುಡಿಯನೂರು	2.ಗುಜ್ಜನಹಳ್ಳಿ	1(ಒಂದು)	ಪರಿಶಿಷ್ಟ ಜಾತಿ (ಮ)	ಶ್ರೀಮತಿ.ಹೆಚ್.ವಿ.ಗಾಯಿತ್ರಿ ಕೋಂ ಜಿ.ಆರ್.ಶ್ರೀಕಾಂತ್, ಗುಜ್ಜನಹಳ್ಳಿ ಗ್ರಾಮ, ಮುಡಿಯನೂರು ಅಂಚೆ, ಮುಳಬಾಗಿಲು ತಾಲ್ಲೂಕು.

ತಾಲ್ಲೂಕು : ಶ್ರೀನಿವಾಸಪುರ

5	23.ದಳಸನೂರು	4.ಕೋನೇಟಿತಿಮ್ಮನ ಹಳ್ಳಿ	1(ಒಂದು)	ಪರಿಶಿಷ್ಟ ಜಾತಿ	ಶ್ರೀ.ಗುರಪ್ಪ ಬಿನ್ ಮುನಿವೀರಪ್ಪ, ಕೋನೇಟಿತಿಮ್ಮನಹಳ್ಳಿ, ವಳಗೇರನಹಳ್ಳಿ ಅಂಚೆ, ಶ್ರೀನಿವಾಸಪುರ ತಾಲ್ಲೂಕು.
---	------------	-------------------------	---------	------------------	---

ಡಾ. ಕೆ.ವಿ. ತ್ರಿಲೋಕ್ ಚಂದ್ರ
ಜಿಲ್ಲಾಧಿಕಾರಿಗಳು,
ಕೋಲಾರ ಜಿಲ್ಲೆ, ಕೋಲಾರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Palguna 4, Shaka Varsha 1938)	ನಂ. ೧೯೫ No. 195
---------------------	---	--------------------

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ:509:ಉಖಾಯೋ:2015, ಬೆಂಗಳೂರು, ದಿನಾಂಕ: 16.02.2017

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಓಂಬುಡ್ಸ್‌ಮನ್‌ಗಳ ನೇಮಕಾತಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಧಿನಿಯಮ, 2005ರ ಪ್ರಕರಣ 27ರ ಉಪಪ್ರಕರಣ(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಓಂಬುಡ್ಸ್‌ಮನ್ ಸೂಚನೆಗಳನ್ನು ರಚಿಸಿದ್ದು, ರಾಜ್ಯದ ಜಿಲ್ಲೆಗಳಿಗೆ ಓಂಬುಡ್ಸ್‌ಮನ್‌ಗಳನ್ನು ನೇಮಿಸಲು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲು ಅವಕಾಶ ಕಲ್ಪಿಸಿದೆ. ಆಯ್ಕೆ ಸಮಿತಿಯು ನಿಯಮಾನುಸಾರ ಅರ್ಜಿಗಳನ್ನು ಆಹ್ವಾನಿಸಿ ಪರಿಶೀಲಿಸಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂ:ಗ್ರಾಅಪ:509:ಉಖಾಯೋ:2015 ದಿನಾಂಕ:08.03.2016 ರಲ್ಲಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸಲು ಆಹ್ವಾನಿಸಲಾಗಿತ್ತು.

ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಆಕ್ಷೇಪಣೆ/ ಪ್ರತಿಕ್ರಿಯೆಯನ್ನು ಸೂಕ್ತವಾಗಿ ಪರಿಶೀಲಿಸಿದ ನಂತರದಲ್ಲಿ ಬೀದರ್ ಜಿಲ್ಲೆಯನ್ನು ಒಳಗೊಂಡಂತೆ 6 ಜಿಲ್ಲೆಗಳಿಗೆ ಮೊದಲನೇ ಆದ್ಯತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಓಂಬುಡ್ಸ್‌ಮನ್‌ಗಳನ್ನಾಗಿ ನೇಮಿಸಿ ಅಧಿಸೂಚಿಸಲಾಗಿತ್ತು. ಬೀದರ್ ಜಿಲ್ಲೆಗೆ ನೇಮಕಾತಿಗಾಗಿ ಅಧಿಸೂಚಿಸಲಾಗಿದ್ದ ಅಭ್ಯರ್ಥಿಯು ನೇಮಕಾತಿಯನ್ನು ಅಂಗೀಕರಿಸಿಲ್ಲದಿರುವುದರಿಂದ ಹಿನ್ನೆಲೆಯಲ್ಲಿ 2ನೇ ಆದ್ಯತೆಯಲ್ಲಿ ಆಯ್ಕೆಯಾಗಿರುವ ಈ ಕೆಳಕಂಡ ಅಭ್ಯರ್ಥಿಯನ್ನು ನೇಮಕಾತಿಗೆ ಅಧಿಸೂಚಿಸಿದೆ.

ಕ್ರ.ಸಂ	ಹೆಸರು	ಹುದ್ದೆ ಹೆಸರು	ಹಿಂದೆ ಹೊಂದಿದ್ದ ಹುದ್ದೆ	ವಿಳಾಸ	ಹಂಚಿಕೆ ಮಾಡಿರುವ ಜಿಲ್ಲೆ
1	ಸಿದ್ದಯ್ಯ.ಪಿ.ಎ.,	ಓಂಬುಡ್ಸ್‌ಮನ್	ಪ್ರಾಚಾರ್ಯರು (ನಿ) ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಚಲದೊರೆ, ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ	ನಂ.5, ಸಿದ್ದೇಶ್ವರ ನಿಲಯ, ಮಧುಗಿರಿ ರಸ್ತೆ, ಕಾಳಿದಾಸ ಪಿಯು ಕಾಲೇಜ್ ಹಿಂಬಾಗ, ಶಿರಾ ಗೇಟ್, ತುಮಕೂರು-572106.	ಬೀದರ್

- ಓಂಬುಡ್ಸ್‌ಮನ್ ಆಗಿ ನೇಮಕಗೊಂಡ ಇವರು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಹಂಚಿಕೆ ಮಾಡಿರುವ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯಭಾರವನ್ನು ವಹಿಸಿಕೊಳ್ಳುವುದು.

- ಓಂಬುಡ್ಸ್‌ಮನ್ ಆಗಿ ನೇಮಕಾತಿಯಾದ ಅಭ್ಯರ್ಥಿಯು ಭಾರತ ಸರ್ಕಾರವು ಪತ್ರಸಂಖ್ಯೆ:L-11011/21/2012-RE-VII ದಿನಾಂಕ:16.01.2014ರಲ್ಲಿ ಹೊರಡಿಸಿರುವ ಓಂಬುಡ್ಸ್‌ಮನ್ ಮಾರ್ಗಸೂಚಿಗಳಿಗನುಸಾರ ಕರ್ತವ್ಯ ನಿರ್ವಹಿಸುವುದು.
- ಈ ಸಂಬಂಧ ಕೇಂದ್ರ ಸರ್ಕಾರವು ಹೊರಡಿಸಿರುವ ಸೂಚನೆಗಳು ಹಾಗೂ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರಗಳು, ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳು/ ಸೂಚನೆಗಳ ಅನುಪಾಲನೆಯು ಓಂಬುಡ್ಸ್‌ಮನ್‌ರವರ ಕರ್ತವ್ಯ ಮತ್ತು ಜವಾಬ್ದಾರಿಗಳಾಗಿರುತ್ತವೆ.

ಉಪೇಂದ್ರ ಪ್ರತಾಪ್ ಸಿಂಗ್
ಆಯುಕ್ತರು ಗ್ರಾಮೀಣಾಭಿವೃದ್ಧಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

**RURAL DEVELOPMENT AND PANCHAYAT RAJ SECRETARIAT
NOTIFICATION**

No: RDP 509 EGS 2015, Bengaluru, Dated: 16.02.2017

Appointment of Ombudsman under MGNREGA-2016

In exercise of the powers conferred under Sub-section (1) of Section 27 of Mahatma Gandhi National Rural Employment Guarantee Act, 2005 the Government of India have formulated Instructions on Ombudsman with provision for constitution of a Selection Committee under the Chairmanship of the Additional Chief Secretary to the State Government for the purpose of appointment of Ombudsmen for the Districts. After having invited applications and selected eligible candidates by the Selection Committee, a list of selected candidates in Notification No:RDP:509:EGS:2015 dated:08.03.2016 was published in the departmental website inviting objections from the public and to submit them, if any within 30 days from the date of publication.

After having duly examined the objections / comments received within the stipulated period, the applicants selected on first priority were notified for appointment of Ombudsmen for the 6 districts including Bidar. Since the applicant notified for Bidar district has not accepted the appointment, the applicant selected on second priority to the said district is notified for appointment as below.

Sl. No	Name	Name of the post	Previously held post	Address	Allocated District
1	Siddaiah P.A.	Ombudsman	Principal (R) Government PU College, Manchaladore, Gubbi Taluka, Tumkuru District	No. 5 Siddeswara Nilaya, Madhugiri road, Behind Kalidasa PU College, Sira Gate Tumkuru-572106.	Bidar

- The Ombudsman shall contact the Chief Executive Officer, Zill Panchayat concerned and report to duty within 15 days from the date of this Notification.
- The Ombudsman so appointed shall function as per the Instructions on Ombudsman issued by Government of India vide its letter No.L-11011/21/2012-RE-VII dt:16.01.2014.
- The Orders and Instructions issued / to be issued by the Central Govt/ State Government from time to time shall be the duties and responsibilities of the Ombudsman.

Upendra Pratap Singh
Commissioner Rural Development
Rural Development & Panchayat Raj Dept.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮) Bengaluru, Thursday, February 23, 2017 (Palguna 4, Shaka Varsha 1938)	ನಂ. ೧೯೬ No. 196
---------------------	---	--------------------

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಕವಿಪ:ಆ-1:50:ಗಯಹುಭ:2017, ಬೆಂಗಳೂರು, ದಿನಾಂಕ: 23.02.2017

ವಿಷಯ : ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ಗಣಕ ಕೇಂದ್ರದ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡುವ ಅರ್ಹ ಸೇವಾ ಅನುಭವ ಅವಧಿಯ ಬಗ್ಗೆ ತಿದ್ದುಪಡಿ.

ವಿಧಾನ ಪರಿಷತ್ತಿನ ಸಚಿವಾಲಯದ (ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಗಳು 2003ರ ತಿದ್ದುಪಡಿ ಅಧಿಸೂಚನೆ KLCS/ADM-I/38/C&R/2015 ದಿನಾಂಕ 26.12.2016ರ ಮೂಲಕ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಸೀನಿಯರ್ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಾಮರ್, ಜೂನಿಯರ್ ಕನ್ಸೋಲ್ ಆಪರೇಟರ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ 3 ವರ್ಷಗಳ ಸಂಬಂಧಿಸಿದ ಕ್ಷೇತ್ರದ ಸೇವಾ ಅನುಭವವನ್ನು 2 ವರ್ಷ 6 ತಿಂಗಳ ಅವಧಿಗೆ ನಿಗದಿಪಡಿಸಲಾಗಿರುತ್ತದೆ.

ಶ್ರೀನಿವಾಸ್

ಕಾರ್ಯದರ್ಶಿ

ಕರ್ನಾಟಕ ವಿಧಾನ ಪರಿಷತ್ತು



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Palguna 4, Shaka Varsha 1938)	ನಂ. ೧೯೭ No. 197
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿ/ಚುನಾ/ಸಿಆರ್/132(ತುಮಪಾ)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/58/ಎಂಎನ್‌ಇ/2015 ದಿನಾಂಕ:19.06.2015ರಂತೆ ಸರ್ಕಾರವು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಕಲಂ 21ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಉಪನಿಯಮ 508, 509ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ತುಮಕೂರು ಮಹಾನಗರ ಪಾಲಿಕೆಯ 35 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚಿಕ್ಕಬುಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬುಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
1	1	ಪೂರ್ವ	ಅಂತರಸನಹಳ್ಳಿ ಪ್ರದೇಶ	ಮರಳೇನಹಳ್ಳಿ, ಲಿಂಗಾಪುರ, ರಂಗಾಪುರ, ಹೊನ್ನೇನಹಳ್ಳಿ, ಪಂಚನತ್ರಯಾರ ಪಾಳ್ಯ, ಶೋರೋಫ್ ನಾಗಣ್ಣನ ಪಾಳ್ಯ, ಭಜಂತ್ರಿ ಪಾಳ್ಯ, ಡಿಸಿ ಬಂಗ್ಲೆ	8810
		ಪಶ್ಚಿಮ	ಕುಪ್ಪೂರು ಬೋರ್ಡ್ ಪ್ರದೇಶ		
		ಉತ್ತರ	ಲಿಂಗಾಪುರ ಬೋರ್ಡ್ ಪ್ರದೇಶ		
		ದಕ್ಷಿಣ	ಕೆಎಸ್‌ಇಎಪ್ ಕಾಲೇಜ್ & ಅಂಕಿತ ವಿದ್ಯಾ ಮಂದಿರ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
2	2	ಪೂರ್ವ	ಸತ್ಯಮಂಗಲ ಪ್ರದೇಶ	ಅಂತರಸನಹಳ್ಳಿ, ಬೋವಿ ಪಾಳ್ಯ, ವೆಂಕಟೇಶಪುರ, ಶಿರಾ ಗೇಟ್, ಅಂತರಸನಹಳ್ಳಿ ಬೈ-ಪಾಸ್, ಸೀಬೆ ತೋಟ, ಏಕನಾತಣ್ಣನ ಪಾಳ್ಯ, ಕಾಳಿದಾಸ ನಗರ, ಜೂನಿಯರ್ ಕಾಲೇಜ್ ಹತ್ತಿರದ ಮನೆ, ಮಧುಗಿರಿ ಮುಖ್ಯರಸ್ತೆ, ಹೊಂಬಯ್ಯನಪಾಳ್ಯ, ಎ.ಕೆ.ಕಾಲೋನಿ	9063
		ಪಶ್ಚಿಮ	ಹೊನ್ನೇನಹಳ್ಳಿ ಪ್ರದೇಶ		
		ಉತ್ತರ	ಯಲ್ಲಾಪುರ ಸರಹದ್ದು ಪ್ರದೇಶ		
		ದಕ್ಷಿಣ	ಅರಳೀಮರದ ಪಾಳ್ಯ ಪ್ರದೇಶ		
3	3	ಪೂರ್ವ	ಅಮಾನಿಕೆರೆ	ಅರಳೀಮರದ ಪಾಳ್ಯ ಮುಖ್ಯರಸ್ತೆ, ಸಾದೇ ಪಾಳ್ಯ, ನಾಗಣ್ಣನ ಪಾಳ್ಯ, ಹೌಸಿಂಗ್ ಬೋರ್ಡ್, ಎ.ಕೆ.ಕಾಲೋನಿ, ಭಗವಂತಿ ಲೇಔಟ್, ಚಿಕ್ಕವೀರಯ್ಯನ ಪಾಳ್ಯ, ಸೆಮಿನರಿ ಗೋಡೆ, ಶಂಭಯ್ಯನ ಪಾಳ್ಯ	9024
		ಪಶ್ಚಿಮ	ದಿಬ್ಬೂರು ಸರಹದ್ದು		
		ಉತ್ತರ	ಅರಳೀಮರದಪಾಳ್ಯ ಪ್ರದೇಶ		
		ದಕ್ಷಿಣ	ಕೆಎಸ್‌ಇಎಪ್ ಕಾಲೇಜ್, ವಾರ್ಡ್ 4 ಮತ್ತು 7ರ ಗಡಿ		
4	4	ಪೂರ್ವ	ಮಸೀದಿ ಮತ್ತು ಪಾಂಡುರಂಗ ದೇವಸ್ಥಾನ ರಸ್ತೆ	ದಕ್ಷಿಣ ಬಡಾಣೆ, ಚಿಕ್ಕಪೇಟೆ 1 ಮತ್ತು 2ನೇ ಮುಖ್ಯರಸ್ತೆ, ಸಿನೆಮಾ ರಾಜಪ್ಪ ಗಲ್ಲಿ, ಟ್ರೆಷರಿ ರಾಮಚಂದ್ರಪ್ಪ ಬೀದಿ, ನಾಲ್ಕು ಗಾಲಿ ಬಾವಿ ರಸ್ತೆ, ಅಮಲ್ಲಾರ್ ಗುಂಡಪ್ಪ ರಸ್ತೆ, ಹೇಮ ಹನುಮಂತರಾಯಪ್ಪನ ರಸ್ತೆ, ಕೆ.ಎನ್.ಎಸ್.ಮಿಲ್ ರಸ್ತೆ, ಮಸೀದಿ ಹತ್ತಿರದ ಮನೆ, ಪಶ್ಚಿಮ ಪೋಲೀಸ್ ಸ್ಟೇಷನ್ ರಸ್ತೆ, ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ, ಯಜಮಾನರ ಬೀದಿ, ಗೌಡರ ಬೀದಿ, ಉಪ್ಪಾರ ಬೀದಿ, ಜೈನ್ ದೇವಸ್ಥಾನ ರಸ್ತೆ, ದಿವಾನ್ ರಸ್ತೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮತ್ತು ಕಲ್ಯಾಣಮಂಟಪ ರಸ್ತೆ, ಮಂಡೀಪೇಟೆ ರಸ್ತೆ, ಶಿಶು ವಿಹಾರ ರಸ್ತೆ, ಹಿಂದೂ ಗುರುಕುಲ ಪಕ್ಕದ ಮನೆ, ಪಾಂಡುರಂಗ ನಗರ, ಬಾಂಬೆ ಬಜಾರ್, ಜುಮ್ಮಾ ಮಸೀದಿ ರಸ್ತೆ, ತುಳಸಮ್ಮನ ಕಾಂಪೌಂಡ್, ಜೆ.ಸಿ.ರಸ್ತೆ, ಮಂಡೀಪೇಟೆ-ಚಿಕ್ಕಪೇಟೆ ರಸ್ತೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ರಸ್ತೆ, ಮಂಡೀಪೇಟೆಯಿಂದ ಎಸ್.ಕೆ.ಪಿ.ರಸ್ತೆ, ಮಾರ್ಕೆಟ್ ಸರ್ಕಲ್, ಮಟನ್ ಮಾರ್ಕೆಟ್, ಅರಸಂಗರ ಬೀದಿ, ಚಿಕ್ಕಪೇಟೆ ಸರ್ಕಲ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಕಾರಂಜಿ ಬೀದಿ, ತೋಟದ ರಸ್ತೆ, ಬಳಪದ ಕಾರ್ಖಾನೆ, ಅಂಚೆ ಕಛೇರಿ, ಶನಿದೇವರ ದೇವಸ್ಥಾನ ರಸ್ತೆ, ಗಾರ್ಡನ್ ರಸ್ತೆ, ಮಾಡರ್ನ್ ಹೋಟೆಲ್ ಹಿಂಭಾಗ	8171
		ಪಶ್ಚಿಮ	ಪಂಪ್ ಹೌಸ್ ರಸ್ತೆಯಿಂದ ಮಾರುತಿ ಸರ್ಕಲ್‌ವರೆಗೆ		
		ಉತ್ತರ	ವಾರ್ಡ್ ನಂ. 3ರ ಗಡಿ ಮಂಡೀಪೇಟೆ ಮುಖ್ಯರಸ್ತೆ		
		ದಕ್ಷಿಣ			
5	5	ಪೂರ್ವ	ಶ್ರೀರಾಮನಗರ ಮುಖ್ಯ ರಸ್ತೆಯಿಂದ ಹೊರಪೇಟೆ ಮತ್ತು ಕೆ.ಆರ್.ಬಡಾವಣೆ	ಶ್ರೀರಾಮನಗರ, ಕ್ರಿಶ್ಚಿಯನ್ ರಸ್ತೆ, ಡಿ.ಸಿ.ಕಚೇರಿ ಮತ್ತು ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್, ಶ್ರೀರಾಮನಗರ 1,2,3,5,6 ಮತ್ತು 7ನೇ ಅಡ್ಡರಸ್ತೆ, ಗುಂಚಿ ರಸ್ತೆ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಶ್ರೀರಾಮ ನಗರ ಹೊಸ ಬಡಾವಣೆ, ಶ್ರೀರಾಮ ದೇವಸ್ಥಾನದ ಬಲಭಾಗ ಮತ್ತು ಹಿಂಭಾಗ, ಅರಳೀಪೇಟೆ, ನಾಗರಕಟ್ಟೆ ಎದುರು, ಮುರುಗೀಮಠ ರಸ್ತೆ, ಬಸವಣ್ಣ ದೇವಸ್ಥಾನದ ಹಿಂಭಾಗ ಅರಳೀಪೇಟೆ ರೇವಣ್ಣನ ಮನೆ ಹಿಂಭಾಗ, ಕೆ.ಆರ್.ಬಡಾವಣೆ 1 ಮತ್ತು	8912
		ಪಶ್ಚಿಮ	ಮಸೀದಿ ಮತ್ತು ಪಾಂಡುರಂಗ ದೇವಸ್ಥಾನದ ರಸ್ತೆ		
		ಉತ್ತರ	ಅಮಾನಿಕೆರೆ		
		ದಕ್ಷಿಣ	ಬಿ.ಹೆಚ್.ರಸ್ತೆ (ಛೌನ್ ಹಾಲ್ ಸರ್ಕಲ್ ನಿಂದ ಕೆ.ಆರ್.ಬಡಾವಣೆ)		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
				2ನೇ ಮುಖ್ಯರಸ್ತೆ, ವಕ್ಕಲಿಗ ಹಾಸ್ಟೆಲ್, ಜಯದೇವ ಹಾಸ್ಟೆಲ್, ಎಸ್.ಸಿ., ಎಸ್.ಟಿ.ಹಾಸ್ಟೆಲ್, ದ್ವಾರಕಾ ಹಾಸ್ಟೆಲ್ ಎದುರು, ಎಂ.ಜಿ.ರಸ್ತೆ 3 ಮತ್ತು 4ನೇ ಅಡ್ಡರಸ್ತೆ, ವಿವೇಕಾನಂದ ಮುಖ್ಯ ರಸ್ತೆ, ಬಾರ್ ಲೈನ್ 1ರಿಂದ 4 ಮತ್ತು 5ನೇ ಮುಖ್ಯರಸ್ತೆ, ಚಾಮುಂಡೇಶ್ವರಿ ದೇವಸ್ಥಾನದ ಎಡಭಾಗ, ಕೆ.ಆರ್. ಬಡಾವಣೆ 1 ರಿಂದ 4ನೇ ಮುಖ್ಯರಸ್ತೆ,	
6	6	ಪೂರ್ವ	ಕುಂಟಮ್ಮನ ತೋಟದ ಪ್ರದೇಶ ಮತ್ತು ಹೇಮಾವತಿ ನಾಲೆ	ದಿಬ್ಬೂರು, ನೆಲೆಮಾರಯ್ಯನ ಪಾಳ್ಯ, ಜನತಾ ಕಾಲೋನಿ, ಭಂಗಿ ಹನುಮಂತಯ್ಯನ ಪಾಳ್ಯ, ಹೆಂಚಿನ ಪಾಳ್ಯ, ಮಾಲೆ, ತುಮಕೂರು ಅಮಾನಿಕೆರೆ, ಕುಂಟಮ್ಮನ ತೋಟ ಮತ್ತು ತೋಟದ ಪ್ರದೇಶ, ಭೀಮಸಂದ್ರ	7775
		ಪಶ್ಚಿಮ	ಆಗಲಕೋಟೆ ಪ್ರದೇಶ		
		ಉತ್ತರ	ಹೊನ್ನೇನಹಳ್ಳಿ ಸರಹದ್ದು ಪ್ರದೇಶ		
		ದಕ್ಷಿಣ	ಮೆಳೇಕೋಟೆ ಸರಹದ್ದು ಪ್ರದೇಶ		
7	7	ಪೂರ್ವ	ಪಂಪ್ ಹೌಸ್ ರಸ್ತೆ ಮತ್ತು ಮಾರುತಿ ಸರ್ಕಲ್	ಅಗ್ರಹಾರ, ಚಿಕ್ಕಪೇಟೆ, ವ್ಯಾಸರಾಯರ ಮಠ, ಆಚಾರ್ಯರ ಬೀದಿ, ರಾಘವೇಂದ್ರ ಸ್ವಾಮಿ ದೇವಸ್ಥಾನದ ರಸ್ತೆ, ಆನೆಮಠ ರಸ್ತೆ, ದಿಬ್ಬೂರು ರಸ್ತೆ, ಪಂಚಾಂಗದ ಬೀದಿ, ಬಾಲಾಜಿರಾಯರ ರಸ್ತೆ, ಹಳೇ ಆಯಿಲ್ ಮಿಲ್ ರಸ್ತೆ, ಅಗ್ರಹಾರ ರಸ್ತೆ, ಶಿಶುವಿಹಾರ ಬೀದಿ, ಶಿಶುವಿಹಾರದ ಹಿಂಭಾಗದ ಪ್ರದೇಶ, ಚೆಕ್‌ಪೋಸ್ಟ್ ಮತ್ತು ದಿಬ್ಬೂರು ರಸ್ತೆ, ಚೆಕ್‌ಪೋಸ್ಟ್ ಹಿಂಭಾಗ, ಜೆ.ಸಿ.ಆರ್.	6507
		ಪಶ್ಚಿಮ	ಕುಂಟಮ್ಮನ ತೋಟದ ಪ್ರದೇಶ ಮತ್ತು ಹೇಮಾವತಿ ನಾಲೆ		
		ಉತ್ತರ	ಗಾರ್ಡನ್ ರಸ್ತೆ		
		ದಕ್ಷಿಣ	ಬಿ.ಜಿ.ಪಾಳ್ಯ ಸರ್ಕಲ್ ರಸ್ತೆ		
8	8	ಪೂರ್ವ	ವಿನಾಯಕನಗರ	ಬಿ.ಜಿ.ಪಾಳ್ಯ ಸರ್ಕಲ್, ಹಳೇ ಸಂತೇಪೇಟೆ ಪ್ರದೇಶದ ಮನೆ, ಶಿವಾಜಿ ರಸ್ತೆ, ಹಳೇ ಸಂತೇಪೇಟೆ, ಹಳೇ ಗುಬ್ಬಿ ಗೇಟ್, ಕುಂಟಮ್ಮನ ತೋಟ, ಹೌಸಿಂಗ್ ಬೋರ್ಡ್ 1ರಿಂದ 5ನೇ ಅಡ್ಡರಸ್ತೆ, ಬಿ.ಹೆಚ್.ರಸ್ತೆ ಬಲಭಾಗ, ಜೈಪುರ ರಸ್ತೆ ಬಲಭಾಗ, ಪಿ.ಜಿ.ಲೇಔಟ್ 1ರಿಂದ 7ನೇ ಅಡ್ಡರಸ್ತೆ, ಸಂತೇಪೇಟೆ, ಹೊಸ ಮಂಡೀಪೇಟೆ ರಸ್ತೆ	6313
		ಪಶ್ಚಿಮ	ಜೈಪುರ ರಸ್ತೆ		
		ಉತ್ತರ	ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206		
		ದಕ್ಷಿಣ	ಪಿ.ಹೆಚ್.ಕಾಲೋನಿ (ಬಾಂಬೆ ಬಿಲ್ಡಿಂಗ್ ರಸ್ತೆ)		
9	9	ಪೂರ್ವ	ಜೈಪುರ ರಸ್ತೆ	ಹೆಗ್ಗಡೆ ಕಾಲೋನಿ, ವೀರಸಾಗರ ಸರಹದ್ದು, ಗೋವಿಂದನಗರ, ಪುಟ್ಟಮ್ಮನ ಪಾಳ್ಯ, ಹೊಂಬಕ್ಕನ ಪಾಳ್ಯ, ಹೆಗ್ಗಡೆ ಕಾಲೋನಿ ಬಿ ವಿಭಾಗ, ಕುಂದುರಾಜನಪಾಳ್ಯ, ಕೆರೆಬಂಡೆ ಪಾಳ್ಯ, ಕೆಂಪಸಿದ್ಧಯ್ಯನ ಪಾಳ್ಯ, ಜೈಪುರ 1ರಿಂದ 5ನೇ ಅಡ್ಡರಸ್ತೆ	5329
		ಪಶ್ಚಿಮ	ಭೀಮಸಂದ್ರ ಸರಹದ್ದು ಪ್ರದೇಶ		
		ಉತ್ತರ	ದಿಬ್ಬೂರು ಸರಹದ್ದು ಪ್ರದೇಶ		
		ದಕ್ಷಿಣ	ರೈಲ್ವೇ ಟ್ರಾಕ್		
10	10	ಪೂರ್ವ	ವಾರ್ಡ್ 14ರ ಗಡಿ, ಕಾಲಘಟ್ಟಮ್ಮ ದೇವಸ್ಥಾನದ ರಸ್ತೆ	1,2,3,4,5,6,7,8,9,10,11,12,13,14,15 ನೇ ಮುಖ್ಯರಸ್ತೆ, ಪಿ.ಹೆಚ್.ಕಾಲೋನಿ, ಎ.ಕೆ.ಕಾಲೋನಿ, ಲೇಬರ್ ಕಾಲೋನಿ	11126
		ಪಶ್ಚಿಮ	ವಾರ್ಡ್ ಸಂಖ್ಯೆ 9 ಮತ್ತು ವಾರ್ಡ್ ಸಂ.11 ಸರಹದ್ದು ಪ್ರದೇಶ		
		ಉತ್ತರ	ಪಿ.ಹೆಚ್. ಕಾಲೋನಿ (ಬಾಂಬೆ ಬಿಲ್ಡಿಂಗ್ ರಸ್ತೆ)		
		ದಕ್ಷಿಣ	ರೈಲ್ವೆ ಟ್ರಾಕ್		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
11	11	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ರಿಂಗ್ ರಸ್ತೆ ಗಂಗಸಂದ್ರ ಸರಹದ್ದು ರಸ್ತೆ ಮಾರುತಿ ಕಾಲೇಜ್ ರಸ್ತೆ ಮತ್ತು ಮೆಳೇಕೋಟೆ ಗಂಗಸಂದ್ರ ರಸ್ತೆ	ಮೆಳೇಕೋಟೆ, ಗಂಗಸಂದ್ರ	8647
12	12	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಕುಣಿಗಲ್ ರಸ್ತೆ (ರಾಜ್ಯ ಹೆದ್ದಾರಿ) ಕುರಿಪಾಳ್ಯ ರಸ್ತೆ ರೈಲ್ವೆ ಟ್ರಾಕ್ ಮತ್ತು ಕುರಿಪಾಳ್ಯ ರಸ್ತೆ ಎಸ್.ಬಿ.ಎಂ.ರಸ್ತೆ	ನಜರಾಬಾದ್ 1 ರಿಂದ 5ನೇ ಮುಖ್ಯರಸ್ತೆ, ಫ್ಲೋರ್ ಮಿಲ್ ರಸ್ತೆ, ಸತ್ತಾರ್ ಸಾಬ್ ಡಿಪೋ ರಸ್ತೆ, ಆಲಿಸಾದ್ ಮನೆ ಹಿಂಭಾಗ, ಮಸೀದಿ ರಸ್ತೆ, ಉರ್ದು ಶಾಲೆ ರಸ್ತೆ, ಡ್ರೈವರ್ ವೀರಣ್ಣ ಮನೆ ಹಿಂಭಾಗದ ಮನೆ (ರಸ್ತೆ ಬದಿ) ರೈಲ್ವೆ ಜಂಕ್ಷನ್-ಕುಣಿಗಲ್ ರಸ್ತೆ, ಮೆಳೇಕೋಟೆ ರಸ್ತೆ, ಸದಾಶಿವನಗರ 1 ರಿಂದ 4ನೇ ಮುಖ್ಯರಸ್ತೆ, ಗಣೇಶ ದೇವಸ್ಥಾನದ ಎಡ ಮತ್ತು ಬಲಭಾಗ, ವೀರಸಾಗರ ಸರಹದ್ದಿನ ಪ್ರದೇಶದಿಂದ ಪಿ.ಜಿ.ಮಿಲ್	11141
13	13	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ರೈಲ್ವೆ ಟ್ರಾಕ್ ಮತ್ತು ಕುರಿಪಾಳ್ಯ ರಸ್ತೆ ಮೆಳೇಕೋಟೆ ಮತ್ತು ಭೀಮಸಂದ್ರ ಕೆರೆ ರೈಲ್ವೆ ಟ್ರಾಕ್ ಮಾರುತಿ ಕಾಲೇಜ್ ರಸ್ತೆ ಮತ್ತು ಮೆಳೇಕೋಟೆ	ಮೆಳೇಕೋಟೆ ರಸ್ತೆ, ಕುರಿಪಾಳ್ಯ, ವೀರಸಾಗರ ರಸ್ತೆ, ಟಿಪ್ಪುನಗರ, ಮರಾಠ ಕಾಲೋನಿ, ವೀರಸಾಗರ, ರಾಜೀವ್ ಗಾಂಧಿ ನಗರ	7446
14	14	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಅಶೋಕ ರಸ್ತೆ ಬಿ.ಜಿ.ಪಾಳ್ಯ ರಸ್ತೆ ಮಂಡೀಪೇಟೆ ಮುಖ್ಯ ರಸ್ತೆ ಲೇಬರ್ ಕಾಲೋನಿ ರಸ್ತೆ	ವಿನಾಯಕನಗರ 1,2,3, ಮತ್ತು 4ನೇ ಅಡ್ಡರಸ್ತೆ, ವಿನೋಬ ನಗರ 1 ರಿಂದ 6ನೇ ಮುಖ್ಯ ರಸ್ತೆ, ಎಡ ಮತ್ತು ಬಲಭಾಗದ ಮನೆ, ಜೈಲ್ ಹಿಂಭಾಗ, ಪಿ.ಡಬ್ಲ್ಯು.ಡಿ.ಕ್ವಾರ್ಟರ್ಸ್, ಬಾಳನಕಟ್ಟೆ, ಇಂದಿರಾನಗರ, ಸರ್ಕಾರಿ ಆಸ್ಪತ್ರೆ ಕಾಂಪೌಂಡ್, ದೌಲತ್ ಮಖಾನ್, 4ನೇ ಅಡ್ಡರಸ್ತೆ ಕಾಂಪೌಂಡ್,	7281
15	15	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಪ್ರಗತಿ ವಿದ್ಯಾಮಂದಿರ ರಸ್ತೆ ಎಸ್.ಎಸ್. ಟೆಂಪಲ್ ಮತ್ತು ಈದ್ಗಾ ಮೊಹಲ್ಲಾ ಬಿ.ಹೆಚ್.ರಸ್ತೆ ರೈಲ್ವೆ ನಿಲ್ದಾಣ (ರೈಲ್ವೆ ಟ್ರಾಕ್)	ಮಲ್ಲಿಕಾರ್ಜುನಯ್ಯನವರ ಮನೆ ರಸ್ತೆ, ಗಾಂಧೀನಗರ ಅಂಚೆ ಕಚೇರಿ, ರೈಲ್ವೆ ಸ್ಟೇಷನ್ ರಸ್ತೆ, ಜಿ.ಎಸ್.ಬಸವರಾಜು ಮನೆ ರಸ್ತೆ, ಕನ್ಸರ್ವ್ ರಸ್ತೆ, ಸರ್ಕಾರಿ ಆಸ್ಪತ್ರೆ ಎದುರು, ಸರ್ವೋದಯ ಪಿ.ಯು.ಕಾಲೇಜು, ಗಾಂಧೀನಗರ ರೈಲ್ವೆ ನಿಲ್ದಾಣ, ಎಸ್.ಎಸ್.ಪುರಂ 14 15 ಮತ್ತು 16ನೇ ಅಡ್ಡರಸ್ತೆ, ಹಾರ್ಟಿಕಲ್ಚರ್ ಕಚೇರಿ ರಸ್ತೆ, ಲಕ್ಷ್ಮಯ್ಯ ಫಾರ್ಮ್ ಹೌಸ್, ಪಾರ್ಕ್ ರಸ್ತೆ, ಎಸ್.ಎಸ್.ಪುರಂ 1 ಮತ್ತು 2ನೇ ಮುಖ್ಯರಸ್ತೆ, ಶಿಕ್ಷಕರ ಭವನದಿಂದ ಅಂಚೆ ಕಚೇರಿ ರಸ್ತೆ ಮನೆ, ಎಸ್.ಎಸ್.ಪುರಂ 14ನೇ ಅಡ್ಡರಸ್ತೆ ಉತ್ತರ, ಎಸ್.ಎಸ್.ಪುರಂ 8,9, 10ನೇ ಮುಖ್ಯರಸ್ತೆ, ಸಿ.ಎಸ್.ಐ.ಲೇಔಟ್ 1,2 ಮತ್ತು 3ನೇ ಅಡ್ಡರಸ್ತೆ, ಈದ್ಗಾ ಮೊಹಲ್ಲಾ	9115

ಕ್ರ.ಸಂ.	ವಾರ್ಡ್ ಸಂಖ್ಯೆ	ಚೆಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
16	16	ಪೂರ್ವ	ಎಸ್.ಎಸ್.ಸರ್ಕಲ್	ಚಾಮಂಡೇಶ್ವರಿ ದೇವಸ್ಥಾನ, ಸೋಮಕಟ್ಟೆ ಹತ್ತಿರದ ಮನೆ, ಬಿದಿರುಮಳೆ ತೋಟ, ಜಿಲ್ಲಾಪಂಚಾಯತ್ ಮುಖ್ಯರಸ್ತೆ, ಹಳೇ ಕೆ.ಇ.ಬಿ. ಕಾಲೋನಿ, ನೀಲಕಂಠೇಶ್ವರ ದೇವಸ್ಥಾನದ ಎದುರು ಮತ್ತು ಹಿಂಭಾಗದ ಮನೆಗಳು, ಹುರಳಿ ತೋಟ, ಹೆಂಚಿನ ಕಾರ್ಖಾನೆ	7291
		ಪಶ್ಚಿಮ	ಕೆ.ಆರ್.ಬಡಾವಣೆ		
		ಉತ್ತರ	ಹೊರಪೇಟೆ ಮುಖ್ಯರಸ್ತೆ ಯಿಂದ ಎಸ್.ಎಸ್. ಸರ್ಕಲ್		
		ದಕ್ಷಿಣ	ಬಿಹೆಚ್.ರಸ್ತೆ		
17	17	ಪೂರ್ವ	ಕೆರೆಕಟ್ಟೆ ಸರಹದ್ದು ಪ್ರದೇಶ	ಅಳಶೆಟ್ಟಿಕೆರೆ ಪಾಳ್ಯ, ಬನಶಂಕರಿ ಮುಖ್ಯರಸ್ತೆ, ಶಾಂತಿನಗರ, ಸರಸ್ವತಿ ಪುರಂ	6624
		ಪಶ್ಚಿಮ	ಕುಣಿಗಲ್ ರಸ್ತೆ		
		ಉತ್ತರ	ರೈಲ್ವೇ ಟ್ರಾಕ್		
		ದಕ್ಷಿಣ	ದೇವರಾಜ್ ಅರಸ್ ರಸ್ತೆ		
18	18	ಪೂರ್ವ	ಉಪ್ಪಾರಹಳ್ಳಿ ಮುಖ್ಯರಸ್ತೆ	ಬನಶಂಕರಿ 1 ರಿಂದ 9ನೇ ಅಡ್ಡರಸ್ತೆ ಮನೆ, ಅಲಶೆಟ್ಟಿಕೆರೆ ಪಾಳ್ಯ ಮುಖ್ಯರಸ್ತೆ, ರೈಲ್ವೆ ಜಂಕ್ಷನ್ ಕೆಲವು ಭಾಗ, ಉಪ್ಪಾರಹಳ್ಳಿ ಟೈಲ್ಸ್ ಫ್ಯಾಕ್ಟರಿಯ ಎಡ ಮತ್ತು ಬಲಭಾಗದ ಮನೆಗಳು, ಮಸೀದಿಯ ಹಿಂಭಾಗದ ಮತ್ತು ಬಲಭಾಗದ ಮನೆ	11804
		ಪಶ್ಚಿಮ	ಶಾಂತಿನಗರ ಪ್ರದೇಶ		
		ಉತ್ತರ	ರೈಲ್ವೇ ಟ್ರಾಕ್		
		ದಕ್ಷಿಣ	ಗಂಗಾಧರಯ್ಯ ರಸ್ತೆ (ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಮತ್ತು ಆರೈಭಾರತಿ ಪಾಲಿಟೆಕ್ನಿಕ್ ಒಳಗೊಂಡಂತೆ)		
19	19	ಪೂರ್ವ	ಕುವೆಂಪುನಗರ	ಶ್ರೀರಾಮನಗರ ಹೊಸಬಡಾವಣೆ, ಶ್ರೀರಾಮದೇವಸ್ಥಾನದ ಹಿಂಭಾಗ ಮತ್ತು ಎಡಭಾಗ, ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ, ಎನ್.ಆರ್.ಕಾಲೋನಿ 3ನೇ ಅಡ್ಡರಸ್ತೆ ಮತ್ತು ಕೋತಿತೋಪಿನ ಪೂರ್ವ ಭಾಗ, ಕೆ.ಇ.ಬಿ. ಕಾಲೋನಿ, ಪಿ.ಡಬ್ಲ್ಯು.ಡಿ., ಮಹಾತ್ಮಾ ಗಾಂಧಿ ಸ್ಟೇಡಿಯಂ ಎದುರಿನ ಮನೆಗಳು, ವೆಂಕಟರಾವ್ ಕಾಲೋನಿ, ಕೋತಿ ತೋಪು 2ನೇ ವಿಭಾಗ, ಎನ್.ಹೆಚ್.4, ಕುವೆಂಪುನಗರ	7246
		ಪಶ್ಚಿಮ	ಶ್ರೀರಾಮನಗರ ಮುಖ್ಯರಸ್ತೆ		
		ಉತ್ತರ	ಹನುಮಂತಪುರ ರಸ್ತೆ		
		ದಕ್ಷಿಣ	ಕೋತಿತೋಪು ಮುಖ್ಯರಸ್ತೆ		
20	20	ಪೂರ್ವ	ಹನುಮಂತಪುರ ಮುಖ್ಯರಸ್ತೆ	ಎನ್.ಆರ್.ಕಾಲೋನಿ 2ನೇ ಅಡ್ಡರಸ್ತೆ, ಬೆಳಗುಂಬ ರಸ್ತೆ, ಬೇವಿನ ಮರದ ರಸ್ತೆ, 4ನೇ ಅಡ್ಡರಸ್ತೆ ಅಂಬೇಡ್ಕರ್ ನಗರ, ಸರಪಳಿಸ್ವಾಮಿ ಮಠದ ಎದುರಿನ ಮನೆಗಳು, ಆದರ್ಶನಗರ, ಬಿ.ಎ.ಗುಡಿಪಾಳ್ಯ, ವ್ಯಾಸರಾಯ ಪಾಳ್ಯ, ಸೀಬೆ ತೋಟ	8185
		ಪಶ್ಚಿಮ	ಅಮಾನಿಕೆರೆ		
		ಉತ್ತರ	ಬಿ.ಎ.ಗುಡಿಪಾಳ್ಯ		
		ದಕ್ಷಿಣ	ಬೆಳಗುಂಬ ರಸ್ತೆ		
21	21	ಪೂರ್ವ	ಕುಂದೂರು ಸರಹದ್ದುಪ್ರದೇಶ	ಹನುಮಂತಪುರ, ವಿದ್ಯಾನಗರ ವಾಟರ್ ಟ್ಯಾಂಕ್ ಹಿಂಭಾಗ, ಗುರು ಲೇಔಟ್, ವಿದ್ಯಾನಗರ ಮುಖ್ಯರಸ್ತೆ, ಕುವೆಂಪುನಗರ	7148
		ಪಶ್ಚಿಮ	ಕುವೆಂಪುನಗರ ಮತ್ತು ಹನುಮಂತ ಪುರ ಮುಖ್ಯರಸ್ತೆ		
		ಉತ್ತರ	ವಾರ್ಡ್ ನಂ.23 ಸರಹದ್ದು		
		ದಕ್ಷಿಣ	ಬಿ.ಹೆಚ್.ರಸ್ತೆ		
22	22	ಪೂರ್ವ	ದೇವರಾಯಪಟ್ಟಣ ಸರಹದ್ದು ಪ್ರದೇಶ	ವಿದ್ಯಾನಗರ, ಭಾರತೀನಗರ, ವಾಲ್ಮೀಕಿ ನಗರ, ಬಟವಾಡಿ ಪ್ರದೇಶದ ಮನೆಗಳು	6267
		ಪಶ್ಚಿಮ	ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ ರಸ್ತೆ		
		ಉತ್ತರ	ಡ್ರೈವರ್ ಕಾಲೋನಿ, ಸ್ಟೇಡಿಯಂ ಪಕ್ಕ		
		ದಕ್ಷಿಣ	ಬಿ.ಹೆಚ್.ರಸ್ತೆ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
23	23	ಪೂರ್ವ	ನವಿಲಹಳ್ಳಿ ಸರಹದ್ದು ಪ್ರದೇಶ	ಸತ್ಯಮಂಗಲ, ಎ.ಕೆ.ಕಾಲೋನಿ, ಹೆಂಚಿನ ಪಾಳ್ಯ, ಜಗನ್ನಾಥಪುರ, ಆನೆ ತೋಟ, ನವಿಲಹಳ್ಳಿ, ಪುಟ್ಟಸ್ವಾಮಯ್ಯನ ಪಾಳ್ಯ, ತಲಮರಿಕೆ, ಜ್ಯೋತಿಪುರ	6496
		ಪಶ್ಚಿಮ	ಸತ್ಯಮಂಗಲ ಸರಹದ್ದು ಪ್ರದೇಶ		
		ಉತ್ತರ	ಬೀರನಕಲ್ಲು ಮತ್ತು ಮುತ್ತಸಂದ್ರ ಸರಹದ್ದು ಪ್ರದೇಶ		
		ದಕ್ಷಿಣ	ಬಿ.ಎ.ಗುಡಿಪಾಳ್ಯ ಪ್ರದೇಶ		
24	24	ಪೂರ್ವ	ವಿಜಯ ನಗರ ಗಡಿ ಮತ್ತು ಸೆಕ್ರೇಟ್ ಹಾರ್ಟ್ ಸ್ಕೂಲ್	ಉಪ್ಪಾರಹಳ್ಳಿ, ಅಲ್ಯುಮಿನಿಯಂ ಫ್ಯಾಕ್ಟರಿಯಿಂದ ಮೂಕಾಂಬಿಕ ದೇವಸ್ಥಾನ, ಚನ್ನಿಗಪ್ಪನ ಪಾಳ್ಯ, ಉರ್ದು ಶಾಲೆ ಎದುರಿನ ಮನೆಗಳು, ಮಸೀದಿ ಹಿಂಭಾಗದ ಮತ್ತು ಮುಂಭಾಗದ ಮನೆಗಳು, ಜಿ.ಹೆಚ್.ಪಿ. ಶಾಲೆಯ ಮುಂದಿನ ರಸ್ತೆ, ಚನ್ನಂಜಪ್ಪ ಹಾಸ್ಟೆಲ್ ಹಿಂಭಾಗ, ಬಸವೇಶ್ವರ ನಗರ 1ರಿಂದ 6ನೇ ಅಡ್ಡರಸ್ತೆಗಳು, ಮದ್ಯದಂಗಡಿ, ಶಿರಾಣಿ ಲೇಔಟ್	12034
		ಪಶ್ಚಿಮ	ಕೆರೆಕಟ್ಟೆ		
		ಉತ್ತರ	ರೈಲ್ವೇ ಟ್ರಾಕ್		
		ದಕ್ಷಿಣ	ಸಪ್ತಗಿರಿ ಬಡಾವಣೆ ಸರಹದ್ದು ಪ್ರದೇಶ		
25	25	ಪೂರ್ವ	ಅಶೋಕನಗರ 1ನೇ ಅಡ್ಡರಸ್ತೆ	ಎಸ್.ಎಸ್.ಪುರಂ., ಎಂ.ಸಿ.ಕಾಲೋನಿ 1,2,3 ಮತ್ತು 4ನೇ ಅಡ್ಡರಸ್ತೆಗಳು, ಎಸ್.ಎಸ್.ಪುರಂ ಮುಖ್ಯರಸ್ತೆ 1,2,3,4,5,6, ಮತ್ತು 7ನೇ ಅಡ್ಡರಸ್ತೆಗಳು, ಕೃಷ್ಣಮೂತಿ ಎಫ್.ಪಿ.ಡಿ.ರಸ್ತೆ, ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ರಸ್ತೆ, ಗಣಪತಿ ದೇವಸ್ಥಾನ ಹಿಂಭಾಗದ ರಸ್ತೆ, ಕನ್ಸರ್ವೆನ್ಸಿ (ದೊಡ್ಡದು) ಗೋಕುಲ ರಸ್ತೆ ಎಡಭಾಗದ ಮನೆಗಳು, ಸಿದ್ಧಗಂಗಾ ಬಡಾವಣೆ 1,2,3ನೇ ಮುಖ್ಯರಸ್ತೆಯ ಮನೆಗಳು, ಮುನಿಸಿಪಲ್ ಲೇಔಟ್, ಫಕೀರಪ್ಪನ ಪಾಳ್ಯ, ಸಿದ್ಧಗಂಗಾ ಬಡಾವಣೆ 5 ರಿಂದ 8ನೇ ಮುಖ್ಯರಸ್ತೆಯ ಮನೆಗಳು	8232
		ಪಶ್ಚಿಮ	ಎಸ್.ಎಸ್.ಪುರಂ 8ನೇ ಅಡ್ಡರಸ್ತೆ		
		ಉತ್ತರ	ಬಿ.ಹೆಚ್.ರಸ್ತೆ		
		ದಕ್ಷಿಣ	ರೈಲ್ವೇ ಟ್ರಾಕ್		
26	26	ಪೂರ್ವ	ಎಸ್.ಪಿ.ಆಫೀಸಿನ ಪಶ್ಚಿಮ ಭಾಗ, ಪೋಲೀಸ್ ಕ್ವಾರ್ಟರ್ಸ್ ಹಿಂಭಾಗದ ರಸ್ತೆ, ಶ್ರೀನಿವಾಸ ಕಲ್ಯಾಣ ಮಂಟಪದ ರಸ್ತೆ, ಎಸ್.ಐ.ಟಿ.ಬಡಾವಣೆಯಿಂದ ಶೆಟ್ಟಿಹಳ್ಳಿ ಗೇಟ್ ಸೇರುವ 27 ಮತ್ತು 28ನೇ ರಸ್ತೆ	ಎಸ್.ಐ.ಟಿ. 1 ರಿಂದ 1ನೇ ಮುಖ್ಯರಸ್ತೆಯ ಮನೆಗಳು ಮತ್ತು ಉತ್ತರ ದಿಕ್ಕಿನ ಕನ್ನರ್ವೆನ್ನಿ ಕಡೆಯ ಎಡ ಬಲ ಭಾಗ, ಗೋಕುಲ ರಸ್ತೆ, ಎಸ್.ಎಸ್.ಪುರಂ ಹತ್ತಿರ ಮತ್ತು ಎಸ್.ಎಸ್.ಪುರಂ. 1 ಮತ್ತು 10ನೇ ಅಡ್ಡರಸ್ತೆ ದೊಡ್ಡ ಕನ್ಸರ್ವೆನ್ಸಿಯ ದಕ್ಷಿಣ ಭಾಗದವರೆಗೆ, ಅಶೋಕನಗರ 5ನೇ ಮುಖ್ಯರಸ್ತೆ, ಕಾಲೇಜು ಬಡಾವಣೆ, ಶ್ರೀನಿವಾಸ ನರ್ಸಿಂಗ್ ಹೋಮ್., ಮಾಜಿ ಎಂ.ಎಲ್.ಎ. ಶಿವನಂಜಪ್ಪನವರ ಮನೆ ರಸ್ತೆ, ಅಶೋಕನಗರ 1,2,3,4,5,6ನೇ ಅಡ್ಡರಸ್ತೆಗಳು, ಅಶೋಕನಗರ 7,8,9,10ನೇ ಅಡ್ಡರಸ್ತೆಯ ಮನೆಗಳು	9472
		ಪಶ್ಚಿಮ	ಅಶೋಕನಗರ 1ನೇ ಅಡ್ಡರಸ್ತೆ		
		ಉತ್ತರ	ಬಿ.ಹೆಚ್.ರಸ್ತೆ		
		ದಕ್ಷಿಣ	ರೈಲ್ವೇ ಟ್ರಾಕ್		
27	27	ಪೂರ್ವ	ಚನ್ನನ ದಿಣ್ಣೆ	ಎಸ್.ಐ.ಟಿ.ಪೋಲೀಸ್ ಕ್ವಾರ್ಟರ್ಸ್, ಸಿದ್ಧಲಿಂಗಯ್ಯನ ಪಾಳ್ಯ, ಕೆ.ಎಸ್.ಆರ್.ಪಿ. ಕ್ವಾರ್ಟರ್ಸ್, ತಿರುಮಲ ಇಂಡಸ್ಟ್ರೀಸ್ ಪೂರ್ವ ಮತ್ತು ಪಶ್ಚಿಮ ಭಾಗದ ಮನೆಗಳು, ಕೃಷ್ಣಸ್ವಾಮಿ ದೇವಸ್ಥಾನ ಅಡ್ಡರಸ್ತೆ, ಎಸ್.ಐ.ಟಿ.14, 15ನೇ ಅಡ್ಡರಸ್ತೆ, ನರೇಂದ್ರ ಬನಿಯನ್ ರಸ್ತೆ, ಎಸ್.ಐ.ಟಿ., ಮಸೀದಿ ಮತ್ತು ಸುತ್ತಮುತ್ತಲಿನ ಮನೆಗಳು,	9276
		ಪಶ್ಚಿಮ	ಅಶೋಕನಗರ 1ನೇ ಅಡ್ಡರಸ್ತೆ		
		ಉತ್ತರ	ಬಿ.ಹೆಚ್.ರಸ್ತೆ		
		ದಕ್ಷಿಣ	ರೈಲ್ವೇ ಟ್ರಾಕ್		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
				ಗಂಗೋತ್ರಿ ರಸ್ತೆ, ಮುಸ್ಲಿಂ ಹಾಸ್ಟೆಲ್ ಹತ್ತಿರ, ಎಸ್.ಐ.ಟಿ. ಕಾಂಪೌಂಡ್ ಮತ್ತು ಕ್ಯಾಂಪಸ್, ಬಿ.ಹೆಚ್.ರಸ್ತೆ	
28	28	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಮರಳೂರು ದಿಣ್ಣೆ ಮುಖ್ಯ ರಸ್ತೆ ರಿಂಗ್ ರಸ್ತೆ ಎಸ್.ಬಿ.ಎಂ. ರಸ್ತೆ ಮತ್ತು ದೇವರಾಜ್ ಅರಸ್ ರಸ್ತೆ ಮರಳೂರು ಮತ್ತು ಗೆದ್ದಲಹಳ್ಳಿ ಸರಹದ್ದು ಪ್ರದೇಶ	ಮರಳೂರು, ಮರಳೂರು ಹೊಸ ಬಡಾವಣೆ, ಗೆದ್ದಲಹಳ್ಳಿ, ಎಸ್.ಎಸ್.ಐ.ಟಿ, ಸದಾಶಿವ ನಗರ	8342
29	29	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಉಪ್ಪಾರಹಳ್ಳಿ-ಗೆದ್ದಲಹಳ್ಳಿ ಮುಖ್ಯರಸ್ತೆ ಮರಳೂರು ದಿಣ್ಣೆ ಮುಖ್ಯರಸ್ತೆ (ಕುಮಟಯ್ಯ ಬಡಾವಣೆಯ ಕೆಲವು ಭಾಗ) ಸರ್ಕಾರಿ ಉರ್ದು ಸ್ಕೂಲ್ ಮರಳೂರು ದಿಣ್ಣೆ ಸರಹದ್ದು ಪ್ರದೇಶ	ಮರಳೂರು ದಿಣ್ಣೆ 1 ರಿಂದ 14, ಜನತಾ ಕಾಲೋನಿ, ಮರಳೂರು ದಿಣ್ಣೆ, ರೇಷ್ಮೆ ಇಲಾಖೆ ಬಿಲ್ಡಿಂಗ್‌ನ ಹಿಂಭಾಗದ ಮನೆಗಳು	11288
30	30	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಕಮಾಲ್ ಪಾಷಾ ತೋಟದ ಪ್ರದೇಶ ವಿಜಯನಗರ ಸರಹದ್ದು ರೈಲ್ವೆ ಟ್ರಾಕ್ ಮತ್ತು ದೇವನೂರು ರಸ್ತೆ ರಿಂಗ್ ರಸ್ತೆ	ದೇವನೂರು 1,2 ಮತ್ತು 3ನೇ ಅಡ್ಡರಸ್ತೆ, ಉಪ್ಪಾರಹಳ್ಳಿ 8ನೇ ಅಡ್ಡರಸ್ತೆ, ದೇವನೂರು ಚೆನ್ನಗಪ್ಪನ ಪಾಳ್ಯ, ವಿಜಯನಗರ, ದೇವನೂರು ರಸ್ತೆ, ಸಪ್ತಗಿರಿ ಬಡಾವಣೆ, ರಾಘವೇಂದ್ರಸ್ವಾಮಿ ದೇವಸ್ಥಾನದ ನಾಲ್ಕು ಭಾಗಗಳು, ರಾಘವೇಂದ್ರ ನಗರ, ಟಿ.ಪಿ.ಕೈಲಾಸಂ ರಸ್ತೆ, ಕುವೆಂಪು ರಸ್ತೆ, ಶೆಟ್ಟಿಹಳ್ಳಿ ರಸ್ತೆ, ಪಿ.ಎನ್.ಟಿ.ಕ್ವಾರ್ಟರ್ಸ್ ಹಿಂಭಾಗ, ಪಂಪಮಹಾಕವಿ ರಸ್ತೆ	12142
31	31	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಬಟವಾಡಿ 80ಅಡಿ ರಸ್ತೆ ಕಮಾಲ್ ಪಾಷಾ ತೋಟದ ಪ್ರದೇಶ ರೈಲ್ವೆ ಟ್ರಾಕ್ ಶೆಟ್ಟಿಹಳ್ಳಿ ಪ್ರದೇಶ	ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ ಹರಿಜನ ಕಾಲೋನಿ, ಮಾರುತಿ ನಗರ, ಜನತಾ ಕಾಲೋನಿ, ಜಯನಗರ ಪಶ್ಚಿಮ ಭಾಗದ ಮನೆಗಳು	12635
32	32	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಬಡ್ಡಿಹಳ್ಳಿ ಸರಹದ್ದು ಪ್ರದೇಶ (80 ಅಡಿ ರಸ್ತೆ) ಬಟವಾಡಿ 80ಅಡಿ ರಸ್ತೆ ಅಗ್ನಿಶಾಮಕ ಕಚೇರಿ ರಸ್ತೆ ರಿಂಗ್ ರಸ್ತೆ	ಮಂಜುನಾಥ ನಗರ, ಜಯನಗರ ಪೂರ್ವ, ಜನತಾ ಕಾಲೋನಿ, ಗೋಕುಲ ಬಡಾವಣೆ, ತೋಟದ ಮನೆ, ಬಡ್ಡಿಹಳ್ಳಿ ಪೂರ್ವ, ಶ್ರೀಕೃಷ್ಣ ನಗರ, ಗಿರಿನಗರ	9495
33	33	ಪೂರ್ವ ಪಶ್ಚಿಮ ಉತ್ತರ ದಕ್ಷಿಣ	ಬಡ್ಡಿಹಳ್ಳಿ ಸರಹದ್ದು ಪ್ರದೇಶ (80 ಅಡಿ ರಸ್ತೆ) ಬಡ್ಡಿಹಳ್ಳಿ ಕೆರೆ ಪ್ರದೇಶ ಬಿ.ಹೆಚ್.ರಸ್ತೆ ರಿಂಗ್ ರಸ್ತೆ	ಕ್ಯಾತಂಸದಸ್ತ, ಚಂದ್ರಮೌಳೇಶ್ವರ ಬಡಾವಣೆ, ರಂಗಯ್ಯನ ಪಾಳ್ಯ, ಚೌಡಯ್ಯನ ಪಾಳ್ಯ, ಕ್ಯಾತಸಂದ್ರ ಪ್ರದೇಶದ ಮನೆಗಳು	7835

ಕ್ರ.ಸಂ.	ವಾರ್ಡ್ ಸಂಖ್ಯೆ	ಚೆಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
34	34	ಪೂರ್ವ	ಬಡ್ತಿಹಳ್ಳಿ ಸರಹದ್ದು ಪ್ರದೇಶ	ಕ್ಯಾತಸಂದ್ರ, ಇಂದಿರಾನಗರ, ಮಾರುತಿ ನಗರ, ಬಸವೇಶ್ವರ ಬಡಾವಣೆ, ಜನತಾ ಕಾಲೋನಿ, ಗೋಕುಲ ಬಡಾವಣೆ	7446
		ಪಶ್ಚಿಮ	ಗುಂಡಾಲಮ್ಮನ ದೇವಸ್ಥಾನ ರಸ್ತೆ		
		ಉತ್ತರ	ಸಿದ್ಧಗಂಗಾ ಮಠ ರಸ್ತೆ		
		ದಕ್ಷಿಣ	ರಿಂಗ್ ರಸ್ತೆ		
35	35	ಪೂರ್ವ	ಮಾರನಾಯಕನಪಾಳ್ಯ ಸರಹದ್ದು ಪ್ರದೇಶ	ದೇವರಾಯಪಟ್ಟಣ ಹೆಚ್.ಎಂ.ಟಿ.ಕಾಲೋನಿ, ಗೋಕುಲ ಬಡಾವಣೆ, ಬಟವಾಡಿ, ಸಾಬರಪಾಳ್ಯ, ಖಾದರ್ ನಗರ, ಚನ್ನನ ದಿನ್ನೆ, ಮಹಾಲಕ್ಷ್ಮಿನಗರ ಹಿಂಭಾಗ, ಸಿದ್ಧರಾಮೇಶ್ವರ ಬಡಾವಣೆ, ಲಕ್ಷ್ಮೀ ಟಾಕೀಸ್ ಹಿಂಭಾಗದ ಮನೆಗಳು, ಕೆ.ಇ.ಬಿ.ಕಾಲೋನಿ	8285
		ಪಶ್ಚಿಮ	ಬಟವಾಡಿ ಸರಹದ್ದು ಪ್ರದೇಶ		
		ಉತ್ತರ	ಕುಂದೂರು ಸರಹದ್ದು ಪ್ರದೇಶ		
		ದಕ್ಷಿಣ	ಬಿ.ಹೆಚ್. ರಸ್ತೆ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Palguna 4, Shaka Varsha 1938)	ನಂ. 198 No. 198
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿ/ಚುನಾ/ಸಿಆರ್/132(ತಿನ)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರಸಭೆ, ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ತಿಪಟೂರು ನಗರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ತಿಪಟೂರು ನಗರಸಭೆ 31 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ತಿಪಟೂರು ನಗರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚಿಕ್ಕುಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
1	1	ಪೂರ್ವ	ಸರ್ವೆ ನಂ.117ರ ಸಿ.ಎನ್.ಹಳ್ಳಿರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಸರ್ವೆ ನಂ.115, 172 ಹಾಗೂ 169 ರ ಕೊನೆ ಭಾಗದವರೆಗೆ	1)ಬಂಡಿಹಳ್ಳಿ, 2)ರೈಲ್ವೆಲೈನ್ 3)ಜನತಾಕಾಲೋನಿ 4)ಕೈಗಾರಿಕಾಜಮೀನು	1580
		ಪಶ್ಚಿಮ	ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪೂರ್ವಭಾಗದ ರಸ್ತೆಯಿಂದ ಮಡಕೆ ಆಸರ	5)ರುದ್ರಭೂಮಿ 6)ಬಿ.ಹೆಚ್.ರಸ್ತೆ	

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಸರ್ಕಲ್‌ವರೆಗೆ ಪೂರ್ವಾಭಿಮುಖವಾಗಿ ಹೆಗ್ಗಡಿಗರ ಬೀದಿ, ದಕ್ಷಿಣ ಭಾಗ ವೆಟರನರಿ ಆಸ್ಪತ್ರೆವರೆಗೆ ಹಾಗೂ, ಉತ್ತರಾಭಿಮುಖವಾಗಿ ಎಂ.ಎಸ್.ಟಿ ರಸ್ತೆವರೆಗೆ ಯಲ್ಲಮ್ಮ ಕೊಲ್ಲಾಪುರದಮ್ಮ ರಸ್ತೆ ರಾಘವೇಂದ್ರ ಮಠದ ಉತ್ತರಭಾಗ ಸಂಧಿಸಿ ಪೂರ್ವಾಭಿಮುಖವಾಗಿ ಕೋಡಿ ಸರ್ಕಲ್ ಮೂಲಕ ಉತ್ತರಾಭಿಮುಖವಾಗಿ ತಿಪಟೂರು ಹಳೇಪಾಳ್ಯ ರಸ್ತೆವರೆಗೆ ಹಾಗೂ ಅಲ್ಲಿಂದ ಉತ್ತರಾಭಿಮುಖವಾಗಿ ಸ.ನಂ.24ರಲ್ಲಿ ಹಳೇಪಾಳ್ಯ ರಸ್ತೆ ಸಂಧಿಸುವವರೆಗೆ	7)ಗಣೇಶ ಟಾಕೀಸ್ ಮುಂಭಾಗ ಹಾಗೂ ಅಕ್ಕಪಕ್ಕದ ಮನೆಗಳು 8)ಪಲ್ಲಾಗಟ್ಟಿ ಲೇಔಟ್ 9)ಅಲಗಪ್ಪನವರ ತೋಟ 10)ಚನ್ನಪ್ಪ ಕಾಂಪೌಂಡ್ 11)ಬಾಲಾಜಿ ಕಾಯಿ ಫ್ಯಾಕ್ಟರಿ 12)ಯಡಿಯೂರು ತಿಪಟೂರು ರಸ್ತೆ 13)ಮಹಾತ್ಮಗಾಂಧೀ ರಸ್ತೆ 14)ಚಂಗಲರಾಯ ಶೆಟ್ಟರ ಬೀದಿ 15)ಎಂ.ಎಂ.ರಾಜಶೇಖರಯ್ಯ ರಸ್ತೆ 16)ಪಶು ಆಸ್ಪತ್ರೆ 17)ಕಾರೋನೇಷನ್ ರಸ್ತೆ 18)ಹೆಗ್ಗಡಿಗರ ಬೀದಿ 19)ಯಲ್ಲಮ್ಮ ದೇವಸ್ಥಾನದ ರಸ್ತೆ 20)ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ 21)ರಾಘವೇಂದ್ರಸ್ವಾಮಿ ಮಠದ ರಸ್ತೆಯ ಉತ್ತರ ಭಾಗದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ ಗಲ್ಲಿಯ ದಕ್ಷಿಣ ಭಾಗದ ಮನೆಗಳು	
		ಉತ್ತರ	ಸರ್ವೆ ನಂ.24ರಿಂದ ಪ್ರಾರಂಭಗೊಂಡು 22, 21, 20, 201, 202, 206, 208, ಸ.ನಂ. 146, 151, 129, 117 ರ ಕೊನೆಯ ಭಾಗದವರೆಗೆ (ಚಿಕ್ಕನಾಯಕನಹಳ್ಳಿ ರಸ್ತೆವರೆಗೆ)		
		ದಕ್ಷಿಣ	ಸರ್ವೆ ನಂ.169 ಹಾಗೂ 38ರ ಸಂಧಿಸುವ ಸ್ಥಳದಿಂದ ಪಶ್ಚಿಮಾಭಿಮುಖವಾಗಿ ರೈಲ್ವೆ ಬ್ರಿಡ್ಜ್ ಬಾಲಾಜಿ ಕೋಕನಟ್ ಇಂಡಸ್ಟ್ರೀಸ್ ಮೂಲಕ ಪಶ್ಚಿಮ ಭಾಗದ ಮೂಲಕ ಹಾಗೂ ಎಂ.ಜಿ.ರಸ್ತೆ ಮೂಲಕ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪೂರ್ವಭಾಗದ ಎಂ.ಎಸ್.ಟಿ ರಸ್ತೆವರೆಗೆ		
2	2	ಪೂರ್ವ	ಕೆರೆಕೋಡಿ ಸರ್ಕಲ್‌ನಿಂದ ಪ್ರಾರಂಭಗೊಂಡು ಈಶಾನ್ಯ ನೈರುತ್ಯದ ಕಡೆಗೆ ವೈ.ಟಿ. ರಸ್ತೆವರೆಗೆ ಹಾಗೂ ಅಲ್ಲಿಂದ ಪಶ್ಚಿಮಾಭಿಮುಖವಾಗಿ ವೆಟರ್ನರಿ ರಸ್ತೆ ಹಾಗೂ ಹೆಗ್ಗಡಿಗರ ಬೀದಿ ಮತ್ತು ಮಡಿಕೆ ಆಸರೆ ಸಂಧಿಸುವ ಸ್ಥಳದಿಂದ ಎಂ.ಜಿ.ರಸ್ತೆ ಹಾಗೂ ಹೆಗ್ಗಡಿಗರ ಬೀದಿ ಸಂಧಿಸುವವರೆಗೆ	1)ಕೋಡಿ ಸರ್ಕಲ್ ಪಶ್ಚಿಮಭಾಗ 2)ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ 3)ಅಲ್ಲಮಜ್ಜಿ ಗಲ್ಲಿ 4)ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ದಕ್ಷಿಣಭಾಗದ ಹಾಗೂ ಉತ್ತರ ಭಾಗದಲ್ಲಿ ಆಂಜನೇಯ ದೇವಸ್ಥಾನದ ರಸ್ತೆ ಗಲ್ಲಿಯ ಪಶ್ಚಿಮ ಭಾಗದ ಮನೆಗಳು 5)ಸಣ್ಣಚೂರಯ್ಯನ ಗಲ್ಲಿ 6)ಯಲ್ಲಮ್ಮ ದೇವಸ್ಥಾನದ ರಸ್ತೆ 7)ಪೌಂಡ್ ರಸ್ತೆ 8)ಹೆಗ್ಗಡಿಗರ ಬೀದಿ ಉತ್ತರಭಾಗ 9)ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ರಸ್ತೆ 10)ಬಿ.ಹೆಚ್.ರಸ್ತೆಯಲ್ಲಿ ಪೂರ್ವಾಭಿಮುಖವಾಗಿ ಕೋಡಿ ಸರ್ಕಲ್‌ವರೆಗೆ 11)ಬಳೆಗಾರರ ಬೀದಿ 12)ಪೂಜಾರರ ಬೀದಿ 13)ಸುಣ್ಣದ ಬೀದಿ	1557
		ಪಶ್ಚಿಮ	ಎಂ.ಜಿ.ರಸ್ತೆ ಮತ್ತು ಎಂ.ಎಸ್.ಟಿ ರಸ್ತೆ ಸಂಧಿಸುವ ಸ್ಥಳದಿಂದ ಎಸ್.ಕೆ.ಪಿ.ಟಿ ಗಲ್ಲಿ ಮೂಲಕ ಎಂ.ಎಸ್.ಟಿ ರಸ್ತೆ ಸಂಧಿಸುವ ಸ್ಥಳದವರೆಗೆ ಹಾಗೂ ಪಶ್ಚಿಮಾಭಿಮುಖವಾಗಿ ಎಸ್.ಕೆ.ಪಿ.ಟಿ ರಸ್ತೆ ಹಾಗೂ ದೊಡ್ಡಪೇಟೆ ರಸ್ತೆ ಸಂಧಿಸುವ ಸ್ಥಳದ ವರೆಗೆ ಹಾಗೂ ದೊಡ್ಡಪೇಟೆ ರಸ್ತೆ ಉತ್ತರಭಾಗದ ಮದ್ರಾಸ್ ಹೋಟೆಲ್ ಗಲ್ಲಿಯಿಂದ ಬಿ.ಹೆಚ್.ರಸ್ತೆಯ ಮುಜಾರಾಯಿ ಇಲಾಖೆ ಜಮೀನಿನವರೆಗೆ		
		ಉತ್ತರ	ಕೆರೆ ಅಂಗಳ ಮುಜರಾಯಿ ಇಲಾಖೆ ಜಮೀನು ಪ್ರಾರಂಭಗೊಂಡು ಪೂರ್ವಾಭಿಮುಖವಾಗಿ ಕೋಡಿ ಸರ್ಕಲ್ ಪೂರ್ವಭಾಗದವರೆಗೆ		
		ದಕ್ಷಿಣ	ವೈ.ಟಿ ರಸ್ತೆಯಿಂದ ವೆಟರ್ನರಿ ಆಸ್ಪತ್ರೆಗೆ ಹಾಗೂ ಹೆಗ್ಗಡಿಗರ ಬೀದಿ ಮತ್ತು ವೆಟರ್ನರಿ ಆಸ್ಪತ್ರೆ ಸಂಧಿಸುವ ಸ್ಥಳದಿಂದ ಹೆಗ್ಗಡಿಗರ ಬೀದಿ ಮೂಲಕ ಮಡಿಕೆ ಆಸರೆ ಮತ್ತು ಹೆಗ್ಗಡಿಗರ ಬೀದಿ ಸಂಧಿಸುವವರೆಗೆ		
3	3	ಪೂರ್ವ	ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆಯಲ್ಲಿರುವ ಟಿ.ಎಂ.ಆರ್.ಸುಬ್ರಮಣ್ಯ ಅಂಗಡಿ ಮಳಿಗೆಯಿಂದ ಪ್ರಾರಂಭಿಸಿ ಉತ್ತರಕ್ಕೆ ಚಲಿಸಿ ಮಡಿಕೆ ಆಸರೆ ರಸ್ತೆ	1)ಕನ್ನಿಕಾಪರಮೇಶ್ವರಿ ದೇವಸ್ಥಾನದ ಹಿಂಭಾಗದ ರಸ್ತೆ	1546

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಸೇರಿ, ಕನ್ನಿಕಾಪರಮೇಶ್ವರಿ ದೇವಸ್ಥಾನದ ಹಿಂಭಾಗದ ಗಲ್ಲಿ ಮೂಲಕ ದೊಡ್ಡಪೇಟೆ ರಸ್ತೆ ಸೇರಿ ಪೂರ್ವಕ್ಕೆ ಮದ್ರಾಸ್ ಹೋಟೆಲ್ ಗಲ್ಲಿ ಮೂಲಕ ಉತ್ತರಕ್ಕೆ ಬಿ.ಹೆಚ್.ರಸ್ತೆ ವರೆಗೆ	2) ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ 3)ಸಂತಪೇಟೆ 4)ಹೊಸಪೇಟೆ 5)ಭಾಸ್ಕರಪ್ಪ ಕಾಂಪೌಂಡ್ 6)ನಾಲಬಂದಿವಾಡಿ ರಸ್ತೆ 7)ಪಾಂಡುರಂಗ ಸ್ವಾಮಿ ದೇವಸ್ಥಾನದ ರಸ್ತೆ 8)ಎಲೆ ಆಸರ 9)ದೊಡ್ಡಪೇಟೆ 10)ಬಿ.ಹೆಚ್.ರಸ್ತೆ ದಕ್ಷಿಣಭಾಗ 11)ಗುಂಡಪ್ಪನ ಗಲ್ಲಿ 12)ಅಂಚೆ ಕಛೇರಿ ರಸ್ತೆ 13)ಗೂಡ್ಸ್‌ಶೆಡ್ ರಸ್ತೆ 14)ಕಾರೋನೇಷನ್ ರಸ್ತೆಯಿಂದ ಟಿ.ಎಂ.ಆರ್ ಮಳಿಗೆಗಳ ವರೆಗೆ 15)ಮಡಿಕೆ ಆಸರ	
		ಪಶ್ಚಿಮ	ಗುಂಡಪ್ಪನ ಗಲ್ಲಿಯಿಂದ ಪ್ರಾರಂಭವಾಗಿ ದೊಡ್ಡಪೇಟೆ ರಸ್ತೆಯ ಮೂಲಕ ಅಂಚೆ ಕಛೇರಿ ರಸ್ತೆಯವರೆಗೆ ಹಾಗೂ ಅಲ್ಲಿಂದ ದಕ್ಷಿಣಾಭಿಮುಖವಾಗಿ ಹಳೇ ಆಸ್ಪತ್ರೆ ಮತ್ತು ಗೂಡ್ಸ್‌ಶೆಡ್ ರಸ್ತೆ ಸಂಧಿಸುವ ಸ್ಥಳದ ವರೆಗೆ ಹಾಗೂ ದಕ್ಷಿಣಾಭಿಮುಖವಾಗಿ ಗೂಡ್ಸ್‌ಶೆಡ್ ರಸ್ತೆ ಮತ್ತು ಸಿ.ಎನ್.ರಸ್ತೆ ಸಂಧಿಸುವ ಸ್ಥಳದವರೆಗೆ		
		ಉತ್ತರ	ಬಿ.ಹೆಚ್.ರಸ್ತೆಯ ಗುಂಡಪ್ಪನ ಗಲ್ಲಿಯಿಂದ ಪ್ರಾರಂಭವಾಗಿ ಪೂರ್ವಕ್ಕೆ ಬಿ.ಹೆಚ್.ರಸ್ತೆಯ ಸರಹದ್ದು ವರೆಗೆ		
		ದಕ್ಷಿಣ	ಸಿ.ಎನ್.ರಸ್ತೆ ಮತ್ತು ಗೂಡ್ಸ್‌ಶೆಡ್ ರಸ್ತೆ ಸಂಧಿಸುವ ಸ್ಥಳದಿಂದ ಸಿ.ಎನ್.ರಸ್ತೆಯ ಮೂಲಕ ಮಲ್ಲಿಕಾರ್ಜುನ ದೇವಸ್ಥಾನದವರೆಗೆ		
4	4	ಪೂರ್ವ	ದೊಡ್ಡಪೇಟೆ ರಸ್ತೆ ಮತ್ತು ಅಂಚೆ ಕಛೇರಿ ರಸ್ತೆ ಸಂಧಿಸುವ ಸ್ಥಳದಿಂದ, ಹಳೇ ಆಸ್ಪತ್ರೆ ರಸ್ತೆ ಮತ್ತು ಅಂಚೆ ಕಛೇರಿ ರಸ್ತೆ ಸಂಧಿಸುವ ಸ್ಥಳದವರೆಗೆ ಹಾಗೂ ಗೂಡ್ಸ್‌ಶೆಡ್ ರಸ್ತೆ ಮೂಲಕ ಸಿ.ಎನ್.ರಸ್ತೆ ಸಂಧಿಸುವ ಸ್ಥಳದವರೆಗೆ	1)ಗಣಪತಿ ಪೆಂಡಾಲ್ 2)ಪೋಲೀಸ್ ಸ್ಟೇಷನ್ 3)ಹಳೇ ಆಸ್ಪತ್ರೆ 4)ಶ್ರೀರಾಮ ಮಂದಿರ ರಸ್ತೆ 5)ಶಂಕರ್ ರಸ್ತೆ 6)ಪೋಲೀಸ್ ಲೈನ್ 7)ಮಹಾನ್ ಲೈನ್ 8)ಕಾರೋನೇಷನ್ ರಸ್ತೆ ಉತ್ತರ ಭಾಗದಲ್ಲಿ ಟಿ.ಎಂ.ಆರ್ ಕಾಂಪೌಂಡ್‌ನಿಂದ ಗೂಡ್ಸ್‌ಶೆಡ್ ಅಡ್ಡ ರಸ್ತೆವರೆಗೆ 9)ಬಿ.ಹೆಚ್.ರಸ್ತೆ ದಕ್ಷಿಣ ಭಾಗ 10)ರೈಲ್ವೇಸ್ಟೇಷನ್ ರಸ್ತೆ ಪೂರ್ವಭಾಗ	1605
		ಪಶ್ಚಿಮ	ಸಿ.ಎನ್.ರಸ್ತೆ ಮತ್ತು ರೈಲ್ವೆ ಸ್ಟೇಷನ್ ರಸ್ತೆ ಸಂಧಿಸುವ ಸ್ಥಳದಿಂದ ಶಿಂಗ್ರಿ ನಂಜಪ್ಪ ವೃತ್ತದವರೆಗೆ		
		ಉತ್ತರ	ಶಿಂಗ್ರಿ ನಂಜಪ್ಪ ವೃತ್ತದಿಂದ, ದೊಡ್ಡಪೇಟೆ ರಸ್ತೆ ಮತ್ತು ಅಂಚೆಕಛೇರಿ ರಸ್ತೆ ಸಂಧಿಸುವ ಸ್ಥಳದವರೆಗೆ		
		ದಕ್ಷಿಣ	ಗೂಡ್ಸ್‌ಶೆಡ್ ರಸ್ತೆ ಮತ್ತು ಸಿ.ಎನ್.ರಸ್ತೆ ಸಂಧಿಸುವ ಸ್ಥಳದಿಂದ ರೈಲ್ವೆಸ್ಟೇಷನ್ ರಸ್ತೆ ಮತ್ತು ಸಿ.ಎನ್.ರಸ್ತೆ ಸಂಧಿಸುವ ಸ್ಥಳದವರೆಗೆ		
5	5	ಪೂರ್ವ	ನಳಂದ ಸ್ಕೂಲ್ ರಸ್ತೆ ಹಾಗೂ ರೈಲ್ವೆಸ್ಟೇಷನ್ ರಸ್ತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಕಾರೋನೇಷನ್ ರಸ್ತೆವರೆಗೆ ಹಾಗೂ ಕಾರೋನೇಷನ್ ರಸ್ತೆಯ ಮೂಲಕ ಪೂರ್ವಾಭಿಮುಖವಾಗಿ ಮಲ್ಲಿಕಾರ್ಜುನ ದೇವಸ್ಥಾನದ ವರೆಗೆ	1)ಶಿಡ್ಲೆಹಳ್ಳಿ ಆಶ್ರಮ 2)ಮಾವಿನತೋಪು 3)ರೈಲ್ವೆಸ್ಟೇಷನ್ ರಸ್ತೆ ಪಶ್ಚಿಮಭಾಗ 4)ರೈಲ್ವೆ ಕ್ವಾಟರ್ಸ್ ದಕ್ಷಿಣಭಾಗ 5)ಸಿದ್ದಲಿಂಗೇಗೌಡರ ಕಾಂಪೌಂಡ್ ಮತ್ತು ಗೂಡ್ಸ್‌ಶೆಡ್ ರಸ್ತೆ 6)ಕಾರೋನೇಷನ್ ರಸ್ತೆ ದಕ್ಷಿಣಭಾಗ 7)ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ವತಾರ 8)ನಳಂದ ಸ್ಕೂಲ್ ರಸ್ತೆ ದಕ್ಷಿಣಭಾಗ	1291
		ಪಶ್ಚಿಮ	ರೈಲ್ವೆ ಸ್ಟೇಷನ್ ಹಾಗೂ ಶಿಡ್ಲೆಹಳ್ಳಿ ಆಶ್ರಮ ಸ್ವತ್ತು ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ಶಿಡ್ಲೆಹಳ್ಳಿ ಆಶ್ರಮ ಕೊನೆಯ ಭಾಗದ ವರೆಗೆ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
		ಉತ್ತರ	ಶಿಡ್ಲೆಹಳ್ಳಿ ಆಶ್ರಮದಿಂದ ಪೂರ್ವಾಭಿಮುಖವಾಗಿ (ನಳಂದ ಸ್ಕೂಲ್ ರಸ್ತೆ ದಕ್ಷಿಣಭಾಗ) ನಳಂದ ಸ್ಕೂಲ್ ರಸ್ತೆಯ ಮೂಲಕ ರೈಲ್ವೆ ಸ್ಟೇಷನ್ ರಸ್ತೆಯವರೆಗೆ (ಎಂ.ಎಸ್.ಪಾರ್ವತಮ್ಮ ಮನೆವರೆಗೆ)		
		ದಕ್ಷಿಣ	ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಶಿಡ್ಲೆಹಳ್ಳಿ ಆಶ್ರಮ ಹಾಗೂ ರೈಲ್ವೆ ಸ್ವತ್ತು ಸಂಧಿಸುವವರೆಗೆ		
6	6	ಪೂರ್ವ	ಡಾ ತೇಜಪಾಲ ಮನೆ ಮುಂಭಾಗ ರಸ್ತೆ ಹಾಗೂ ಹಳೇಪಾಳ್ಯ ರಸ್ತೆ ಸಂಧಿಸುವ ಸ್ಥಳದಿಂದ, ಕೆರೆ ಅಂಗಳ ರಸ್ತೆ ಮತ್ತು ಹಳೇಪಾಳ್ಯ ರಸ್ತೆ ಸಂಧಿಸುವ ಸ್ಥಳದವರೆಗೆ ಹಾಗೂ ಕೆರೆ ಅಂಗಳ ರಸ್ತೆ ಮತ್ತು ಮುಜರಾಯಿ ಇಲಾಖೆ ಜಮೀನು ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಬಿ.ಹೆಚ್.ರಸ್ತೆವರೆಗೆ	1)ಮುಜರಾಯಿ ಇಲಾಖೆ ಜಮೀನು 2)ಕಾಶಿಪತಿ ಕಾಂಪೌಂಡ್ 3)ಗೌಸ್‌ಮಿಯಾ ಕಾಂಪೌಂಡ್ 4)ಕೆ.ಬಿ.ಶಿವಪ್ಪ ಕಾಂಪೌಂಡ್ 5)ಎಸ್.ಆರ್.ವಿ ಕಾಂಪೌಂಡ್ 6)ಎಸ್.ವಿ.ಪಿ ಕಾಂಪೌಂಡ್ 7)ಕರಿಬಸಪ್ಪ ಕಾಂಪೌಂಡ್ 8)ಬಸವಣ್ಣಪ್ಪ ಕಾಂಪೌಂಡ್ 9)ಮಹಂತಪ್ಪ ಕಾಂಪೌಂಡ್ 10)ಬಿ.ಹೆಚ್.ರಸ್ತೆ 11)ಧನಂಜಪ್ಪ 12) ಶಿವಗಂಗ ಡ್ರೈವಿಂಗ್ ಸ್ಕೂಲ್ ಕಾಂಪೌಂಡ್ 13)ಸರ್ಕಾರಿ ಬಾಲಕಿರ ಪ.ಪೂ.ಕಾಲೇಜ್ 14)ಶಂಕರಮಠದ ಮುಂಭಾಗ ಡ್ರೈವರ್ ಶಿವಣ್ಣ ರಸ್ತೆ 15)ಇಂದ್ರಕುಮಾರ್ ತೋಟದ ಮನೆಗಳು 16)ಎಂ.ಬಿ.ಜಗದೀಶ್ ರಾಜ್ ತೋಟದ ಮನೆಗಳು 17)ಎಂ.ಬಿ.ಶಿವಕುಮಾರಸ್ವಾಮಿ ತೋಟದ ಮನೆಗಳು 18)ಎಂ.ಬಿ.ವಿಜಯಕುಮಾರ್ ತೋಟದ ಮನೆಗಳು 19)ಸಾಯಿಬಾಬಾ ದೇವಸ್ಥಾನದ ಪ್ರದೇಶ 20) ಸಾಯಿಬಾಬಾ ದೇವಸ್ಥಾನದ ಹಿಂಭಾಗದ ಪ್ರದೇಶ 21)ಕಪಾಲಿ ಶಿವನಂಜಪ್ಪ ಲೇಔಟ್ 22)ಕೆರೆ ಅಂಗಳ 23)ಜಿ.ಕೆ.ಮಲ್ಲಪ್ಪ ಲೇಔಟ್ 24)ಕೆರೆ ಅಂಗಳದ ರಸ್ತೆ (ಲಿಂಕ್‌ರಸ್ತೆ)	1866
		ಪಶ್ಚಿಮ	ಬಿ.ಹೆಚ್.ರಸ್ತೆ ಹಾಗೂ ಶಂಕರಮಠ ರಸ್ತೆ ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ಶಂಕರಪ್ಪ ಲೇಔಟ್ 1ನೇ ಅಡ್ಡರಸ್ತೆ, (ಇಂದ್ರಕುಮಾರ್ ಲೇಔಟ್‌ವರೆಗೆ)		
		ಉತ್ತರ	ಶಂಕರಪ್ಪ ಲೇಔಟ್ 1ನೇ ಅಡ್ಡರಸ್ತೆ ಹಾಗೂ ಶಂಕರಮಠ ರಸ್ತೆ ಸಂಧಿಸುವ ಸ್ಥಳದಿಂದ, ಡಾ ತೇಜಪಾಲ್ ಮನೆ ಮುಂಭಾಗದ ರಸ್ತೆ ಮೂಲಕ ತಿಪಟೂರು ಹಳೇಪಾಳ್ಯ ರಸ್ತೆ ಹಾಗೂ ಕೆರೆ ಅಂಗಳ ರಸ್ತೆ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಮುಜರಾಯಿ ಇಲಾಖೆ ಜಮೀನಿನವರೆಗೆ		
		ದಕ್ಷಿಣ	ಮುಜರಾಯಿ ಇಲಾಖೆ ಜಮೀನು (ಕಾಶಿಪತಿ ಕಾಂಪೌಂಡ್) ಹಾಗೂ ಬಿ.ಹೆಚ್.ರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಬಿ.ಹೆಚ್.ರಸ್ತೆ ಮೂಲಕ ಶಂಕರಮಠದ ರಸ್ತೆಯವರೆಗೆ (ಕೆ.ಆರ್.ಬಡಾವಣೆ ಅಡ್ಡರಸ್ತೆ)		
7	7	ಪೂರ್ವ	ಕೆ.ಆರ್.ಬಡಾವಣೆಯ 4 & 5ನೇ ಮುಖ್ಯರಸ್ತೆಯ ಮಧ್ಯಭಾಗದಲ್ಲಿರುವ ಕನ್ನರ್ವೆನ್ರಿ	1) ಕೆ.ಆರ್.ಬಡಾವಣೆ ಶಂಕರಮಠ ರಸ್ತೆಯಿಂದ ಹಾಲ್ಕುರಿಕೆ ರಸ್ತೆಯವರೆಗೆ	1374

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಮತ್ತು ಶಂಕರಮಠ ರಸ್ತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಬಿ.ಹೆಚ್.ರಸ್ತೆ ಹಾಗೂ ಶಂಕರಮಠ ರಸ್ತೆ ಸಂಧಿಸುವ ಸ್ಥಳದವರೆಗೆ	1,2,3,4ನೇ ಮುಖ್ಯ ರಸ್ತೆ 2) ಕೆ.ಆರ್.ಬಡಾವಣೆ 2,3,4 & 5ನೇ ಅಡ್ಡರಸ್ತೆಗಳು	
		ಪಶ್ಚಿಮ	ಬಿ.ಹೆಚ್.ರಸ್ತೆ ಹಾಗೂ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ಕೆ.ಆರ್.ಬಡಾವಣೆ 4 & 5ನೇ ಮುಖ್ಯ ರಸ್ತೆಯ ಕನ್ನವೆನ್ನಿ ಮತ್ತು ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದವರೆಗೆ		
		ಉತ್ತರ	ಹಾಲ್ಕುರಿಕೆ ಹಾಗೂ ಕೆ.ಆರ್.ಬಡಾವಣೆ 4 & 5ನೇ ಮುಖ್ಯರಸ್ತೆಯ ಮಧ್ಯಭಾಗದಲ್ಲಿರುವ ಕನ್ನವೆನ್ನಿ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಕನ್ನವೆನ್ನಿ ಮೂಲಕ ಶಂಕರಮಠ ರಸ್ತೆ ಸಂಧಿಸುವ ಸ್ಥಳದವರೆಗೆ		
		ದಕ್ಷಿಣ	ಬಿ.ಹೆಚ್.ರಸ್ತೆ & ಶಂಕರಮಠ ರಸ್ತೆ ಸಂಧಿಸುವ ಸ್ಥಳದಿಂದ ಬಿ.ಹೆಚ್.ರಸ್ತೆ ಹಾಗೂ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದವರೆಗೆ		
8	8	ಪೂರ್ವ	ಹಳೇಪಾಳ್ಯ ರಸ್ತೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಪಕ್ಕದ ಹಳ್ಳದಿಂದ ದಕ್ಷಿಣಾಭಿಮುಖವಾಗಿ ಡಾ ತೇಜಪಾಲ ಮನೆ ಮುಂಭಾಗ ರಸ್ತೆ ಹಾಗೂ ಹಳೇಪಾಳ್ಯ ರಸ್ತೆಯವರೆಗೆ	1)ಕೆ.ಆರ್.ಬಡಾವಣೆ 5,6,7,8,9ನೇ ಮುಖ್ಯ ರಸ್ತೆ 2)ಗೋವಿನಪುರ 1ನೇ ಅಡ್ಡರಸ್ತೆ 3)ಗೋವಿನಪುರ ಪಂಪ್‌ಹೌಸ್ ರಸ್ತೆಯ ದಕ್ಷಿಣಭಾಗ 4)ಚರ್ಚ್ ಕಾಂಪೌಂಡ್ ರಸ್ತೆ 5)ಶಂಕರಮಠದ ರಸ್ತೆಯ ಪಶ್ಚಿಮ ಹಾಗೂ ಪೂರ್ವಭಾಗದ ಮನೆಗಳು (ಶಂಕರಪ್ಪ ಲೇಔಟ್ 1,2,3,4 ನೇ ಅಡ್ಡರಸ್ತೆ) 6) ಮುನ್ನಿಪಲ ಲೇಔಟ್ , ಬಿ.ಎಂ.ಶ್ರೀಲೇಔಟ್, ದ್ವಾಕ್ಷಣಮ, ಕೆ.ರಾಜಶೇಖರಯ (ಎಡೆಮಟ್ಟಿ ರಾಜು), ಬೀರಯ್ಯ ಗಾರ್ಡನ್, ಗುಬ್ಬಿ ಲೇಔಟ್, ಎ.ಎಂ.ಎಸ್.ಶಿವಪ್ರಸಾದ್ ಲೇಔಟ್, ಹಳ್ಳಿ ಚಂದ್ರಪ್ಪ ಲೇಔಟ್	1958
		ಪಶ್ಚಿಮ	ಹಾಲ್ಕುರಿಕೆ ರಸ್ತೆಯಲ್ಲಿ ಎಸ್.ಟಿ.ಡಿ ಬೂತ್‌ನಿಂದ ದಕ್ಷಿಣಕ್ಕೆ ಚಲಿಸಿ ಕೆ.ಆರ್.ಬಡಾವಣೆ 4 & 5ನೇ ಮುಖ್ಯರಸ್ತೆಯ ಮಧ್ಯದಲ್ಲಿರುವ ಕನ್ನವೆನ್ನಿ ಹಾಗೂ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದವರೆಗೆ		
		ಉತ್ತರ	ಪಂಪ್‌ಹೌಸ್ ರಸ್ತೆಯಲ್ಲಿ ಎಸ್.ಟಿ.ಡಿ ಬೂತ್‌ನಿಂದ ಪೂರ್ವಕ್ಕೆ ಪಂಪ್‌ಹೌಸ್‌ವರೆಗೆ ಹಾಗೂ ಉತ್ತರಕ್ಕೆ ಚಲಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಪಕ್ಕದ ಹಳ್ಳದವರೆಗೆ ಹಾಗೂ ಪೂರ್ವಾಭಿಮುಖವಾಗಿ ಗುಬ್ಬಿ ಲೇಔಟ್ ಮುಖಾಂತರ ಹಳೇಪಾಳ್ಯ ರಸ್ತೆ ಸಂಧಿಸುವ ಸ್ಥಳದವರೆಗೆ		
		ದಕ್ಷಿಣ	ಹಾಲ್ಕುರಿಕೆ ರಸ್ತೆಯಲ್ಲಿ 4 & 5ನೇ ಮುಖ್ಯರಸ್ತೆ ಸಂಧಿಸುವ ಸ್ಥಳದಿಂದ ಪೂರ್ವಕ್ಕೆ ಚಲಿಸಿ ಶಂಕರಮಠದ ರಸ್ತೆವರೆಗೆ ಉತ್ತರಕ್ಕೆ ಚಲಿಸಿ ಡಾ ತೇಜಪಾಲ ಮನೆ ಮುಂಭಾಗ ರಸ್ತೆಯಿಂದ ಹಳೇಪಾಳ್ಯ ರಸ್ತೆ ಸಂಧಿಸುವ ಸ್ಥಳದವರೆಗೆ		
9	9	ಪೂರ್ವ	ಪಂಪ್‌ಹೌಸ್ ರಸ್ತೆಯ ಗೋವಿನಪುರ 4ನೇ ಅಡ್ಡರಸ್ತೆ (ಮಂಜಪ್ಪ ಮನೆಯಿಂದ) (ಪಂಪ್ ಹೌಸ್ ಪಕ್ಕದ ರಸ್ತೆಯಿಂದ) ಉತ್ತರಾಭಿಮುಖವಾಗಿ ಚಿಕ್ಕಲಕ್ಕಿಪಾಳ್ಯ ರಾಮ ಮಂದಿರದ ಹಿಂಭಾಗದ ಹಳ್ಳದ ಮೇಲ್ಭಾಗದ	ಗೋವಿನಪುರ ಪಶ್ಚಿಮ ಭಾಗದ ಎಲ್ಲಾ ಮನೆಗಳು (ಗೋವಿನಪುರ ಪಂಪ್‌ಹೌಸ್ ರಸ್ತೆಯ (ಮಾಸ್ಪುರ್ ಮಂಜಪ್ಪ ಮನೆಯಿಂದ) 1, 2, 3, 4 ನೇ ರಸ್ತೆ) ಹೋರಿ ಚಂದ್ರಣ್ಣ	2166

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಮನೆಗಳು ಪಶ್ಚಿಮಕ್ಕೆ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ತಿಪಟೂರು ಟೌನ್ ಗಡಿವರೆಗೆ (ಬೆಡ್ಲಿ ಫ್ಯಾಕ್ಟರಿ ಪಕ್ಕದ ಸಿಮೆಂಟ್ ರಸ್ತೆವರೆಗೆ)	ತೋಟದ ಮನೆಗಳು, ರಾಮಚಂದ್ರ ಧ್ಯಾನಮಂದಿರ, ಹಳ್ಳದ ಮೇಲಭಾಗದ ಮನೆಗಳು, ಶಂಕರನಗರ, ಬೆಡ್ಲಿ ಫ್ಯಾಕ್ಟರಿ ಹತ್ತಿರದ ಮನೆಗಳು, ಕೆ.ಜೆ ಇಂಜಿನಿಯರಿಂಗ್ ವರ್ಕ್‌ಶಾಪ್‌ನ ಹಿಂಭಾಗದ ಮನೆಗಳು, ಚಿಕ್ಕ ಬಸವಯ್ಯನ ತೋಟದ ಮನೆಗಳು, ಚಂದ್ರಯ್ಯನ ತೋಟದ ಮನೆಗಳು, ಹಾಲ್ಕುರಿಕೆ ರಸ್ತೆಯಲ್ಲಿ ಪವರ್‌ಸ್ಟೇಷನ್ ಹಿಂಭಾಗದ ಮನೆಗಳು, ಕಂಚಾಘಟ್ಟ ಕಟ್ಟೆಯವರೆಗೆ.	
		ಪಶ್ಚಿಮ	ಸ.ನಂ.105 ಬೈಪಾಸ್ ರಸ್ತೆ ಕೊಡುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಸ.ನಂ.93ರ ಮೂಲಕ ಸ.ನಂ.45 ರವರೆಗೆ ಹಾಗೂ ಸ.ನಂ.44 ಪಶ್ಚಿಮಾಭಿಮುಖವಾಗಿ ಕಂಚಾಘಟ್ಟ ಕಟ್ಟೆಯವರೆಗೆ		
		ಉತ್ತರ	ಕಂಚಾಘಟ್ಟ ಗ್ರಾಮ ಬೈಪಾಸ್ ರಸ್ತೆ ಕೊಡುವ ಸ.ನಂ. 105 ರಿಂದ ಪೂರ್ವಾಭಿಮುಖವಾಗಿ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದವರೆಗೆ		
		ದಕ್ಷಿಣ	ಕಂಚಾಘಟ್ಟ ರಸ್ತೆ ಕಟ್ಟೆಯಿಂದ ಪೂರ್ವಾಭಿಮುಖವಾಗಿ ಪವರ್‌ಹೌಸ್‌ವರೆಗೆ ಹಾಗೂ ಉತ್ತರಾಭಿಮುಖವಾಗಿ ಹಾಲ್ಕುರಿಕೆ ರಸ್ತೆ ಮತ್ತು ಪಂಪ್‌ಹೌಸ್ ರಸ್ತೆ ಸಂಧಿಸುವ ಸ್ಥಳದ ವರೆಗೆ ಪೂರ್ವಾಭಿಮುಖವಾಗಿ ಪಂಪ್‌ಹೌಸ್ ಪಕ್ಕದವರೆಗೆ		
10	10	ಪೂರ್ವ	ದೊಡ್ಡಯ್ಯನಪಾಳ್ಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಹೊನ್ನಗಂಗಯ್ಯನವರ ಮನೆಯಿಂದ ಪ್ರಾರಂಭವಾಗಿ ಉತ್ತರಾಭಿಮುಖವಾಗಿ ಚಲಿಸಿ ಹೊಸಪಾಳ್ಯದ ಸರ್ಕಾರಿ ಕಿರಿಯ ಪಾಠಶಾಲೆವರೆಗೆ ಹಾಗೂ ಹೊಸಪಾಳ್ಯದ ಸಿದ್ಧರೂಡರ ಮಠದ ಪಕ್ಕದ ಅರಳಿಮರದವರೆಗೆ	1)ಕುಮಾರಸ್ವಾಮಿ ಲೇಔಟ್ 2)ದೊಡ್ಡಯ್ಯನ ಪಾಳ್ಯ 3)ಗಾಯತ್ರಿನಗರ 1, 2, 3, 4, 5ನೇ ಮುಖ್ಯರಸ್ತೆ 4)ಹೊಸಪಾಳ್ಯ 5)ಹಾಲ್ಕುರಿಕೆ ಹಳೇಪಾಳ್ಯ ಸಂಪರ್ಕ ರಸ್ತೆ ಉತ್ತರ ಭಾಗದ ಮನೆಗಳು	2324
		ಪಶ್ಚಿಮ	ಹಾಲ್ಕುರಿಕೆ ರಸ್ತೆ ಚಿಕ್ಕಲಕ್ಕಿಪಾಳ್ಯದ ರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ ಚಲಿಸಿ ಅಣ್ಣಾಪುರ ಗ್ರಾಮದ ಸರ್ವೆ ನಂ.17 & 26 ಸಂಧಿಸುವ ವರೆಗೆ ಮತ್ತು ಸರ್ವೆ ನಂ.19 & 22 ಸಂಧಿಸುವ ಸ್ಥಳದವರೆಗೆ ಸರ್ವೆ ನಂ.22 & 35 ಸಂಧಿಸುವವರೆಗೆ		
		ಉತ್ತರ	ಸಿದ್ಧರೂಡ ಮಠದ ಅರಳಿಮರದಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಚೌಡೇಶ್ವರಿ ದೇವಸ್ಥಾನದ ರಸ್ತೆಯಿಂದ ಕೆ.ತಿಮ್ಮರಾಯಪ್ಪನ ಮನೆವರೆಗೆ ಹಾಗೂ ಅಲ್ಲಿಂದ ದಕ್ಷಿಣಾಭಿಮುಖವಾಗಿ ತಿಪಟೂರು ಹಳೇಪಾಳ್ಯ ರಸ್ತೆಯ ಜಿ.ಕೃಷ್ಣಮೂರ್ತಿಯವರ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಮನೆಯವರೆಗೆ ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದ ವರೆಗೆ		
		ದಕ್ಷಿಣ	ಸರ್ವೆ ನಂ.17 ಮತ್ತು 19/2 ರವರೆಗೆ 32 ಮತ್ತು 25 ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಹಳೇಪಾಳ್ಯ ಮತ್ತು ತಿಪಟೂರು ರಸ್ತೆ ಸಂಧಿಸುವ ಸ್ಥಳದವರೆಗೆ		
11	11	ಪೂರ್ವ	ಚಿಕ್ಕಲಕ್ಕಿ ಪಾಳ್ಯದ 1ನೇ ಅಡ್ಡರಸ್ತೆಯಿಂದ ಪ್ರಾರಂಭಗೊಂಡು ಹಳೇಪಾಳ್ಯ ಮತ್ತು ಹಾಲ್ಕುರಿಕೆ ರಸ್ತೆ ಸಂಧಿಸುವ ಸ್ಥಳದಿಂದ ಅಣ್ಣಾಪುರ ಹಳೇಪಾಳ್ಯ ಸರ್ಕಲ್ ವರೆಗೆ	1)ಚಿಕ್ಕಲಕ್ಕಿ ಪಾಳ್ಯದ 1,2,3 & 4ನೇ ಮುಖ್ಯರಸ್ತೆ 2)ಚಿತ್ರಮಂದಿರದ ರಸ್ತೆ 3)ಅಣ್ಣಾಪುರ 1,2,3ನೇ ಅಡ್ಡರಸ್ತೆ 4)ಅನಂತಶಯನ ಫ್ಯಾಕ್ಟರಿ ರಸ್ತೆ 5)ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ 6)ಹಾಲ್ಕುರಿಕೆ ರಸ್ತೆ ಪೂರ್ವ ಭಾಗದ ಮನೆಗಳು 7)ಕೆ.ಹೆಚ್.ಡಿ.ಸಿ ಕಾಲೋನಿ	2344
		ಪಶ್ಚಿಮ	ಹಾಲ್ಕುರಿಕೆ ರಸ್ತೆಯಲ್ಲಿ ಚಿಕ್ಕಲಕ್ಕಿ ಪಾಳ್ಯದ 1ನೇ ಅಡ್ಡರಸ್ತೆಯಿಂದ ಪ್ರಾರಂಭವಾಗಿ ಹಾಲ್ಕುರಿಕೆ ರಸ್ತೆ ಮುಖಾಂತರ ಉತ್ತರದ ನಗರ ಗಡಿ ಅಂಚಿನವರೆಗೆ		
		ಉತ್ತರ	ಪಶ್ಚಿಮದ ಹಾಲ್ಕುರಿಕೆ ರಸ್ತೆಯ ನಗರ ಗಡಿ ಅಂಚಿನಿಂದ ಸರ್ವೆ ನಂ.35 ರಿಂದ 41 ಹಾಗೂ 52,2,3,4 ವರೆಗೆ		
		ದಕ್ಷಿಣ	ಹಳೇಪಾಳ್ಯ ಹಾಲ್ಕುರಿಕೆ ರಸ್ತೆಗೆ ಹೊಂದಿಕೊಂಡಂತೆ ಗಾಯತ್ರಿನಗರದ ಪಶ್ಚಿಮಭಾಗ		
12	12	ಪೂರ್ವ	ಮಹಾಲಕ್ಷ್ಮಿ ದೇವಸ್ಥಾನದಿಂದ ಉತ್ತರಾಭಿಮುಖವಾಗಿ ರಂಗನಾಥ ಫ್ಯಾಕ್ಟರಿ ಮುಂದೆ ಇರುವ ನಾಯಕರುಗಳ ಮನೆಯವರೆಗೆ	1)ಹಳೇಪಾಳ್ಯ 2)ಚೌಡೇಶ್ವರಿ ದೇವಸ್ಥಾನದ ಮುಂಭಾಗದ ರಸ್ತೆ 3)ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದ ರಸ್ತೆ 4)ಸೊಸೈಟಿ ರಸ್ತೆ 5)ಕೋಳಿಫಾರಂ ಮನೆಗಳು 6)ರಂಗನಾಥ ಫ್ಯಾಕ್ಟರಿ ಮನೆಗಳು 7)ಎ.ಕೆ.ಕಾಲೋನಿ 8)ಬಂಜಾರಹಟ್ಟಿ 9)ರಂಗಧಾಮಯ್ಯ ತೋಟದ ಮನೆಗಳು 10)ಅನಂತಶಯನ ಫ್ಯಾಕ್ಟರಿ ರಸ್ತೆ ಪೂರ್ವಭಾಗದ ಮನೆಗಳು	2306
		ಪಶ್ಚಿಮ	ಅಣ್ಣಾಪುರ ಸರ್ವೆ ನಂ.2ರ ಕೊನೆಯ ಭಾಗದಿಂದ (ಉತ್ತರದಿಂದ) ದಕ್ಷಿಣಾಭಿಮುಖವಾಗಿ ಸರ್ವೆ ನಂ.1ರ ವರೆಗೆ ಮತ್ತು ಅನಂತಶಯನ ಫ್ಯಾಕ್ಟರಿ ರಸ್ತೆ ಸಂಧಿಸುವ ಸ್ಥಳದ ವರೆಗೆ ಹಾಗೂ ಅಲ್ಲಿಂದ ಪೂರ್ವಾಭಿಮುಖವಾಗಿ ಅನಂತಶಯನ ಫ್ಯಾಕ್ಟರಿ ರಸ್ತೆ ಹಾಗೂ ಮೋಹನ್‌ರಾಜ್ ಮನೆಯಿಂದ ಫ್ಯಾಕ್ಟರಿ ರಸ್ತೆ ಮತ್ತು ಅಣ್ಣಾಪುರ ರಸ್ತೆ ಸಂಧಿಸುವ ಸ್ಥಳದ ವರೆಗೆ.		
		ಉತ್ತರ	ಅಣ್ಣಾಪುರ ಸರ್ವೆ ನಂ.2 ಪೂರ್ವಭಾಗದಿಂದ ಅಣ್ಣಾಪುರ ಸರ್ವೆ ನಂ.3 ರ ಪೂರ್ವಭಾಗದವರೆಗೆ ಹಾಗೂ ರಘುನಾಥ್ ರವರ ಕೋಳಿ ಫಾರಂ ವರೆಗೆ.		
		ದಕ್ಷಿಣ	ಅಣ್ಣಾಪುರ ಸರ್ವೆ ನಂ.1 ರಿಂದ ಮೋಹನ್‌ರಾಜ್ ಮನೆಯವರೆಗೆ ಹಾಗೂ ಹಳೇಪಾಳ್ಯ ಮತ್ತು ಅಣ್ಣಾಪುರ ರಸ್ತೆ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಮಹಾಲಕ್ಷ್ಮಿ ದೇವಸ್ಥಾನದವರೆಗೆ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
13	13	ಪೂರ್ವ	ಬಿ.ಹೆಚ್.ರಸ್ತೆಯಲ್ಲಿನ ಬಿ.ಇ.ಓ. ಕಛೇರಿಯಿಂದ, ಹಾಲ್ಕುರಿಕೆ ರಸ್ತೆಯಲ್ಲಿನ ಕೆ.ಇ.ಬಿ. ವಸತಿ ಗೃಹಗಳ ಅಂಚಿನವರೆಗೆ (ಹೊನ್ನವಳ್ಳಿ ರಸ್ತೆಯ ದಕ್ಷಿಣಭಾಗ)	1) ಷಡಾಕ್ಷರಿ ಮಠದ 1,2,3,4,5,6,7,8,9 & 10ನೇ ಅಡ್ಡರಸ್ತೆ 2) ಬಿ.ಇ.ಓ ಕಛೇರಿ 3) ಎಸ್.ಸಿ.ಎಸ್.ಟಿ ಹಾಸ್ಟಲ್, ಕೆ.ಇ.ಬಿ. ಕ್ಲಾಟರ್ಸ್ 4) ಹೌಸಿಂಗ್ ಬೋರ್ಡ್ 1,2,3 & 4ನೇ ಮುಖ್ಯರಸ್ತೆ 5)ಹೌಸಿಂಗ್ ಬೋರ್ಡ್ 1,2,3ನೇ ಅಡ್ಡರಸ್ತೆ 6)ತಾಗೂರ್ ಶಾಲೆಯ ರಸ್ತೆ 7)ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ರಸ್ತೆ 8)ಅರ್ಜುನಪ್ಪನವರ ತೋಟದ ಮನೆಗಳು 9)ತಂಡಗದ ಬಸವರಾಜು ಮನೆ ರಸ್ತೆ 10)ದೇವರಾಜುಮನೆ ರಸ್ತೆ 11)ಷಡಾಕ್ಷರಪ್ಪನವರ ಮನೆ ರಸ್ತೆ 12)ಅರ್ಜುನಪ್ಪನವರ ತೋಟದ ಪೂರ್ವ ದಿಕ್ಕಿನ ಮನೆಗಳು 13)ಶಿವಣ್ಣನವರ ತೋಟದ ಅಕ್ಕಪಕ್ಕದ ಮನೆಗಳು	2371
		ಪಶ್ಚಿಮ	ಷಡಕ್ಷರಿ ಮಠದ 10ನೇ ಕ್ರಾಸ್ ಎಡ ಮತ್ತು ಬಲ ಭಾಗ ಒಳಗೊಂಡಂತೆ ಆರಂಭವಾಗಿ, ಹೈಟೆನ್ಸನ್ ರಸ್ತೆ ಮುಖಾಂತರ ಅರ್ಜುನಪ್ಪನ ತೋಟದ ಮುಖಾಂತರ ಹಾದು ಸರ್ಕಾರಿ ಪಿಯು ಕಾಲೇಜು ಮತ್ತು ಜನರಲ್ ಆಸ್ಪತ್ರೆ ಮಧ್ಯದ ರಸ್ತೆ ಮುಖಾಂತರ ಬಿ.ಹೆಚ್.ರಸ್ತೆಯವರೆಗೆ		
		ಉತ್ತರ	ಹಾಲ್ಕುರಿಕೆ ರಸ್ತೆಯ ಕೆ.ಇ.ಬಿ. ಕ್ಲಾಟರ್ಸ್‌ನಿಂದ ಷಡಕ್ಷರಿ ಮಠದ 1 ರಿಂದ 10ನೇ ಕ್ರಾಸ್ ವರೆಗೆ (ಷಡಕ್ಷರಿ ಮಠದ) ಪೂರ್ವಭಾಗ		
		ದಕ್ಷಿಣ	ಬಿ.ಹೆಚ್.ರಸ್ತೆಯ ಬಿ.ಇ.ಓ ಕಛೇರಿಯಿಂದ ಸರ್ಕಾರಿ ಪಿಯು ಕಾಲೇಜು ಮತ್ತು ಜನರಲ್ ಆಸ್ಪತ್ರೆ ಮಧ್ಯದ ರಸ್ತೆಯ ಅಂಚಿನವರೆಗೆ		
14	14	ಪೂರ್ವ	ಷಡಕ್ಷರಿ ಮಠದ 10ನೇ ಕ್ರಾಸ್‌ನಿಂದ ಆರಂಭವಾಗಿ, ಹೈಟೆನ್ಸನ್ ರಸ್ತೆ ಮುಖಾಂತರ ಅರ್ಜುನಪ್ಪನ ತೋಟದ ಮುಖಾಂತರ ಹಾದು ಸರ್ಕಾರಿ ಪಿಯು ಕಾಲೇಜು ಮತ್ತು ಜನರಲ್ ಆಸ್ಪತ್ರೆ ಮಧ್ಯದ ರಸ್ತೆ ಮುಖಾಂತರ ಬಿ.ಹೆಚ್.ರಸ್ತೆಯವರೆಗೆ	1)ಜನರಲ್ ಆಸ್ಪತ್ರೆ ಹಿಂಭಾಗ 1ನೇ ರಸ್ತೆಯಿಂದ 4ನೇ ಕ್ರಾಸ್ ವರೆಗೆ 2) ಬಲಿಜ ಸಮಾಜದ ಹಿಂಭಾಗದ ಮನೆಗಳು 3)ವಿದ್ಯಾನಗರ 1ನೇ ಕ್ರಾಸ್‌ನಿಂದ ಸ್ವೆಲ್ಲಾ ಮೇರಿಸ್ ಶಾಲೆಯ ಪೂರ್ವಭಾಗದ ವಿದ್ಯಾನಗರದ ಅಡ್ಡರಸ್ತೆಗಳು ಹಾಗೂ ಮನೆಗಳು	2348
		ಪಶ್ಚಿಮ	ಬಿ.ಹೆಚ್.ರಸ್ತೆಯಿಂದ ಆರಂಭವಾಗಿ ಸ್ವೆಲ್ಲಾ ಮೇರಿಸ್ ಶಾಲೆಯ ಮುಖಾಂತರ ಕಂಚಾಘಟ್ಟ ಸ್ಕೂಲ್‌ವರೆಗೆ		
		ಉತ್ತರ	ಹೈಟೆನ್ಸನ್ ಲೈನ್ ರಸ್ತೆಯಿಂದ ಪ್ರಾರಂಭವಾಗಿ ಅರ್ಜುನಪ್ಪನ ತೋಟದ ಮುಖಾಂತರ ಹಾದು ಪಶ್ಚಿಮಭಾಗದ ಒಳಗೊಂಡಂತೆ ಕಂಚಾಘಟ್ಟ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಿಂದ ಹೈಟೆನ್ಸನ್ ಲೈನ್ ರಸ್ತೆಯ ದಕ್ಷಿಣ ಭಾಗ ಪ್ರಾರಂಭವಾಗಿ ಒಳಗೊಂಡಂತೆ ಅರ್ಜುನಪ್ಪನ ತೋಟದ ರಸ್ತೆಯವರೆಗೆ		
		ದಕ್ಷಿಣ	ಬಿ.ಹೆಚ್.ರಸ್ತೆಯಲ್ಲಿನ ಸರ್ಕಾರಿ ಪಿ.ಯು ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ಮಧ್ಯ ಭಾಗದ ರಸ್ತೆಯಿಂದ ಆರಂಭವಾಗಿ ಸ್ವೆಲ್ಲಾ ಮೇರಿಸ್ ಶಾಲೆಯ ರಸ್ತೆಯ ಪಶ್ಚಿಮ ಭಾಗ		
15	15	ಪೂರ್ವ	ಬಿ.ಹೆಚ್.ರಸ್ತೆಯಿಂದ ಆರಂಭವಾಗಿ ಸ್ವೆಲ್ಲಾ ಮೇರಿಸ್ ಶಾಲೆಯ ಮುಖಾಂತರ ಕಂಚಾಘಟ್ಟ	1)ತಿಪಟೂರು-ಹೊನ್ನವಳ್ಳಿ ರಸ್ತೆಯಲ್ಲಿ ನಾರಿನ ಫ್ಯಾಕ್ಟರಿಯಿಂದ	2381

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಸ್ಕೂಲ್ ಮುಖಾಂತರ ಷಡಕ್ಷರಿ ಮಠದ ಪಶ್ಚಿಮ ಭಾಗ	ಕಂಚಾಘಟ್ಟದವರೆಗೆ ಉತ್ತರ ಭಾಗದ ಮನೆಗಳು 2) ಕೆ.ಪಿ.ರೇವಣ್ಣಸಿದ್ದಪ್ಪ ಬಡಾವಣೆಯ 1,2,3ನೇ ಅಡ್ಡರಸ್ತೆ 3) ಕಂಚಾಘಟ್ಟ ಗ್ರಾಮದ 1,2,3ನೇ ಮುಖ್ಯರಸ್ತೆ 4) ಹೈಟೆನ್ಸ್ ವೈರ್ ರಸ್ತೆ ಉತ್ತರ ಭಾಗದ ಮನೆಗಳು ಹಾಗೂ ಷಡಕ್ಷರಿ ಮಠದ ಪಶ್ಚಿಮ ಭಾಗ 5) ಕಂಚಾಘಟ್ಟ ಹೊಸ ಬಡಾವಣೆಯ 7,8,9,10,11,12,13,14ನೇ ಅಡ್ಡರಸ್ತೆ 6) ಕೆ.ಪಿ.ರೇವಣ್ಣಸಿದ್ದಪ್ಪ ಮುಖ್ಯ ರಸ್ತೆಯ ಪೂರ್ವಭಾಗದ 9,10,11ನೇ ಅಡ್ಡರಸ್ತೆ. 7) ಕಲ್ಪತರು ಇಂಜಿನಿಯರಿಂಗ್ ಕಾಲೇಜ್ ಪಶ್ಚಿಮ ಭಾಗದಿಂದ ಮಾದಿಹಳ್ಳಿ ಗ್ರಾಮದವರೆಗೆ	
		ಪಶ್ಚಿಮ	ಮಾದಿಹಳ್ಳಿ ಸ.ನಂ.251 ಹಾಗೂ ಬಿ.ಹೆಚ್.ರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ಮಾದಿಹಳ್ಳಿ ಗ್ರಾನಥಾದವರೆಗೆ ಸ.ನಂ.257ರ ವರೆಗೆ ಹಾಗೂ ಬಿ.ಹೆಚ್.ರಸ್ತೆ ಹಾಗೂ ಕಟ್ಟೆ ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ಸ.ನಂ.75 ಹಾಗೂ ಸ.ನಂ.1 ಸಂಧಿಸುವ ಸ್ಥಳದವರೆಗೆ		
		ಉತ್ತರ	ಮಾದಿಹಳ್ಳಿ ಗ್ರಾಮ ತಾಣ ಸ.ನಂ.254,255 ಸಂಧಿಸುವ ಸ್ಥಳದಿಂದ ಬಿ.ಹೆಚ್.ರಸ್ತೆ ಸಂಧಿಸುವ ಸ್ಥಳ, ಸರ್ವೆ ನಂ.75 ಹಾಗೂ ಸರ್ವೆ ನಂ.1 ಸಂಧಿಸುವ ಸ್ಥಳ ಹಾಗೂ ಸರ್ವೆ ನಂ.75 ಹಾಗೂ ಸರ್ವೆ ನಂ.1 ಸಂಧಿಸುವ ಸ್ಥಳದಿಂದ ಕಲ್ಯಾಣಿವರೆಗೆ.		
		ದಕ್ಷಿಣ	ಬಿ.ಹೆಚ್.ರಸ್ತೆ ಸ್ವಲ್ಪ ಮರೀಸ್ ಶಾಲೆಯ ಅಂಚಿನಿಂದ ಮಾದಿಹಳ್ಳಿ ನಗರದ ಗಡಿಯವರೆಗೆ		
16	16	ಪೂರ್ವ	ಮಾರನಗೆರೆ ರಸ್ತೆಯ ಮುಖಾಂತರ ಗಾಂಧಿನಗರಕ್ಕೆ ಹೋಗುವ ರಸ್ತೆಯಲ್ಲಿನ ಪಶ್ಚಿಮ ಭಾಗ ಹಾಗೂ ಪಶ್ಚಿಮ ಭಾಗದ ನಗರ ಗಡಿಯಂಚು	1) ಮಾರನಗೆರೆ ಕಾಲೋನಿಯ 1, 2, 3, 4, 5 ಮತ್ತು 5ನೇ ಅಡ್ಡರಸ್ತೆಗಳು. 2) ಮಾರನಗೆರೆ ಕಾಲೋನಿ ಅರಳಿಕಟ್ಟೆ ಪಕ್ಕದ ಮನೆಗಳು 3) ಸಿದ್ದರಾಮಣ್ಣನವರ ಮನೆ ರಸ್ತೆ 4) ಎಂ.ಸಿ.ಚನ್ನಕೇಶ್ವರಯ್ಯ ಮನೆ ರಸ್ತೆ 5) ಎಂ.ನಂಜುಂಡಸ್ವಾಮಿ ಮನೆ ರಸ್ತೆ 6) ಎಂ.ಆರ್.ರಾಮಣ್ಣನವರ ಮನೆ ರಸ್ತೆ ಮತ್ತು ವರ್ಕ್‌ಶಾಪ್ ಹಿಂಬದಿಯ ಮನೆಗಳು 7) ಬೋರ್ಟಲ್ ಜಗದೀಶ್ ಮನೆ ರಸ್ತೆಯ ಮನೆಗಳು 8) ಶಾರದ ನಗರ ಮುಖ್ಯರಸ್ತೆಯ ರೈಲ್ವೆಹಳ್ಳಿ ಪಕ್ಕದ ಮನೆಗಳು 9) ಬಿ.ಎಂ.ಚಿಕ್ಕಣ್ಣನವರ ಮನೆ ರಸ್ತೆ 10) ಮಹಲಿಂಗಯ್ಯನವರ ಮನೆ ರಸ್ತೆ 11) ಅನುಸೂಯ ರವರ ಮನೆ ರಸ್ತೆ 12) ತಿಮ್ಮಪ್ಪನವರ ಮನೆ ರಸ್ತೆ 13) ಪಿ.ಎನ್.ಆಶಾಕಿರಣ ರವರ ಮನೆ ರಸ್ತೆ	2258
		ಪಶ್ಚಿಮ	ಹಾಸನ ರಸ್ತೆಯಲ್ಲಿನ ರೈಲ್ವೆ ಗೇಟ್ ಪಕ್ಕ ಹಾದು ಹೋಗಿರುವ ರಸ್ತೆಯಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ ಹಾಸನ ರಸ್ತೆಯ ಪೂರ್ವಭಾಗದನಗರ ಗಡಿ ಅಂಚಿನವರೆಗೆ		
		ಉತ್ತರ	ಹಾಸನ ರಸ್ತೆಯ ರೈಲ್ವೆಗೇಟ್ ಹಾಗೂ ರೈಲ್ವೆ ಹಳ್ಳಿಯ ದಕ್ಷಿಣ ಭಾಗದ ರಸ್ತೆ ಮುಖಾಂತರ ಪ್ರಾರಂಭಗೊಂಡು ಮಾರನಗೆರೆ ಗಾಂಧಿನಗರ ರಸ್ತೆ ಸಂಧಿಸುವರೆಗೆ		
		ದಕ್ಷಿಣ	ಮಾರನಗೆರೆ ಸ.ನಂ.64 ರ ಪೂರ್ವಭಾಗದಿಂದ ಪ್ರಾರಂಭಗೊಂಡು ಮಾರನಗೆರೆ ಹಾಗೂ ಮಾದಿಹಳ್ಳಿ ಸ.ನಂ.64, 124 ರಿಂದ ಹಾಸನದ ರಸ್ತೆ ಸಂಧಿಸುವರೆಗೆ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
				14) ಭೈಫಾಕಛೇರಿ ಮನೆಗಳು ಮತ್ತು ಹಿಂಭಾಗದ ಮನೆಗಳು 15) ಧರಣೇಂದ್ರಕುಮಾರ್ ಮನೆಯ ಅಕ್ಕಪಕ್ಕದ ಮನೆಗಳು 16) ಭೈರಪ್ಪನವರ ಮನೆ ರಸ್ತೆ 17) ಬಿ.ಎನ್.ನಟರಾಜ್ ಮನೆ ರಸ್ತೆ 18) ಟಿ.ಪಿ.ಪಂಚಾಕ್ಷರಯ್ಯನವರ ಮನೆಯ ಅಕ್ಕಪಕ್ಕದ ಮನೆಗಳು 19) ಹಾಸನ ರಸ್ತೆಯ ಪೂರ್ವ ಭಾಗದ	
17	17	ಪೂರ್ವ	ಬಿ.ಹೆಚ್.ರಸ್ತೆ ಮುಖಾಂತರ ಪ್ರಾರಂಭಗೊಂಡು ಅಂಜುಮನ್ ಕಾಂಪ್ಲೆಕ್ಸ್ ಪೂರ್ವಭಾಗದ ರಸ್ತೆ ಮುಖಾಂತರ ಹಾದು ವಿನಾಯಕನಗರ 3ನೇ ಕ್ರಾಸ್‌ನ ಪಶ್ಚಿಮಭಾಗ ಒಳಗೊಂಡಂತೆ ಸರ್ವೆ ನಂ.215 ರೈಲ್ವೆ ಹಳ್ಳಿ ಯವರೆಗೆ	1) ವಿನಾಯಕ ನಗರ 3ನೇ ಕ್ರಾಸ್ 2) ತ್ರಿಮೂರ್ತಿ ಚಿತ್ತಮಂದಿರ ರಸ್ತೆ 3) ಕಾಶಿ ವಿಷ್ಣುನಾಥ ರಸ್ತೆ 4) ಪ್ರವಾಸಿ ಮಂದಿರ 5) ಕೆ.ಇ.ಬಿ. ಪಿ.ಡಬ್ಲ್ಯೂ.ಡಿ ಹಾಗೂ ಪೊಲೀಸ್ ಕ್ವಾರ್ಟರ್ಸ್ 6) ಕಲ್ಪತರು ವಿಡಿಯೋ ಥಿಯೇಟರ್ ಅಕ್ಕಪಕ್ಕದ ಮನೆಗಳು 7) ಚಂದ್ರಣ್ಣನವರ ತೋಟದ ಮನೆಗಳು 8) ಸಿದ್ದರಾಮೇಶ್ವರ ನಗರ ಮತ್ತು ಬಿ.ಹೆಚ್ ರಸ್ತೆಯ ದಕ್ಷಿಣ ಭಾಗದ ಮಾದಿಹಳ್ಳಿ ಗ್ರಾಮದ ಸರ್ವೆ ನಂ.203, 123, 69, 68, 7 ಮತ್ತು 38 ಹಾಸನ ರಸ್ತೆಯ ಪಶ್ಚಿಮ ಭಾಗದ ಮನೆಗಳು	2748
		ಪಶ್ಚಿಮ	ಮಾದಿಹಳ್ಳಿ ಗ್ರಾಮದ ಸರ್ವೆ ನಂ.132 ರಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ನಗರದ ಗಡಿ ಅಂಚಿನ ಮೂಲಕ ಸರ್ವೆ ನಂ.38ರವರೆಗೆ		
		ಉತ್ತರ	ಮಾದಿಹಳ್ಳಿ ಗ್ರಾಮದ ಸರ್ವೆ ನಂ.132 ರಿಂದ ಪ್ರಾರಂಭಗೊಂಡು ಬಿ.ಹೆಚ್.ರಸ್ತೆಯ ಮುಖಾಂತರ ದಕ್ಷಿಣ ಭಾಗ ಒಳಗೊಂಡಂತೆ ಅಂಜುಮನ್ ಕಾಂಪ್ಲೆಕ್ಸ್ ಪಶ್ಚಿಮದ ಭಾಗ		
		ದಕ್ಷಿಣ	ಸರ್ವೆ ನಂ.38 ರಿಂದ ಪ್ರಾರಂಭಗೊಂಡು ಹಾಸನ ರಸ್ತೆ ಪಶ್ಚಿಮ ಭಾಗ ಒಳಗೊಂಡಂತೆ ರೈಲ್ವೆ ಹಳ್ಳಿ ಪಕ್ಕದ ರಸ್ತೆಯ ಉತ್ತರ ಭಾಗ ಒಳಗೊಂಡಂತೆ ಮಾರನಗೆರೆ ರೈಲ್ವೆ ಗೇಟ್‌ದಾಟಿ ವಿನಾಯಕನಗರ 3ನೇ ಅಡ್ಡರಸ್ತೆ ಸರ್ವೆ ನಂ.215ರ ರೈಲ್ವೆಹಳ್ಳಿಯವರೆಗೆ		
18	18	ಪೂರ್ವ	ರೈಲ್ವೆ ಪಕ್ಕ ಸರ್ವೆ ನಂ.10 ರಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಸರ್ವೆ ನಂ.15ರವರೆಗೆ	1) ಇಂದಿರಾನಗರ 1ನೇ ಕ್ರಾಸ್ ನಿಂದ 5ನೇ ಕ್ರಾಸ್ ಉತ್ತರ ಭಾಗದ ರೈಲ್ವೆ ಹಳ್ಳಿ ಹತ್ತಿರ ಮನೆಗಳು 2) ಮಾರನಗೆರೆ 1ನೇ ರಸ್ತೆಯಿಂದ 4ನೇ ರಸ್ತೆ ಕ್ರಾಸ್ ಒಳಗೊಂಡಿದೆ 3) ಎಂ.ಆರ್.ರಾಮಣ್ಣ ಲೇಔಟ್	2345
		ಪಶ್ಚಿಮ	ರೈಲ್ವೆ ಹಳ್ಳಿ ಪಕ್ಕ ವಿಜಯಕುಮಾರ್ ಮನೆಯಿಂದ ಪ್ರಾರಂಭಗೊಂಡು ನಗರ ಗಡಿ ಅಂಚಿನ ಸರ್ವೆ ನಂ.257 ಗಡಿ ಅಂಚು ಸಂದಿಸುತ್ತದೆ		
		ಉತ್ತರ	ರೈಲ್ವೆ ಹಳ್ಳಿ ಪಕ್ಕದಿಂದ ವಿಜಯಕುಮಾರ್ ಮನೆಯಿಂದ ಪ್ರಾರಂಭಗೊಂಡು ರೈಲ್ವೆ ಹಳ್ಳಿ ಪಕ್ಕದಲ್ಲಿ ಸರ್ವೆ ನಂ.10 ರವರೆಗೆ		
		ದಕ್ಷಿಣ	ಸರ್ವೆ ನಂ.15 ರಿಂದ ಪ್ರಾರಂಭಗೊಂಡು ನಗರ ಗಡಿ ಅಂಚಿಗೆ ಹೊಂದಿಕೊಂಡಂತೆ ಸರ್ವೆ ನಂ.257 ರವರೆಗೆ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
19	19	ಪೂರ್ವ	ಪೈ ಹೋಟಲ್ ಸರ್ಕಲ್‌ನಿಂದ ರೈಲ್ವೆ ಸ್ಟೇಷನ್ ರಸ್ತೆ ಮುಖಾಂತರ ನಳಂದ ಶಾಲೆಯ ಉತ್ತರ ಭಾಗದ ಮನೆಗಳು	1) ಬೆಂಗಳೂರು ನರ್ಸಿಂಗ್ ಹೊಂ ರಸ್ತೆ ನೇತಾಜಿ ಬ್ಯಾಂಕ್ ರಸ್ತೆ ವಿನಾಯಕನಗರ 1 ಮತ್ತು 2ನೇ ಅಡ್ಡರಸ್ತೆ ಮತ್ತು 3ರ ಪೂರ್ವಭಾಗ 2) ರಾಘವೇಂದ್ರ ಕಾಲೇಜಿ 3) ಕೃಷ್ಣ ಮಹಿಳಾ ಕಾಲೋಜು ರಸ್ತೆ 4) ಅಲ್ಲಮ್ಮಜ್ಜಿ ಕಾಂಪ್ಲೆಕ್ಸ್ 5) ಸಾರ್ಥವಳಿ ಕಲ್ಲಪ್ಪ ಶೆಟ್ಟಿ ವರಾರ 6) ರೈಲ್ವೆ ರಸ್ತೆ ಪಶ್ಚಿಮಭಾಗ 7) ನಳಂದ ಸ್ಕೂಲ್ ರಸ್ತೆ 8) ಚಿಕ್ಕಣ್ಣನವರ ತೋಟ	2346
		ಪಶ್ಚಿಮ	ಬಿ.ಹೆಚ್. ರಸ್ತೆಯ ಅಂಜುಮ್ ಕಾಂಪ್ಲೆಕ್ಸ್ ಪೂರ್ವಭಾಗದ ರಸ್ತೆಯಿಂದ ಹಾದು ವಿನಾಯಕನಗರ 3ನೇ ಮುಖ್ಯರಸ್ತೆಯ ಮುಖಾಂತರ ರೈಲ್ವೆ ಹಳ್ಳಿಯವರೆಗೆ		
		ಉತ್ತರ	ಅಂಜುಮ್ ಕಾಂಪ್ಲೆಕ್ಸ್ ಪ್ರಾರಂಭಗೊಂಡು ಬಿ.ಹೆಚ್.ರಸ್ತೆಯ ದಕ್ಷಿಣ ಭಾಗದ ಒಳಗೊಂಡಂತೆ ಪೈ ಹೋಟಲ್‌ವರೆಗೆ		
		ದಕ್ಷಿಣ	ಸರ್ವೆ ನಂ.215 ರ ಭಾಗದಲ್ಲಿ ಒಳಗೊಂಡಂತೆ ಪೂರ್ವಭಿಮುಖವಾಗಿ ನಳಂದ ಶಾಲೆ ಒಳಗೊಂಡಂತೆ ರೈಲ್ವೆ ಸ್ಟೇಷನ್ ರಸ್ತೆ ಸಂಧಿಸುವರೆಗೆ		
20	20	ಪೂರ್ವ	ಗಾಂಧಿನಗರದ ಪಾರ್ಕ್ ರಸ್ತೆ 1ನೇ ಮುಖ್ಯರಸ್ತೆ ಆರ್.ಸಿ.ಸಿ.ಟ್ಯಾಂಕ್ ರಸ್ತೆ ಸಂಧಿಸುವ ಸ್ಥಳದಿಂದ ದಸರಿ ಘಟ್ಟ ರಸ್ತೆ ಹಾಗೂ ಆರ್.ಸಿ.ಸಿ. ಟ್ಯಾಂಕ್ ರಸ್ತೆ ಸಂಧಿಸುವ ಸ್ಥಳದವರೆಗೆ	1) ಉದಯಭಾರತಿ ಕಾಲೇಜ್ ಹಿಂಭಾಗದ ರಸ್ತೆ ಜಿ.ಬಿ.ಗಂಗಯ್ಯ ಲೇಔಟ್ 2) ಆರ್.ಸಿ.ಸಿ.ಟ್ಯಾಂಕ್ ರಸ್ತೆ 1 ರಿಂದ 7ನೇ ಕ್ರಾಸ್ 3) ದಸರಿಘಟ್ಟ 8 ರಿಂದ 10ನೇ ಕ್ರಾಸ್ 4) ಕೆರೆಕೋಡಿ ರಸ್ತೆ ಶನಿಮಹಾತ್ಮ ದೇವಸ್ಥಾನ ಪಕ್ಕದ ಮನೆಗಳು	2294
		ಪಶ್ಚಿಮ	ಇಂದಿರಾ ನಗರ ರಸ್ತೆ ದಸರಿ ಘಟ್ಟ ರಸ್ತೆ ಸಂಧಿಸುವ ಸ್ಥಳದಿಂದ ಎಂ.ಆರ್.ರಾಮಣ್ಣ ಲೇಔಟ್ ರಸ್ತೆ ಮತ್ತು ಇಂದಿರಾನಗರ ಮುಖ್ಯ ರಸ್ತೆ ಸಂಧಿಸುವ ಸ್ಥಳದವರೆಗೆ ಹಾಗೂ ಇಂದಿರಾನಗರ 1ನೇ ಮುಖ್ಯರಸ್ತೆ ಹಾಗೂ ಎಂ.ಆರ್.ರಾಮಣ್ಣ ಲೇಔಟ್ ರಸ್ತೆ ಸಂಧಿಸುವ ಸ್ಥಳದಿಂದ ಮಾರನಗೆರೆ ರಸ್ತೆ ಹಾಗೂ ಇಂದಿರಾ ನಗರ ರಸ್ತೆ ಸಂಧಿಸುವ ಸ್ಥಳದವರೆಗೆ		
		ಉತ್ತರ	ಇಂದಿರಾನಗರ ರಸ್ತೆ ಎಂ.ಆರ್.ರಾಮಣ್ಣ ಲೇಔಟ್ ರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭಗೊಂಡು ಪೂರ್ವಭಿಮುಖವಾಗಿ ಹಾಗೂ ಇಂದಿರಾ ನಗರ ಮುಖ್ಯರಸ್ತೆ ಹಾಗೂ ಎಂ.ಆರ್ ರಾಮಣ್ಣ ಲೇಔಟ್ ರಸ್ತೆ ಸಂಧಿಸುವ ಸ್ಥಳದವರೆಗೆ ಹಾಗೂ ಇಂದಿರಾ ನಗರ ಮತ್ತು ಮಾರನಗೆರೆ ಮುಖ್ಯರಸ್ತೆ ಸಂಧಿಸುವ ಸ್ಥಳದಿಂದ ಮಾರನಗೆರೆ ರಸ್ತೆ ಹಾಗೂ ಆರ್.ಸಿ.ಸಿ.ಟ್ಯಾಂಕ್ ಮುಖ್ಯರಸ್ತೆ ಸಂಧಿಸುವ ಸ್ಥಳದವರೆಗೆ		
		ದಕ್ಷಿಣ	ಆರ್.ಸಿ.ಸಿ. ಟ್ಯಾಂಕ್ ರಸ್ತೆ ಹಾಗೂ ದಸರಿ ಘಟ್ಟ ರಸ್ತೆ ಸಂಧಿಸುವ ಸ್ಥಳದಿಂದ ಇಂದಿರಾನಗರ ರಸ್ತೆ ಹಾಗೂ ದಸರಿಘಟ್ಟ ರಸ್ತೆ ಸಂಧಿಸುವ ಸ್ಥಳದವರೆಗೆ		
21	21	ಪೂರ್ವ	ಆರ್.ಸಿ.ಸಿ. ಟ್ಯಾಂಕಿನಿಂದ ಪ್ರಾರಂಭದ ರಸ್ತೆ	1) ಗಾಂಧಿನಗರ ಪಾರ್ಕ್ 1ನೇ ಮುಖ್ಯರಸ್ತೆಯಿಂದಾ 5ನೇ ಮುಖ್ಯರಸ್ತೆವರೆಗೆ	1802
		ಪಶ್ಚಿಮ	ದಸರಿಘಟ್ಟ ರಸ್ತೆಯ ಆರ್.ಸಿ.ಸಿ.ಟ್ಯಾಂಕ್ ಮುಖ್ಯ ರಸ್ತೆಯಿಂದಾ ಗಾಂಧಿನಗರ ಪಾರ್ಕ್ ರಸ್ತೆ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಹಾಗೂ ಆರ್.ಸಿ.ಸಿ.ಟ್ಯಾಂಕ್ ಮುಖ್ಯರಸ್ತೆ ಸಂಧಿಸುವ ಸ್ಥಳದವರೆಗೆ	2) ಗಾಂಧಿನಗರ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ	
		ಉತ್ತರ	ಆರ್.ಸಿ.ಸಿ. ಟ್ಯಾಂಕ್ ರಸ್ತೆ ಗಾಂಧಿನಗರ ಪಾರ್ಕ್ ರಸ್ತೆ 1ನೇ ಮುಖ್ಯರಸ್ತೆಯಿಂದ ಪ್ರಾರಂಭಗೊಂಡು ಪೂರ್ವಾಭಿಮುಖವಾಗಿ ರೈಲ್ವೆಗೇಟ್ ರವರೆಗೆ	3) ಆರ್.ಸಿ.ಸಿ.ಟ್ಯಾಂಕ್ ಮುಖ್ಯರಸ್ತೆ ಹಾಗೂ ಕೆರೆಗೋಡಿ ಮುಖ್ಯರಸ್ತೆ	
		ದಕ್ಷಿಣ	ರೈಲ್ವೆ ಗೇಟ್‌ನಿಂದ ಪ್ರಾರಂಭಗೊಂಡು ದಸರಿಘಟ್ಟ ರಸ್ತೆ ಮೂಲಕ ಆರ್.ಸಿ.ಸಿ. ಟ್ಯಾಂಕ್ ಮುಖ್ಯರಸ್ತೆವರೆಗೆ		
22	22	ಪೂರ್ವ	ದಸರಿಘಟ್ಟ ರಸ್ತೆ ಹಾಗೂ ಬೋವಿ ಕಾಲೋನಿ ಪಶ್ಚಿಮ ರಸ್ತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಮಾರನಗೆರೆ ಸ.ನಂ.345, 32 & 340 ರ ಪೂರ್ವ ಭಾಗದ ಮೂಲಕ ಸ.ನಂ.322ರ ಪೂರ್ವ ಭಾಗದವರೆಗೆ	1) ರಾಮೇಗೌಡರ ತೋಟ 2) ಅಂಕಲ್‌ರಾಜು ತೋಟದ ಪ್ರದೇಶ 3) ಶಿಂಗ್ರಿ ತೋಟದ ಪ್ರದೇಶ 4) ಹಿಪ್ಪೆ ತೋಪಿನ ಪ್ರದೇಶ 1, 2, 3, 4, 5, 6, 7, 8 ನೇ ಕ್ರಾಸ್‌ಗಳು (ಅಡ್ಡರಸ್ತೆಗಳು) 5) ಚಾಮುಂಡೇಶ್ವರಿ ಬಡಾವಣೆ 1, 2, 3, 4, 5, 6 ನೇ ಅಡ್ಡರಸ್ತೆಗಳು, ಪೂರ್ವ ಪ್ರದೇಶಗಳು	1933
		ಪಶ್ಚಿಮ	ಮಾರನಗೆರೆ ಸ.ನಂ.20 ಹಾಗೂ 21 ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ದಸರಿಘಟ್ಟ ರಸ್ತೆಯವರೆಗೆ (ಚಿನ್ನಪ್ಪ ಕಟ್ಟಿಗೆ ಹೊಗುವ ಹಳ್ಳದ ಪಶ್ಚಿಮ ಭಾಗದ ಸೇರಿದಂತೆ)		
		ಉತ್ತರ	ರಾಮೇಗೌಡರ ತೋಟ ಪೂರ್ವಾಭಿಮುಖವಾಗಿ ದಸರಿಘಟ್ಟ ರಸ್ತೆ ಮೂಲಕ ಪೂರ್ವ ಬೋವಿ ಕಾಲೋನಿ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಚಾಮುಂಡೇಶ್ವರಿ ಬಡಾವಣೆ 6ನೇ ಕ್ರಾಸ್ ಸಂಧಿಸುವ (ಬಾಜನ್‌ಸಾಬ್ ಮನೆ) ಸ್ಥಳದವರೆಗೆ ಹಾಗೂ ಅಲ್ಲಿಂದ ಪಶ್ಚಿಮಾಭಿಮುಖವಾಗಿ ಚಾಮುಂಡೇಶ್ವರಿ ಬಡಾವಣೆ ಮುಖ್ಯ ರಸ್ತೆಯವರೆಗೆ ಅಲ್ಲಿಂದ ದಕ್ಷಿಣಾಭಿಮುಖವಾಗಿ 12ನೇ ಕ್ರಾಸ್‌ರ ವರೆಗೆ ಹಾಗೂ ಅಲ್ಲಿಂದ ಪೂರ್ವಾಭಿಮುಖವಾಗಿ ಪೂರ್ವ ಬೋವಿ ಕಾಲೋನಿ ರಸ್ತೆಯವರೆಗೆ ಹಾಗೂ ಅಲ್ಲಿಂದ ದಕ್ಷಿಣಾಭಿಮುಖವಾಗಿ ಮಾರನಗೆರೆಯ ಸರ್ವೆ ನಂ.322ರ ಪೂರ್ವಭಾಗ ಪುರಸಭೆ ಗಡಿ ಸಂಧಿಸುವವರೆಗೆ		
		ದಕ್ಷಿಣ	ಮಾರನಗೆರೆ ಸ.ನಂ.322 ರಿಂದ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಸ.ನಂ.339, 333 ಹಾಗೂ 332 ಮತ್ತು ಸ.ನಂ.20ರ ಪಶ್ಚಿಮದ ವರೆಗೆ		
23	23	ಪೂರ್ವ	ದಸರಿಘಟ್ಟ ರಸ್ತೆ ಹಾಗೂ ಬೋವಿ ಕಾಲೋನಿ ಮುಖ್ಯರಸ್ತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಚಾಮುಂಡೇಶ್ವರಿ ಬಡಾವಣೆ ಸಂಧಿಸುವ ಸ್ಥಳದವರೆಗೆ	1) ಚಾಮುಂಡೇಶ್ವರಿ ಬಡಾವಣೆ ಪಶ್ಚಿಮಭಾಗ 7 ಮತ್ತು 8ನೇ ಕ್ರಾಸ್‌ನ ಅಡ್ಡರಸ್ತೆಗಳ 8, 10, 11, 12 ಚಾಮುಂಡೇಶ್ವರಿ ಬಡಾವಣೆ ಅಡ್ಡರಸ್ತೆಗಳು.	1899

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
		ಪಶ್ಚಿಮ	ದಸರಿಘಟ್ಟ ರಸ್ತೆ ಹಾಗೂ ಬೋವಿಕಾಲೋನಿ ಪಶ್ಚಿಮ ರಸ್ತೆಯ ಸ್ಕೂಲ್ ನಿಂದ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ಚಾಮುಂಡೇಶ್ವರಿ ಬಡಾವಣೆ 6ನೇ ಕ್ರಾಸ್ ಸಂಧಿಸುವ ಸ್ಥಳದವರೆಗೆ ಹಾಗೂ ಅಲ್ಲಿಂದ ಪಶ್ಚಿಮಾಭಿಮುಖವಾಗಿ ಚಾಮುಂಡೇಶ್ವರಿ ಬಡಾವಣೆ ಮುಖ್ಯರಸ್ತೆಯವರೆಗೆ ಅಲ್ಲಿಂದ ದಕ್ಷಿಣಾಭಿಮುಖವಾಗಿ 12ನೇ ಕ್ರಾಸ್‌ನವರೆಗೆ	2) ಪೂರ್ವ ಬೋವಿ ಕಾಲೋನಿ ಮುನಿಸ್ವಾಮಯ್ಯನ ವತಾರ 1ನೇ ಅಡ್ಡರಸ್ತೆ 2, 3, 4, 5, 6, 7, 8ನೇ ಅಡ್ಡರಸ್ತೆಯ ದೊರೆಸ್ವಾಮಿ ಮನೆಯವರೆಗೆ	
		ಉತ್ತರ	ಬೋವಿ ಕಾಲೋನಿ ಪಶ್ಚಿಮ ರಸ್ತೆ ಮುಖ್ಯರಸ್ತೆ ಹಾಗೂ ದಸರಿಘಟ್ಟ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಬೋವಿ ಕಾಲೋನಿ ಮುಖ್ಯರಸ್ತೆಯವರೆಗೆ		
		ದಕ್ಷಿಣ	ಚಾಮುಂಡೇಶ್ವರಿ ಬಡಾವಣೆಯ ಮುಖ್ಯರಸ್ತೆ ಹಾಗೂ 12ನೇ ಕ್ರಾಸ್ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ಬೋವಿ ಕಾಲೋನಿ ಮುಖ್ಯರಸ್ತೆ ಸಂಧಿಸುವ ಸ್ಥಳದವರೆಗೆ		
24	24	ಪೂರ್ವ	ರಂಗಾಪುರ ರಸ್ತೆ ಹಾಗೂ 7 ಮತ್ತು 8ನೇ ಕ್ರಾಸ್ ರಸ್ತೆ ಮಧ್ಯೆ ಇರುವ ಕನ್ನರನ್ನಿಯಿಂದ ದಕ್ಷಿಣಾಭಿಮುಖವಾಗಿ 10 ಮತ್ತು 11ನೇ ಕ್ರಾಸ್‌ನ ಮಧ್ಯೆ ಇರುವ ಕನ್ನರನ್ನಿಯ ವರೆಗೆ	1) ಬೋವಿ ಕಾಲೋನಿ 8ನೇ ಅಡ್ಡರಸ್ತೆ ಗುರಪ್ಪನಕಟ್ಟೆ ಪ್ರದೇಶ 2) ಬೋವಿ ಕಾಲೋನಿ 9ನೇ ಅಡ್ಡರಸ್ತೆ ಗುರಪ್ಪನ ಕಟ್ಟೆ ಪ್ರದೇಶ 3) ಬೀವಿ ಕಾಲೋನಿ 10ನೇ ಅಡ್ಡರಸ್ತೆ, ಗುರಪ್ಪನ ಕಟ್ಟೆ ಪ್ರದೇಶ	1722
		ಪಶ್ಚಿಮ	ಬೋವಿ ಕಾಲೋನಿ ಮುಖ್ಯರಸ್ತೆ ಹಾಗೂ 7 ಮತ್ತು 8ನೇ ಕ್ರಾಸ್ ಮಧ್ಯೆ ಇರುವ ಕನ್ನರನ್ನಿಯ ಪ್ರದೇಶಗಳಿಂದ ದಕ್ಷಿಣಾಭಿಮುಖವಾಗಿ 10 ಮತ್ತು 11ನೇ ಕ್ರಾಸ್ ಮಧ್ಯೆ ಇರುವ ಕನ್ನರನ್ನಿಯ ವರೆಗೆ		
		ಉತ್ತರ	ಬೋವಿ ಕಾಲೋನಿ ಮುಖ್ಯರಸ್ತೆ ಹಾಗೂ 7 ಮತ್ತು 8ನೇ ಕ್ರಾಸ್ ಮಧ್ಯೆ ಇರುವ ಕನ್ನರನ್ನಿಯಿಂದ ಪೂರ್ವಾಭಿಮುಖವಾಗಿ ರಂಗಾಪುರ ರಸ್ತೆಯವರೆಗೆ		
		ದಕ್ಷಿಣ	ಬೋವಿ ಕಾಲೋನಿ ಮುಖ್ಯರಸ್ತೆ ಹಾಗೂ 10 ಮತ್ತು 11ನೇ ಕ್ರಾಸ್ ಮಧ್ಯೆ ಸಂಧಿಸುವ ಸ್ಥಳದಿಂದ ಪ್ರಾರಂಭಗೊಂಡು ಪೂರ್ವಾಭಿಮುಖವಾಗಿ ರಂಗಾಪುರ ರಸ್ತೆಯವರೆಗೆ		
25	25	ಪೂರ್ವ	ರಂಗಾಪುರ ರಸ್ತೆ 2 ಮತ್ತು 3ನೇ ಅಡ್ಡರಸ್ತೆಯ ಮಧ್ಯೆ ಇರುವ ಕನ್ನರನ್ನಿ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ 7 ಮತ್ತು 8 ರ ಮಧ್ಯೆ ಇರುವ ಸ್ಥಳದವರೆಗೆ	1) 3ನೇ ಅಡ್ಡರಸ್ತೆ ಬೋವಿ ಕಾಲೋನಿ ಮತ್ತು 3ನೇ ಅಡ್ಡರಸ್ತೆ ಲಕ್ಷ್ಮಿಟಾಕೀಸ್ ಹಿಂಭಾಗ 2) 4ನೇ ಅಡ್ಡರಸ್ತೆ ಬೋವಿ ಕಾಲೋನಿ ಮತ್ತು 4ನೇ ಅಡ್ಡರಸ್ತೆ ಲಕ್ಷ್ಮಿಟಾಕೀಸ್ ಹಿಂಭಾಗ 3) 5ನೇ ಅಡ್ಡರಸ್ತೆ ಬೋವಿ ಕಾಲೋನಿ ಮತ್ತು 5ನೇ ಅಡ್ಡರಸ್ತೆ ಲಕ್ಷ್ಮಿಟಾಕೀಸ್ ಹಿಂಭಾಗ	1947
		ಪಶ್ಚಿಮ	ಬೋವಿ ಕಾಲೋನಿ ಮುಖ್ಯರಸ್ತೆ ಹಾಗೂ 7 ಮತ್ತು 8ರ ಅಡ್ಡರಸ್ತೆ ಮಧ್ಯೆ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ಉತ್ತರಾಭಿಮುಖವಾಗಿ 2 ಮತ್ತು 3ನೇ ಕ್ರಾಸ್		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ಮಧ್ಯ ಸಂಧಿಸುವ ಕನ್ನವೇನ್ನಿ ಸಂಧಿಸುವ ಸ್ಥಳದವರೆಗೆ	4) 6ನೇ ಅಡ್ಡರಸ್ತೆ ಬೋವಿ ಕಾಲೋನಿ ಮತ್ತು 6ನೇ ಅಡ್ಡರಸ್ತೆ ಲಕ್ಷ್ಮಿಟಾಕೀಸ್ ಹಿಂಭಾಗ 5) 7ನೇ ಅಡ್ಡರಸ್ತೆ ಬೋವಿ ಕಾಲೋನಿ ಮತ್ತು 7ನೇ ಅಡ್ಡರಸ್ತೆ ಲಕ್ಷ್ಮಿಟಾಕೀಸ್ ಹಿಂಭಾಗ 6) ಸ್ವೀಪರ್ ಕಾಲೋನಿ 1 ಮತ್ತು 2ನೇ ಅಡ್ಡರಸ್ತೆ ಹಾಗೂ 7ನೇ ಅಡ್ಡರಸ್ತೆ	
		ಉತ್ತರ	ಬೋವಿ ಕಾಲೋನಿ ಮುಖ್ಯರಸ್ತೆ ಹಾಗೂ 2 ಮತ್ತು 3ರ ಅಡ್ಡರಸ್ತೆ ಮಧ್ಯಯಿರುವ ಕನ್ನವೇನ್ನಿ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ಪೂರ್ವಾಭಿಮುಖವಾಗಿ ರಂಗಾಪುರ ರಸ್ತೆ ಸಂಧಿಸುವವರೆಗೆ		
		ದಕ್ಷಿಣ	ರಂಗಾಪುರ ರಸ್ತೆ 7 ಮತ್ತು 8ರ ಅಡ್ಡರಸ್ತೆ ಮಧ್ಯ ಸಂಧಿಸುವ ಸ್ಥಳದಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಬೋವಿ ಕಾಲೋನಿ ಮುಖ್ಯರಸ್ತೆ ಸಂಧಿಸುವವರೆಗೆ		
26	26	ಪೂರ್ವ	ಕೆರೆಗೋಡಿ ರಸ್ತೆ ಹಾಗೂ ರಂಗಾಪುರ ರಸ್ತೆ ಸಂಧಿಸುವ ಸ್ಥಳದಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಶ್ರೀ ಮುಭಾರಕರವರ ಮನೆಯವರೆಗೆ	1) ಲಕ್ಷ್ಮಿ ಟಾಕೀಸ್ ಪೂರ್ವಭಾಗದ ಮನೆಗಳು 2) ಕರಿಬಸಪ್ಪ ಕಾಲೋನಿ 1ನೇ ಮತ್ತು 2ನೇ ಅಡ್ಡರಸ್ತೆ 3) ಬೋವಿ ಕಾಲೋನಿ 1ನೇ ಮತ್ತು 2ನೇ ಅಡ್ಡರಸ್ತೆ 4) ಲಕ್ಷ್ಮಿ ಟಾಕೀಸ್ ಹಿಂಭಾಗದ 1ನೇ ಮತ್ತು 2ನೇ ಅಡ್ಡರಸ್ತೆ	1809
		ಪಶ್ಚಿಮ	ಶ್ರೀ ಸೈಯದ್ ಮಹಮದ್ ರವರ ಮನೆ ದಕ್ಷಿಣ ಭಾಗದಿಂದ ಉತ್ತರಾಭಿಮುಖವಾಗಿ ಬೋವಿ ಕಾಲೋನಿ ಮುಖ್ಯರಸ್ತೆ ಮೂಲಕ ಕೆರೆಗೋಡಿ ರಸ್ತೆ ಸರ್ಕಲ್ ವರೆಗೆ		
		ಉತ್ತರ	ಕೆರೆಗೋಡಿ ರಸ್ತೆ ಹಾಗೂ ಅಂಬೇಡ್ಕರ್ ಭವನ ಸಂಧಿಸುವ ಸ್ಥಳದಿಂದ ಪಶ್ಚಿಮಾಭಿಮುಖವಾಗಿ ಮಧಿನ ಮಸೀದಿಯ ಸರ್ಕಲ್‌ನವರೆಗೆ		
		ದಕ್ಷಿಣ	ರಂಗಾಪುರ ರಸ್ತೆ ಹಾಗೂ ಶ್ರೀ ಮುಭಾರಕರವರ ಮನೆ 2ನೇ ಅಡ್ಡರಸ್ತೆಯಿಂದ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಶ್ರೀ ಸೈಯದ್ ಮಹಮದ್ ರವರ ಮನೆಯವರೆಗೆ		
27	27	ಪೂರ್ವ	ಆರ್.ಎಂ.ಸಿ. ರಸ್ತೆ ಮತ್ತು ಎ.ಪಿ.ಎಂ.ಸಿ ಕಾಂಪೌಂಡ್ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ರಂಗಾಪುರ ರಸ್ತೆ ಮತ್ತು ಕನ್ನಡ ಮಾದರಿ ಪಾಠಶಾಲೆ ಸಂಧಿಸುವ ಸ್ಥಳದವರೆಗೆ ಹಾಗೂ ಬಸವೇಶ್ವರ ನಗರ ಎ.ಪಿ.ಎಂ.ಸಿ ರಸ್ತೆ ಸಂಧಿಸುವ ಸ್ಥಳದಿಂದ ಬಸವೇಶ್ವರ ನಗರ ಬಡಾವಣೆಯ ರಸ್ತೆ ಮೂಲಕ ಹಳ್ಳದವರೆಗೆ	1) ಗಾಂಧಿನಗರ 1ನೇ, 2ನೇ ಕ್ರಾಸ್, 3ನೇ, 4ನೇ, 5ನೇ, 6ನೇ ಹಾಗೂ 7ನೇ ಕ್ರಾಸ್ 2) ಅರಸುನಗರ 1ನೇ ಕ್ರಾಸ್, 2ನೇ, 3ನೇ, 4ನೇ ಕ್ರಾಸ್ 3) ಅರಸುನಗರ ಪಶ್ಚಿಮ ಭಾಗ	1408
		ಪಶ್ಚಿಮ	ಹಳ್ಳದಿಂದ ರಂಗಾಪುರ ರಸ್ತೆ ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ದಸರಿಘಟ್ಟ ರಸ್ತೆ ಮತ್ತು ವಿವೇಕಾನಂದ 1ನೇ ಮುಖ್ಯರಸ್ತೆ ಸ್ಥಳದಿಂದ ಸಂಧಿಸಿ ಹಾಗೂ ಈಶಾನ್ಯ ದಿಕ್ಕಿನಲ್ಲಿ ಗಾಂಧಿನಗರ ಜಲಶುದ್ಧೀಕರಣ ಘಟಕದವರೆಗೆ		
		ಉತ್ತರ	ನೀರು ಶುದ್ಧೀಕರಣ ಘಟಕದಿಂದ ಎ.ಪಿ.ಎಂ.ಸಿ ಕಾಂಪೌಂಡ್ ಪಕ್ಕದವರೆಗೆ ರಂಗಾಪುರ ರಸ್ತೆಯ ಕನ್ನಡ ಪಾಠಶಾಲೆ, 1ನೇ ಕ್ರಾಸ್ (ವಿವೇಕಾನಂದ		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
			ನಗರ ಪೂರ್ವಾಭಿಮುಖವಾಗಿ ನಗರ ಮುಖ್ಯರಸ್ತೆಯವರೆಗೆ		
		ದಕ್ಷಿಣ	ಬಸವೇಶ್ವರ ನಗರ ಹೊಸಬಡಾವಣೆ ಮತ್ತು ಹಳ್ಳದಿಂದ ಸಂಧಿಸುವ ಸ್ಥಳದವರೆಗೆ ಪಶ್ಚಿಮಾಭಿಮುಖವಾಗಿ ರಂಗಾಪುರ ರಸ್ತೆ ಮತ್ತು ಹಳ್ಳ ಸಂಧಿಸುವ ಸ್ಥಳದವರೆಗೆ		
28	28	ಪೂರ್ವ	ವೈ.ಟಿ. ರಸ್ತೆ ಮತ್ತು ಆರ್.ಎಂ.ಸಿ ರಸ್ತೆ (ನೆಹರು ನಗರ) ಸೇರಿದಂತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ವೈ.ಟಿ.ರಸ್ತೆ ಮೂಲಕ ಪುರಸಭಾ ಮುಖ್ಯಾಧಿಕಾರಿಗಳ ವಸತಿ ಗೃಹದವರೆಗೆ	1) ಬಸವೇಶ್ವರ ನಗರ 1ನೇ ಕ್ರಾಸ್, 2ನೇ, 3ನೇ 4ನೇ ಕ್ರಾಸ್ ಮತ್ತು ಹೊಸಬಡಾವಣೆ 2) ಆರ್.ಎಂ.ಸಿ ಯಾರ್ಡ್‌ಗಘ ಕೆ.ಎಲ್.ಬಸಪ್ಪ ಕಾಂಪೌಂಡ್ 3) ಶ್ರೀಕಂಠೇಶ್ವರ ಇಂಡಸ್ಟ್ರೀಸ್ ರಸ್ತೆ 4) ಕಡ್ಲೆಬಟ್ಟ ನಂಜುಂಡಶೆಟ್ಟಿ ಕಾಂಪೌಂಡ್ 5) ಕಡ್ಲೆಬಟ್ಟ ರಸ್ತೆ 6) ನೆಹರುನಗರ 1ನೇ, 2ನೇ, 3ನ, 4ನೇ, 5ನೇ 6ನೇ ಕ್ರಾಸ್ 7) ಆರ್.ಎಂ.ಸಿ. ವಸತಿ ಗೃಹಗಳು	1832
		ಪಶ್ಚಿಮ	ಬಸವೇಶ್ವರ ನಗರ ರಸ್ತೆ ಹಾಗೂ (ಅರಸುನಗರಕ್ಕೆ ಹೋಗುವ ರಸ್ತೆ) ಬಸವೇಶ್ವರ ರಸ್ತೆ ಮತ್ತು ರಂಗಾಪುರ ರಸ್ತೆ ಮತ್ತು ಎ.ಪಿ.ಎಂ.ಸಿ ಕಾಂಪೌಂಡ್ ರಸ್ತೆ ಮತ್ತು ಆರ್.ಎಂ.ಸಿ ರಸ್ತೆಯವರೆಗೆ		
		ಉತ್ತರ	ಆರ್.ಎಂ.ಸಿ ಯಾರ್ಡ್ ರಸ್ತೆ ಮತ್ತು ಕಾಂಪೌಂಡ್ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ವೈ.ಟಿ.ರಸ್ತೆ ಸಂಧಿಸುವ ಸ್ಥಳದವರೆಗೆ ನೆಹರುನಗರ ಸೇರಿದಂತೆ		
		ದಕ್ಷಿಣ	ಪುರಸಭಾ ಮುಖ್ಯಾಧಿಕಾರಿಗಳ ವಸತಿ ಗೃಹ ಮೂಲಕ ಪಶ್ಚಿಮಾಭಿಮುಖವಾಗಿ ಟೋಲ್ ಗೇಟ್ ಮುಖಾಂತರ ಆರ್.ಎಂ.ಸಿ ಕಾಂಪೌಂಡ್ (ಪಶ್ಚಿಮಾಭಿಮುಖವಾಗಿ) (ಅರಸುನಗರಕ್ಕೆ ಹೋಗುವ ರಸ್ತೆ) ಅರಸುನಗರ ಮತ್ತು ರಂಗಾಪುರ ರಸ್ತೆಗೆ ಸಂಧಿಸುವ ರಸ್ತೆ ವರೆಗೆ		
29	29	ಪೂರ್ವ	10 ಮತ್ತು 11 ನೇ ಕ್ರಾಸ್ ಮಧ್ಯೆ ಇರುವ ಕನ್ನರನ್ನಿ ಹಾಗೂ ರಂಗಾಪುರ ರಸ್ತೆ ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ರಂಗಾಪುರ ರಸ್ತೆ ಮೂಲಕ ತಿಪಟೂರು ಕಸಬಾ ಸರ್ವೆ ನಂ.341ರವರೆಗೆ	1) ಬೋವಿ ಕಾಲೋನಿ 11ನೇ ಅಡ್ಡರಸ್ತೆ, ಗುರಪ್ಪನ ಕಟ್ಟೆ 2) 12, 13, 14, 15, 16, 17, 18 ನೇ ಅಡ್ಡರಸ್ತೆಗಳು ಶ್ರೀನಿವಾಸ ಫ್ಯಾಕ್ಟರಿ ವತಾರ	1728
		ಪಶ್ಚಿಮ	ಬೋವಿ ಕಾಲೋನಿ ರಸ್ತೆ ಮತ್ತು 10 ಮತ್ತು 11ರ ಕ್ರಾಸ್ ಮಧ್ಯೆ ಇರುವ ಕನ್ನರನ್ನಿಯಿಂದ ದಕ್ಷಿಣಾಭಿಮುಖವಾಗಿ ತಿಪಟೂರು ಕಸಬಾ ಸರ್ವೆ ನಂ.341ರ ವರೆಗೆ ದಕ್ಷಿಣದವರೆಗೆ (ಎಸ್.ಜಿ.ರಾಜಶೇಖರ್ ಜಮೀನು)		
		ಉತ್ತರ	10 ಮತ್ತು 11ರ ಕ್ರಾಸ್ ಮಧ್ಯೆ ಇರುವ ಕನ್ನರನ್ನಿ ಸಂಧಿಸುವ ಸ್ಥಳದಿಂದ ಪೂರ್ವಾಭಿಮುಖವಾಗಿ ರಂಗಾಪುರ ರಸ್ತೆಯವರೆಗೆ		
		ದಕ್ಷಿಣ	ತಿಪಟೂರು ಕಸಬಾ ಸರ್ವೆ ನಂ.341 ದಕ್ಷಿಣಭಾಗ (ಎಸ್.ಜಿ.ರಾಜಶೇಖರಯ್ಯನ ಜಮೀನು)		

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕುಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನ ಸಂಖ್ಯೆ
1	2	3		4	5
30	30	ಪೂರ್ವ	ಪುರಸಭಾ ಮುಖ್ಯಾಧಿಕಾರಿಗಳ ವಸತಿ ಗೃಹದಿಂದ (ದಕ್ಷಿಣ) (ಗೊರಗೊಂಡನಹಳ್ಳಿ ಸರ್ವೆ ನಂ.280 ವೈ.ಟಿ.ರಸ್ತೆ) ಸರ್ವೆ ನಂ.281 ಸಂಧಿಸುವ ಸ್ಥಳದಿಂದ ದಕ್ಷಿಣಾಭಿಮುಖವಾಗಿ ವೈ.ಟಿ.ರಸ್ತೆ ಮೂಲಕ ಗೊರಗೊಂಡನಹಳ್ಳಿ ಸರ್ವೆ ನಂ.79ರ ಪಶ್ಚಿಮ ಭಾಗದವರೆಗೆ	1) ಗೊರಗೊಂಡನಹಳ್ಳಿ ಜಿ.ಬಿ.ಬಸವಲಿಂಗಪ್ಪ ಕಾಂಪೌಂಡ್ 2) ಬಸ್ತಿಹಳ್ಳಿ ಕಾಂಪೌಂಡ್ 3) ಪಂಡರಿ ಕಾಂಪೌಂಡ್, ಸೊಸೈಟಿ ಮುಂಭಾಗ 4) ರಂಗನಾಥಸ್ವಾಮಿ ದೇವಸ್ಥಾನ ವತಾರ 5) ಕರುಗಲ್ಲ ವತಾರ 6) ಮಂಜುನಾಥ ನಗರ ಪ್ರದೇಶದ 1, 2, 3, 4 ಮತ್ತು 5ನೇ ಕ್ರಾಸ್‌ಗಳು 7) ಟಿ.ಎಲ್.ಪಾಳ್ಯ ಪ್ರದೇಶ 8) ಕೆಂಪಾಂಬ ನಗರ ಪ್ರದೇಶಗಳು	1703
		ಪಶ್ಚಿಮ	ರಂಗಾಪುರ ರಸ್ತೆ ಹಾಗೂ ಗೊರಗೊಂಡನಹಳ್ಳಿ ಸ.ನಂ.315 ಸಂಧಿಸುವ ಸ್ಥಳದಿಂದ ಉತ್ತರಾಭಿಮುಖವಾಗಿ ಗೊರಗೊಂಡನಹಳ್ಳಿ ಸರ್ವೆ ನಂ.311ರ ದಕ್ಷಿಣಭಾಗದವರೆಗೆ		
		ಉತ್ತರ	ಎ.ಪಿ.ಎಂ.ಸಿ ಬಸವೇಶ್ವರ ರಸ್ತೆ ಹೊಸಬಡಾವಣೆಗೆ ಹೋಗುವ ರಸ್ತೆ ಹಾಗೂ ಕೆಂಪಾಂಬ ರಸ್ತೆಯ ಮೂಲಕ ಪೂರ್ವಾಭಿಮುಖವಾಗಿ ಗೊರಗೊಂಡನಹಳ್ಳಿ ಸರ್ವೆ ನಂ.284ರ ಮೂಲಕ ವೈ.ಟಿ.ರಸ್ತೆಯವರೆಗೆ ಪುರಸಭಾ ಮುಖ್ಯಾಧಿಕಾರಿಗಳ ವಸತಿ ಗೃಹದವರೆಗೆ		
		ದಕ್ಷಿಣ	ಗೊರಗೊಂಡನಹಳ್ಳಿ ಸರ್ವೆ ನಂ.104ರ ದಕ್ಷಿಣ ಭಾಗದ ವೈ.ಟಿ.ರಸ್ತೆ ಸಂಧಿಸುವ ಸ್ಥಳದಿಂದ ಪಶ್ಚಿಮಾಭಿಮುಖವಾಗಿ ಗೊರಗೊಂಡನಹಳ್ಳಿ ಸರ್ವೆ ನಂ.142, 184, 169 ಹಾಗೂ ಸರ್ವೆ ನಂ.302, 305, 315ರ ಮೂಲಕ ರಂಗಾಪುರ ರಸ್ತೆ ಸಂಧಿಸುವವರೆಗೆ		
31	31	ಪೂರ್ವ	ಗೊರಗೊಂಡನಹಳ್ಳಿ ಸ.ನಂ. 39ರ ಉತ್ತರ ಭಾಗದಿಂದ ಪ್ರಾರಂಭವಾಗಿ ಸರ್ವೆ ನಂ.40, 95, 93, 79 ರ ಪೂರ್ವಭಾಗದವರೆಗೆ	1) ವೈ.ಟಿ.ರಸ್ತೆ ಬ್ರಿಡ್ಜ್ ವತಾರ 2) ಸದಾಶಿವ ನಗರ 3) ಸರ್ಮೋದಯ ವತಾರ 4) ಟೋಲ್ ಗೇಟ್ ವತಾರ 5) ವೈ.ಟಿ.ಚಿಕ್ಕತಿಮ್ಮಯ್ಯ ಕಾಂಪೌಂಡ್ 6) ಮುಖೇಶ್ ಕೋಕೋನಟ್ ಫ್ಯಾಕ್ಟರಿ ವತಾರ 7) ಗೊರಗೊಂಡನಹಳ್ಳಿ 1, 2 ಮತ್ತು 3ನೇ ಕ್ರಾಸ್ 8) ಎನ್.ಬಸವಯ್ಯ ಲೇಔಟ್ 9) ಸಾಮಿಲ್ ಮುಂಭಾಗದ ಮನೆಗಳು	1252
		ಪಶ್ಚಿಮ	ವೈ.ಟಿ.ರಸ್ತೆ ಗೊರಗೊಂಡನಹಳ್ಳಿ 77ರ ಉತ್ತರ ಭಾಗ ಸಂಧಿಸುವ ಸ್ಥಳದಿಂದ ವೈ.ಟಿ.ರಸ್ತೆ ಮೂಲಕ ಸದಾಶಿವನಗರ ಹಾಗೂ ವೈ.ಟಿ.ರಸ್ತೆ ಸಂಧಿಸುವ ಸ್ಥಳದವರೆಗೆ		
		ಉತ್ತರ	ವೈ.ಟಿ.ರಸ್ತೆ ಹಾಗೂ ಸದಾಶಿವನಗರ ಸಂಧಿಸುವ ಸ್ಥಳದಿಂದ ಗೊರಗೊಂಡನಹಳ್ಳಿ ಸ.ನಂ.238, 237, 229, 38 ಸೇರಿದಂತೆ 39ರ ಪೂರ್ವಭಾಗದವರೆಗೆ		
		ದಕ್ಷಿಣ	ಗೊರಗೊಂಡನಹಳ್ಳಿ ಸ.ನಂ.80 ಹಾಗೂ 78 ಸಂಧಿಸುವ ದಕ್ಷಿಣ ಭಾಗದಿಂದ ಸರ್ವೆ ನಂ.789ರ ಮೂಲಕ ಸ.ನಂ.77 ಮತ್ತು ವೈ.ಟಿ.ರಸ್ತೆ ಸಂಧಿಸುವವರೆಗೆ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ

ಜಿಲ್ಲಾಧಿಕಾರಿ

ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Palguna 4, Shaka Varsha 1938)	ನಂ. ೧೯೯ No. 199
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿ/ಚುನಾ/ಸಿಆರ್/132(ಚಿಪು)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುರಸಭೆಗಳಿಗೆ ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ಚಿಕ್ಕನಾಯಕನಹಳ್ಳಿ ಪುರಸಭೆಯ 23 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ಚಿಕ್ಕನಾಯಕನಹಳ್ಳಿ ಪುರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚಿಕ್ಕಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡ್‌ಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
	1	<p>ಪೂರ್ವ : ಚಿಕ್ಕನಾಯಕನಹಳ್ಳಿ ಕೆರೆ</p> <p>ಪಶ್ಚಿಮ : ಬಿ.ಹೆಚ್ ರಸ್ತೆ</p> <p>ಉತ್ತರ : ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯ ದಕ್ಷಿಣ ಭಾಗದ ಮನೆಗಳು</p> <p>ದಕ್ಷಿಣ : ಸರ್ಕಾರಿ ನೌಕರರ ಸಂಘದ ಉತ್ತರ ಭಾಗದ ಕಟ್ಟಡಗಳು</p>	<p>ದಕ್ಷಿಣ ಬಡಾವಣೆಯ ದಶಾವತಾರ ದೇವಸ್ಥಾನದ ಬಡಾವಣೆ. ಸರ್ಕಾರಿ ನೌಕರರ ಸಂಘದ ರಸ್ತೆಯ ಉತ್ತರ ಭಾಗದ ಮನೆಗಳು. ಸರ್ಕಾರಿ ಕಿರಿಯ ಕಾಲೇಜಿನ ಹಿಂಭಾಗದ & ದಕ್ಷಿಣ ಭಾಗದ ಮನೆಗಳು.</p>	896

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
2	2	<p>ಪೂರ್ವ : ಚಿ.ನಾ.ಹಳ್ಳಿ ಪಟ್ಟಣದ ಎಲ್ಲೆ.</p> <p>ಪಶ್ಚಿಮ : ಹೊನ್ನೇಬಾಗಿ ರಸ್ತೆಯ ಮುನ್ನಾ ಮನೆಯಿಂದ ಅರಳೀ ಮರದವರೆಗೆ.</p> <p>ಉತ್ತರ : ಚಿ.ನಾ.ಹಳ್ಳಿ ಕೆರೆ ಮತ್ತು ಪಟ್ಟಣದ ಎಲ್ಲೆ.</p> <p>ದಕ್ಷಿಣ : ಜೋಗಿಹಳ್ಳಿ ಎ.ಕೆ. ಕಾಲೋನಿಯ ಪಶ್ಚಿಮ ಭಾಗದ ಮನೆಗಳು.</p>	<p>ಜೋಗಿಹಳ್ಳಿ ಎ.ಡಿ ಕಾಲೋನಿ. ಜೋಗಿಹಳ್ಳಿಯ ಹಳೆಯ ಊರು. ಜೋಗಿಹಳ್ಳಿ ಎ.ಕೆ. ಕಾಲೋನಿ ರಸ್ತೆಯ ಪೂರ್ವ ಭಾಗ ಹಾಗೂ ಪಶ್ಚಿಮ ಭಾಗದ ಮನೆಗಳು. ಹೊನ್ನೇಬಾಗಿ ರಸ್ತೆಯ ರಂಗಸ್ವಾಮಯ್ಯನವರ ಮನೆಯಿಂದ ಅರಳೀ ಮರದ ತನಕ ರಸ್ತೆಯ ಉತ್ತರ ಭಾಗದ ಮನೆಗಳು.</p>	1100
3	3	<p>ಪೂರ್ವ : ವಾರ್ಡ್ ನಂ 02 ಚಿ.ನಾ.ಹಳ್ಳಿ ಪಟ್ಟಣದ ಎಲ್ಲೆ.</p> <p>ಪಶ್ಚಿಮ : ಚಿ.ನಾ.ಹಳ್ಳಿ ಪಟ್ಟಣದಲ್ಲಿ ಹಾದು ಹೋಗುವ ಬಿ.ಹೆಚ್ ರಸ್ತೆಯ ಸರ್ಕಾರಿ ನೌಕರರ ಸಂಘದ ಕಟ್ಟಡದಿಂದ ತಾಲ್ಲೂಕು ಕಛೇರಿಯವರೆಗೆ.</p> <p>ಉತ್ತರ : ಸರ್ಕಾರಿ ನೌಕರರ ಸಂಘದಿಂದ ಕೃಷಿ ಇಲಾಖೆಯ ಚಾಮರಾಜಪ್ಪನ ಮನೆಯವರೆಗೆ</p> <p>ದಕ್ಷಿಣ : ತಾಲ್ಲೂಕು ಕಛೇರಿ.</p>	<p>ಸರ್ಕಾರಿ ನೌಕರರ ಸಂಘದ ರಸ್ತೆಯ ದಕ್ಷಿಣ ಭಾಗದ ಮನೆಗಳು. ಚಿಂತನ ಮಹಿಳಾ ಕಾಲೇಜಿನ ಕಟ್ಟಡದಿಂದ ಲೋಕೋಪಯೋಗಿ ಇಲಾಖೆಯ ಶಿವಣ್ಣನ ಮನೆಯವರೆಗೆ ಬರುವ ಮನೆಗಳು ಹಾಗೂ ಹೊನ್ನೇಬಾಗಿ ರಸ್ತೆಯ ತೇರಪ್ಪನ ಮನೆಯಿಂದ ಅರಳೀ ಮರದವರೆಗೆ ದಕ್ಷಿಣ ಭಾಗದ ಮನೆಗಳು. ತಾಲ್ಲೂಕು ಪಂಚಾಯಿತಿ. ತಹಶೀಲ್ದಾರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರ ವಸತಿ ಗೃಹಗಳ ಹಿಂಭಾಗದ ಮನೆಗಳು. ದಿವ್ಯಪ್ರಭಾ ಕಾನ್ಸ್ಟಂಟ್ ಸುತ್ತ ಮುತ್ತಲಿನ ಮನೆಗಳು. ಪೆಟ್ರೋಲ್ ಬಂಕ್ ಸುತ್ತ ಮುತ್ತಲಿನ ಮನೆಗಳು ಹಾಗೂ ಬಿ.ಹೆಚ್ ರಸ್ತೆಯ ತೇರಪ್ಪನ ಮನೆಯಿಂದ ತಾಲ್ಲೂಕು ಕಛೇರಿ ಪೂರ್ವಭಾಗದ ಮನೆಗಳು.</p>	1571
4	4	<p>ಪೂರ್ವ : ಪಟ್ಟಣದ ಎಲ್ಲೆ.</p> <p>ಪಶ್ಚಿಮ : ಚಿ.ನಾ.ಹಳ್ಳಿ ಪಟ್ಟಣದ ಎಲ್ಲೆ.</p> <p>ಉತ್ತರ : ದಬ್ಬೇಘಟ್ಟ ಕೆರೆ ಹಾಗೂ ತಾಲ್ಲೂಕು ಕಛೇರಿಯ ದಕ್ಷಿಣ ಭಾಗ</p> <p>ದಕ್ಷಿಣ : ಚಿ.ನಾ.ಹಳ್ಳಿ ಪಟ್ಟಣದ ಎಲ್ಲೆ ಮತ್ತು ಕಾಡೇನಹಳ್ಳಿಹಳ್ಳಿ ಗ್ರಾಮ</p>	<p>ದಬ್ಬೇಘಟ್ಟ ಗ್ರಾಮ ಜಗಜೀವನ್ ರಾಂ ನಗರ ಮತ್ತು ತಾಲ್ಲೂಕು ಕಛೇರಿ ದಕ್ಷಿಣ ಭಾಗದ ಮನೆಗಳು.</p>	1122
5	5	<p>ಪೂರ್ವ : ಬಿ.ಹೆಚ್ ರಸ್ತೆ</p> <p>ಪಶ್ಚಿಮ : ಕೇದಿಗೆಹಳ್ಳಿ ಎಲ್ಲೆ.</p> <p>ಉತ್ತರ : ವಾರ್ಡ್ ನಂ 08 ಮತ್ತು ಶೆಟ್ಟಿಕೆರೆ ರಸ್ತೆ</p> <p>ದಕ್ಷಿಣ : ದಬ್ಬೇಘಟ್ಟ ಕೆರೆಯ ಉತ್ತರ ಭಾಗ.</p>	<p>ಬಿ.ಹೆಚ್ ರಸ್ತೆಯ ಚೌಕಿಮಠದ ರಸ್ತೆಯ ಬಳಿಯಿಂದ ಸುಬ್ಬು ಡಾಬಾದವರೆಗೆ ಬರುವ ಪಶ್ಚಿಮ ಭಾಗದ ಮನೆಗಳು. ಕೆ.ಇ.ಬಿ ಬಡಾವಣೆ ಪೋಲೀಸ್ ಕ್ವಾಟರ್ಸ್</p>	1123
6	6	<p>ಪೂರ್ವ : ಕೇದಿಗೆಹಳ್ಳಿ.</p> <p>ಪಶ್ಚಿಮ : ಬನಶಂಕರಿ ಬಡಾವಣೆ</p> <p>ಉತ್ತರ : ಕುರುಬರಹಳ್ಳಿಯ ಎಲ್ಲೆ.</p> <p>ದಕ್ಷಿಣ : ಚಿ.ನಾ.ಹಳ್ಳಿ ಪಟ್ಟಣದ ಎಲ್ಲೆ.</p>	<p>ಕೇದಿಗೆಹಳ್ಳಿ. ಬನಶಂಕರಿ ಬಡಾವಣೆ. ಕೇದಿಗೆಹಳ್ಳಿಪಾಳ್ಯ ಮತ್ತು ಗುಂಡು ತೋಪು. ಕಲ್ಲೇನಹಳ್ಳಿ ಮತ್ತು ಪಾಳ್ಯ.</p>	1050
7	7	<p>ಪೂರ್ವ : ಮಹಾಲಕ್ಷ್ಮಿ ಬಡಾವಣೆಯ ಬಸವೇಶ್ವರ ದೇವಸ್ಥಾನದ ರಸ್ತೆ</p> <p>ಪಶ್ಚಿಮ : ಚಿ.ನಾ.ಹಳ್ಳಿ ಎಲ್ಲೆ.</p> <p>ಉತ್ತರ : ಕುರುಬರಹಳ್ಳಿ ಎಲ್ಲೆ.</p> <p>ದಕ್ಷಿಣ : ಕೇದಿಗೆಹಳ್ಳಿ ಎಲ್ಲೆ.</p>	<p>ಬಸವೇಶ್ವರ ನಗರ ಕುರುಬರಹಳ್ಳಿ</p>	1069

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
8	8	ಪೂರ್ವ : ಮಹಾಲಕ್ಷ್ಮಿ ಟಾಕೀಸ್ ರಸ್ತೆ. ಪಶ್ಚಿಮ : ಬಸವೇಶ್ವರ ದೇವಸ್ಥಾನದ ರಸ್ತೆ ಉತ್ತರ : ಬಿ.ಹೆಚ್ ರಸ್ತೆ ಮತ್ತು ಕುರುಬರಹಳ್ಳಿ ರಸ್ತೆ ದಕ್ಷಿಣ : ಷಾಫರ್ ಖಾನ್ ಮನೆಯಿಂದ ಬಸವೇಶ್ವರ ನಗರ ರಸ್ತೆಯವರೆಗೆ.	ಬನಶಂಕರಿ ಬಡಾವಣೆಯ ಭಾಗಶಃ. ಮಹಾಲಕ್ಷ್ಮಿ ಬಡಾವಣೆ	1144
9	9	ಪೂರ್ವ : ಬಿ.ಹೆಚ್ ರಸ್ತೆ ಮತ್ತು ಶೆಟ್ಟಿಕೆರೆ ರಸ್ತೆ ಪಶ್ಚಿಮ : ಮಹಾಲಕ್ಷ್ಮಿ ಬಡಾವಣೆ ಮತ್ತು ವಾರ್ಡ್ ನಂ 08 ಉತ್ತರ : ಬಿ.ಹೆಚ್ ರಸ್ತೆ ದಕ್ಷಿಣ : ಎ.ಡಿ ಕಾಲೋನಿ ತಿಪಟೂರು ರಸ್ತೆ ವಾರ್ಡ್ ನಂ 05	ಆರೋಗ್ಯ ಇಲಾಖೆ ವಸತಿ ಗೃಹಗಳು. ಲೋಕೋಪಯೋಗಿ ಇಲಾಖೆ ವಸತಿ ಗೃಹಗಳು. ಎ.ಡಿ ಕಾಲೋನಿ ಮತ್ತು ಬೋವಿ ಕಾಲೋನಿ. ನೆಹರೂ ಸರ್ಕಲ್‌ನ ಜನತಾ ಕ್ಲಿನಿಕ್‌ನಿಂದ ಶಾರದಮ್ಮನ ಮನೆಯ ದಕ್ಷಿಣ ಭಾಗದ ಮನೆಗಳು. ಬನಶಂಕರಿ ಬಡಾವಣೆ ಮತ್ತು ಮೋಚಿ ಕಾಲೋನಿ ಅಶ್ವಿನಿ ಕ್ಲಿನಿಕ್‌ನಿಂದ ಖಲೀಮ್ ಪುಲ್ಲಾ ಮನೆಯ ಪಶ್ಚಿಮ ಭಾಗದ ಮನೆಗಳು.	1099
10	10	ಪೂರ್ವ : ಚಿಕ್ಕನಾಯಕನಹಳ್ಳಿ ಕೆರೆ ಪಶ್ಚಿಮ : ಬಿ.ಹೆಚ್ ರಸ್ತೆ ಉತ್ತರ : ಬ್ರಾಹ್ಮಣರ ಬೀದಿ ಮತ್ತು ವಾರ್ಡ್ ನಂ 13 ರ ಎಲ್ಲೆ ದಕ್ಷಿಣ : ಬಿ.ಹೆಚ್ ರಸ್ತೆ & ಜೂನಿಯರ್ ಕಾಲೇಜ್ ರಸ್ತೆ	ನೆಹರೂ ಸರ್ಕಲ್‌ನಿಂದ ಬಸ್ ನಿಲ್ದಾಣದವರೆಗೆ. ಬಿ.ಹೆಚ್ ರಸ್ತೆ ಉತ್ತರ ಭಾಗ. ಬ್ರಾಹ್ಮಣರ ಬೀದಿ. ಕುಂಬಾರರ ಬೀದಿ ದಕ್ಷಿಣ ಭಾಗ. ತಾತಯ್ಯನ ಗೋರಿ ಮತ್ತು ಹಳೇ ಸಂತೆ ಮೈದಾನ. ಬಿ.ಹೆಚ್ ರಸ್ತೆಯ ನೆಹರೂ ಸರ್ಕಲ್ ಪೂರ್ವ ಭಾಗದ ಮನೆಗಳು. ಹೋಟೆಲ್ ಮಂಜುನಾಥ್ ಮನೆಯಿಂದ ಪುರಸಭಾ ಕಾರ್ಯಾಲಯದ ತನಕ ಪೂರ್ವ ಭಾಗದ ಮನೆಗಳು.	1036
11	11	ಪೂರ್ವ : ಕುರುಬರ ಶ್ರೇಣಿ ರಸ್ತೆ ಪಶ್ಚಿಮ ಭಾಗ ಪಶ್ಚಿಮ : ಕುರುಬರಹಳ್ಳಿಯ ಎಲ್ಲೆ. ಉತ್ತರ : ಹೊಂಬಾಳಮ್ಮ ದೇವಸ್ಥಾನದಿಂದ ಮೈಸೂರು ಲಿಂಗಪ್ಪನವರ ಮನೆ ಸೇರಿ ಬಿ.ಹೆಚ್ ರಸ್ತೆಯವರೆಗೆ. ದಕ್ಷಿಣ : ಹೊಸಬಾಗಿಲು ಮೂಲೆಯಿಂದ ಬಿ.ಹೆಚ್ ರಸ್ತೆ ಉತ್ತರ ಭಾಗದ ಮನೆಗಳು.	ಕರಿಸಿದ್ವೇಶ್ವರ ಮಠದ ಹಿಂಭಾಗ. ಹೊಸಬಾಗಿಲು ಮೂಲೆ ಬಸವೇಶ್ವರ ನಗರದ ಉತ್ತರ ಭಾಗದ ಮನೆಗಳು. ಉತ್ತರ ಭಾಗ. ಬನಶಂಕರಿ ದೇವಸ್ಥಾನ ಆಜು-ಬಾಜು ಮನೆಗಳು. ಬಿದಿರು ಕೊಂತಮ್ಮನ ದೇವಸ್ಥಾನದ ಆಜು-ಬಾಜು ಮನೆಗಳು	1043
12	12	ಪೂರ್ವ : ಚಿಕ್ಕ ಆಂಜನೇಯಸ್ವಾಮಿ ದೇವಸ್ಥಾನದಿಂದ. ದೊಡ್ಡಯ್ಯನವರ ಮನೆಯವರೆಗೆ. ಪಶ್ಚಿಮ : ದೊಡ್ಡಲಿಂಗಮ್ಮನವರ ಮನೆಯವರೆಗೆ ಉತ್ತರ : ದೊಡ್ಡಯ್ಯನವರ ಮನೆಯಿಂದ ಕೃಷ್ಣಮೂರ್ತಿಯವರ ನಿವೇಶನದ ರಸ್ತೆ (ದೇವಾಂಗ ಬೀದಿ) ದಕ್ಷಿಣ : ಚಿಕ್ಕ ಆಂಜನೇಯಸ್ವಾಮಿ ದೇವಸ್ಥಾನದಿಂದ ಕರಿಸಿದ್ವೇಶ್ವರ ದೇವಸ್ಥಾನದವರೆಗೆ ಉತ್ತರ ಭಾಗ	ಎನ್.ಟಿ.ಜಿ.ಎಂ.ಎಸ್ ಆಜು-ಬಾಜು ರಸ್ತೆ. ಕುಂಬಾರರ ಬೀದಿಯ ಪಶ್ಚಿಮ ಭಾಗದ ಆಜು-ಬಾಜು. ಬ್ರಾಹ್ಮಣರ ಬೀದಿಯ ಉತ್ತರ ಭಾಗದ ಮನೆಗಳು.	792
13	13	ಪೂರ್ವ : ಕಣ್ಣಪ್ಪನ ದೇವಸ್ಥಾನದ ರಸ್ತೆ ಪಶ್ಚಿಮ : ಹಳ್ಳಿಕಾರರ ಬೀದಿ ಉತ್ತರ : ಕಲ್ಲತ್ತರು ಕೋ ಆಪರೇಟೇವ್ ಬ್ಯಾಂಕ್ ರಸ್ತೆ	ಕಣ್ಣಪ್ಪನ ದೇವಸ್ಥಾನದಿಂದ ಮೃಂತುಂಜಯ ರವರ ಮನೆ ಮತ್ತು ಗಲ್ಲಿಯಿಂದ ಗುತ್ತಿಗೆದಾರ ಹನುಮಂತಯ್ಯನವರ ಮನೆಯವರೆಗೆ. ಜಯರಾಮಯ್ಯನವರ ಮನೆಯಿಂದ ಶಾಮಿಯಾನ	635

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
		ದಕ್ಷಿಣ : ಕುಂಬಾರರ ಬೀದಿ ರಸ್ತೆ	ಜಯರಾಮಯ್ಯನವರ ಮನೆಯವರೆಗೆ ಬರುವ ಪೂರ್ವಭಾಗದ ಮನೆಗಳು. ಜಯರಾಮಯ್ಯನವರ ಮನೆಯಿಂದ ಕಣ್ಣಪ್ಪನ ದೇವಸ್ಥಾನದವರೆಗೆ ಉತ್ತರ ಭಾಗದ ಮನೆಗಳು.	
14	14	ಪೂರ್ವ : ಚಿ.ನಾ.ಹಳ್ಳಿ ಟೌನ್‌ಗೆ ಸೇರಿದ ಕೆರೆ ಅಂಗಳ. ಪಶ್ಚಿಮ : ವಾರ್ಡ್ ಸಂಖ್ಯೆ 13 ರ ಹಳ್ಳಿಕಾರರ ಬೀದಿ. ವಾರ್ಡ್ ನಂ 15 ರ ಉಡೇವು ಬೀದಿ. ವಾರ್ಡ್ ನಂ 21 ರ ಒಕ್ಕಲಗೇರಿ. ಉತ್ತರ : ತಿಪಟೂರು ರಸ್ತೆ ದಕ್ಷಿಣ : ಸುಪ್ರೀಮ್ ಸುಬ್ಬು ಮನೆಯ ಉತ್ತರ ಭಾಗದ ಮನೆಗಳು.	ಸೊಸೈಟಿ ಕೃಷ್ಣಪ್ಪನ ಮನೆಯಿಂದ ಸ್ವಾಮಿ ಹೋಟೆಲ್ ಮನೆಯವರೆಗಿನ ಪಶ್ಚಿಮದ ಭಾಗದ ಮನೆಗಳು. ಸರ್ಪ ವಕ್ಕಲಿಗರ ಬೀದಿ. ಧರ್ಮಾವರದ ಬೀದಿಯಿಂದ ಕಲ್ಪವೃಕ್ಷ ಕೋ ಆಪರೇಟೇವ್ ಬ್ಯಾಂಕ್ ಪೂರ್ವ ಭಾಗದ ಮನೆಗಳು. ಒಕ್ಕಲಗೇರಿ.	952
15	15	ಪೂರ್ವ : ಸೈಕಲ್ ಶಾಫ್ ಚೋಟಾ ಸಾಬ್ ಮನೆಯಿಂದ ಧರ್ಮಾವರದ ಬೀದಿಯ ಲಕ್ಷ್ಮಮ್ಮನ ಮನೆಯವರೆಗೆ. ಪಶ್ಚಿಮ : ಉಡೇವು ಬೀದಿ ಉತ್ತರ : ಧರ್ಮಾವರದ ಬೀದಿ ದಕ್ಷಿಣ : ಕಲ್ಪವೃಕ್ಷ ಕೋ ಆಪರೇಟೇವ್ ಬ್ಯಾಂಕ್ ರಸ್ತೆ	ಧರ್ಮಾವರದ ಬೀದಿಯ ಲಕ್ಷ್ಮಮ್ಮನವರ ಮನೆಯಿಂದ ಬಸವರಾಜು ಮನೆಯವರೆಗೆ. ಬಸವರಾಜು ಮನೆಯಿಂದ ಹೋಟೆಲ್ ಶಿವಣ್ಣನವರ ಮನೆಯವರೆಗೆ (ಮಾರ್ಕೆಟ್) ಶಿವಣ್ಣನವರ ಮನೆಯಿಂದ ಚೋಟಾಸಾಬ್ ರವರ ಮನೆಯವರೆಗೆ ಉತ್ತರ ಭಾಗದ ಮನೆಗಳು.	738
16	16	ಪೂರ್ವ : ಉಡೇವು ಬೀದಿ ಪಶ್ಚಿಮ : ಕುರುಬರ ಶ್ರೇಣಿ ರಸ್ತೆ. ಉತ್ತರ : ಗಣಾಚಾರಿ ಸಣ್ಣನಿಂಗಯ್ಯನ ಮನೆಯಿಂದ ಕಸರಿ ನರಸಿಂಹಯ್ಯನವರ ಮನೆಯ ವರೆಗೆ ದಕ್ಷಿಣ : ದೇವಾಂಗ ಬೀದಿ.	ಕಸರಿ ನರಸಿಂಹಯ್ಯನ ಮನೆಯಿಂದ ಹೋಟೆಲ್ ಬಸಪ್ಪನ ಮನೆಯ ಮೂಲಕ ಹಾದು ಹೋಗುವ ಅಶ್ವತ್ಥ ರಾವ್ ಮನೆಯ ವರೆಗೆ. ಅಶ್ವತ್ಥ ರಾವ್ ಮನೆಯಿಂದ ರವೀಂದ್ರ ಮನೆಯವರೆಗೆ. ರವೀಂದ್ರ ಮನೆಯಿಂದ ಗಣಾಚಾರಿ ಸಣ್ಣನಿಂಗಯ್ಯನವರ ಮನೆಯಿಂದ ಕಸರಿ ನರಸಿಂಹಯ್ಯನವರ ಮನೆಯವರೆಗೆ. ಭಟ್ಟರ ಬೀದಿ. ಮುಸ್ಲಿಂ ಬೀದಿ. ಬುಗರಿ ಮರದ ಆಜು-ಬಾಜು.	1087
17	17	ಪೂರ್ವ : ಉಡೇವು ಬೀದಿ ಭಾಗಶಃ ಮತ್ತು ಸಂಪನಬಾವಿ ರಸ್ತೆ. ಪಶ್ಚಿಮ : ಕಾಳಮ್ಮನ ಗುಡಿ ರಸ್ತೆ ಮತ್ತು ಕುರುಬರ ಶ್ರೇಣಿ ರಸ್ತೆ ಉತ್ತರ : ಪೇಟೆ ಬೀದಿ ದಕ್ಷಿಣ : ಕಾಳಮ್ಮನ ಗುಡಿ ಹಳೇ ಸ್ಕೂಲಿನಿಂದ ಉಪ್ಪರಿಗೆ ಸಿದ್ಧರಾಮಯ್ಯನವರ ಮನೆಯವರೆಗೆ.	ನೀರಿನ ಕಿಟ್ಟಪ್ಪನ ಮನೆಯಿಂದ ನಾರಾಯಣಪ್ಪ (ಕೊಡಲಿಂ) ಮನೆಯವರೆಗೆ. ನಾರಾಯಣಪ್ಪನ ಮನೆಯಿಂದ ಕಮಲಮ್ಮ ನಾಯ್ಡು ಮನೆಯವರೆಗೆ. ಕಮಲಮ್ಮ ನಾಯ್ಡು ಮನೆಯಿಂದ ಬ್ಯಾಂಕ್ ಅಡವಯ್ಯನವರ ಮನೆಯಿಂದ ನೀರಿನ ಕಿಟ್ಟಪ್ಪನವರ ಮನೆಯವರೆಗೆ. ಈರುಳ್ಳಿ ರೇವಣ್ಣನ ಮನೆಯಿಂದ ನಿವೃತ್ತ ಶಿಕ್ಷಕ ಸಣ್ಣಮುದ್ದಯ್ಯನವರ ಮನೆಯವರೆಗೆ. ಶನಿಮಹಾದೇವರ ದೇವಸ್ಥಾನದಿಂದ ಉಪ್ಪರಿಗೆ ಸಿದ್ಧರಾಮಯ್ಯನ ಮನೆಯವರೆಗೆ.	956
18	18	ಪೂರ್ವ : ಕುರುಬರ ಶ್ರೇಣಿ ರಸ್ತೆ ಪಶ್ಚಿಮ : ಪುರಸಭೆ ಎಲ್ಲೆ. ಉತ್ತರ : ಮಲ್ಲಪ್ಪನ ಬಾವಿ ರಸ್ತೆ.	ಶಿವಪ್ಪನವರ ದೇವಸ್ಥಾನದ ಆಜು-ಬಾಜು ಮನೆಗಳು. ಸಿದ್ಧೇಶ್ವರ ಮಠದ ಆಜು-ಬಾಜು ಮನೆಗಳು. ಹೊಂಬಾಳಮ್ಮನ ದೇವಸ್ಥಾನದ ಆಜು-ಬಾಜು ಮನೆಗಳು. ಹುಲ್ಲೇಕೆರೆ ಬಾವಿ ರಸ್ತೆಯ	986

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
		ದಕ್ಷಿಣ : ಕುರುಬರಶ್ರೇಣಿ ಹಳೇ ಕಟ್ಟಡದಿಂದ ಕಾಯಿ ಹನುಮಂತಯ್ಯನವರ ಮನೆಯವರೆಗೆ..	ಆಜು-ಬಾಜು ಮನೆಗಳು. ಬಿ.ಹೆಚ್ ರಸ್ತೆ ಪೂರ್ವಭಾಗ ಭಾಗಶಃ ಪಶ್ಚಿಮ ಭಾಗ ಭಾಗಶಃ.	
19	19	ಪೂರ್ವ : ಪೇಟೆ ಬೀದಿ ಜಯಮ್ಮನ ಮನೆಯಿಂದ ಬಂಡಾರಿ ಹಟ್ಟಿಯ ಮೂಲಕ ಹಾದು ಹೋಗುವ ಪೋಚುಕಟ್ಟೆ ಮಲ್ಲೇಶಯ್ಯನ ಮನೆಯವರೆಗೆ. ಪಶ್ಚಿಮ : ಪುರಸಭೆ ಎಲ್ಲೆ. ಉತ್ತರ : ಹೊಸಬೀದಿ ದಕ್ಷಿಣ : ಪೇಟೆ ಬೀದಿ	ಪೇಟೆಬೀದಿಯ ಜಯಮ್ಮನವರ ಮನೆಯಿಂದ ಸಬ್ ರಿಜಿಸ್ಟ್ರಾರ್‌ರವರ ರೇಣುಕಪ್ಪ (ಕಾಂಪೌಂಡರ್) ಮನೆಯ ಉತ್ತರ ಭಾಗದ ಮನೆಗಳು. ಮಣಿದೀರನ ಹಟ್ಟಿಯ ಪೂರ್ವ ಹಾಗೂ ಪಶ್ಚಿಮ ಭಾಗದ ಮನೆಗಳು ಹಾಗೂ ಉದ್ದರಿ ಹಟ್ಟಿ ಮತ್ತು ಬಂಡಾರಿ ಹಟ್ಟಿ ಭಾಗಶಃ. ರಾಮಲಿಂಗಯ್ಯನವರ ಮನೆಯಿಂದ ಪೋಚುಕಟ್ಟೆ ಮಲ್ಲೇಶಯ್ಯನವರ ಮನೆಯ ದಕ್ಷಿಣ ಭಾಗದ ಮನೆಗಳು. ಮಲ್ಲೇಶಯ್ಯನವರ ಮನೆಯಿಂದ ಪೇಟೆ ಬೀದಿ ಜಯಮ್ಮನವರ ಮನೆಯ ಮನೆಯ ಪಶ್ಚಿಮ ಭಾಗದ ಮನೆಗಳು. ಮಾಜಿ ಕೌನ್ಸಿಲರ್ ಬಸವಯ್ಯನವರ ಮನೆಯಿಂದ ಬುಡತಾಳಿ ಮಲಿಯಪ್ಪನ ಮನೆಯವರೆಗೆ. ಮಲಿಯಪ್ಪನವರ ಮನೆಯಿಂದ ಆನಪ್ಪನವರ ಕೃಷ್ಣಪ್ಪನವರ ಮನೆಯಿಂದ ಮಾಸ್ತಯ್ಯನವರ ಅಂಜನಪ್ಪ ನವರ ಮನೆಯವರೆಗೆ. ಅಂಜನಪ್ಪನವರ ಮನೆಯಿಂದ ಬಸವಯ್ಯನವರ ಮನೆಯವರೆಗೆ (ಮಾಜಿ ಕೌನ್ಸಿಲ್)	1099
20	20	ಪೂರ್ವ : ಶುಕ್ರವಾರದ ಬಾಗಿಲು ರಸ್ತೆ. ಪಶ್ಚಿಮ : ಸಿ.ಕೆ. ಸಿದ್ಧಪ್ಪನ ಮನೆಯಿಂದ ಬಂಡಾರಿ ಹಟ್ಟಿಯ ಮೂಲಕ ಪಿಳ್ಳೆ ಹನುಮಂತಯ್ಯನವರ ಮನೆಯವರೆಗೆ. ಉತ್ತರ : ಹೊಸಬೀದಿ ದಕ್ಷಿಣ : ಪೇಟೆ ಬೀದಿ	ಸಿ.ಕೆ. ಸಿದ್ಧಪ್ಪನವರ ಮನೆಯಿಂದ ರುದ್ರನ ಗುಡಿ ವರೆಗೆ ಉತ್ತರ ಭಾಗದ ಮನೆಗಳು. ರಾಮಮಂದಿರದ ರಸ್ತೆ. ಕನಕನಗರ. ಮಡಿವಾಳರ ಹಟ್ಟಿ ರೇವಣ್ಣಸಿದ್ದೇಶ್ವರ ಮಠದ ಹಿಂಭಾಗದ ಮನೆಗಳು. ಬಂಡಾರಿ ಹಟ್ಟಿಯ ಭಾಗಶಃ ಪಿಳ್ಳೆ ಹನುಮಂತಯ್ಯನವರ ಮನೆಯಿಂದ ಬಾವಿ ಮನೆ ಕುಮಾರಯ್ಯನ ಮನೆಯವರೆಗೆ ದಕ್ಷಿಣದ ಭಾಗದ ಮನೆಗಳು. ಕುಮಾರಯ್ಯನ ಮನೆಯಿಂದ ರುದ್ರನ ಗುಡಿ ವರೆಗೆ ಉತ್ತರ ಭಾಗದ ಮನೆಗಳು.	644
21	21	ಪೂರ್ವ : ಚಿ.ನಾ.ಹಳ್ಳಿ ಎಲ್ಲೆ. ಪಶ್ಚಿಮ : ಶುಕ್ರವಾರದ ಬಾಗಿಲು ರಸ್ತೆ ಮತ್ತು ಬ್ಯಾಲದಕೆರೆ ರಸ್ತೆ ಉತ್ತರ : ಪುರಸಭೆ ಎಲ್ಲೆ. ದಕ್ಷಿಣ : ಧರ್ಮಾವರದ ಬೀದಿ	ಸಂಪನ ಬಾವಿ ರಸ್ತೆಯ ಪಂಕಜಮ್ಮನವರ ಮನೆಯಿಂದ ಕೃಷಿ ಇಲಾಖೆ ನೌಕರ ಚಂದ್ರಣ್ಣನವರ ಮನೆಯವರೆಗೆ ಉತ್ತರ ಭಾಗದ ಮನೆಗಳು. ಹೋವಾಡಿಗರ ಬೀದಿಯ ಉತ್ತರ ಮತ್ತು ದಕ್ಷಿಣ ಭಾಗದ ಮನೆಗಳು. ಜೋಗಿಬಾವಿ ಸಂದು ಮತ್ತು ಎ.ಕೆ ಕಾಲೋನಿ ಭಾಗಶಃ.	764
22	22	ಪೂರ್ವ : ಬ್ಯಾಲದಕೆರೆ ರಸ್ತೆ ಪಶ್ಚಿಮ : ಪುರಸಭೆ ಎಲ್ಲೆ. ಉತ್ತರ : ಅಂಬೇಡ್ಕರ್ ನಗರ ದಕ್ಷಿಣ : ಹೊಸಬೀದಿ	ಉಪ್ಪಾರ ಅಂಜನಪ್ಪನ ಮನೆಯಿಂದ ಚಿಕ್ಕರಾಮಯ್ಯನವರ ಮನೆಯವರೆಗೆ ಉತ್ತರದ ಮನೆಗಳು. ಚಿಕ್ಕರಾಮಯ್ಯನ ಮನೆಯಿಂದ ದೊಡ್ಡಮನೆ ನಿಂಗಣ್ಣನವರ ಮನೆಯವರೆಗಿನ ಪಶ್ಚಿಮ ಭಾಗದ ಮನೆಗಳು. ನಿಂಗಣ್ಣನವರ ಮನೆಯಿಂದ ನಾಗೇಶಪ್ಪನ ಮನೆಯವರೆಗೆ ದಕ್ಷಿಣ ಭಾಗದ ಮನೆಗಳು. ನಾಗೇಶಪ್ಪನವರ ಮನೆಯಿಂದ ಉಪ್ಪಾರ ಅಂಜನಪ್ಪನ ಮನೆಯವರೆಗಿನ ಪೂರ್ವಭಾಗದ ಮನೆಗಳು. ಮಲಿಯಪ್ಪನ ಬೀದಿ ಹಿಂದಲ ಬೀದಿ ಮತ್ತು ನಾಯಕರ ಬಿಡಿ.	1188

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
			ಯಂಗೋಜಿ ಬೀಳು. ಮಾರುತಿ ನಗರ.	
23	23	ಪೂರ್ವ : ಬ್ಯಾಲದಕೆರೆ ರಸ್ತೆ	ಎ.ಕೆ. ಕಾಲೋನಿ. ವೀರಲಕ್ಷ್ಮಮ್ಮನ ಬಡಾವಣೆ.	1122
		ಪಶ್ಚಿಮ : ಪುರಸಭೆ ಎಲ್ಲೆ.		
		ಉತ್ತರ : ಪುರಸಭೆ ಎಲ್ಲೆ		
		ದಕ್ಷಿಣ : ನಾಯಕರ ಬೀದಿ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ 23, 2017 (ಫಾಲ್ಗುಣ 4, ಶಕ ವರ್ಷ 1938) Bengaluru, Thursday, February 23, 2017 (Parguna 4, Shaka Varsha 1938)	ನಂ. 200 No. 200
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿಸಿ/ಚುನಾ/ಸಿಆರ್/132(ಮಪು)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುರಸಭೆಗಳಿಗೆ ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ಮಧುಗಿರಿ ಪುರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ಮಧುಗಿರಿ ಪುರಸಭೆಯ 23 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ಮಧುಗಿರಿ ಪುರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚೆಕ್ಕುಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ. ಸಂ	ವಾರ್ಡ್ ಸಂಖ್ಯೆ	ಚೆಕ್ಕುಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
01	01	ಪೂರ್ವ:- ಬಸವೇಶ್ವರ ಗುಡಿ ರಸ್ತೆ ಪಶ್ಚಿಮ:- ಕುಂಬಾರ ಬೀದಿ ಮುಖ್ಯ ರಸ್ತೆ ಉತ್ತರ :- ಶಿರಾ ಮತ್ತು ಪಾವಗಡ ಮುಖ್ಯರಸ್ತೆ ದಕ್ಷಿಣ :- ದಂಡೂರು ಬಾಗಿಲು ರಸ್ತೆ	ಮಸೀದಿ ರಸ್ತೆ, ಬಸವೇಶ್ವರ ದೇವಸ್ಥಾನದ ಪ್ರದೇಶ ಖಾಜಿ ಮೊಹಲ್ಲಾ ಪ್ರದೇಶ	1185

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
02	02	<p>ಪೂರ್ವ:- ಅಂಬೇಡ್ಕರ್ ಸರ್ಕಲ್, ಬೆಂಕಿಪುರ ಮುಖ್ಯ ರಸ್ತೆ, ಸಿದ್ದಾಪುರಕ್ಕೆ ಹೋಗುವ ಕಾಲುದಾರಿ</p> <p>ಪಶ್ಚಿಮ:- ಸಿದ್ದಾಪುರ ಗೇಟ್ & ಟೌನ್ ಗಡಿ</p> <p>ಉತ್ತರ:- ಟೌನ್ ಗಡಿ</p> <p>ದಕ್ಷಿಣ:- ವಿದ್ಯಾನಗರ ಚಿಕ್ಕಣ್ಣನಪಾಳ್ಯ ಮುಖ್ಯರಸ್ತೆ</p>	<p>1. ತಾಲ್ಲೂಕ್ ಪಂಚಾಯ್ತಿ ವಸತಿ ಗೃಹಭಾಗ್ಯ</p> <p>2. ಆರ್.ಹೆಚ್.ಆರ್ & ಲೋಕೋಪಯೋಗಿ ಇಲಾಖೆ ವಸತಿ ಗೃಹಗಳು,</p> <p>3. ಶ್ರೀನಿವಾಸ ಬಡಾವಣೆ,</p> <p>4. ಗೋರಿಪಾಳ್ಯ ಸ್ಲಂ ಬೋರ್ಡ್</p> <p>5. ಪಾವಗಡ ಗುಟ್ಟೆ,</p> <p>6. ಕುಂಬಾರ ಬೀದಿ ಪ್ರದೇಶ.</p>	1180
03	03	<p>ಪೂರ್ವ:- ಸಿದ್ದನಾಯ್ಕನಗಲ್ಲಿ</p> <p>ಪಶ್ಚಿಮ:- ಮಾರುತಿನಗರ ಮುಖ್ಯರಸ್ತೆ & ಶಿರಾ ರಸ್ತೆ</p> <p>ಉತ್ತರ:- ದಂಡೂರು ಬಾಗಿಲು ರಸ್ತೆ</p> <p>ದಕ್ಷಿಣ:- ಮಧುಗಿರಿ ಬೆಟ್ಟ ಟೌನ್ ಗಡಿ</p>	<p>1. ಕವಾಡಿಗರ ಬೀದಿ</p> <p>2. ಸಿದ್ದನಾಯ್ಕನ ಬೀದಿ</p> <p>3. ಇಂದಿರ ನಗರ ಪ್ರದೇಶಗಳು</p> <p>4. ಬಸ್ಸಿ ಗುಡಿ ಮುಂಭಾಗದ ಪ್ರದೇಶ.</p>	1087
04	04	<p>ಪೂರ್ವ:- ಬಸವೇಶ್ವರ ಫ್ಲೋರ್ ಮಿಲ್ ರಸ್ತೆ ಕೋಟೆವರೆಗೆ</p> <p>ಪಶ್ಚಿಮ:- ಸಿದ್ದನಾಯ್ಕನಗಲ್ಲಿ</p> <p>ಉತ್ತರ:- ದಂಡೂರು ಬಾಗಿಲು ದೊಡ್ಡಪೇಟೆ ಮುಖ್ಯ ರಸ್ತೆ</p> <p>ದಕ್ಷಿಣ:- ಚಿನ್ನಪ್ಪನಗಲ್ಲಿಯಿಂದ ಆಸ್ಪತ್ರೆ ರಸ್ತೆಗೆ ಹೋಗುವ ದಾರಿ</p>	<p>1. ಸಿದ್ದನಾಯ್ಕನಗಲ್ಲಿ,</p> <p>2. ಹಳೇ ತಾಲ್ಲೂಕ್ ಕಛೇರಿ ರಸ್ತೆ ಪ್ರದೇಶ,</p> <p>3. ಚಂದ್ರಗಿರಿ ಕಾಂಪೌಂಡ್</p> <p>4. ಬಸವೇಶ್ವರ ಫ್ಲೋರ್ ಮಿಲ್ ಪ್ರದೇಶ</p> <p>5. ಚಿನ್ನಪ್ಪನಗಲ್ಲಿ.</p>	1130
05	05	<p>ಪೂರ್ವ:- ಶಿರಾಗೇಟ್ & ಬಸ್ ನಿಲ್ದಾಣದ ರಸ್ತೆ</p> <p>ಪಶ್ಚಿಮ:- ಸಿದ್ದಾರ್ಥ ಪ್ರೌಢಶಾಲೆ</p> <p>ಉತ್ತರ:- ಕೆ.ಇ.ಬಿ ಮುಂಭಾಗ, ಶಿರಾ ಮುಖ್ಯ ರಸ್ತೆ</p> <p>ದಕ್ಷಿಣ:- ಮಧುಗಿರಿ ಬೆಟ್ಟ ಟೌನ್ ಗಡಿವರೆಗೆ</p>	<p>1. ಮಾರುತಿನಗರ,</p> <p>2. ಪೊಲೀಸ್ ವಸತಿ ಗೃಹ</p> <p>3. ಬೆಸ್ಕಾಂ ವಸತಿ ಗೃಹಗಳು</p> <p>4. ಲೋಕೋಪಯೋಗಿ ಇಲಾಖೆ ವಸತಿ ಗೃಹ ಪ್ರದೇಶ</p> <p>5. ಇಂದಿರನಗರ ಭಾಗಶಃ ಪ್ರದೇಶ.</p>	1252
06	06	<p>ಪೂರ್ವ:- ಸಿದ್ದಾರ್ಥ ಪ್ರೌಢಶಾಲೆ</p> <p>ಪಶ್ಚಿಮ:- ಮಧುಗಿರಿ ಟೌನಿನ ಗಡಿ</p> <p>ಉತ್ತರ:- ಕೃಷ್ಣಾ ಬಡಾವಣೆ ಗಡಿ & ಚಿಕ್ಕಣ್ಣನಪಾಳ್ಯ ಶಿವಲಿಂಗ ಸ್ವಾಮಿ ದೇವಸ್ಥಾನ.</p> <p>ದಕ್ಷಿಣ:- ಮಧುಗಿರಿ ಬೆಟ್ಟ ಗಡಿ</p>	<p>1. ಚಿಕ್ಕಣ್ಣನಪಾಳ್ಯ,</p> <p>2. ವಿದ್ಯಾನಗರ ಪ್ರದೇಶ,</p> <p>3. ಸ್ಲಂ ಬೋರ್ಡ್ ಮನೆಗಳು.</p>	1250
07	07	<p>ಪೂರ್ವ:- ಪಾವಗಡ ಮುಖ್ಯ ರಸ್ತೆ</p> <p>ಪಶ್ಚಿಮ:- ಟೌನ್ ಗಡಿ & ಸಿದ್ದಾಪುರಕ್ಕೆ ಕಾಲುದಾರಿ.</p> <p>ಉತ್ತರ:- ಟೌನ್ ಗಡಿ</p> <p>ದಕ್ಷಿಣ:- ಟೋಲ್‌ಗೇಟ್‌ನಿಂದ ಸಿದ್ದಾಪುರಕ್ಕೆ ಹೋಗುವ ಕಾಲುದಾರಿ.</p>	ಕಾರ್ಯಪ್ಪ ಬಡಾವಣೆ ಪ್ರದೇಶ	1320

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
08	08	<p>ಪೂರ್ವ:- ಪಾವಗಡ ಮುಖ್ಯರಸ್ತೆ</p> <p>ಪಶ್ಚಿಮ:- ಸಿದ್ದಾಪುರ ಕಾಲುದಾರಿ & ಟೌನ್ ಗಡಿ</p> <p>ಉತ್ತರ:- ಟೋಲ್‌ಗೇಟ್‌ನಿಂದ ಸಿದ್ದಾಪುರಕ್ಕೆ ಹೋಗುವ ಕಾಲುದಾರಿ.</p> <p>ದಕ್ಷಿಣ:- ಪಾವಗಡ ಗುಟ್ಟೆ, ಬೆಂಕಿಪುರ ಮುಖ್ಯರಸ್ತೆಯಿಂದ ಸಿದ್ದಾಪುರಕ್ಕೆ ಹೋಗುವ ಕಾಲುದಾರಿ.</p>	ಬೆಂಕಿಪುರ ಲಿಂಗೇನಹಳ್ಳಿ ಪ್ರದೇಶ	1240
09	09	<p>ಪೂರ್ವ:- ಬಸ್ ನಿಲ್ದಾಣದ ರಸ್ತೆ</p> <p>ಪಶ್ಚಿಮ:- ಬಸವೇಶ್ವರ ಫ್ಲೋರ್ ಮಿಲ್ ರಸ್ತೆ & ಕೋಟೆ ವರೆಗೆ.</p> <p>ಉತ್ತರ:- ದೊಡ್ಡಪೇಟೆ ರಸ್ತೆ</p> <p>ದಕ್ಷಿಣ:- ಸಿಹಿ ನೀರು ಬಾವಿ ರಸ್ತೆ ಟೌನ್ ಗಡಿ.</p>	<p>1. ದೊಡ್ಡಪೇಟೆ,</p> <p>2. ಆಸ್ಪತ್ರೆ ರಸ್ತೆ,</p> <p>3. ಸಿಹಿ ನೀರು ಬಾವಿ ರಸ್ತೆಯ ಪಶ್ಚಿಮ ಭಾಗ,</p>	1280
10	10	<p>ಪೂರ್ವ:- ದೇವಸ್ಥಾನಗಳು & ಬುರ್ಖನಹಟ್ಟಿ ರಸ್ತೆ</p> <p>ಪಶ್ಚಿಮ:- ಪಾಂಡುರಂಗ ಸ್ವಾಮಿ ದೇವಸ್ಥಾನದ ಚರಂಡಿ.</p> <p>ಉತ್ತರ:- ಪಾವಗಡ ಮುಖ್ಯ ರಸ್ತೆ</p> <p>ದಕ್ಷಿಣ:- ಮಲ್ಲೇಶ್ವರ ಸ್ವಾಮಿ ದೇವಸ್ಥಾನ & ದೊಡ್ಡಪೇಟೆ ರಸ್ತೆ.</p>	<p>1. ದೇವಸ್ಥಾನದ ಹಿಂಭಾಗ ಪ್ರದೇಶ</p> <p>2. ದೇವಾಂಗ ಬೀದಿ</p> <p>3. ವಿ.ಆರ್.ಎಸ್.ಟಿಯ ಉತ್ತರ ಭಾಗ</p> <p>4. ಪಾವಗಡ ರಸ್ತೆಯ ಎಡಭಾಗ</p> <p>5. ನಾಲ್ಕು ಗಾಲಿಯ ಪ್ರದೇಶ</p>	1220
11	11	<p>ಪೂರ್ವ:- ಪಾವಗಡ ರಸ್ತೆಯಿಂದ ದೊಡ್ಡಹಟ್ಟಿ ಮುಖ್ಯ ರಸ್ತೆ.</p> <p>ಪಶ್ಚಿಮ:- ಮಸೀದಿಯಿಂದ ಬಸವೇಶ್ವರ ರಸ್ತೆ</p> <p>ಉತ್ತರ:- LIC ಮುಂಭಾಗದಿಂದ ಮಸೀದಿವರೆಗೆ</p> <p>ದಕ್ಷಿಣ:- ದೊಡ್ಡ ಮಸೀದಿ ಮುಂಭಾಗದಿಂದ ದೇವಾಂಗ ಬೀದಿ ರಸ್ತೆ</p>	<p>1. ಹೋಗೆಬೀಳು</p> <p>2. ಪಾವಗಡ ರಸ್ತೆ ಎಡಭಾಗ</p> <p>3. ಪಾವಗಡ ರಸ್ತೆ ಪೂರ್ವ ಭಾಗ</p> <p>4. ವಿನಾಯಕ ನಗರ ಪ್ರದೇಶ</p>	1050
12	12	<p>ಪೂರ್ವ:- ಪಾಂಡುರಂಗ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ದೊಡ್ಡಚರಂಡಿ ರಸ್ತೆ</p> <p>ಪಶ್ಚಿಮ:- ಬಸವೇಶ್ವರ ದೇವಸ್ಥಾನದ ರಸ್ತೆ ಮತ್ತು ಪಾವಗಡ ಮುಖ್ಯ ರಸ್ತೆ.</p> <p>ಉತ್ತರ:- ದೊಡ್ಡ ಮಸೀದಿ ಮುಂಭಾಗದಿಂದ ದೇವಾಂಗ ಬೀದಿ ರಸ್ತೆ</p> <p>ದಕ್ಷಿಣ:- ದೊಡ್ಡಪೇಟೆ ಮುಖ್ಯರಸ್ತೆ</p>	<p>1. ಮಸೀದಿ ಮುಂಭಾಗದ ಪ್ರದೇಶ</p> <p>2. ನಾಯಕರಹಟ್ಟಿ ಪ್ರದೇಶ</p>	1114

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
13	13	<p>ಪೂರ್ವ:- ನೃಪತುಂಗ ಸರ್ಕಲ್ ವೃತ್ತ</p> <p>ಪಶ್ಚಿಮ:- ಬೂರ್ಕನಹಟ್ಟಿ ಮುಖ್ಯರಸ್ತೆ</p> <p>ಉತ್ತರ:- ಪಾವಗಡ ರಸ್ತೆ & ನೃಪತುಂಗ ಸರ್ಕಲ್ ರಸ್ತೆ</p> <p>ದಕ್ಷಿಣ:- VRST ರಸ್ತೆಯಿಂದ ನೃಪತುಂಗ ಸರ್ಕಲ್ ರಸ್ತೆ</p>	<p>1. ಬೂರ್ಕನಹಟ್ಟಿ</p> <p>2. ಕಪ್ಪಣ್ಣನ ಬೀದಿ ವರೆಗಿನ ಎಲ್ಲಾ ಪ್ರದೇಶ</p>	1150
14	14	<p>ಪೂರ್ವ:- ಬೂರ್ಕನಹಟ್ಟಿ ಮುಖ್ಯ ರಸ್ತೆ ಹಾಗೂ ರಾಜೀವ್ ಗಾಂಧಿ ಕ್ರೀಡಾಂಗಣ</p> <p>ಪಶ್ಚಿಮ:- ಕುಲುಮೆ ಬೀದಿ ಹಾಗೂ ಮಂಡರ ಗುಟ್ಟಿ</p> <p>ಉತ್ತರ:- ಟೌನ್ ಗಡಿ ಗುಟ್ಟಿ</p> <p>ದಕ್ಷಿಣ:- ರಾಮೇಗೌಡನಗಲ್ಲಿ</p>	<p>1. ಕುಲುಮೆ ಬೀದಿ</p> <p>2. ಕುಂಬಯ್ಯನಗಲ್ಲಿ,</p> <p>3. ಟಿ.ವಿ.ವಿ ಬಡಾವಣೆ</p> <p>4. ಮಂಡರ ಕಾಲೋನಿ ಪ್ರದೇಶ</p>	1174
15	15	<p>ಪೂರ್ವ:- ಡ್ಯಾಂ ಲೈಟ್ ಸರ್ಕಲ್ ಗುರುರಾಜ್ ಮನೆ ಮುಂಭಾಗದಿಂದ ದರ್ಗಾ ರಸ್ತೆಗೆ ಹೋಗುವ ದಾರಿ</p> <p>ಪಶ್ಚಿಮ:- ಕುಲುಮೆ ಬೀದಿ ಹಾಗೂ ಮಂಡರ ಗುಟ್ಟಿ</p> <p>ಉತ್ತರ:- ಟೌನ್ ಗಡಿ ಗುಟ್ಟಿ</p> <p>ದಕ್ಷಿಣ:- ರಾಮೇಗೌಡನಗಲ್ಲಿ</p>	<p>1. ವೆಂಕಟರವಣ ಸ್ವಾಮಿ ದೇವಸ್ಥಾನದ ಬೀದಿ,</p> <p>2. ದಕ್ಷಿಣ ಭಾಗ,</p> <p>3. ಚೌಡೇಶ್ವರಿ ದೇವಸ್ಥಾನದ ಬೀದಿ</p> <p>4. ಆಚಾರ್ ಬೀದಿ</p> <p>5. ಸಂಪಿಗೆ ಬೀದಿ</p> <p>6. ದರ್ಗಾ ರಸ್ತೆ ಉತ್ತರ ಭಾಗ ಪ್ರದೇಶ</p>	1385
16	16	<p>ಪೂರ್ವ:- ಬಿ.ಇ.ಓ ಆಫೀಸ್ ದೊಡ್ಡಚರಂಡಿ</p> <p>ಪಶ್ಚಿಮ:- ತಿಪ್ಪಣ್ಣ ಜಮೀನು ಹಾಗೂ ರಾಜೀವ್‌ಗಾಂಧಿ ಕ್ರೀಡಾಂಗಣ</p> <p>ಉತ್ತರ:- ಟೌನಿನ ಗಡಿ</p> <p>ದಕ್ಷಿಣ:- ಲಾಯರ್ ಶಂಕರಪ್ಪ ಮನೆ ರಸ್ತೆ.</p>	<p>1. ಕೆ.ಆರ್ ಬಡಾವಣೆ</p> <p>2. ಶನಿಮಹಾತ್ಮ ದೇವಸ್ಥಾನ ಪ್ರದೇಶ,</p> <p>3. ಪಿ.ಎಲ್.ಡಿ ಬ್ಯಾಂಕ್ ರಸ್ತೆ, ಪೂರ್ವ ಮತ್ತು ಪಶ್ಚಿಮ ಭಾಗ</p> <p>4. ಬಣಜಾರ್ ಹಾಸ್ಟೆಲ್ ಪ್ರದೇಶ</p> <p>5. ಹಳೇ ಚೇತನಾ ಶಾಲೆ ಪ್ರದೇಶ</p>	1225
17	17	<p>ಪೂರ್ವ:- ಅಗಸರ ಹೊಳೆ ಹಳ್ಳಿ</p> <p>ಪಶ್ಚಿಮ:- ಕಂಬತ್ತನಹಳ್ಳಿ ಮುಖ್ಯ ರಸ್ತೆ</p> <p>ಉತ್ತರ:- ಟೌನ್‌ಗಡಿ</p> <p>ದಕ್ಷಿಣ:- ರಂಗಪ್ಪನ ಮನೆಯಿಂದ ನಯಾಜ್ ಪ್ಲೋರ್ ಮಿಲ್ ಹಾಗೂ ಜಿ.ಬಿ.ಎನ್ ರಸ್ತೆ.</p>	<p>1. ಕೊರಚರ ಕಾಲೋನಿ,</p> <p>2. ಭೋವಿ ಕಾಲೋನಿ,</p> <p>3. ಕೆ.ಆರ್ ಬಡಾವಣೆ,</p> <p>4. ಎ.ಕೆ ಕಾಲೋನಿ,</p> <p>5. ಗೌರಿಬಿದನೂರು ರಸ್ತೆ ಉತ್ತರ ಭಾಗ</p> <p>6. ಅಗಸರ ಹೊಳೆ ಪ್ರದೇಶ</p>	1290

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
18	18	<p>ಪೂರ್ವ:- ಎಸ್.ಕೆ.ಎಸ್ ಮಿಲ್ ದೊಡ್ಡಗುಂಡು ಟೌನಿನ ಗಡಿ ವರೆಗೆ</p> <p>ಪಶ್ಚಿಮ:- ಅಗಸರ ಹೊಳೆ ಹಳ್ಳಿ</p> <p>ಉತ್ತರ:- ಬಿಜವಾರ ರಸ್ತೆ ಟೌನಿನ ಗಡಿವರೆಗೆ</p> <p>ದಕ್ಷಿಣ:- ಜಿ.ಬಿ.ಎನ್ ರಸ್ತೆಯಿಂದ ಎಸ್.ಎಂ ಕೃಷ್ಣ ಬಡಾವಣೆ ಟೌನಿನ ಗಡಿವರೆಗೆ</p>	<p>1. ಆರ್.ಎಂ.ಸಿ ಪ್ರದೇಶ,</p> <p>2. ಗುರುವಡೇರಹಳ್ಳಿ,</p> <p>3. ಟಿ.ವಿ.ವಿ ಕಾಲೇಜ್ ಪ್ರದೇಶ,</p> <p>4. ಜಿ.ಬಿ.ಎನ್ ರಸ್ತೆ,</p> <p>5. ಎಸ್.ಎಂ ಕೃಷ್ಣ ಬಡಾವಣೆ</p>	1480
19	19	<p>ಪೂರ್ವ:- ಕಂಬತ್ತನ ಹಳ್ಳಿ ಮುಖ್ಯ ರಸ್ತೆ</p> <p>ಪಶ್ಚಿಮ:- ಡಿ.ಡಿ.ಪಿ.ಐ ಕಛೇರಿ ದೊಡ್ಡಚರಂಡಿ</p> <p>ಉತ್ತರ:- ಕಂಬತ್ತನಹಳ್ಳಿ ರಸ್ತೆಯ ಎಡಭಾಗದ ಟೌನಿನ ಗಡಿ</p> <p>ದಕ್ಷಿಣ:- ನೃಪತುಂಗ ವೃತ್ತದಿಂದ ಪಾವಗಡ ರಸ್ತೆ ರಂಗಪ್ಪನ ಮನೆಯಿಂದ ನಯಾಜ್ ಪ್ಲೋರ್ ಮಿಲ್.</p>	<p>1. ಕೆ.ಆರ್ ಬಡಾವಣೆ</p> <p>2. ಕಂಬತ್ತನಹಳ್ಳಿ ರಸ್ತೆಯ ಪಶ್ಚಿಮ ಭಾಗದ ಪ್ರದೇಶ</p> <p>3. ಹಳೇ ಚೇತನಾ ಶಾಲೆ ಪ್ರದೇಶ.</p>	1310
20	20	<p>ಪೂರ್ವ:- ಶಾಂತಲ ಚಿತ್ರ ಮಂದಿರ ಮುಂಭಾಗದಿಂದ ರಾಘವೇಂದ್ರ ಕಾಲೋನಿಗೆ ಹೋಗುವ ರಸ್ತೆ.</p> <p>ಪಶ್ಚಿಮ:- ಡ್ಯಾಂ ಲೈಟ್ ಸರ್ಕಲ್ ಗುರುರಾಜ್ ಮನೆ ಮುಂಭಾಗದಿಂದ ದರ್ಗಾ ರಸ್ತೆಗೆ ಹೋಗುವ ದಾರಿ.</p> <p>ಉತ್ತರ:- ಟಿ.ಎಂ.ಸಿ ರಸ್ತೆಯಿಂದ ಜಿ.ಬಿ.ಎನ್ ರಸ್ತೆ</p> <p>ದಕ್ಷಿಣ:- ದರ್ಗಾ ರಸ್ತೆ ಗಣಪತಿ ದೇವಸ್ಥಾನದ ಮುಂಭಾಗದಿಂದ ತುಮಕೂರು ಗೇಟ್, ರಾಘವೇಂದ್ರ ಕಾಲೋನಿ ಚತುರ್ತೋಪ ರಸ್ತೆ</p>	<p>1. ಶಂಕರ್ ಟಾಕೀಸ್ ರಸ್ತೆ,</p> <p>2. ಕೆ.ಹೆಚ್ ರಸ್ತೆ,</p> <p>3. ಟಿ.ಎಂ.ಸಿ ಪ್ರದೇಶ,</p> <p>4. ರಾಘವೇಂದ್ರ ಕಾಲೋನಿಯ ಚತುರ್ತೋಪಿಗೆ ಹೋಗುವ ಉತ್ತರ ಭಾಗದ ಪ್ರದೇಶ</p> <p>5. ಮೇದರಹಟ್ಟಿ ಪ್ರದೇಶ</p>	1475
21	21	<p>ಪೂರ್ವ:- ತುಮಕೂರು ರಸ್ತೆ, ಬಸವಣ್ಣನ ಬೆಟ್ಟ, ಹರಿಹರ ರೊಪ್ಪ ಕ್ರಾಸ್ ವರೆಗೆ</p> <p>ಪಶ್ಚಿಮ:- ದರ್ಗಾ ರಸ್ತೆ ಹಾಗೂ ತುಮಕೂರು ಗೇಟ್ ರಸ್ತೆ</p> <p>ಉತ್ತರ:- ದರ್ಗಾ ರಸ್ತೆಯಿಂದ ತುಮಕೂರು ಗೇಟ್ ವರೆಗೆ</p> <p>ದಕ್ಷಿಣ:- ಬಸವಣ್ಣನ ಬೆಟ್ಟ, ಮಧುಗಿರಿ ಬೆಟ್ಟದ ಗಡಿವರೆಗೆ ಹಾಗೂ ಹರಿಹರರೊಪ್ಪಕ್ಕೆ ಹೋಗುವ ದಾರಿ.</p>	<p>1. ಸಿಹಿ ನೀರು ಭಾವಿ ಪ್ರದೇಶ,</p> <p>2. ಬಸವಣ್ಣನ ಬೆಟ್ಟ,</p> <p>3. ದಂಡಿನ ಮಾರಮ್ಮ ದೇವಸ್ಥಾನದ ಪ್ರದೇಶ</p> <p>4. ರಾಜೀವ್ ಗಾಂಧಿ ಬಡಾವಣೆ</p> <p>5. ಹರಿಹರ ರೊಪ್ಪ.</p>	1432
22	22	<p>ಪೂರ್ವ:- ಅಗಸರ ಹೊಳೆಗೆ ಹೋಗುವ ಹಳ್ಳಿ</p> <p>ಪಶ್ಚಿಮ:- ಟಿ.ವಿ.ವಿ ಬಂಕ್ ತುಮಕೂರು ರಸ್ತೆ</p>	<p>1. ರಾಘವೇಂದ್ರ ಕಾಲೋನಿ</p> <p>2. ಚತುರ್ತೋಪ ರಸ್ತೆಯ ದಕ್ಷಿಣ ಭಾಗ, ಪ್ರದೇಶ,</p>	1450

ಕ್ರ. ಸಂ	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3	4	5
		ಉತ್ತರ:- ಜಿ.ಬಿ.ಎನ್ ರಸ್ತೆ.	3. ಎಂ.ವಿ.ಐ ಬಡಾವಣೆ ಪ್ರದೇಶ	
		ದಕ್ಷಿಣ:- ಟೌನ್ ಗಡಿ.	4. ತುಮಕೂರು ರಸ್ತೆ ಪೂರ್ವ ಭಾಗ ಹಾಗೂ ಉತ್ತರ ಭಾಗಶಃ ಪ್ರದೇಶ.	
23	23	ಪೂರ್ವ:- ಜಿ.ಬಿ.ಎನ್ ರಸ್ತೆಯಿಂದ ಎಸ್.ಎಂ ಕೃಷ್ಣ ಬಡಾವಣೆ ಟೌನಿನ ಗಡಿವರೆಗೆ ಪಶ್ಚಿಮ:- ಅಗಸರ ಹೊಳೆ	1. ಟಿ.ವಿ.ವಿ ಕಾಲೇಜ್ ಮುಂಭಾಗ ಪ್ರದೇಶ, 2. ಕರಡೀಪುರ, 3. ಜಿ.ಬಿ.ಎನ್ ರಸ್ತೆಯ ದಕ್ಷಿಣ ಭಾಗದ ಪ್ರದೇಶ	1480
		ಉತ್ತರ:- ಜಿ.ಬಿ.ಎನ್ ರಸ್ತೆ		
		ದಕ್ಷಿಣ:- ಕರಡೀಪುರ ಟೌನ್ ಗಡಿ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೨೦೧
Part-III	Bengaluru, Thursday, February 23, 2017 (Palguna 4, Shaka Varsha 1938)	No. 201

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿಸಿ/ಚುನಾ/ಸಿಆರ್/132(ಪಾಪು)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುರಸಭೆಗಳಿಗೆ ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ಪಾವಗಡ ಪುರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ಪಾವಗಡ ಪುರಸಭೆಯ 23 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ಪಾವಗಡ ಪುರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚೆಕ್ಕುಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ.ಸಂ.	ವಾರ್ಡ್ ಸಂಖ್ಯೆ	ಚೆಕ್ಕು ಬಂದಿ		ವಾರ್ಡ್‌ಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
1	1	ಪೂರ್ವ	ಪಾವಗಡ ಪಟ್ಟಣ ಗಡಿ ರೇಖೆ	ರೊಪ್ಪ ಬಡಾವಣೆ	1299
		ಪಶ್ಚಿಮ	ಹಳ್ಳಿ ಮತ್ತು ಟೀಚರ್ಸ್ ಕಾಲೋನಿ ಮುಖ್ಯರಸ್ತೆ		
		ಉತ್ತರ	ಟೀಚರ್ಸ್ ಕಾಲೋನಿ ಮತ್ತು ಪಟ್ಟಣದ ಗಡಿ ರೇಖೆ		
		ದಕ್ಷಿಣ	ಡೊಳ್ಳಾರಹಳ್ಳಿ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕ ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
2	2	ಪೂರ್ವ	ಪಟ್ಟಣದ ಗಡಿ ರೇಖೆ	ಟೀಚರ್ಸ್ ಕಾಲೋನಿ, ರೆಡ್ಡಿ ಕಾಲೋನಿ, ನಾಗರೆಡ್ಡಿಲೇಔಟ್ ಪ್ರಸನ್ನಕುಮಾರ್ ಲೇಔಟ್	1345
		ಪಶ್ಚಿಮ	ಪತಂಜಲಿನಗರ, ಸ್ಟೇಡಿಯಂ ಪಕ್ಕದ ರಸ್ತೆ ಮತ್ತು ಆಫ್ ಬಂಡೆ		
		ಉತ್ತರ	ಪಟ್ಟಣದ ಗಡಿ ರೇಖೆ		
		ದಕ್ಷಿಣ	ಪೆನುಗೊಂಡ ರಸ್ತೆ		
3	3	ಪೂರ್ವ	ಪಟ್ಟಣದ ಗಡಿ ರೇಖೆ	ಕುವೆಂಪು ನಗರ ಮಾರಮ್ಮಗುಡಿ ಪ್ರದೇಶ	1325
		ಪಶ್ಚಿಮ	ಗಾರೆ ಸುಬ್ಬರಾಯಪ್ಪ ಮನೆ ಪಶ್ಚಿಮ ದಿಕ್ಕಿನ ರಸ್ತೆಯಿಂದ ಡೊಳ್ಳಾರ ಹಳ್ಳದ ವರೆಗೆ		
		ಉತ್ತರ	ಪೆನುಗೊಂಡ ಮುಖ್ಯ ರಸ್ತೆ ಮತ್ತು ಹಳ್ಳ		
		ದಕ್ಷಿಣ	ಡೊಳ್ಳಾರ ಹಳ್ಳ		
4	4	ಪೂರ್ವ	ಗಾರೆ ಸುಬ್ಬರಾಯಪ್ಪ ಮನೆ ಪಶ್ಚಿಮ ದಿಕ್ಕಿನ ರಸ್ತೆಯಿಂದ ಡೊಳ್ಳಾರ ಹಳ್ಳದ ವರೆಗೆ	ವಿನಾಯಕ ನಗರ, ಹೊಸ ಬಸ್ ನಿಲ್ದಾಣ ಮತ್ತು ಬನಶಂಕರಿ ಬಡಾವಣೆ	1346
		ಪಶ್ಚಿಮ	ಬಳ್ಳಾರಿ ಮುಖ್ಯ ರಸ್ತೆ		
		ಉತ್ತರ	ಪೆನುಗೊಂಡ ಮುಖ್ಯ ರಸ್ತೆ ಮತ್ತು ಡೊಳ್ಳಾರ ಹಳ್ಳ		
		ದಕ್ಷಿಣ	ವೆಂಕಟಾಪುರ ರಸ್ತೆ		
5	5	ಪೂರ್ವ	ಪ್ರಸನ್ನಕುಮಾರ್ ಲೇಔಟ್, ಸ್ಟೇಡಿಯಂ ರಸ್ತೆ ಮತ್ತು ಆಫ್ ಬಂಡೆ	ಪತಂಜಲಿ ನಗರ, ಪೆಟ್ರೋಲ್ ಬಂಕ್ ಏರಿಯಾ, ಆಫ್ ಬಂಡೆ ಮತ್ತು ಪ್ರಸನ್ನಕುಮಾರ್ ಬಡಾವಣೆ	1307
		ಪಶ್ಚಿಮ	ಬಳ್ಳಾರಿ ರಸ್ತೆ		
		ಉತ್ತರ	ಪಟ್ಟಣದ ಗಡಿ ರೇಖೆ		
		ದಕ್ಷಿಣ	ಪೆನುಗೊಂಡ ಮುಖ್ಯ ರಸ್ತೆ		
6	6	ಪೂರ್ವ	ಬಳ್ಳಾರಿ ರಸ್ತೆ	ಗುಟ್ಟಹಳ್ಳಿ ಮತ್ತು ಎ.ಪಿ.ಎಂ.ಸಿ ಯಾರ್ಡ್	1173
		ಪಶ್ಚಿಮ	ಬೆಟ್ಟ ಮತ್ತು ಪಟ್ಟಣದ ಗಡಿ ರೇಖೆ		
		ಉತ್ತರ	ಚಳ್ಳಕೆರೆ ರಸ್ತೆ		
		ದಕ್ಷಿಣ	ಸರ್ಕಾರಿ ಆಸ್ಪತ್ರೆಯಿಂದ ರೈನ್‌ಗೇಜ್ ಮುಖ್ಯ ರಸ್ತೆಯ ವರೆಗೆ		
7	7	ಪೂರ್ವ	ಬಳ್ಳಾರಿ ರಸ್ತೆ	ರೈನ್‌ಗೇಜ್ ಬಡಾವಣೆ	1295
		ಪಶ್ಚಿಮ	ಕೋಟೆ ಗೋಡೆ		
		ಉತ್ತರ	ಸರ್ಕಾರಿ ಆಸ್ಪತ್ರೆಯಿಂದ ರೈನ್‌ಗೇಜ್ ಮುಖ್ಯ ರಸ್ತೆಯ ವರೆಗೆ		
		ದಕ್ಷಿಣ	ಪೆನುಗೊಂಡ ಊರುಬಾಗಿಲು ರಸ್ತೆ		
8	8	ಪೂರ್ವ	ಪೆನುಗೊಂಡ ಊರುಬಾಗಿಲು ರಸ್ತೆ, ಸಮುದಾಯ ಭವನ ರಸ್ತೆ	ಸಿದ್ಧಪ್ಪ ಛಾವಡಿ, ಹಳೇ ಕುಂಬಾರರ ಬೀದಿ	1320
		ಪಶ್ಚಿಮ	ಪುರಸಭೆ ರಸ್ತೆ		
		ಉತ್ತರ	ಮಿಲಟರಿ ಸುಬ್ಬಣ್ಣ ಮನೆಯಿಂದ ಮರಿಗಮ್ಮ ದೇವಸ್ಥಾನದ ರಸ್ತೆ ಮತ್ತು ಮಾದನಾಯಕ ಮನೆ ಮುಂಭಾಗರಸ್ತೆ ಮತ್ತು ಸಮುದಾಯ ಭವನ ರಸ್ತೆ ವರೆಗೆ		
		ದಕ್ಷಿಣ	ಕೋಟೆಗೋಡೆ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚೆಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
9	9	ಪೂರ್ವ	ಕೋಟೆ ಗೋಡೆ ಮತ್ತು ಬಳ್ಳಾರಿ ರಸ್ತೆ	ಎ.ಡಿ ಕಾಲೋನಿ, ಹಳೇ ಎಸ್.ಎಸ್..ಕೆ ಭತ್ತದ ರಸ್ತೆ ಬಳ್ಳಾರಿ ರಸ್ತೆ	1115
		ಪಶ್ಚಿಮ	ಸಮುದಾಯ ಭವನದ ರಸ್ತೆ ಮತ್ತು ಕೋಟೆಗೋಡೆ		
		ಉತ್ತರ	ಸಮುದಾಯ ಭವನದ ಹಿಂಭಾಗದ ರಸ್ತೆ		
		ದಕ್ಷಿಣ	ಪೆನುಗೊಂಡ ಊರು ಬಾಗಿಲು ರಸ್ತೆ ಮತ್ತು ಬಳ್ಳಾರಿ ರಸ್ತೆ		
10	10	ಪೂರ್ವ	ಕೋಟೆಗೋಡೆ	ಎ.ಕೆ.ಕಾಲೋನಿ	1328
		ಪಶ್ಚಿಮ	ಮರಿಗಮ್ಮ ದೇವಸ್ಥಾನದ ರಸ್ತೆ		
		ಉತ್ತರ	ಬೆಟ್ಟ		
		ದಕ್ಷಿಣ	ಸಮುದಾಯ ಭವನದ ಹಿಂಭಾಗದ ರಸ್ತೆ		
11	11	ಪೂರ್ವ	ಮರಿಗಮ್ಮ ದೇವಸ್ಥಾನದ ರಸ್ತೆ	ಮರಿಗಮ್ಮ ದೇವಸ್ಥಾನದ ಪ್ರದೇಶ ಎ.ಕೆ.ಕಾಲೋನಿ	1229
		ಪಶ್ಚಿಮ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ		
		ಉತ್ತರ	ಬೆಟ್ಟ		
		ದಕ್ಷಿಣ	ಮಿಲಟರಿ ಸುಬ್ಬಣ್ಣ ಮನೆಯಿಂದ ಮರಿಗಮ್ಮ ದೇವಸ್ಥಾನದ ರಸ್ತೆ ಮತ್ತು ಮಾದನಾಯಕ ಮನೆ ಮುಂಭಾಗರಸ್ತೆ ಮತ್ತು ಸಮುದಾಯ ಭವನ ರಸ್ತೆ ವರೆಗೆ		
12	12	ಪೂರ್ವ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ	ಕುಂಬಾರರ ಬೀದಿ, ಬಾಬಯ್ಯನ ಗುಡಿ ಪ್ರದೇಶ ಈಶ್ವರ ದೇವಸ್ಥಾನ ಪ್ರದೇಶ	1225
		ಪಶ್ಚಿಮ	ದಳವಾಯಿಬಾವಿ ರಸ್ತೆ		
		ಉತ್ತರ	ಬೆಟ್ಟ		
		ದಕ್ಷಿಣ	ಬಾಬಯ್ಯನ ಗುಡಿ ರಸ್ತೆ		
13	13	ಪೂರ್ವ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ	ಕುರುಬರ ಬೀದಿ, ಭಜಂತ್ರಿ ಬೀದಿ	1132
		ಪಶ್ಚಿಮ	ಸಿದ್ದೇಶ್ವರಸ್ವಾಮಿ ದೇವಸ್ಥಾನದಿಂದ ಪೋಲೀಸ್ ಉಗ್ರಪ್ಪ ಮನೆ ವರೆಗೆ		
		ಉತ್ತರ	ಬಾಬಯ್ಯನ ಗುಡಿ ರಸ್ತೆ		
		ದಕ್ಷಿಣ	ಕೋಟೆ ಗೋಡೆ		
14	14	ಪೂರ್ವ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ	ಕಾವಲಗೇರೆ, ವಾಟರ್ ಟ್ಯಾಂಕ್ ಪ್ರದೇಶ ಮತ್ತು ಅಗಸರ ಬೀದಿ	1120
		ಪಶ್ಚಿಮ	ಸಿದ್ದೇಶ್ವರಸ್ವಾಮಿ ದೇವಸ್ಥಾನದ ರಸ್ತೆ		
		ಉತ್ತರ	ಕೋಟೆ ಗೋಡೆ		
		ದಕ್ಷಿಣ	ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆ		
15	15	ಪೂರ್ವ	ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ	ಮಸೀದಿ ರಸ್ತೆ, ಬ್ರಾಹ್ಮಣರ ಬೀದಿ, ಗಾಂಧಿ ನಗರ ಮತ್ತು ಶಿರಾ	1193
		ಪಶ್ಚಿಮ	ಗಾಂಧಿನಗರದ ಮುಖ್ಯರಸ್ತೆ ಮತ್ತು ಸಾಯಿರಾಂ ಭತ್ತದ ರಸ್ತೆ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
		ಉತ್ತರ	ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆ ಮತ್ತು ಬ್ರಾಹ್ಮಣರ ಬೀದಿ ರಸ್ತೆ	ರಸ್ತೆ	
		ದಕ್ಷಿಣ	ಶಿರಾ ರಸ್ತೆ		
16	16	ಪೂರ್ವ	ತುಮಕೂರು ರಸ್ತೆ	ಶಾಂತಿನಗರ, ಹಳೇ ಬಸ್ ನಿಲ್ದಾಣ ಪ್ರದೇಶ, ಜೈನ್ ಲೇಔಟ್ ಲಕ್ಷ್ಮೀಪತಿ ಲೇಔಟ್	1278
		ಪಶ್ಚಿಮ	ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ		
		ಉತ್ತರ	ಶಿರಾ ರಸ್ತೆ		
		ದಕ್ಷಿಣ	ಜೈನ್ ಲೇಔಟ್ ಮುಖ್ಯರಸ್ತೆ ಮತ್ತು ಶಾಂತಿನಗರದ ರಸ್ತೆ		
17	17	ಪೂರ್ವ	ವೆಂಕಟಾಪುರ ರಸ್ತೆ	ಜೈನ್ ಲೇಔಟ್ ಲಕ್ಷ್ಮೀಪತಿ ಲೇಔಟ್, ಶ್ರೀನಿವಾಸನಗರ, ಎಂ.ಎ.ಆರ್ ಬಡಾವಣೆ	1335
		ಪಶ್ಚಿಮ	ಶ್ರೀನಿವಾಸ ನಗರ ಮುಖ್ಯರಸ್ತೆ		
		ಉತ್ತರ	ಜೈನ್ ಲೇಔಟ್ ಮುಖ್ಯರಸ್ತೆ ಮತ್ತು ಶಾಂತಿನಗರದ ರಸ್ತೆ		
		ದಕ್ಷಿಣ	ಪಟ್ಟಣದ ಗಡಿ ರೇಖೆ		
18	18	ಪೂರ್ವ	ಶ್ರೀನಿವಾಸ ನಗರ ಮುಖ್ಯರಸ್ತೆ	ಶ್ರೀನಿವಾಸ ನಗರ, ವಿಜಯನಗರ ಆಶ್ರಯ ಬಡಾವಣೆ	1190
		ಪಶ್ಚಿಮ	ಪಟ್ಟಣದ ಗಡಿ ರೇಖೆ		
		ಉತ್ತರ	ಡೊಳ್ಳಾರ ಹಳ್ಳಿ		
		ದಕ್ಷಿಣ	ಪಟ್ಟಣದ ಗಡಿ ರೇಖೆ		
19	19	ಪೂರ್ವ	ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ	ವಕ್ಫ್ ಬೋರ್ಡ್ ಪ್ರದೇಶ, ಶಿರಾ ರಸ್ತೆ ಶ್ರೀನಿವಾಸ ಚಿತ್ರ ಮಂದಿರದ ಮುಂಭಾಗ ಪ್ರದೇಶ	1188
		ಪಶ್ಚಿಮ	ಡೊಳ್ಳಾರ ಹಳ್ಳಿ		
		ಉತ್ತರ	ಶಿರಾ ರಸ್ತೆ		
		ದಕ್ಷಿಣ	ಡೊಳ್ಳಾರ ಹಳ್ಳಿ		
20	20	ಪೂರ್ವ	ಸಾಯಿರಾಂ ಮಂದಿರ ರಸ್ತೆ ಮತ್ತು ಗಾಂಧಿನಗರ ಮುಖ್ಯರಸ್ತೆ	ಬ್ರಾಹ್ಮಣರ ಬೀದಿ ಗಂಗಮ್ಮನಗುಡಿ ಬೀದಿ ಭೋವಿ ಕಾಲೋನಿ ಕಂದಕ	1171
		ಪಶ್ಚಿಮ	ನಿಡಗಲ್ ಊರು ಬಾಗಿಲು ರಸ್ತೆ		
		ಉತ್ತರ	ಗಂಗಮ್ಮನಗುಡಿ ಮುಖ್ಯರಸ್ತೆ		
		ದಕ್ಷಿಣ	ಬ್ರಾಹ್ಮಣರ ಬೀದಿ ರಸ್ತೆ ಮತ್ತು ಭೋವಿ ಕಾಲೋನಿ ಕಂದಕದ ರಸ್ತೆ		
21	21	ಪೂರ್ವ	ಸಿದ್ಧೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಿಂದ ಪೋಲೀಸ್ ಉಗ್ರಪ್ಪನ ಮನೆ ವರೆಗೆ ಮತ್ತು ದಳವಾಯಿಬಾವಿ ರಸ್ತೆ	ಕಾಳಿದಾಸ ನಗರ, ಆಚಾರರ ಬೀದಿ ಗಂಗಮ್ಮನ ಗುಡಿ ಬೀದಿ	1140
		ಪಶ್ಚಿಮ	ನಿಡಗಲ್ ಊರು ಬಾಗಿಲು ರಸ್ತೆ ಮತ್ತು ಕೋಟೆಗೋಡೆ		
		ಉತ್ತರ	ಬೆಟ್ಟ		
		ದಕ್ಷಿಣ	ಗಂಗಮ್ಮನ ಗುಡಿ ರಸ್ತೆ		
22	22	ಪೂರ್ವ	ನಿಡಗಲ್ ಊರು ಬಾಗಿಲು ರಸ್ತೆ ಮತ್ತು ಕೋಟೆಗೋಡೆ	ಭೋವಿ ಕಾಲೋನಿ ಕನಮನ ಕೆರೆ	1212
		ಪಶ್ಚಿಮ	ಬೆಟ್ಟ		
		ಉತ್ತರ	ಬೆಟ್ಟ		
		ದಕ್ಷಿಣ	ಬೊಮ್ಮತನಹಳ್ಳಿ ರಸ್ತೆ		

ಕ್ರ.ಸಂ.	ವಾರ್ಡ್ ಸಂಖ್ಯೆ	ಚೆಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
23	23	ಪೂರ್ವ	ಗಾಂಧಿ ನಗರ ಮುಖ್ಯರಸ್ತೆ	ಭೋವಿ ಕಾಲೋನಿ, ಶಿರಾ ರಸ್ತೆ, ಮುತ್ಯಾಲಮ್ಮನ ಗುಡಿ ಬೀದಿ ಕನಮನ ಕೆರೆ	1220
		ಪಶ್ಚಿಮ	ಪಟ್ಟಣದ ಗಡಿರೇಖೆ		
		ಉತ್ತರ	ಬೊಮ್ಮತನಹಳ್ಳಿ ರಸ್ತೆ		
		ದಕ್ಷಿಣ	ಶಿರಾ ರಸ್ತೆ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮) Bengaluru, Thursday, February 23, 2017 (Palguna 4, Shaka Varsha 1938)	ನಂ. ೨೦೨ No. 202
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿ/ಚುನಾ/ಸಿಆರ್/132(ಶಿನ್)/2015-16, ದಿನಾಂಕ: 22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರಸಭೆ, ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ಶಿರಾ ನಗರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ಶಿರಾ ನಗರಸಭೆ 31 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ಶಿರಾ ನಗರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚಿಕ್ಕುಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕುಬಂದಿ	ವಾರ್ಡ್‌ಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
1	1	ಪೂರ್ವ:- ಕಲ್ಲುಕೋಟೆ ಸೇತುವೆ ಯಿಂದ ಅಮರಾಪುರ ರಸ್ತೆ ಪ್ರಸಿದ್ಧಿ ಶಾಲೆ ಎಡ ಭಾಗದ ಮೂಲಕ ಮಂಜುಪೀರ್ ಮಕ್ಕಾನ್ ಮುಂದಿನಿಂದ ಹಾಲಿ ಡೈರಿ ಮತ್ತು ಯಲ್ಲಮ್ಮ ದೇವಸ್ಥಾನ ವರೆಗೆ, ಪಶ್ಚಿಮ:- ಕಲ್ಲುಕೋಟೆ ಕೆರೆ ಏರಿ, ಹನುಮಾನ್ ಪೆಂಟ್ರೋಲ್ ಬಂಕ್ ಹಾಗೂ ಪುರಸಭೆ ಗಡಿ.	ಕಲ್ಲುಕೋಟೆ, ಮಂಜುಪೀರ್ ಮಕ್ಕಾನ್, ನಾಗಜ್ಜಿ ಗುಡ್ಡ, ಗುಡ್ಡದ ಹಟ್ಟಿ	1803

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		ಉತ್ತರ:-ಕಲ್ಲುಕೋಟೆ ಸೇತುವೆ ಮತ್ತು ಕಲ್ಲುಕೋಟೆ ಕೆರೆ ದಕ್ಷಿಣ:- ರಾಷ್ಟ್ರೀಯ ಹೆದ್ದಾರಿ 04 ಹನುಮಾನ್ ಪೆಂಟ್ರೋಲ್ ಬಂಕ್ ನಿಂದ ಯಲಮ್ಮ ದೇವಸ್ಥಾನ ವರೆಗೆ.		
2	2	ಪೂರ್ವ:- ಶಿರಾ ಅಮರಾಪುರ ರಸ್ತೆ ಟಿ.ಬಿ ವೃತದಿಂದ ಪ್ರೆಸಿಡೆನ್ಸಿ ಶಾಲೆ ವರೆಗೆ ಪಶ್ಚಿಮ:- ರಾಷ್ಟ್ರೀಯ ಹೆದ್ದಾರಿ 04ರ ಯಲಮ್ಮ ದೇವಸ್ಥಾನದಿಂದ ಹಾಲಿನ ಡೈರಿ ಮೂಲಕ ಮಂಜುಪೀರ್ ಮಕ್ಕಾನ್ ಮುಂದಿನ ರಸ್ತೆ ಮುಂದುವರೆದು ಪ್ರೆಸಿಡೆನ್ಸಿ ಇಡ ಭಾಗ ರಸ್ತೆ ವರೆಗೆ ಉತ್ತರ:- ಪ್ರೆಸಿಡೆನ್ಸಿ ಶಾಲೆ ಎಡ ಭಾಗದ ರಸ್ತೆ ಶಿರಾ ಅಮರಾಪುರ ರಸ್ತೆಯಿಂದ ಮಂಜುಪೀರ್ ಮಕ್ಕಾನ್ ಮುಂದಿನ ದಾರಿ ವರೆಗೆ. ದಕ್ಷಿಣ:- ರಾಹೆ 04ರ ಐ.ಬಿ ವೃತದಿಂದ ಯಲ್ಲಮ ದೇವಸ್ಥಾನ ವರೆಗೆ	ಶ್ರೀರಾಮ ದೇವಸ್ಥಾನ, ಹಾಲಿನ ಡೈರಿ, ಕಾಳಿದಾಸನ ಫೌಡ ಶಾಲೆ. ನ್ಯಾಯಾಲಯ ಸಂಕೀರಣ, ತಾಲ್ಲೂಕ್ ಕಛೇರಿ.	2181
3	3	ಪೂರ್ವ:- ಪ್ರವಾಸಿ ಮಂದಿರ ಈಶಾನ್ಯ ಮೂಲೆ ಯಿಂದ ಜ್ಯೋತಿನಗರ ಶಾಲೆಯ ಮುಂದಿನ ಮೂಲಕ ಶನಿ ಮಹಾತ್ಮಾ ದೇವಸ್ಥಾನದಿಂದ ಪೂರ್ವದ ರಸ್ತೆ ಉತ್ತರಕ್ಕೆ ಪ್ರ.ದ ಕಾಲೇಜು ಮುಖಾಂತರ ಕಲ್ಲುಕೋಟೆ ಹಳ್ಳಿ ಪಶ್ಚಿಮ:- ಟಿ.ಬಿ ಕಾಂಪೌಂಡು ನಿಂದ ಅಮರಾಪುರ ರಸ್ತೆ ಕಲ್ಲುಕೋಟೆ ಸೇತುವೆ ವರೆಗೆ ಉತ್ತರ:-ಕಲ್ಲುಕೋಟೆ ಹಳ್ಳಿ ದಕ್ಷಿಣ:- ಪ್ರವಾಸಿಮಂದಿರ ಮತ್ತು ದೂರವಾಣೆ ಕೇಂದ್ರದ ಕಾಂಪೌಂಡು	ಜ್ಯೋತಿನಗರ ಕನ್ನಡ ಶಾಲೆ, ಶನಿಮಹಾತ್ಮಾ ದೇವಸ್ಥಾನ, ಕೋಲ್ಲಾಪುರದಮ್ಮ ದೇವಸ್ಥಾನ, ಪ್ರ.ದ ಕಾಲೇಜು	1968
4	4	ಪೂರ್ವ:- ಟಿ.ಬಿ ಕಾಂಪೌಂಡು ಈಶಾನ್ಯ ಮೂಲೆಯಿಂದ ಉತ್ತರಕ್ಕೆ ಸಮುದಾಯ ಭವನದ ಪೂರ್ವಕ್ಕೆ 02ನೇ ರಸ್ತೆ ಉತ್ತರಕ್ಕೆ ಉಮೇಶ ತೋಟದ ಬೇಲಿ ವರೆಗೆ. ಪಶ್ಚಿಮ:- ಜ್ಯೋತಿನಗರ ಶಾಲೆಯ ಹಿಂದಿನಿಂದ ಶನುಮಹಾತ್ಮ ದೇವಸ್ಥಾನ ಮುಂದಿನ ರಸ್ತೆ ಉತ್ತರಕ್ಕೆ ಕಲ್ಲುಕೋಟೆ ಹಳ್ಳದ ವರೆಗೆ. ಉತ್ತರ:- ಉಮೇಶ್ ರವರ ತೋಟದ ಬೇಲಿ ದಕ್ಷಿಣ:- ಜ್ಯೋತಿನಗರ ಶಾಲೆಯ ಕೂಡು ರಸ್ತೆಯಿಂದ ಟಿ.ಬಿ ಕಾಂಪೌಂಡು ಈಶಾನ್ಯ ಮೂಲೆ ವರೆಗೆ.	ನಗರಸಭಾ ಸಮುದಾಯ ಭವನ	1770
5	5	ಪೂರ್ವ:- ಗಂಗಮ್ಮನ ಚಿಕ್ಕ ಸೇತುವೆಯಿಂದ ಉತ್ತರಕ್ಕೆ ಬನ್ನಿ ನಗರ ರಸ್ತೆ ಮರಡಿ ರಂಗನಾಥ (ಭಾಗ್ಯ ಲಕ್ಷ್ಮೀ ಚಿತ್ರಮಂದಿರ) ವರೆಗೆ ಪಶ್ಚಿಮ:- ಗಂಗಮ್ಮನ ಹಳ್ಳದಿಂದ ಉತ್ತರಕ್ಕೆ ನ್ಯಾಯ ಬೆಲೆ ಅಂಗಡಿ ಹಿಂದಿನ ದಾರಿ ಸೆಂಟ್ ಬಿಲಿವರ್ನ್ ಚರ್ಚ್ ಮುಖಾಂತರ ಉಮೇಶ್ ತೋಟದ ಬೇಲಿ ವರೆಗೆ ಉತ್ತರ:- ಉಮೇಶ್ ರವರ ತೋಟದ ಬೇಲಿ ದಕ್ಷಿಣ:- ಗಂಗಮ್ಮನ ಹಳ್ಳಿ	ಗಂಗಮ್ಮನ ಹಳ್ಳಿ, ಆನೆ ಗೋರಿ, ಸೆಂಟ್ ಬಿಲಿವರ್ನ್ ಚರ್ಚ್	2027

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
6	6	<p>ಪೂರ್ವ:- ಗಂಗಮ್ಮನ ಹಳ್ಳದಿಂದ ಉತ್ತರಕ್ಕೆ ನ್ಯಾಯ ಬೆಲೆ ಅಂಗಡಿ ಹಿಂದಿನ ದಾರಿ ಸೆಂಟ್ ಬಿಲಿವರ್ನ್ ಚರ್ಚ್ ಮುಖಾಂತರ ಉಮೇಶ್ ತೋಟದ ಬೇಲಿ ವರೆಗೆ</p> <p>ಪಶ್ಚಿಮ:- ಟಿ.ಬಿ ಕಾಂಪೌಂಡು ಅಗ್ನೇಯ ಮೂಲೆಯಿಂದ ಉತ್ತರಕ್ಕೆ ಸಮುದಾಯ ಭವನದಿಂದ ಪೂರ್ವಕ್ಕೆ 02ನೇ ರಸ್ತೆ ಮೂಲಕ ಉಮೇಶ್ ತೋಟದ ಬೇಲಿ ವರೆಗೆ</p> <p>ಉತ್ತರ:- ಉಮೇಶ್ ರವರ ತೋಟದ ಬೇಲಿ</p> <p>ದಕ್ಷಿಣ:- ಗಂಗಮ್ಮನ ಹಳ್ಳ</p>	ರಂಗಮಂದಿರ, ದುರ್ಗಮ್ಮ ದೇವಸ್ಥಾನ, ಕಾರೇಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನ	1852
7	7	<p>ಪೂರ್ವ:- ಭಗವನ್ ವೃತದಿಂದ ಗಂಗಮ್ಮನ ಹಳ್ಳದ ವರೆಗೆ ರಸ್ತೆ.</p> <p>ಪಶ್ಚಿಮ:- ಪ್ರವಾಸಿ ಮಂದಿರದ ಮುಂದಿನ ಮುನ್ಸಿಪಾಲ್ ಉದ್ಯಾನವನ</p> <p>ಉತ್ತರ:- ಗಂಗಮ್ಮನ ಹಳ್ಳ</p> <p>ದಕ್ಷಿಣ:- ಪ್ರಮುಖ ರಸ್ತೆ ಟಿ.ಬಿ ಸರ್ಕಲ್ ವೃತದಿಂದ ಭಗವಾನ್ ವೃತದ ವರೆಗೆ</p>	ಕೃಷ್ಣ ಗಣಪತಿ ದೇವಸ್ಥಾನ, ಕನಕ ರಂಗಮಂದಿರ	1132
8	8	<p>ಪೂರ್ವ:- ಶಿವನಗೆರೆ ಜವಳಿ ಅಂಗಡಿ ಎಡ ಭಾಗದಿಂದ ಪೂನಂ ಕಾನ್ಸ್ಟೆಂಟ್ ಬಲ ಭಾಗದ ರಸ್ತೆ ಗಂಗಮ್ಮನ ಹಳ್ಳದ ರಸ್ತೆ.</p> <p>ಪಶ್ಚಿಮ:- ಭಗವನ್ ವೃತದಿಂದ ಗಂಗಮ್ಮನ ಹಳ್ಳದ ವರೆಗೆ ರಸ್ತೆ.</p> <p>ಉತ್ತರ:- ಗಂಗಮ್ಮನ ಹಳ್ಳ.</p> <p>ದಕ್ಷಿಣ:- ಪ್ರಮುಖ ರಸ್ತೆ ಭಗವಾನ್ ವೃತದಿಂದ ಶಿವನಗೆರೆ ಜವಳಿ ಅಂಗಡಿ ವರೆಗೆ</p>	ರೇವಣ್ಣ ಸಿದ್ಧೇಶ್ವರ ಮಠ, ಮಾರಮ್ಮ ಗದ್ದಿಗೆ, ಸಿದ್ಧಪ್ಪ ತಿಮ್ಮಪ್ಪ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ.	1010
9	9	<p>ಪೂರ್ವ:- ಪ್ರಮುಖ ರಸ್ತೆ ಗುಜ್ಜಾರಪ್ಪ ವೃತದಿಂದ ಬನ್ನಿ ನಗರ ರಸ್ತೆ ಗಂಗಮ್ಮನ ಹಳ್ಳದ ವರೆಗೆ, ಮತ್ತು ಸೊಪ್ಪಿನ ಹಟ್ಟಿ ಶಾಲೆಯ ಬಲ ಭಾಗದ ರಸ್ತೆಯಿಂದ ಪೂರ್ವಕ್ಕೆ ಚಿಕ್ಕ ಕೆರೆ ಅಂಗಳ</p> <p>ಪಶ್ಚಿಮ:- ಪೂನಂ ಕಾನ್ಸ್ಟೆಮಟ್ ಬಲ ಭಾಗದ ರಸ್ತೆ ಗಂಗಮ್ಮನ ಹಳ್ಳದ ವರೆಗೆ ಮುಂದೆ ಸೊಪ್ಪಿನ ಹಟ್ಟಿ ಬೇವಿನ ಮರದಿಂದ ಬನ್ನಿ ಮಂಟಪ ಪಾರ್ಕ್ ವರೆಗೆ ಮುಂದುವರೆದು ಗೋಪ್ಪಣ್ಣ ನವರ ಮನೆ ಮುಂಭಾಗದ ರಸ್ತೆ</p> <p>ಉತ್ತರ:- ಗಂಗಮ್ಮನ ಹಳ್ಳ, ರಮೇಶ್ ಸ್ಟೋರ್ ಯಿಂದ ಪೂರ್ವಕ್ಕೆ ಬನ್ನಿ ನಗರ ರಸ್ತೆ ಚರಂಡಿ ಮುಂದೆ ಬನ್ನಿ ನಗರ ಉದ್ಯಾನ ಮುಂದುವರೆದು ಮಹಾದೇವಪ್ಪ ನವರ (ಗೀಲ್ವಾ ಸ್ವಾಮಿ) ಮನೆ ಮುಂಭಾಗದ ರಸ್ತೆ</p> <p>ದಕ್ಷಿಣ:- ಸೊಪ್ಪಿನ ಹಟ್ಟಿ ಬಲ ಭಾಗದಿಂದ ಬೇವಿನ ಮರ ಹಾಗೂ ಗುಜ್ಜಾರಪ್ಪ ವೃತದಿಂದ ಮೋಹನ್ ಭಂಡಾರ ವರೆಗೆ ಮುಂದುವರೆದು ಸೊಪ್ಪಿನ ಹಟ್ಟಿ ಶಾಲೆ.</p>	ಪೂನಂ ಕಾನ್ಸ್ಟೆಂಟ್, ಸೊಪ್ಪಿನ ಹಟ್ಟಿ ಮಾರಮ್ಮನ ಗುಡಿ	1581
10	10	<p>ಪೂರ್ವ:- ಸೊಪ್ಪಿನ ಹಟ್ಟಿ ಶಾಲೆ ಮೂಲೆಯಿಂದ ಬೋಪ್ಪಣ್ಣ ನವರ ಮನೆ ಹಿಂಭಾಗದ ರಸ್ತೆ ಮುಂದುವರೆದು ಶ್ರೀರಾಮ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ.</p> <p>ಪಶ್ಚಿಮ:- ಸೊಪ್ಪಿನ ಹಟ್ಟಿ ಶಾಲೆ ಬಲ ಭಾಗದ ರಸ್ತೆ ನ್ಯಾಯ ಬೆಲೆ ಅಂಗಡಿ ರಸ್ತೆ ಮುಂದೆ ಪಾರ್ಕ್ ಅಗ್ನೇಯ ಮೂಲೆ ವರೆಗೆ ಮತ್ತು ಉತ್ತರಕ್ಕೆ ಮರಂಡಿ ಟಾಕೀಸ್ ಮುಂದಿನ ರಸ್ತೆ ನಗರಸಭೆ ಗ್ವಿಡಿ.</p> <p>ಉತ್ತರ:- ಚಿಕ್ಕ ಕೆರೆ ಕೋಡಿ</p>	ಅಂಬಾ ಭವಾನಿ ದೇವಸ್ಥಾನ ಬನ್ನಿ ನಗರ ಪಾರ್ಕ್, ಮಾಧವ ವಿದ್ಯಾ ಮಂದಿರ, ಶ್ರೀರಾಮ ದೇವಸ್ಥಾನ	1943

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		ದಕ್ಷಿಣ:- ಬನ್ನಿ ನಗೆ ಪಾರ್ಕ್ ನೈರುತ್ಯ ಮೂಲೆಯಿಂದ ಮುಂದುವರಿದು ಮಹಾದೇವಪ್ಪ ನವರ (ಗೀಲ್ಪಾ ಸ್ವಾಮಿ) ಮನೆ ಮುಂಭಾಗದ ರಸ್ತೆ ವರೆಗೆ.		
11	11	<p>ಪೂರ್ವ:- ಪ್ರಮುಖ ರಸ್ತೆಯಲ್ಲಿ ಇರುವ ಭೋಗಣ್ಣ ಸೇತುವೆ ಯಿಂದ ಉತ್ತರಕ್ಕೆ ಕಮ್ಮಾರ ಹಟ್ಟಿ ರಸ್ತೆ ವರೆಗೆ.</p> <p>ಪಶ್ಚಿಮ:- ಗುಜ್ಜಾರಪ್ಪ ವೃತದಿಂದ ಬನ್ನಿ ನಗರ ರಸ್ತೆಯ ಸೊಪ್ಪಿನ ಹಟ್ಟಿ ಮಾರಮ್ಮ ದೇವಸ್ಥಾನ ವರೆಗೆ</p> <p>ಉತ್ತರ:- ಸೊಪ್ಪಿನ ಹಟ್ಟಿ ಮಾರಮ್ಮ ದೇವಸ್ಥಾನದ ರಸ್ತೆ ಪೂರ್ವಕ್ಕೆ ಕಮ್ಮಾರ ಹಟ್ಟಿ ವರೆಗೆ.</p> <p>ದಕ್ಷಿಣ:- ಪ್ರಮುಖ ರಸ್ತೆ ಗುಜ್ಜಾರಪ್ಪ ವೃತದಿಂದ ಬೋಗಣ್ಣ ಸೇತುವೆ ವರೆಗೆ</p>	ಉರ್ದು ಪಾಠ ಶಾಲೆ, ನ್ಯಾಯ ಬೆಲೆ ಅಂಗಡಿ ಕಮ್ಮಾರ ಕೊಲುಮೆಗಳು, ಶಿರಾ ಟೌನ್ ಪೋಲಿಸ್ ಠಾಣೆ	1708
12	12	<p>ಪೂರ್ವ:- ಆರ್.ವಿ ಟಾಕೀಸ್ ಬಲ ಭಾಗದ ರಾಜ ಕಾಲುವೆ ಚಿಕ್ಕ ಕೆರೆ</p> <p>ಪಶ್ಚಿಮ:- ಕಮ್ಮಾರ ಹಟ್ಟಿ ಬಲ ಭಾಗದ ಮೂಲೆಯಿಂದ ದಕ್ಷಿಣಕ್ಕೆ ಪ್ರಮುಖ ರಸ್ತೆಯ ಭೋಗಣ್ಣ ಸೇತುವೆ ವರೆಗೆ</p> <p>ಉತ್ತರ:- ಶಿರಾ ಚಿಕ್ಕ ಕೆರೆ ಅಂಗಳ</p> <p>ದಕ್ಷಿಣ:- ಪ್ರಮುಖ ರಸ್ತೆ ಭೋಗಣ್ಣಸೇತುವೆ ಯಿಂದ ಆರ್.ವಿ ಟಾಕೀಸ್ ಬಲ ಭಾಗದ ರಾಜ ಕಾಲುವೆ ವರೆಗೆ.</p>	ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಉರ್ದು ಪಾಠ ಶಾಲೆ, ಮಸೀದಿ	1589
13	13	<p>ಪೂರ್ವ:- ಸುಕಂದ ಕಟ್ಟೆ ಮೂಲೆಯ ಗಣಪತಿ ದೇವಸ್ಥಾನ ಮೂಲೆಯಿಂದ ಕುಂಬಾರ ಹಟ್ಟಿ ಮುಖಾಂತರ ಚಿಕ್ಕ ಕೆರೆ ದಿಬ್ಬದ ವರೆಗೆ</p> <p>ಪಶ್ಚಿಮ:- ಆರ್.ವಿ ಟಾಕೀಸ್ ಬಲ ಭಾಗದ ರಾಜ ಕಾಲುವೆ ಚಿಕ್ಕ ಕೆರೆ</p> <p>ಉತ್ತರ:- ಶಿರಾ ಚಿಕ್ಕ ಕೆರೆ ಅಂಗಳ</p> <p>ದಕ್ಷಿಣ:- ಆರ್.ವಿ ಟಾಕೀಸ್ ಮುಂದಿನಿಂದ ಮಧುಗಿರಿ ರಸ್ತೆ ಮೂಲಕ ಮಾರಮ್ಮನ ರಸ್ತೆ ಅರಳಿ ಮರ ಅಂಗನವಾಡಿ ವರೆಗೆ.</p>	ದಾಸರಹಟ್ಟಿ, ಗರಿಮಾರನಹಟ್ಟಿ, ಕುಂಬಾರಹಟ್ಟಿ ಪಶ್ಚಿಮ, ಕನ್ನಡ ಮತ್ತು ಉರ್ದು ಶಾಲೆ	1858
14	14	<p>ಪೂರ್ವ:- ಕೋಟೆ ಮಾರಮ್ಮ ದೇವಸ್ಥಾನದ ಮುಂದಿನ ತೋಟ, ಚನ್ನನ ಕುಂಟೆ ರಸ್ತೆಯಿಂದ ಪಂಪ್ ಹೌಸ್ ಮುಂದಿನ ಅರಳಿ ಮರದ ವರೆಗೆ.</p> <p>ಪಶ್ಚಿಮ:- ಆರ್.ವಿ ಟಾಕೀಸ್ ಮುಂದಿನ ಅಂಜನೇಯ ದೇವಸ್ಥಾನದಿಂದ ಮಧುಗಿರಿ ರಸ್ತೆ ಮೂಲಕ ಸುಕಂದ ಕಟ್ಟೆ ಮುಖಾಂತರ ಕುಂಬಾರ ಹಟ್ಟಿ ರಸ್ತೆ ಮುಂದಿನ ಚಿಕ್ಕ ಕೆರೆ ದಿಬ್ಬದ ವರೆಗೆ.</p> <p>ಉತ್ತರ:-ಕುಂಬಾರ ಹಟ್ಟಿಯಿಂದ ಚಿಕ್ಕ ಕೆರೆ ದಿಬ್ಬದ ಮೂಲಕ ಚನ್ನನ ಕುಂಟೆ ರಸ್ತೆಗೆ ಸೇರುವ ಜಾಗ</p> <p>ದಕ್ಷಿಣ:- ಶಿರಾ ಕೋಟೆ ಹಾಗೂ ನಗರಸಭೆ ಪಂಪ್ ಹೌಸ್</p>	ಕುಂಬಾರ ಹಟ್ಟಿ ಪೂರ್ವ ಭಾಗ, ಕೆರೆಹಿಂದಲ ಹಟ್ಟಿ, ಚಿಕ್ಕ ಪೇಟೆ, ಮಾರಮ್ಮನ ಗುಡಿ, ನಗರಸಭೆ ಕೋಟೆ ಪಂಪ್ ಹೌಸ್.	2093
15	15,	<p>ಪೂರ್ವ:- ಕೋಟೆಯ ಹಾಗೂ ಪಂಪ್ ಹೌಸ್</p> <p>ಪಶ್ಚಿಮ:- ಮಧುಗಿರಿ ರಸ್ತೆ ಝಂಡಾ ಮಸೀದಿಯ ಬಲ ಭಾಗದ ಎರಡನೇ ರಸ್ತೆಯಿಂದ ತೋಟಗಾರಿಕಾ ಇಲಾಖೆ ಬಲಗಡೆ ಮೂಲೆ ವರೆಗೆ.</p>	ಪಾರ್ಕ್ ಮೊಹಲ್ಲಾ, ಝಂಡಾ ಮಹಾನ್	1351

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		<p>ಉತ್ತರ:-ತೋಟಗಾರಿಕಾ ಇಲಾಖೆ ಎಡಗಡೆ ಮೂಲೆಯಿಂದ ಪೂರ್ವಕ್ಕೆ ಅಂಜನೇಯ ಸ್ವಾಮಿ ದೇವಸ್ಥಾನ ಹಾಫೂ ಕೋಟೆ ವರೆಗೆ.</p> <p>ದಕ್ಷಿಣ:- ಮಧುಗಿರಿ ರಸ್ತೆಯ ಝಂಡಾ ಮಸೀದಿಯ ಬಲಗಡೆಯ ಎರಡನೇ ರಸ್ತೆ ಮಹಮದ್ ಆಲಿ ಜಿನ್ನಾ ಅಮಗಡಿ ಮಳಿಗೆ ರಸ್ತೆ.</p>		
16	16,	<p>ಪೂರ್ವ:- ಕೋಟೆ ಕಂದಕ ಹಾಗೂ ದೊಡ್ಡ ಕೆರೆ</p> <p>ಪಶ್ಚಿಮ:- ಮಧುಗಿರಿ ರಸ್ತೆ ಶಾಮಿಲ್ ಝಂಡಾ ಮಸೀದಿಯ ಎಡಭಾಗದ ರಸ್ತೆಯಿಂದ ಮಹಮದ್ ಆಲಿ ಜಿನ್ನಾ ಅಂಗಡಿ ಮಳಿಗೆ ರಸ್ತೆ</p> <p>ಉತ್ತರ:- ಮ: ಆಲಿ ಜಿನ್ನಾ ಅಂಗಡಿ ಮಳಿಗೆ ರಸ್ತೆ ಮಧುಗಿರಿ ರಸ್ತೆಯಿಂದ ಕೋಟೆ ಕಂದಕದವರೆಗೆ.</p> <p>ದಕ್ಷಿಣ:- ಝಂಡಾ ಮಸೀದಿ ಎಡಭಾಗದ ಎರಡನೇ ರಸ್ತೆ ಮಧುಗಿರಿ ರಸ್ತೆಯಿಂದ ಪೂರ್ವ ಕಂದಕದವರೆಗೆ.</p>	ರಬ್ ನಗರ, ಪಾರ್ಕ್ ಮೊಹಲ್ಲಾ ದಕ್ಷಿಣ ಭಾಗ, ಪಾರ್ಕ್ ಮೊಹಲ್ಲಾಕ್ಕೆ ಹೊಂದಿಕೊಂಡಂತಿರುವ ಮಹಬೂಬ್ ನಗರ ಉತ್ತರ ಭಾಗ	1491
17	17	<p>ಪೂರ್ವ:- ದೊಡ್ಡಕೆರೆ ಅಂಗಳ</p> <p>ಪಶ್ಚಿಮ:- ಮಧುಗಿರಿ ರಸ್ತೆ ಶಾಮಿಲ್ ಎಡಭಾಗದ ರಸ್ತೆಯಿಂದ ಝಂಡಾ ಮಸೀದಿಯ ಎಡಭಾಗದ ಎರಡನೇ ರಸ್ತೆ ವರೆಗೆ</p> <p>ಉತ್ತರ:- ಝಂಡಾ ಮಸೀದಿಯ ಎಡಭಾಗದ ಎರಡನೇ ರಸ್ತೆ ಮಧುಗಿರಿ ರಸ್ತೆಯಿಂದ ಪೂರ್ವಕ್ಕೆ ಕಂದಕದ ವರೆಗೆ</p> <p>ದಕ್ಷಿಣ:- ಮಧುಗಿರಿ ರಸ್ತೆಯ ಶಾಮಿಲ್ ಎಡಭಾಗದ ಎರಡನೇ ರಸ್ತೆ ಪೂರ್ವಕ್ಕೆ ದೊಡ್ಡಕೆರೆ</p>	ಮಹಬೂಬ್ ನಗರ	1996
18	18	<p>ಪೂರ್ವ:- ದೊಡ್ಡಕೆರೆ ಅಂಗಳ</p> <p>ಪಶ್ಚಿಮ:- ಮಧುಗಿರಿ ರಸ್ತೆ ಶಾಮಿಲ್ ಎಡಭಾಗದ ಎರಡನೇ ರಸ್ತೆಯಿಂದ ದಕ್ಷಿಣಕ್ಕೆ ಬೇಗಂ ಮೊಹಲ್ಲಾ ಮಸೀದಿ ರಸ್ತೆ ಕೊನೆ ವರೆಗೆ.</p> <p>ಉತ್ತರ:- ಮಧುಗಿರಿ ರಸ್ತೆ ಶಾಮಿಲ್ ಎಡಭಾಗದ ರಸ್ತೆ ಪೂರ್ವಕ್ಕೆ ದೊಡ್ಡ ಕೆರೆ ಅಂಗಳ</p> <p>ದಕ್ಷಿಣ:- ಬೇಗಂಮೊಹಲ್ಲಾ ಮುಂದಿನ ರಸ್ತೆ ಮಧುಗಿರಿ ರಸ್ತೆಯಿಂದ ಪೂರ್ವಕ್ಕೆ ದೊಡ್ಡ ಕೆರೆ ಅಂಗಳದವರೆಗೆ.</p>	ಬೇಗಂಮೊಹಲ್ಲಾ ಉತ್ತರ ಭಾಗ, ಮಹಬೂಬ್ ನಗರ ದಕ್ಷಿಣ ಭಾಗ	1868
19	19	<p>ಪೂರ್ವ:- ದೊಡ್ಡ ಕೆರೆ, ಗುಮ್ಮನ ಹಳ್ಳಿ ಗಡಿ ನಗರಸಭೆ ಎಲ್ಲೆ</p> <p>ಪಶ್ಚಿಮ:- ಮಧುಗಿರಿ ರಸ್ತೆ ಬೇಗಂ ಮೊಹಲ್ಲಾ ತಿರುವಿನಿಂದ ತಿಪ್ಪೇಸ್ವಾಮಿ ಶಾಮಿಲ್ ಹಿಂದಿನಿಂದ ರಾ.ಹೆ-4ರ ದಾರಿ</p> <p>ಉತ್ತರ:- ಬೇಗಂ ಮಸೀದಿ ಮುಂದಿನ ರಸ್ತೆ ಮಧುಗಿರಿ ರಸ್ತೆಯಿಂದ ಪೂರ್ವಕ್ಕೆ ಕೆರೆ ಅಂಗಳ</p> <p>ದಕ್ಷಿಣ:- ರಾಷ್ಟ್ರೀಯ ಹೆದ್ದಾರಿ-04 ತಪ್ಪೇಸ್ವಾಮಿ ಶಾಮಿಲ್‌ನಿಂದ ಗುಮ್ಮನ ಹಳ್ಳಿ ಗಡಿ ವರೆಗೆ</p>	ಬೇಗಂಮೊಹಲ್ಲಾ ದಕ್ಷಿಣ ಭಾಗ, ಗೌಳಿಗರಹಟ್ಟಿ ಪೂರ್ವ ಭಾಗ	1541
20	20	<p>ಪೂರ್ವ:- ತಿಪ್ಪೇಸ್ವಾಮಿ ಶಾಮಿಲ್ ಎಡಭಾಗದಿಂದ ಮಧುಗಿರಿ ರಸ್ತೆ ಮೂಲಕ ಪೂರ್ವ -ಪಶ್ಚಿಮ ಹೇರಾಯಿ ಮಸೀದಿ ಕೊಡುವ ರಸ್ತೆಗೆ</p>	ಗಾಡಿವಾನ್ ಮೊಹಲ್ಲಾ, ಆಸ್ಸಾರ್ ಮೊಹಲ್ಲಾ, ದಕ್ಷಿಣ ಭಾಗ. ಗೌಳಿಗರ	2100

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		<p>ಪಶ್ಚಿಮ:- ದರ್ಗಾ ವೃತ್ತದಿಂದ ಜಾಮಿಯಾ ಮಸೀದಿ ರಸ್ತೆ ಮೂಲಕ ಹೇರಾರ್ ಮಸೀದಿ ಪೂರ್ವ ಪಶ್ಚಿಮ ಕೊಡುವ ರಸ್ತೆಗೆ</p> <p>ಉತ್ತರ:- ಮಧುಗಿರಿ ರಸ್ತೆಯಿಂದ ಹೇರಾರ್ ಮಸೀದಿ ಮುಂದಿನ ರಸ್ತೆ ಜಾಮಿಯಾ ಮಸೀದಿ ರಸ್ತೆ ವರೆಗೆ</p> <p>ದಕ್ಷಿಣ:- ದರ್ಗಾ ವೃತ್ತದಿಂದ ತಿಪ್ಪೇಸ್ವಾಮಿ ಶಾಮಿಲ್ ವೆರೆ ರಾ.ಹೆ -04</p>	ಹಟ್ಟಿ ಪಶ್ಚಿಮ ಭಾಗ.	
21	21	<p>ಪೂರ್ವ:-ಮಧುಗಿರಿ ರಸ್ತೆಯ ಹೇರಾರ್ ಮಸೀದಿ ರಸ್ತೆಯಿಂದ ಮಧುಗಿರಿ ರಸ್ತೆ ತಿರುವಿನ ವರೆಗೆ</p> <p>ಪಶ್ಚಿಮ:- ಹಳೆ ಆಸ್ಪತ್ರೆ ಎಡ ಭಾಗ ಪ್ರಮುಖ ರಸ್ತೆಯಿಂದ ಮಟನ್ ಮಾರ್ಕೆಟ್ ಮೂಲಕ ಹೇರಾರ್ ಮಸೀದಿ ವರೆಗೆ</p> <p>ಉತ್ತರ:- ಪ್ರಮುಖ ರಸ್ತೆ ಹಳೆ ಆಸ್ಪತ್ರೆ ಎಡ ಭಾಗದಿಂದ ಪೂರ್ವಕ್ಕೆ ಮಧುಗಿರಿ ರಸ್ತೆ ವರೆಗೆ.</p> <p>ದಕ್ಷಿಣ:- ಹೇರಾರ್ ಮಸೀದಿ ಮುಂದಿನ ರಸ್ತೆ ಮಧುಗಿರಿ ರಸ್ತೆ ವರೆಗೆ</p>	ಗಾಡಿವಾನ್ ಮೊಹಲ್ಲಾ, ಆಸ್ಸಾರ್ ಮೊಹಲ್ಲಾ, ದಕ್ಷಿಣ ಭಾಗ. ಗೌಳಿಗರ ಹಟ್ಟಿ ಪಶ್ಚಿಮ ಭಾಗ.	1690
22	22	<p>ಪೂರ್ವ:- ಹೇರಾರ್ ಮಸೀದಿ ಮುಂದಿನ ರಸ್ತೆಯ ಮಧುಗಿರಿ ರಸ್ತೆ ವರೆಗೆ</p> <p>ಪಶ್ಚಿಮ:- ಜಾಮಿಯಾ ಮಸೀದಿ ಯಿಂದ ದಕ್ಷಿಣಕ್ಕೆ ಹೇರಾರ್ ಮಸೀದಿ ಮುಂದಿನ ರಸ್ತೆಯ ವರೆಗೆ</p> <p>ಉತ್ತರ:- ಪ್ರಮುಖ ರಸ್ತೆಯ ಜಾಮಿಯಾ ವೃತ್ತದಿಂದ ಹಳೆ ಆಸ್ಪತ್ರೆ ಎಡ ಭಾಗದ ರಸ್ತೆ ವರೆಗೆ</p> <p>ದಕ್ಷಿಣ:- ಹೇರಾರ್ ಮಸೀದಿ ಮುಂದಿನ ರಸ್ತೆ ಪೂರ್ವ-ಪಶ್ಚಿಮವಾಗಿ</p>	ಉಜ್ಜಿನಿ ಮಠ, ಆಂಜನೇಯ ಸ್ವಾಮಿ ದೇವಸ್ಥಾನ	2100
23	23	<p>ಪೂರ್ವ:- ಜಾಮಿಯಾ ಮಸೀದಿ ಯಿಂದ ದಕ್ಷಿಣಕ್ಕೆ ಹೇರಾರ್ ಮಸೀದಿ ರಸ್ತೆಯ ಮೇಗಳ ಪೇಟೆ ಕೊಡುವ ರಸ್ತೆಯಿಂದ ಹೇರಾರ್ ಮಸೀದಿಯ ಹಿಂದಿನ ಸಂತೇಪೇಟೆ ಕೊಡುವ ರಸ್ತೆ ವರೆಗೆ</p> <p>ಪಶ್ಚಿಮ:- ಮೆಕ್ಕಾರೈಸ್ ಮಿಲ್ ರಸ್ತೆಕಮ್ಮಾರ್ ಹಟ್ಟಿಯ ಉತ್ತರಕ್ಕೆ ಮೂಲೆಯಿಂದ ಮೇಗಳ ಪೇಟೆ ಉತ್ತರ ಭಾಗಕ್ಕೆ</p> <p>ಉತ್ತರ:- ಜಾಮಿಯಾ ಮಸೀದಿ ರಸ್ತೆಯ ಮೇಗಳ ಪೇಟೆ ಕೊಡು ರಸ್ತೆ ಸ್ಥಾನದ ಮೂಲಕ ಪಶ್ಚಿಮಕ್ಕೆ ಮೆಕ್ಕಾ ರೈಸ್ ಮಿಲ್ ರಸ್ತೆ ವರೆಗೆ.</p> <p>ದಕ್ಷಿಣ:- ಹೇರಾರ್ ಮಸೀದಿ ಹಿಂದಿನ ರಸ್ತೆ ಪಶ್ಚಿಮಕ್ಕೆ ಸಂತೇಪೇಟೆ ಬಳಿ ರಾ.ಹೆ-04ರ ಸೇರ್ಪಡೆ.</p>	ಮುಚ್ಚಿಗರಹಟ್ಟಿ, ಮೇಗಳ ಪೇಟೆ ಉತ್ತರ ಭಾಗ,	2078
24	24,	<p>ಪೂರ್ವ:- ಜಾಮಿಯಾ ಮಸೀದಿ ಯಿಂದ ಮೇಗಳ ಪೇಟೆ ಅಡ್ಡ ರಸ್ತೆ ವರೆಗೆ.</p> <p>ಪಶ್ಚಿಮ:- ಮೆಕ್ಕಾರೈಸ್ ರಸ್ತೆಯ ಕಮ್ಮಾರ ಹಟ್ಟಿ ಉತ್ತರ ಮೂಲೆಯಿಂದ ಉತ್ತರಕ್ಕೆ ಬಾಲಾಜಿ ದೇವಸ್ಥಾನದ ಎಡ ಭಾಗದ ಮೂಲೆ ದೇವಸ್ಥಾನ ವರೆಗೆ</p>	ಮುಚ್ಚಿಗರಹಟ್ಟಿಗೆ ಹೊಂದಿಕೊಂಡಿರುವ ಪೇಶ್ವಾ ಮೊಹಲ್ಲ ಭಾಗ, ಮೇಗಳ ಪೇಟೆ ದಕ್ಷಿಣ ಭಾಗ.	1852

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		<p>ಉತ್ತರ:- ಬಾಲಾಜಿ ದೇವಸ್ಥಾನದ ರಸ್ತೆ ಭೋಗಣ್ಣನ ಸೇತುವೆಯಿಂದ ಜಾಮಿಯ ಮಸೀದಿ ಒಳಗೊಂಡು ಜಾಮಿಯಾ ವೃತ್ತದ ವರೆಗೆ.</p> <p>ದಕ್ಷಿಣ:- ಜಾಮಿಯಾ ಮಸೀದಿ ಮತ್ತು ಹೇರಾರ್ ಮಸೀದಿ ರಸ್ತೆಯಲ್ಲಿ ಮೇಗಳ ಪೇಟೆ ಸ್ಥಾನದ ಮೂಲಕ ಪಶ್ಚಿಮಕ್ಕೆ ಮೆಕ್ಕಾ ರೈಸ್ ಮಿಲ್ ರಸ್ತೆ ವರೆಗೆ</p>		
25	25,	<p>ಪೂರ್ವ:- ವೆಂಕಟೇಶ್ವರ ಲಾಡ್ಜ್ ಎಡಭಾಗದ ಚರಂಡಿ ಹಾಗೂ ಮೆಕ್ಕಾ ರೈಸ್ ಮಿಲ್ ರಸ್ತೆ, ಲೇಟ್ ರಾಜಣ್ಣರ ಮನೆಯಿಂದ ಮೆಕ್ಕಾರೈಸ್ ಮಿಲ್ ರಸ್ತೆ ರಾ.ಹೆ-4 ರವರೆಗೆ</p> <p>ಪಶ್ಚಿಮ:- ಗುಜ್ಜಾರಪ್ಪ ವೃತ್ತದಿಂದ ಹೊಸ ಬಸ್ ಸ್ಟಾಂಡ್ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲ ರಾ.ಹೆ-4 ರವರೆಗೆ</p> <p>ಉತ್ತರ:- ಪ್ರಮುಖ ರಸ್ತೆ ಗುಜ್ಜಾರಪ್ಪ ವೃತ್ತದಿಂದ ಭೋಗಣ್ಣನ ಸೇತುವೆಗೆ</p> <p>ದಕ್ಷಿಣ:- ರಾ.ಹೆ-4 ಖಾಸಗಿ ಬಸ್ ನಿಲ್ದಾಣದಿಂದ ಮೆಕ್ಕಾರೈಸ್ ಮಿಲ್ ರಸ್ತೆವರೆಗೆ</p>	ಅಗ್ರಹಾರ, ಆಂಜನೇಯಸ್ವಾಮಿ ದೇವಸ್ಥಾನ, ಶಿವಣ್ಣ ಆಸ್ಪತ್ರೆ, ಕಾಳಿಕಾಂಭ ದೇವಸ್ಥಾನ	1589
26	26,	<p>ಪೂರ್ವ:- ದರ್ಗಾ ವೃತ್ತದಿಂದ ಎಹರಾರ್ ಮಸೀದಿ ಹಿಂದಿನ ರಸ್ತೆವರೆಗೆ ಹಾಗೂ ದರ್ಗಾ ವೃತ್ತದಿಂದ ದರ್ಗಾ ಒಳಗೊಂಡು ದಕ್ಷಿಣಕ್ಕೆ ಪುರಸಭೆ ಗಡಿ</p> <p>ಪಶ್ಚಿಮ:- ರಾ.ಹೆ-4 ಮತ್ತು ಮಲ್ಲಿಕಾರ್ಪುರ ಶಾಲೆಯ ಮುಂದಿನ ರಸ್ತೆ, ಮಾರುತಿನಗರ ಪೂರ್ವ ಭಾಗದ ರಸ್ತೆ, ಪುರಸಭೆ ಗಡಿ</p> <p>ಉತ್ತರ:- ಎಹರಾರ್ ಮಸೀದಿ ಹಿಂದಿನ ರಸ್ತೆ ಪೂರ್ವ- ಪಶ್ಚಿಮ ರಸ್ತೆ ಹಾಗೂ ರಾ.ಹೆ-4 ಮಲ್ಲಿಕಾರ್ಪುರ ಶಾಲೆ ರಸ್ತೆಯಿಂದ ದರ್ಗಾ ವೃತ್ತದವರೆಗೆ</p> <p>ದಕ್ಷಿಣ:- ಮಲ್ಲಿಕಾರ್ಪುರ ದಕ್ಷಿಣ ಭಾಗ ಪುರಸಭೆ ಗಡಿ ಬೈಪಾಸ್ ಒಳಗೊಂಡು</p>	ಮಲ್ಲಿಕಾರ್ಪುರ, ಕರಕಲ್ಲಹಟ್ಟಿ, ವಡ್ಡರಹಟ್ಟಿ, ದರ್ಗಾ ಪ್ರದೇಶ (ಈಡಗರ ಹಟ್ಟಿ)	1920
27	27,	<p>ಪೂರ್ವ:- ಸಂತೆಪೇಟೆ ಶಾಲೆ ಮುಂದಿನ ರಸ್ತೆ ಉತ್ತರ ದಕ್ಷಿಣವಾಗಿ ಬೈಪಾಸ್ ವರೆಗೆ</p> <p>ಪಶ್ಚಿಮ:- ಸಂತೆಪೇಟೆ ಶಾಲೆಯ ಪೂರ್ವದ ಮೂಲೆಯಿಂದ ದಕ್ಷಿಣಕ್ಕೆ ದೊಡ್ಡ ಮನೆ ಮೂಲಕ ಶುದ್ಧ ನೀರಿನ ಘಡಕದ ಹಿಂಭಾಗದ ರಸ್ತೆ ಮೂಲಕ, ಕೊಳದಪ್ಪಲೇಶ್ವರ ದೇವಸ್ಥಾನದ ರಸ್ತೆ</p> <p>ಉತ್ತರ:- ಸಂತೆಪೇಟೆ ಶಾಲೆಯ ಮುಂದಿನ ರಸ್ತೆಯಿಂದ ರಾ.ಹೆ-4ರಲ್ಲಿ ಮಲ್ಲಿಕಾರ್ಪುರ ಶಾಲೆಯ ರಸ್ತೆವರೆಗೆ</p> <p>ದಕ್ಷಿಣ:- ಮಾರುತಿ ನಗರ ಮತ್ತು ಮುಂದುವರೆಗೆ ಪುರಸಭೆ ಗಡಿ</p>	ಸಂತೆಪೇಟೆ ಪೂರ್ವಭಾಗ, ಮಾರುತಿನಗರ, ಶಿವನಗರ, ಮಲ್ಲಿಕಾರ್ಪುರ ಭಾಗ	2137
28	28,	<p>ಪೂರ್ವ:- ಸಂತೆಪೇಟೆ ಶಾಲೆಯ ಪೂರ್ವದ ಮೂಲೆಯಿಂದ ದಕ್ಷಿಣಕ್ಕೆ ದೊಡ್ಡ ಮನೆ ಮೂಲಕ ಶುದ್ಧ ನೀರಿನ ಘಡಕದ ಹಿಂಭಾಗದ ರಸ್ತೆ ಮೂಲಕ, ಕೊಳದಪ್ಪಲೇಶ್ವರ ದೇವಸ್ಥಾನದ ರಸ್ತೆ</p> <p>ಪಶ್ಚಿಮ:- ಜಾಜಿಕಟ್ಟೆ ಏರಿ ಸರ್ಕಾರಿ ಆಸ್ಪತ್ರೆ ಕಾಂಪೌಂಡ್</p>	ಸಂತೆಪೇಟೆ ಪಶ್ಚಿಮ ಭಾಗ, ಸರ್ಕಾರಿ ಆಸ್ಪತ್ರೆ, ಶಂಕರ ಆಸ್ಪತ್ರೆ, ಚಿದಾನಂತಪ್ಪ ಆಸ್ಪತ್ರೆ, ಬಾಲಾಜಿ ಆಯಿಲ್	2210

ಕ್ರ.ಸಂ.	ವಾರ್ಡ್ ಸಂಖ್ಯೆ	ಚಿಕ್ಕಬಂದಿ	ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	4	3	5
		<p>ಉತ್ತರ:- ಸಂತಪೇಟೆ ಶಾಲೆ ಮುಂದಿನ ಎಡ ಮೂಲೆಯಿಂದ ಪಶ್ಚಿಮಕ್ಕೆ ರಾ.ಹೆ-4ರ ಮೂಲಕ ಸರ್ಕಾರಿ ಆಸ್ಪತ್ರೆ ಎಡಮೂಲೆವರೆಗೆ</p> <p>ದಕ್ಷಿಣ:- ಜಜಾಜಿಕಟ್ಟೆ ಕೋಡಿಯಿಂದ ರಾಜ ಕಾಲುವೆ ಮೂಲಕ ತರಕಾರಿ ಮಾರುಕಟ್ಟೆವರೆಗೆ</p>	ಮಿಲ್	
29	29,	<p>ಪೂರ್ವ:- ಪ್ರಮುಖ ರಸ್ತೆ ಹಳೆ ಪುರಸಭೆ ಕಛೇರಿ ಮುಂದಿನ ರಸ್ತೆ, ದಕ್ಷಿಣಕ್ಕೆ ಖಾಸಗಿ ಬಸ್ ನಿಲ್ದಾಣದವರೆಗೆ ಮುಂದುವರೆದು ಜಾಜಿಕಟ್ಟೆ ಏರಿ</p> <p>ಪಶ್ಚಿಮ:- ಬದರಿ ನಾರಾಯಣ ಪೆಟ್ರೋಲ್ ಬಂಕ್ ಹಾಗೂ ಬುಕ್ಕಾಪಟ್ಟಣ ರಸ್ತೆ ವೃತ್ತದಿಂದ ದಕ್ಷಿಣಕ್ಕೆ ಎಸ್.ಕೆ.ಜಿ.ಮಿಲ್‌ವರೆಗೆ</p> <p>ಉತ್ತರ:- ಪ್ರಮುಖ ರಸ್ತೆ ಬದರಿ ನಾರಾಯಣ ಪೆಟ್ರೋಲ್ ಬಂಕ್‌ನಿಂದ ಎಡಭಾಗದ ನಗರಸಭೆ ಹಳೆ ಕಛೇರಿ ಎಡಭಾಗದ ವೃತ್ತದವರೆಗೆ</p> <p>ದಕ್ಷಿಣ:- ಖಾಸಗಿ ಬಸ್ ನಿಲ್ದಾಣದಿಂದ ಮುಸಾಫಿರ್ ಬಂಗಲೆವರೆಗೆ ಮತ್ತು ಜಾಜಿಕಟ್ಟೆ ಕೆರೆ ಕೋಟೆಯಿಂದ ಪಶ್ಚಿಮಕ್ಕೆ ಬುಕ್ಕಾಪಟ್ಟಣ ರಸ್ತೆಯವರೆಗೆ</p>	ಕೆ.ಆರ್.ಬಡಾವಣೆ, ಗಾಂಧಿನಗರ, ರಂಗಪ್ಪನಪಾಳ್ಯ, ಪಿಡಬ್ಲ್ಯೂ.ಡಿ. ವಸತಿಗೃಹಗಳು, ಜಾಜಿಕಟ್ಟೆ ಸ್ಲಂ	2572
30	30,	<p>ಪೂರ್ವ:- ಹೊಸ ತರಕಾರಿ ಮಾರುಕಟ್ಟೆ ರಸ್ತೆಯ ಮೂಲೆಯಿಂದ ದಕ್ಷಿಣಕ್ಕೆ ಕೊಳದಪ್ಪಲೇಶ್ವರ ದೇವಸ್ಥಾನದವರೆಗೆ</p> <p>ಪಶ್ಚಿಮ:- ಬುಕ್ಕಾಪಟ್ಟಣ ರಸ್ತೆಯ ಎಸ್.ಕೆ.ಜಿ. ಮಿಲ್ ಮೂಲೆಯಿಂದ ಭೂತೇಶ್ ನಗರದ ಕಡೆ ನಗರಸಭೆ ಗಡಿ</p> <p>ಉತ್ತರ:- ಜಾಜಿಕಟ್ಟೆ ಕೆರೆ ಕೋಡಿಯ ರಾಜ ಕಾಲುವೆಯಿಂದ ಹೊಸ ತರಕಾರಿ ಮಾರುಕಟ್ಟೆ ಮೂಲೆವರೆಗೆ</p> <p>ದಕ್ಷಿಣ:- ಬೈಪಾಸ್ ರಸ್ತೆ ಹಾಗೂ ನಗರಸಭೆ ಗಡಿ</p>	ಬಾಲಾಜಿನಗರ, ವಿದ್ಯಾನಗರ, ಮಾಧವನಗರ, ಕೇಶವನಗರ, ಕುವೆಂಪುನಗರ	2538
31	31,	<p>ಪೂರ್ವ:- ಬುಕ್ಕಾಪಟ್ಟಣ ರಸ್ತೆಯ ಎಸ್.ಕೆ.ಜಿ. ಮಿಲ್ ಮೂಲೆಯಿಂದ ಭೂತೇಶ್ ನಗರದ ಕಡೆ ನಗರಸಭೆ ಗಡಿ</p> <p>ಪಶ್ಚಿಮ:- ಮೊರಾರ್ಜಿ ವಸತಿ ಶಾಲೆ ಹಾಗೂ ನಗರಸಭೆ ಗಡಿ</p> <p>ಉತ್ತರ:- ಬುಕ್ಕಾಪಟ್ಟಣ ವೃತ್ತದಿಂದ ಪಶ್ಚಿಮಕ್ಕೆ ಹನುಮಾನ್ ಪೆಟ್ರೋಲ್ ಬಂಕ್ ಹಾಗೂ ನಗರಸಭೆ ಗಡಿ</p> <p>ದಕ್ಷಿಣ:- ಮುದಿಗೆರೆ ಕಾವಲ್ ಮುಂದುವರೆದು ಭೂವನಹಳ್ಳಿ ಗಡಿ ಪ್ರದೇಶದವರೆಗೆ</p>	ಸಪ್ತಗಿರಿ ಬಡಾವಣೆ, ಶಿವಾಜಿನಗರ, ಸಾಮಾಜಿಕ ಅರಣ್ಯ ಇಲಾಖೆ ಪ್ರದೇಶ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಛೇರಿ	2007

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮) Bengaluru, Thursday, February 23, 2017 (Parguna 4, Shaka Varsha 1938)	ನಂ. ೨೦೩ No. 203
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ.

ಅಧಿಸೂಚನೆ

ನಂ: ಡಿಯುಡಿಸಿ/ಚುನಾ/ಸಿಆರ್/132(ಕುಪು)/2015-16, ದಿನಾಂಕ:22.02.2017

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ ಸಂಖ್ಯೆ:ಯುಡಿಡಿ/104/ಟಿಎಂಎಸ್/2014 ದಿನಾಂಕ:09.01.2015ರಂತೆ ಸರ್ಕಾರವು ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 321(1)ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುರಸಭೆಗಳಿಗೆ ಸಂಬಂಧಿಸಿದಂತೆ, ವಾರ್ಡ್‌ಗಳನ್ನು ಪುನರ್ ವಿಂಗಡಿಸಲು ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 13 ಮತ್ತು ಕಲಂ 352ರಲ್ಲಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಮೇರೆಗೆ ಮತ್ತು ಈ ಸಂಬಂಧ ವಾರ್ಡ್‌ಗಳ ಕ್ಷೇತ್ರ ಪುನರ್ ವಿಂಗಡಣೆಯ ಮಾರ್ಗಸೂಚಿಗಳ ಆದೇಶ ಸಂಖ್ಯೆ:ಯುಡಿಡಿ/ 4ಎಂಎಲ್‌ಆರ್/2014 ಬೆಂಗಳೂರು ದಿನಾಂಕ:15.02.2014ರಲ್ಲಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 13ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.ಪಿ.ಮೋಹನ್‌ರಾಜ್, ಭಾ.ಆ.ಸೇ., ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಆದ ನಾನು ಕುಣಿಗಲ್ ಪುರಸಭೆ ವ್ಯಾಪ್ತಿಯೊಳಗೆ ಇರುವ ಪ್ರದೇಶವನ್ನು 2011ರ ಜನಗಣತಿ ಆಧರಿಸಿ ಕುಣಿಗಲ್ ಪುರಸಭೆಯ 23 ಏಕ ಸದಸ್ಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಪುನರ್ ವಿಂಗಡಿಸಿದೆ ಮತ್ತು ಈ ಕೆಳಗೆ ಕಾಣಿಸಿರುವ ಕೋಷ್ಟಕದ 2ನೇ ಅಂಕಣದಲ್ಲಿ ಕುಣಿಗಲ್ ಪುರಸಭೆಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಹಾಗೂ ಕೋಷ್ಟಕದ 3ನೇ ಅಂಕಣದಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಚೆಕ್ಕುಬಂದಿ ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಪ್ರದೇಶ ಒಳಗೊಂಡಿರುವುದನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಎಂದು ನಿಗದಿಪಡಿಸಿ ಈ ಮೂಲಕ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ನಂತರ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿದೆ.

ದಿನಾಂಕ:08.03.2017ರ ಅವಧಿಯೊಳಗಾಗಿ ಸಾರ್ವಜನಿಕರು ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಯಾವುದೇ ತರಹದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಕ್ರ. ಸಂ.	ವಾರ್ಡ್ ಸಂಖ್ಯೆ	ಚೆಕ್ಕು ಬಂದಿ		ವಾರ್ಡ್‌ಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
1	1	ಪೂರ್ವ	ವರಟ ದೇವಸ್ಥಾನದಿಂದ ಪುರಸಭೆ ಬೋರ್ಡ್ ವರೆಗೆ	1. ಬಿದನಗೆರೆ ರಸ್ತೆ 2. ತೋಪೇಗೌಡನಪಾಳ್ಯ 3. ಮೇಸ್ತಿರಾಮಣ್ಣನಪಾಳ್ಯ	1583
		ಪಶ್ಚಿಮ	ಖಾಲಿ ನಿವೇಶನದಿಂದ ಕೆರೆ ಪಕ್ಕದ ತೋಟದವರೆಗೆ		
		ಉತ್ತರ	ಕೆರೆ ಪಕ್ಕ ತೋಟದ ಮನೆಯಿಂದ ವರಟ ದೇವಸ್ಥಾನದವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕ ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
		ದಕ್ಷಿಣ	ಪುರಸಭೆ ಬೋರ್ಡಿನಿಂದ ಖಾಲಿ ನಿವೇಶನದವರೆಗೆ		
2	2	ಪೂರ್ವ	ಗೋಡಾನ್‌ನಿಂದ ಗಂಗಯ್ಯನವರ ತೋಟದವರೆಗೆ	1. ಮಲ್ಲಾಘಟ್ಟ ರಸ್ತೆ 2. ಮೇಸ್ತಿರಾಮಣ್ಣನಪಾಳ್ಯ ಎಡಭಾಗ 3. ರಾಮೇಗೌಡನಪಾಳ್ಯ, 4. ಜನತಾ ಕಾಲೋನಿ, 5. ಬೇಗೂರು ರಸ್ತೆ, 6. ಮೂಗನಪಾಳ್ಯ, ಆರ್.ಎಂ.ಸಿ.ಯಾರ್ಡ್	1378
		ಪಶ್ಚಿಮ	ರಂಗಣ್ಣಗೌಡರ ಮನೆಯಿಂದ ತೇಜೂ ಲೇಔಟ್‌ವರೆಗೆ		
		ಉತ್ತರ	ತೇಜೂ ಲೇಔಟ್‌ನಿಂದ ಗೋಡಾನ್‌ವರೆಗೆ		
		ದಕ್ಷಿಣ	ಗಂಗಯ್ಯನವರ ತೋಟದಿಂದ ರಂಗಣ್ಣಗೌಡರ ಮನೆವರೆಗೆ		
3	3	ಪೂರ್ವ	ಕೃಷ್ಣಪ್ಪನವರ ಮನೆಯಿಂದ ಬಾಬುರವರ ಅಂಗಡಿವರೆಗೆ	1. ಆಶ್ರಯ ಕಾಲೋನಿ, 2. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 3. ಪ್ರವಾಸಿ ಮಂದಿರ, 4. ಪಿ.ಡಬ್ಲ್ಯು.ಡಿ ಕ್ವಾಟರ್ಸ್, 5. ಹೂವಾಡಿಗರ ಬೀದಿ, 6. ಸ್ಟಡ್ ಫಾರಂ, 7. ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟಾಂಡ್, 8. ದೊಡ್ಡಪೇಟೆ ರಸ್ತೆ, 9. ಉಪ್ಪಾರ ಬೀದಿ	1626
		ಪಶ್ಚಿಮ	ಆರ್.ಎಂ.ಸಿ ಯಾರ್ಡ್‌ನಿಂದ ಗಂಗಾಧರಯ್ಯನವರ ಮನೆವರೆಗೆ		
		ಉತ್ತರ	ಗಂಗಾಧರಯ್ಯನವರ ಮನೆಯಿಂದ ಕೃಷ್ಣರವರ ಮನೆಯವರೆಗೆ		
		ದಕ್ಷಿಣ	ಬಾಬು ಅಂಗಡಿಯಿಂದ ಆರ್.ಎಂ.ಸಿ ಯಾರ್ಡ್ ವರೆಗೆ		
4	4	ಪೂರ್ವ	ಕೆಂಪಣ್ಣ@ ಪಾಪಣ್ಣನವರ ಖಾಲಿ ನಿವೇಶನದಿಂದ ಐ.ಟಿ.ಐ ಕಾಲೇಜು ಹತ್ತಿರದವರೆಗೆ	1.ಹೌಸಿಂಗ್‌ಬೋರ್ಡ್ ಕಾಲೋನಿ, 2.ವಿದ್ಯಾನಗರ, 3.ಸ್ಟೆಲ್ಲಾ ಮೇರಿಸ್ ಶಾಲೆ ರಸ್ತೆ, 5.ಕೈಗಾರಿಕಾ ಪ್ರದೇಶದ ಬಲಭಾಗ, 6.ಬಿ.ಎಂ.ರಸ್ತೆ ಬಲಭಾಗ, 7.ದೊಡ್ಡಕೆರೆ ಬಲಭಾಗದ ಮನೆಗಳು	1631
		ಪಶ್ಚಿಮ	ಭಾರತ್ ಪೆಟ್ರೋಲ್ ಬಂಕ್‌ನಿಂದ ಇಟ್ಟಿಗೆ ಫ್ಯಾಕ್ಟರಿ ವರೆಗೆ		
		ಉತ್ತರ	ಇಟ್ಟಿಗೆ ಫ್ಯಾಕ್ಟರಿಯಿಂದ ಕೆಂಪಣ್ಣ @ ಪಾಪಣ್ಣನವರ ಖಾಲಿ ನಿವೇಶನದವರೆಗೆ		
		ದಕ್ಷಿಣ	ಐ.ಟಿ.ಐ ಕಾಲೇಜಿನಿಂದ ಭಾರತ್ ಪೆಟ್ರೋಲ್ ಬಂಕ್ ವರೆಗೆ		
5	5	ಪೂರ್ವ	ಹಸೀನಾರವರ ಮನೆಯಿಂದ ಮೆಕಾನಿಕ್ ಆಜಂ ಅಂಗಡಿವರೆಗೆ	1.ಇಂದಾದಿಯಾ ಮೊಹಲ್ಲಾ, 2.ಬಿ.ಎಂ.ರಸ್ತೆ ಎಡಭಾಗ, 3.ಮಿಷನ್ ಕಾಂಪೌಂಡ್, 4.ಕೋಟೆ ಮಸೀದಿ ರಸ್ತೆ ಬಲಭಾಗ, 5.ಅಂಬೇಡ್ಕರ್ ಭವನ, 6.ಸಪ್ತಗಿರಿ ಆಸ್ಪತ್ರೆ ರಸ್ತೆ	1588
		ಪಶ್ಚಿಮ	ಲಕ್ಷ್ಮೀ ಮೆಡಿಕಲ್ ಅಂಗಡಿಯಿಂದ ಥಾಲೀಫಾರವರ ಮನೆವರೆಗೆ		
		ಉತ್ತರ	ಥಾಲೀಫಾರವರ ಮನೆಯಿಂದ ಹಸೀನಾರವರ ಮನೆವರೆಗೆ		
		ದಕ್ಷಿಣ	ಮೆಕಾನಿಕ್ ಆಜಂ ಅಂಗಡಿಯಿಂದ ಲಕ್ಷ್ಮೀ ಮೆಡಿಕಲ್ ಅಂಗಡಿವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
6	6	ಪೂರ್ವ	ಚಂದ್ರರವರ ಮನೆಯಿಂದ ಎಸ್.ಎಸ್.ಟಿ. ಜಮತ್‌ರವರ ಮನೆವರೆಗೆ	1.ಉರಿತಿರುಮಲ ದೇವಸ್ಥಾನದ ರಸ್ತೆ, 2.ಸೋಮೇಶ್ವರಸ್ವಾಮಿ ದೇವಸ್ಥಾನದ ಎಡಭಾಗ, 3.ಇಂದಾದಿಯಾ ಮೊಹಲ್ಲಾ ಕೋಟೆ ಎಡಭಾಗ	1387
		ಪಶ್ಚಿಮ	ಲಕ್ಷ್ಮಣಪ್ಪನವರ ಮನೆಯಿಂದ ದೊಡ್ಡಕೆರೆ ಪಕ್ಕದ ವರೆಗೆ		
		ಉತ್ತರ	ದೊಡ್ಡಕೆರೆ ಪಕ್ಕದಿಂದ ಚಂದ್ರರವರ ಮನೆವರೆಗೆ		
		ದಕ್ಷಿಣ	ಎಸ್.ಎಸ್.ಟಿ.ಜಮತ್‌ರವರ ಮನೆಯಿಂದ ಲಕ್ಷ್ಮಣಪ್ಪನವರ ಮನೆಯವರೆಗೆ		
7	7	ಪೂರ್ವ	ಚರ್ಚಿನಿಂದ ಕೆ.ಎಲ್.ದಿನೇಶ್‌ರವರ ಮನೆಯವರೆಗೆ	1.ತುಮಕೂರು ರಸ್ತೆ ಎಡಭಾಗ, 2.ಸೋಮೇಶ್ವರ ದೇವಸ್ಥಾನದ ರಸ್ತೆ, 3.ಚರ್ಚರಸ್ತೆ, 4.ಸಿದ್ಧಾರ್ಥನಗರದ ರಸ್ತೆ, 5.ಚೌಟಗೆರೆ ಬೀದಿ, 6.ಸಿಂಗ್ ಬೀದಿ, 7.ಚಲುವಯ್ಯನ ಬೀದಿ, 8.ಕೋಟೆ ಎಡಭಾಗದ ರಸ್ತೆ	1352
		ಪಶ್ಚಿಮ	ಸೋಮೇಶ್ವರ ದೇವಸ್ಥಾನದಿಂದ ಅಬ್ದುಲ್ ಮುನಾಫ್ ಮನೆವರೆಗೆ		
		ಉತ್ತರ	ಕೆ.ಎಲ್.ದಿನೇಶ್‌ರವರ ಮನೆಯಿಂದ ಸೋಮೇಶ್ವರ ದೇವಸ್ಥಾನದವರೆಗೆ		
		ದಕ್ಷಿಣ	ಅಬ್ದುಲ್ ಮುನಾಫ್‌ರವರ ಮನೆಯಿಂದ ಚರ್ಚ್ ವರೆಗೆ		
8	8	ಪೂರ್ವ	ಕೋಟೆ ಮಸೀದಿಯಿಂದ ಉರ್ದು ಶಾಲೆ ವರೆಗೆ	1.ತುಮಕೂರು ಬಲಭಾಗ, 2.ಸಂತೆಬೀದಿ ರಸ್ತೆ, 3.ಗ್ರಾಮ ದೇವಸ್ಥಾನದ ರಸ್ತೆ, 4.ಬಿ.ಎಂ. ರಸ್ತೆ ಎಡಭಾಗ, 5.ಕೋಟೆ ಬೀದಿ, 6.ಕೋಟೆ ಮಸೀದಿ ರಸ್ತೆ, 7.ಕೋಟೆ ಶಾಲೆ	1436
		ಪಶ್ಚಿಮ	ಗ್ರಾಮದೇವತೆ ದೇವಸ್ಥಾನದಿಂದ ಜಯಣ್ಣನವರ ಅಂಗಡಿವರೆಗೆ		
		ಉತ್ತರ	ಜಯಣ್ಣನವರ ಅಂಗಡಿಯಿಂದ ಕೋಟೆ ಮಸೀದಿವರೆಗೆ		
		ದಕ್ಷಿಣ	ಉರ್ದು ಶಾಲೆಯಿಂದ ಗ್ರಾಮ ದೇವತೆ ದೇವಸ್ಥಾನದ ವರೆಗೆ		
9	9	ಪೂರ್ವ	ಶಂಕರಪ್ಪನವರ ಮನೆಯಿಂದ ಕೆ.ವಿ.ಸಣ್ಣಯ್ಯನವರ ಮನೆವರೆಗೆ	1.ಉಪ್ಪಾರ ಬೀದಿ, 2.ಈಡಿಗರ ಬೀದಿ, 3.ಬೈರಾಗಿ ಮಠದ ಬೀದಿ, 4.ದರ್ಜಿಗರ ಬೀದಿ, 5.ಗಾಣಿಗರ ಬೀದಿ ಎಡಭಾಗ, 6.ತೆಂಗಿನ ತೋಪು, 7.ಕೊಲ್ಲಾಪುರದಮ್ಮ ದೇವಸ್ಥಾನ, 8.ಮಾವಿನ ತೋಪು, 9.ಹೂವಾಡಿಗರ ಬೀದಿ	1435
		ಪಶ್ಚಿಮ	ರಂಗಮ್ಮನವರ ಮನೆಯಿಂದ ಲಕ್ಷ್ಮೀನಾರಾಯಣರವರ ಮನೆವರೆಗೆ		
		ಉತ್ತರ	ಲಕ್ಷ್ಮೀನಾರಾಯಣ ಮನೆಯಿಂದ ಶಂಕರಪ್ಪನವರ ಮನೆವರೆಗೆ		
		ದಕ್ಷಿಣ	ಕೆ.ವಿ.ಸಣ್ಣಯ್ಯನವರ ಮನೆಯಿಂದ ರಂಗಮ್ಮನವರ ಮನೆಯವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
10	10	ಪೂರ್ವ	ಚಲುವರಾಜು ಮನೆಯಿಂದ ವೆಂಕಟೇಶರವರ ಮನೆವರೆಗೆ	1.ಬೆಸ್ತರ ಬೀದಿ, 2.ಗುಜಾರಿ ಮೊಹಲ್ಲಾ ರಸ್ತೆ, 3.ದೇವಸ್ಥಾನದ ರಸ್ತೆ, 4.ಈಡಿಗರ ಬೀದಿ ಬಲಭಾಗ	1346
		ಪಶ್ಚಿಮ	ಬಾಬುರವರ ಮನೆಯಿಂದ ಮಹಮ್ಮದ್ ಸಾಬ್ ಮನೆವರೆಗೆ		
		ಉತ್ತರ	ಮಹಮ್ಮದ್ ಸಾಬ್ ಮನೆಯಿಂದ ಚಲುವರಾಜು ಮನೆವರೆಗೆ		
		ದಕ್ಷಿಣ	ವೆಂಕಟೇಶರವರ ಮನೆಯಿಂದ ಬಾಬುರವರ ಮನೆವರೆಗೆ		
11	11	ಪೂರ್ವ	ಡಿಪೋ ಮಸೀದಿಯಿಂದ ಹಸೀಮ್ ಮನೆಯವರೆಗೆ	1. ಸಿದ್ದಾರ್ಥನಗರ, 2. ಗುಜಾರಿ ಮೊಹಲ್ಲಾ ಬಲಭಾಗ, 3. ಷರೀಫರವರ ಮನೆ, 4. ಡಿಪೋ ಮಸೀದಿ, 5. ಮುಸ್ಲಿಂ ಸ್ಮಶಾನ, 6. ಮಾವಿನತೋಪು ಬಲಭಾಗ	1405
		ಪಶ್ಚಿಮ	ಭತ್ತದ ಜಯಮ್ಮನವರ ಖಾಲಿ ನಿವೇಶನದಿಂದ ಪಾಲನೇತ್ರರವರ ತೋಟದವರೆಗೆ		
		ಉತ್ತರ	ಪಾಲನೇತ್ರಯ್ಯನವರ ತೋಟದಿಂದ ಡಿಪೋ ಮಸೀದಿವರೆಗೆ		
		ದಕ್ಷಿಣ	ಹಸೀಮ್ ಮನೆಯಿಂದ ಭತ್ತದ ಜಯಮ್ಮನವರ ಮನೆವರೆಗೆ		
12	12	ಪೂರ್ವ	ಡ್ರೈವರ್ ಬಾಬುರವರ ಮನೆಯಿಂದ ಷರೀಫ್ ರವರ ಮನೆವರೆಗೆ	1. ಷರೀಫ್ ಮೊಹಲ್ಲಾ, 2. ಗುಜಾರಿ ಮೊಹಲ್ಲಾ ಬಲಭಾಗ, 3. ಸತ್ತಾರ್ ಮೊಹಲ್ಲಾ, 4. ಅಕ್ಕ ಸಾಲಿಗರ ಬೀದಿ ಎಡಭಾಗ, 5. ದೊಡ್ಡಪೇಟೆ ಬಲಭಾಗ	1407
		ಪಶ್ಚಿಮ	ಲಕ್ಷ್ಮಣಪ್ಪನವರ ಮನೆಯಿಂದ ಅತಶಾಲಿ ಮನೆವರೆಗೆ		
		ಉತ್ತರ	ಅತಶಾಲಿ ಮನೆಯಿಂದ ಡ್ರೈವರ್ ಬಾಬು ಮನೆವರೆಗೆ		
		ದಕ್ಷಿಣ	ಷರೀಫ್ ಮನೆಯಿಂದ ಲಕ್ಷ್ಮಣಪ್ಪನವರ ಮನೆವರೆಗೆ		
13	13	ಪೂರ್ವ	ಸೈಯದ್ ಕೌಸರ್ ಮನೆಯಿಂದ ಹಬೀಬ್ ಖಾನ್ ಮನೆವರೆಗೆ	1. ಅಕ್ಕಸಾಲಿಗರ ಬೀದಿ ಬಲಭಾಗ, 2. ನೇಯ್ಗೆರ ಬೀದಿ, 3. ತಿಗಳರ ಬೀದಿ, 4. ಗೋಣೆಕಾರರ ಬೀದಿ ಬಲಭಾಗ, 5. ದೊಡ್ಡಪೇಟೆ ಬಲಭಾಗ, 6. ತಂಜಾವೂರ್ ಮೊಹಲ್ಲಾ ಬೀದಿ ಬಲಭಾಗ, 7. ಮದ್ದೂರು ರಸ್ತೆ ಬಲಭಾಗ	1514
		ಪಶ್ಚಿಮ	ವಜೀರ್‌ರವರ ಮನೆಯಿಂದ ಗೀತಮ್ಮನವರ ಮನೆವರೆಗೆ		
		ಉತ್ತರ	ಹಬೀಬ್ ಖಾನ್ ಮನೆಯಿಂದ ವಜೀರ ಮನೆಯವರೆಗೆ		
		ದಕ್ಷಿಣ	ಗೀತಮ್ಮನವರ ಮನೆಯಿಂದ ಸೈಯದ್ ಕೌಸರ್ ಮನೆವರೆಗೆ		
14	14	ಪೂರ್ವ	ಇಕ್ಬಾಲ್ ಮನೆಯಿಂದ ಕಲ್ಲುಬಿಲ್ಡಿಂಗ್‌ವರೆಗೆ	1. ಗೋಣೆಕಾರರ ಬೀದಿ ಎಡಭಾಗ, 2. ರಮಣಾ ಬ್ಲಾಕ್ ಬೀದಿ, 3. ಬ್ರಾಹ್ಮಣರ ಬೀದಿ,	1428
		ಪಶ್ಚಿಮ	ಕೋಲಾರ ಶೆಟ್ಟರ ಅಂಗಡಿಯಿಂದ ಅಕ್ಕಿಬೋರಯ್ಯನವರ ಮನೆವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
		ಉತ್ತರ	ಕಲ್ಲುಬಿಲ್ಡಿಂಗ್‌ನಿಂದ ಕೋಲಾರಶೆಟ್ಟರ ಅಂಗಡಿರವರೆಗೆ	4. ದೊಡ್ಡಪೇಟೆ ಬೀದಿ ಬಲಭಾಗ,	
		ದಕ್ಷಿಣ	ಅಕ್ಕಿಬೋರಯ್ಯನವರ ಮನೆಯಿಂದ ಇಕ್ಕಾಲ್‌ರವರ ಮನೆವರೆಗೆ	5. ಬಿ.ಎಂ.ರಸ್ತೆ ಬಲಭಾಗ, 6. ಮದ್ದೂರು ರಸ್ತೆ	
15	15	ಪೂರ್ವ	ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಡಿ.ಸಿ.ಸಿ ಬ್ಯಾಂಕ್ ಅಂಗಡಿಗಳವರೆಗೆ	1. ಮಹಾವೀರನಗರ, 2. ಡಿ.ಸಿ.ಸಿ ಬ್ಯಾಂಕ್, 3. ಶನಿಮಹಾತ್ಮ ದೇವಸ್ಥಾನ ರಸ್ತೆ, 4. ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ, 5. ಅಂಚೆ ಕಛೇರಿ ರಸ್ತೆ, 6. ಕೆ.ಎಸ್.ಆರ್.ಟಿ.ಸಿ ಡಿಪೋ ರಸ್ತೆ, 7. ಪತಂಜಲಿ ನಗರ	1586
		ಪಶ್ಚಿಮ	ದಿವ್ಯ ಕನ್ವೆನ್ಷನ್ ಹಾಲ್‌ನಿಂದ ಗಂಗಮ್ಮನವರ ಅಡಿಕೆ ತೋಟದವರೆಗೆ		
		ಉತ್ತರ	ಗಂಗಮ್ಮನವರ ಅಡಿಕೆ ತೋಟದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ		
		ದಕ್ಷಿಣ	ಡಿ.ಸಿ.ಸಿ ಬ್ಯಾಂಕ್ ಅಂಗಡಿಗಳಿಂದ ದಿವ್ಯ ಕನ್ವೆನ್ಷನ್ ಹಾಲ್‌ವರೆಗೆ		
16	16	ಪೂರ್ವ	ಅನಂತಮೂರ್ತಿರವರ ಅಂಗಡಿಯಿಂದ ಅಕ್ಕಸಾಲಿಗರ ಮನೆವರೆಗೆ	1. ಅಂದಾನಯ್ಯ ಬಡಾವಣೆ, 2. ಆರಕ್ಷಕ ರಾಣಾ ವಸತಿ ಗೃಹ ಹಿಂಭಾಗ, 3. ವಾನಂಬಾಡಿ ಕಾಲೋನಿ, 4. ಪುರಸಭೆ ವಸತಿ ಗೃಹ, 5. ಪಿ.ಹೆಚ್.ಸಿ ಆಸ್ಪತ್ರೆ, 6. ಜಿ.ಕೆ.ಬಿ.ಎಂ.ಎಸ್ ಶಾಲೆ, 7. ಹಕೀಂ-ಶಾ-ಕಾಂಪ್ಲೆಕ್ಸ್, 8. ಖಾಸಗಿ ಬಸ್‌ಸ್ಟಾಂಡ್, 9. ಬಿ.ಎಂ.ರಸ್ತೆ, 10. ಟಿ.ಎಂ.ರಸ್ತೆ	1547
		ಪಶ್ಚಿಮ	ಪೊಲೀಸ್ ಸ್ಟೇಷನ್‌ನಿಂದ ಪುರಸಭೆ ಖಾಲಿ ನಿವೇಶನದವರೆಗೆ		
		ಉತ್ತರ	ಪುರಸಭೆ ಖಾಲಿ ನಿವೇಶನದಿಂದ ಅನಂತಮೂರ್ತಿರವರ ಅಂಗಡಿವರೆಗೆ		
		ದಕ್ಷಿಣ	ಅಕ್ಕಸಾಲಿಗರ ಮನೆಯಿಂದ ಪೊಲೀಸ್ ಸ್ಟೇಷನ್ ವರೆಗೆ		
17	17	ಪೂರ್ವ	ಅಬ್ದುಲ್ ಖಾದರ್‌ರವರ ಹೋಟೆಲ್‌ನಿಂದ ಮಸೀದಿವರೆಗೆ	1. ತಂಜಾವೂರ್ ಮೊಹಲ್ಲಾ, 2. ಮದ್ದೂರು ರಸ್ತೆ, 1, 2, 3, 4, 5, 6 ಕ್ರಾಸ್, ಬಲಭಾಗ, 3. ಹಳೆ ಅಂಚೆ ಕಛೇರಿ, 4. ಕೆನರಾ ಬ್ಯಾಂಕ್ ಬೀದಿ ಎಡಭಾಗ, 5. ಚೌಡೇಶ್ವರಿ ಬೀದಿ ಎಡಭಾಗ, 6. ಮಸೀದಿ ಮುಸ್ಲಿಂ ಸ್ಮಶಾನ.	1598
		ಪಶ್ಚಿಮ	ಅಬ್ದುಲ್ ಜಲೀಲ್‌ರವರ ಮನೆಯಿಂದ ಕೆನರಾ ಬ್ಯಾಂಕ್‌ವರೆಗೆ		
		ಉತ್ತರ	ಕೆನರಾ ಬ್ಯಾಂಕ್‌ನಿಂದ ಅಬ್ದುಲ್ ಖಾದರ್ ಹೋಟೆಲ್ ವರೆಗೆ		
		ದಕ್ಷಿಣ	ಮಸೀದಿಯಿಂದ ಅಬ್ದುಲ್ ಜಲೀಲ್‌ರವರ ಮನೆಯವರೆಗೆ		
18	18	ಪೂರ್ವ	ರಾಮಸ್ವಾಮಿಗೌಡರವರ ಮನೆಯಿಂದ ಅಬ್ದುಲ್ ಬಷೀರ್ ಖಾಲಿ ನಿವೇಶನದವರೆಗೆ	1. ಚೌಡೇಶ್ವರಿ ಬೀದಿ ಬಲಭಾಗ, 2. ಲಿಂಗಾಯಿತರ ಸ್ಮಶಾನ ಮಸೀದಿ, 3. ಕೆ.ಇ.ಬಿ ಆಫೀಸ್, 4. ಬಿ.ಎಂ.ರಸ್ತೆ, 5. ಅಲ್-ಹುದಾ ಶಾಲೆ,	1462
		ಪಶ್ಚಿಮ	ರಫೀಉಲ್ಲಾಹರವರ ಮನೆಯಿಂದ ಕೆ.ಇ.ಬಿ ವರೆಗೆ		
		ಉತ್ತರ	ಕೆ.ಇ.ಬಿ ಯಿಂದ ರಾಮಸ್ವಾಮಿಗೌಡ ರವರ ಅಂಗಡಿವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕು ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
		ದಕ್ಷಿಣ	ಅಬ್ದುಲ್ ಬಷೀರ್‌ರವರ ಖಾಲಿ ನಿವೇಶನದಿಂದ ರಫೀಉಲ್ಲಾಹರವರ ಮನೆಯವರೆಗೆ	6. ಹೊಸ ಬಡಾವಣೆ, 7. ರಾಜಕುಮಾರನಗರ	
19	19	ಪೂರ್ವ	ತಾಲ್ಲೂಕು ಕಛೇರಿಯಿಂದ ಅಸ್ಲಂರವರ ಮನೆವರೆಗೆ	1. ಅಂಬೇಡ್ಕರ್‌ನಗರ, 2. ಹೊಸ ಬಡಾವಣೆ, 3. ಮಹಾತ್ಮಗಾಂಧಿ ಕಾಲೇಜು ಹಿಂಭಾಗ, 4. ಭೋವಿ ಕಾಲೋನಿ ಎಡಭಾಗ, 5. ತಾಲ್ಲೂಕು ಕಛೇರಿ ಹಿಂಭಾಗ, 6. ಬಿ.ಎಂ.ರಸ್ತೆ ಎಡಭಾಗ	1527
		ಪಶ್ಚಿಮ	ಅಸ್ಲಂರವರ ಮನೆಯಿಂದ ಗಣೇಶನ ದೇವಸ್ಥಾನದ ವರೆಗೆ		
		ಉತ್ತರ	ಗಣೇಶನ ದೇವಸ್ಥಾನದಿಂದ ತಾಲ್ಲೂಕು ಕಛೇರಿವರೆಗೆ		
		ದಕ್ಷಿಣ	ಅಸ್ಲಂರವರ ಮನೆಯಿಂದ ಅಸ್ಲಂರವರ ಮನೆವರೆಗೆ		
20	20	ಪೂರ್ವ	ಗೋವಿಂದಯ್ಯನವರ ಮನೆಯಿಂದ ಹುಚ್ಚಯ್ಯನವರ ಮನೆವರೆಗೆ	1. ಭೋವಿ ಕಾಲೋನಿ ಬಲಭಾಗ, 2. ರಾಣಿ ಮೇಡಂರಸ್ತೆ, 3. ಲಯನ್ಸ್ ಶಾಲೆ ರಸ್ತೆ, 4. ವೈ.ಹೆಚ್.ಹುಚ್ಚಯ್ಯನವರ ಮನೆ, 5. ಎಡಭಾಗದ ರಸ್ತೆ, 6. ಬಿ.ಎಂ.ರಸ್ತೆ ಎಡಭಾಗ, 7. ಬ್ರಹ್ಮಕುಮಾರಿ ಸಮಾಜದ ರಸ್ತೆ	1430
		ಪಶ್ಚಿಮ	ಕುಮಾರ್‌ರವರ ಮನೆಯಿಂದ ಜಯಮ್ಮನವರ ಮನೆವರೆಗೆ		
		ಉತ್ತರ	ಜಯಮ್ಮನವರ ಮನೆಯಿಂದ ಗೋವಿಂದಯ್ಯನವರ ಮನೆವರೆಗೆ		
		ದಕ್ಷಿಣ	ಹುಚ್ಚಯ್ಯನವರ ಮನೆಯಿಂದ ಕುಮಾರ್‌ರವರ ಮನೆವರೆಗೆ		
21	21	ಪೂರ್ವ	ಅರವಿಂದ್ ಅಂಗಡಿಯಿಂದ ಲಕ್ಷ್ಮಮ್ಮನವರ ಮನೆವರೆಗೆ	1. ವೈ.ಹೆಚ್.ಹುಚ್ಚಯ್ಯನವರ ಮನೆ ಬಲಭಾಗದ ರಸ್ತೆ, 2. ಕೆ.ಆರ್.ಎಸ್ ಅಗ್ರಹಾರ, 3. 'ಡಿ' ಗ್ರೂಪ್ ಬಡಾವಣೆ, 4. ಬ್ಯಾಂಕ್ ಕಾಲೋನಿ ರಸ್ತೆ, 5. ಬಿ.ಜಿ.ಎಸ್ ಕಾಲೇಜು, 6. ಮಾರುತಿ ರಸ್ತೆ ಎಡಭಾಗ, 7. ಬಿ.ಎಂ.ರಸ್ತೆ ಎಡಭಾಗ	1427
		ಪಶ್ಚಿಮ	ಕೃಷ್ಣಮೂರ್ತಿರವರ ಖಾಲಿ ನಿವೇಶನದಿಂದ ರಾಮಚಂದ್ರಪ್ಪನವರ ಮನೆವರೆಗೆ		
		ಉತ್ತರ	ರಾಮಚಂದ್ರಪ್ಪನವರ ಮನೆಯಿಂದ ಅರವಿಂದ್ ಅಂಗಡಿವರೆಗೆ		
		ದಕ್ಷಿಣ	ಲಕ್ಷ್ಮಮ್ಮನವರ ಮನೆಯಿಂದ ಕೃಷ್ಣಮೂರ್ತಿರವರ ಖಾಲಿ ನಿವೇಶನದವರೆಗೆ		
22	22	ಪೂರ್ವ	ಉಮೇಶ್‌ರವರ ಮನೆಯಿಂದ ಕುಮಾರ್‌ರವರ ಮನೆವರೆಗೆ	1. ಮಾರುತಿ ರಸ್ತೆ ಬಲಭಾಗ, 2. ಬಡ್ಡಿ ತಿಮ್ಮಪ್ಪನವರ ಬೀದಿ, 3. ಮಲ್ಲಿಪಾಳ್ಯ, 4. ಬಿ.ಎಂ.ರಸ್ತೆ ಎಡಭಾಗ, 5. ಹೋಟೆಲ್ ರಾಮಣ್ಣನವರ ಮನೆಯ ರಸ್ತೆ,	1578
		ಪಶ್ಚಿಮ	ಸೀನಪ್ಪನವರ ತೋಟದಿಂದ ವೆಂಕಟೇಶ್‌ಗೌಡರವರ ಮನೆವರೆಗೆ		
		ಉತ್ತರ	ವೆಂಕಟೇಶ್‌ಗೌಡರವರ ಮನೆಯಿಂದ ಉಮೇಶ್‌ರವರ ಮನೆವರೆಗೆ		

ಕ್ರ. ಸಂ.	ವಾರ್ಡ್ ಸಂಖ್ಯೆ	ಚಿಕ್ಕ ಬಂದಿ		ವಾರ್ಡಿಗೆ ಒಳಪಡುವ ಪ್ರದೇಶಗಳು	ಒಟ್ಟು ಜನಸಂಖ್ಯೆ
1	2	3		4	5
		ದಕ್ಷಿಣ	ಕುಮಾರವರ ಮನೆಯಿಂದ ಸೀನಪ್ಪನವರ ತೆಂಗಿನ ತೋಟದವರೆಗೆ	6. ಚಿಕ್ಕಕೆಂಪಯ್ಯನವರ ಮನೆಯ ರಸ್ತೆ	
23	23	ಪೂರ್ವ	ತಿರುಪಳ್ಳಿ ಸ್ಮಶಾನದಿಂದ ರಾಜಶೇಖರವರ ಮನೆಯವರೆಗೆ	1. ಕೆ.ಆರ್.ಎಸ್ ಅಗ್ರಹಾರ, 2. ರೇಷ್ಮೆ ಇಲಾಖೆ, 3. ಜಯಲಕ್ಷ್ಮಮ್ಮನವರ ಮನೆಯ ರಸ್ತೆ, 4. ಸುಶೀಲಮ್ಮನವರ ಮನೆಯ ರಸ್ತೆ, 5. ಹಳೇ ಹೇಮಾವತಿ ಕಛೇರಿ ರಸ್ತೆ, 6. ಕೆ.ಎಲ್. ಹರೀಶ್‌ವರ ಮನೆಯ ಹಿಂಭಾಗ, 7. ಬಿ.ಎಂ.ರಸ್ತೆ ಬಲಭಾಗ, 8. ಕೆ.ಜಿ.ಮರಿಯಪ್ಪನವರ ಮನೆಯ ರಸ್ತೆ	1489
		ಪಶ್ಚಿಮ	ರೇಷ್ಮೆ ಇಲಾಖೆಯಿಂದ ತೆಂಗಿನ ತೋಟದವರೆಗೆ		
		ಉತ್ತರ	ತೆಂಗಿನ ತೋಟದಿಂದ ತಿರುಪಳ್ಳಿ ಸ್ಮಶಾನದವರೆಗೆ		
		ದಕ್ಷಿಣ	ರಾಜಶೇಖರವರ ಮನೆಯಿಂದ ರೇಷ್ಮೆ ಇಲಾಖೆವರೆಗೆ		

ಕೆ.ಪಿ. ಮೋಹನ್‌ರಾಜ್, ಭಾ.ಆ.ಸೇ
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೨೦೫
Part-III	Bengaluru, Thursday, February 23, 2017 (Palguna 4, Shaka Varsha 1938)	No. 205

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 80 ಎಂಎಲ್‌ಆರ್ 2015, ಬೆಂಗಳೂರು, ದಿನಾಂಕ:23.02.2017

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮ ಪಂಚಾಯಿತಿ ಪ್ರದೇಶವನ್ನು 'ಹಳ್ಳಿಖೇಡ ಸಣ್ಣ ನಗರ ಪ್ರದೇಶ'ವೆಂದೂ ಹಾಗೂ ಸದರಿ ಸಣ್ಣ ನಗರ ಪ್ರದೇಶವನ್ನು 'ಹಳ್ಳಿಖೇಡ ಪುರಸಭೆ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ 80 ಎಂಎಲ್‌ಆರ್ 2015, ದಿನಾಂಕ:02.06.2015ನ್ನು ದಿನಾಂಕ:02.06.2015ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3ರ ಸಂಖ್ಯೆ:633ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ;

ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲದಿರುವುದರಿಂದ;

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3 ನೇ ಪ್ರಕರಣದೊಂದಿಗೆ ಓದಿಕೊಂಡ 357 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ ಎ' ಮತ್ತು 'ಅನುಸೂಚಿ ಬಿ' ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮ ಪಂಚಾಯಿತಿ ಪ್ರದೇಶವನ್ನು 'ಹಳ್ಳಿಖೇಡ ಸಣ್ಣ ನಗರ ಪ್ರದೇಶ'ವೆಂದೂ ಹಾಗೂ ಸದರಿ ಸಣ್ಣ ನಗರ ಪ್ರದೇಶವನ್ನು 'ಹಳ್ಳಿಖೇಡ ಪುರಸಭೆ'ಯ ಪ್ರದೇಶವೆಂದು ಸಹ ಪದನಾಮೀಕರಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ ಜಾರಿಗೆ ಬರುವಂತೆ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಮೂರು ಲಕ್ಷಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ

ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;

4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಲ್. ಬಾಗಲವಾಡೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

URBAN DEVELOPMENT SECRETARIAT

NOTIFICATION

No. UDD 80 MLR 2015, Bengaluru, dated: 23.02.2017

Whereas the notification of declaring 'Gram Panchayat's Area' of Hallikhedha in Bidar District mentioned in Schedule "A" along with boundaries mentioned in Scheduled "B" as the "Smaller Urban Area" of Hallikhedha and further specifying such area to be the "Town Municipal Area" of Hallikhedha was published as required by Section 9 of the Karnataka Municipalities Act 1964, vide 'Government Notification No. UDD 80 MLR 2015, dated:02.06.2015' in part- III, No.633 of Karnataka Gazette Extraordinary, dated:02.06.2015 inviting objections from all persons likely to be affected thereby on or before thirty days from the date of publication of the above notification.

And whereas the notification was made available to the public on the day of publication;

And whereas no objections were received within the stipulated time ;

Now, therefore, in exercise of the powers conferred by Section 3 read with Section 357 of the Karnataka Municipalities Act 1964, the Hon'ble Governor, hereby notify 'Gram Panchayat's Area' of Hallikhedha in Bidar District mentioned in Schedule "A" along with boundaries mentioned in Scheduled "B" as the "**Smaller Urban Area**" of Hallikhedha and further specify such area to be the "**Town Municipal Area**" of Hallikhedha with effect from the date of publishing in the official gazette, having regard to-

- The population of such area is not less than twenty thousand and not more than three lakhs;
- The density of population in such area is not less than one thousand five hundred inhabitants to one square kilometer of area;
- The revenue generated for local administration from such area from tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty five per capita per annum, whichever is higher;
- The percentage of employment in non-agricultural activities is not less than fifty per cent of the total employment.

By Order and in the name of the Governor of Karnataka,

K.L. BAGALAWADE
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶನಿವಾರ, ಫೆಬ್ರವರಿ ೨೫, ೨೦೧೭ (ಫಾಲ್ಗುಣ ೬, ಶಕ ವರ್ಷ ೧೯೩೮)	ನಂ. ೨೦೮
Part-III	Bengaluru, Saturday, February 25, 2017 (Palguna 6, Shaka Varsha 1938)	No. 208

**FOREST, ENVIRONMENT & ECOLOGY SECRETARIAT
NOTIFICATION**

No. FEE 37 FDP 2017, Bengaluru, dated: 23.02.2017

Whereas, Eucalyptus species in Karnataka has been a subject of controversy since the 1980s. Though extensively planted with the objectives of getting fuelwood and small timber in the World Bank aided Social Forestry Programme, farmers perceived it to be a species that needed lot of water (drying the soil), not allowing any undergrowth etc. In 1984, its planting in areas receiving more than 750 mm. rainfall was banned by the Government due to it being affected by Phanerochaete salmonicolor, a fungus. The Government also removed eucalyptus from the list of species to be planted under the rural development schemes sponsored by the Government of India. In 1990, the Government restricted the planting of this species to areas receiving a rainfall of between 500 mm and 750 mm.

Whereas, in 2011, a Circular was issued by the Government vide No. FEE 29 FAP 2011, dated: 19.03.2011 banning raising of Eucalyptus seedlings in nurseries of Forest Department and planting of Eucalyptus in any of the afforestation schemes on Forest lands and Government lands in the entire State. Public representatives and members of public in different districts sought ban on cultivation of Eucalyptus in private lands also. Pursuant to this, in 2016 the Karnataka Preservation of Trees (Amendment) Act, 2016 was enacted with the following provision, namely:-

“27AA. Power of State Government to regulate the choice of species planted.- The State Government may, if it considers necessary in public interest that planting, propagating or cultivating any tree species is detrimental to the environment or ground water availability, or the species is or liable to cause colonization of alien or invasive species, or is the host or alternate host for pests and vectors that can cause diseases adversely affecting the hygiene of the environment, by notification regulate the planting or cultivation of such species in such areas, and for such time as may be deemed necessary.”

Whereas, since 24th November 2016, representations were being made by people of the State, generally addressed to the Honourable Chief Minister of Karnataka and copied to offices of the Forest department against banning the cultivation of Acacia auriculiformis and Eucalyptus species. And some requesting to ban the cultivation of Acacia auriculiformis and Eucalyptus species.

Whereas, a meeting was held under the Chairpersonship of the Honourable Minister for Forests, Ecology and Environment Department, Karnataka on 16.01.2017 to discuss the matter of taking a decision on the cultivation of *Acacia auriculiformis* and *Eucalyptus* in Karnataka.

Whereas, in the discussions that took place in the meeting, amongst others the following papers/findings/orders were considered-

- (A) The paper “Eucalyptus in Indis” written by Mr. R.M. Palanna, IFS, the then Conservator of Forests, Kanara Circle, Karnataka published in FAO (taken from the FAO Corporate document repository available online. It details the findings of a collaborative research taken up between the Karnataka Forest Department, the Institute of Hydrology (UK) and Mysore Paper Mills, at three sites receiving 800 mm. average rainfall. Two of the sites were in Shimoga district and one in Hosakote (Bangalore Rural district). As per the third and fourth findings, the usage of water by forests (eucalyptus plantations) was higher than agriculture crops (about 2 times higher than from Ragi) and in Hosakote, there were indications that water usage by eucalyptus over three dry years of measurement was greater than the rainfall.
- (B) The paper “Impact of Eucalyptus plantations on Ground Water availability in South India” written by Mukund Joshi and K. Palanisami (both are in the field of academics, one in University of Agriculture Sciences, Bangalore, and another with the International Water Management Institute, Hyderabad) which deals with ground water availability of Kolar District. The last two paragraphs of the conclusions are cited below –

“The study indicated that 20 years of continuous cultivation of Eucalyptus in private and public lands deepened the freshly dug bore wells up to 260 m, as compared to mean depth of bore wells (177 m) in the study area of 21 villages of Kolar district. The distance from the eucalyptus plantation had negative correlation with the depth of freshly dug bore wells. The bore well yields were reduced by 35 to 42 per cent in the study area during the span of 3-5 years, when they were located within a diameter of 1 Km from Eucalyptus plantation. The reduction was to the tune of 25 to 37 percent, when bore wells were located within a diameter of 1-3 Km from such plantations. These observations were recorded under identical set of soil, rainfall, rock formations and cropping.

Eucalyptus is a well-known forest species of high water uptake ranging from 50 Lt/d/plant to even 90 Lt/d/plant, depending upon the adequacy of supply. But, it is also reported that, in stress situation, its roots can grow even up to 20-30 feet and extract more water. In fact, Eucalyptus along with Dalbergia is recommended as bio-drainage species to poorly drained areas suggesting its great potentiality of water uptake. It may not be wise to continue Eucalyptus plantations in these districts, in the larger interest of protecting the ground water resources. It may be even necessary to ban its cultivation by law.”

This paper was submitted to the Honourable High Court of Karnataka in Writ Petition 24046 of 2015 praying that the State ban the cultivation of *Eucalyptus* all over the State by law. The complete order of this case is as below-

ORDER

1. A representation has been submitted on June 1, 2015, addressed to the Additional Chief Secretary, Forests, Ecology and Environment Department,

Government of Karnataka, Bengaluru, regarding cultivation of eucalyptus trees in the State.

2. We dispose of this writ petition, requesting the Additional Chief Secretary to consider the representation, after giving opportunities of hearing to all concerned in the matter and if necessary, by holding an investigation as to the allegations regarding method of cultivation of the said trees in the State.

3. We make no order as to costs.

- (C) The paper “Effects of Exotic Eucalyptus Plantation on the Ground and Surface Water of District Malakand, Pakistan” written by Hazrat Bilal, Sabia Nisa and Syed Shahid Ali who are researchers in the International Islamic University, Islamabad, Pakistan. The concluding part of the paper is cited below –

“The results indicate that introduction of Eucalyptus species plantation has adverse impacts on surface and ground water in district Malakand. Eucalyptus has been debated for decades because of its adverse impacts like soil erosion, dryness of springs, lowering water table, competition with crops, micro climate change, affect soil fertility, and consumption of much ground water associated with its high growth rate. Ground water and surface water resources should be monitored regularly to determine the conservation and regeneration of natural forests and better utilization and improvement of marginal and degraded lands. Moreover introduction of new plant species to an area should be made after scientific observation of climatic conditions of the area and keeping in mind the possible effects of these species on the environment. Caution needs to be exercised while planning large scale transfer of lands into Eucalyptus plantation.”

- (D) The impact of Eucalyptus on environment and ground water came up before the Honourable National Green Tribunal, Principal Bench, New Delhi, in Original Application No.9 of 2014, the Safal Bharat Guru Parampara Vs. State of Punjab & others. Many research papers, national and international, related to eucalyptus were debated upon in the case. The Honourable National Green Tribunal settled the matter of species controversy in paragraph 32 as follows –

“In view of the same while reiterating the findings of the Tribunal dated 16-04-2015 in respect of eucalyptus plants, we record the above said studies and hold that there cannot be a complete ban on eucalyptus plantation in the State of Punjab. However it is for the Forest department to evolve appropriate policy by regulating and restricting the growth of the said plantation in the water logged and safe areas by way of proper regulations and continuously monitoring of the same. Issue No. 2 is answered accordingly”

Whereas, the second sentence of this paragraph 32 indicates that the Honourable National Green Tribunal probably felt that Eucalyptus is a water demanding (the efficiency of water use is not the point) species that is suited for waterlogged and areas with higher (nearer to surface) water table levels only.

Whereas, it is a well-known fact that ground water tables in most districts of the State are going further down over the years quite rapidly. In terms of status of groundwater exploitation, many taluks in the State are over exploited or in critical or semi-critical stage. But Eucalyptus plantations are quite common in many districts. They are not the areas the Honourable National Green Tribunal found favour with for planting / Eucalyptus in the aforecietd order. In view of the

research findings and orders cited above, there is sufficient reason to believe that the high intensity and number of Eucalyptus plantations is one of the many causes for the falling levels of water table. This needs to be checked.

Whereas, it is also a fact that the Forest department has stopped raising eucalyptus plantations in all notified forests, Government lands and all lands in Malnad and Semi Malnad areas vide Government of Karnataka Circular No. FEE 29 FAP 2011, dated 19.03.2011. Hence, the following Notification, namely:-

And whereas, Government of Karnataka considers it necessary in public interest that planting, propagating or cultivating the tree species of Eucalyptus is detrimental to the environment or groundwater availability or the said species causes colonization of alien or invasive species or is the host or alternate host for pests and vectors that can cause diseases adversely affecting the hygiene of the environment in the districts of Karnataka State.

Now therefore, in exercise of the powers conferred by section 27AA of the Karnataka Preservation of Trees Act, 1976 (Karnataka Act 76 of 1976) the Government of Karnataka hereby notify that no fresh cultivation and planting of species of Eucalyptus shall be done in all the districts of Karnataka State with immediate effect and until further notification:

Provided that this restriction shall not apply to the Eucalyptus already planted as on the date of issue of this notification and for the coppice that may shoot up after the harvest of existing tree or plantation of Eucalyptus.

By Order and in the name of the Governor of the Karnataka

H.S.BHAGYALAKSHMI

Under Secretary to Government
Forest, Ecology and Environment Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶನಿವಾರ, ಫೆಬ್ರವರಿ ೨೫, ೨೦೧೭ (ಫಾಲ್ಗುಣ ೬, ಶಕ ವರ್ಷ ೧೯೩೮)	ನಂ. ೨೧೨
Part-III	Bengaluru, Saturday, February 25, 2017 (Palguna 6, Shaka Varsha 1938)	No. 212

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 568 ಸೆನೆನಿ 2015, ಬೆಂಗಳೂರು, ದಿನಾಂಕ: 25/02/2017

ವಿಷಯ : ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿ ಅಧಿಸೂಚನೆಯ ವಿವರಗಳನ್ನು ಕಡ್ಡಾಯವಾಗಿ ಕರ್ನಾಟಕ ಸರ್ಕಾರದ www.karnataka.gov.in ನ ಜಾಲತಾಣದಲ್ಲಿ ಪ್ರಕಟಿಸುವ ಬಗ್ಗೆ

ಕರ್ನಾಟಕ ಸರ್ಕಾರ ಸಚಿವಾಲಯ ಸೇರಿದಂತೆ, ಸಚಿವಾಲಯದ ಇತರ ಎಲ್ಲಾ ಆಡಳಿತ ಇಲಾಖೆಗಳ ವ್ಯಾಪ್ತಿಗೊಳಪಡುವ ಕ್ಷೇತ್ರ ಇಲಾಖೆಗಳು ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ಇತರೆ ಆಯ್ಕೆ ಪ್ರಾಧಿಕಾರಗಳಿಗೆ ವಹಿಸಲಾಗುತ್ತದೆ. ಆಯ್ಕೆ ಪ್ರಾಧಿಕಾರಗಳು ನೇಮಕಾತಿ ಅಧಿಸೂಚನೆಯನ್ನು ಆಯಾ ಆಯ್ಕೆ ಪ್ರಾಧಿಕಾರದ ಜಾಲತಾಣ (website)ದಲ್ಲಿ ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಅರ್ಹ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ಕಳುಹಿಸಿಕೊಡುತ್ತವೆ.

ಆದರೆ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಿಸುವ ನೇಮಕಾತಿ ಅಧಿಸೂಚನೆಗಳನ್ನು ಸಂಬಂಧಪಟ್ಟ ಆಯ್ಕೆ ಪ್ರಾಧಿಕಾರದ ಜಾಲತಾಣದಲ್ಲಿ ಮಾತ್ರ ಪ್ರಕಟಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ರಾಜ್ಯ ನಾಗರಿಕ ಸೇವೆಯಲ್ಲಿ ಖಾಲಿ ಇರುವ ನೇರನೇಮಕಾತಿ ಹುದ್ದೆಗಳಿಗೆ ಮಾಡುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ.

ಮೇಲ್ಕಂಡ ಅಂಶಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಸಚಿವಾಲಯ ಸೇರಿದಂತೆ, ಸಚಿವಾಲಯದ ಎಲ್ಲಾ ಆಡಳಿತ ಇಲಾಖೆಗಳ ವ್ಯಾಪ್ತಿಗೊಳಪಡುವ ಕ್ಷೇತ್ರ ಇಲಾಖೆಗಳು / ಸಂಸ್ಥೆಗಳು ಇನ್ನುಮುಂದೆ ರಾಜ್ಯ ನಾಗರಿಕ ಸೇವೆಯ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಸಂಬಂಧಪಟ್ಟ ಸಚಿವಾಲಯದ ಆಡಳಿತ ಇಲಾಖೆಗಳು ಕ್ಷೇತ್ರ ಇಲಾಖೆಗಳಿಂದ ಮಾಹಿತಿ ಪಡೆದು ನೇಮಕಾತಿ ಅಧಿಸೂಚನೆ ಹೊರಡಿಸಿದ ಒಂದು ದಿನದೊಳಗಾಗಿ ಕಡ್ಡಾಯವಾಗಿ ರಾಜ್ಯ ಸರ್ಕಾರದ www.karnataka.gov.in ಜಾಲತಾಣದಲ್ಲಿ ಅಳವಡಿಸಲು (upload) ಕ್ರಮಕೈಗೊಳ್ಳುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರಿಗೆ ತಿಳಿಸಲಾಗಿದೆ.

ಟಿ.ಕೆ. ಅನಿಲ್‌ಕುಮಾರ್

ಸರ್ಕಾರದ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೮, ೨೦೧೭ (ಫಾಲ್ಗುಣ ೯, ಶಕ ವರ್ಷ ೧೯೩೮)	ನಂ. ೨೧೩
Part-III	Bengaluru, Tuesday, February 28, 2017 (Palguna 9, Shaka Varsha 1938)	No. 213

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 11 ಎಲ್‌ಡಬ್ಲ್ಯೂಎ 2017, ಬೆಂಗಳೂರು, ದಿನಾಂಕ: 23/02/2017

ಕನಿಷ್ಠ ವೇತನ ಕಾಯ್ದೆ, 1948 (1948ರ ಕೇಂದ್ರ ಕಾಯ್ದೆ 11) ರಡಿ ರಾಜ್ಯದಲ್ಲಿ ಅನುಸೂಚಿತ ಉದ್ಯಮಗಳಿಗೆ ಶ್ರೀ ಶಾಂತಪ್ಪ ಸಮಿತಿಯ ವರದಿ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯವು ಕಾರ್ಮಿಕರ ಪ್ರತಿನಿಧಿ ವಿರುದ್ಧ ಮೆ|| ರೆಪೋಕಾಸ್ ಬ್ರೆಟ್ ಅಂಡ್ ಕಂಪೆನಿಯ ಆಡಳಿತವರ್ಗದವರು (1992 AIR 504) ಪ್ರಕರಣದ ತೀರ್ಪಿನಲ್ಲಿ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ, ಕನಿಷ್ಠ ವೇತನ ದರಗಳನ್ನು ನಿಗದಿಪಡಿಸುವ ಹಾಗೂ ಪರಿಷ್ಕರಿಸುವ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ.

ಶ್ರೀ ಶಾಂತಪ್ಪ ಸಮಿತಿಯ ವರದಿಯು ಇಪ್ಪತ್ತಾರು (26) ವರ್ಷಗಳ ಹಿಂದೆ ಸಿದ್ಧಪಡಿಸಿದ ವರದಿಯಾಗಿದ್ದು, ಕಳೆದ ಎರಡುವರೆ ದಶಕಗಳಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ವ್ಯವಸ್ಥೆಗಳಲ್ಲಿ ಹಲವಾರು ಬದಲಾವಣೆಗಳಾಗಿರುತ್ತವೆ. ಕನಿಷ್ಠ ವೇತನ ದರಗಳನ್ನು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧಿಸಿದಂತೆ, ನಿಗದಿಪಡಿಸಲು ಹಾಗೂ ಪರಿಷ್ಕರಿಸಲು ವೈಜ್ಞಾನಿಕ ಸರ್ವೇಕ್ಷಣೆ ಮೂಲಕ ಜೀವನ ನಿರ್ವಹಣಾ ವೆಚ್ಚ ಹಾಗೂ ಇತರ ಅಂಶಗಳ ನಿರ್ಧರಣೆಯ ಅವಶ್ಯಕತೆ ಇರುತ್ತದೆಂದು ಸರ್ಕಾರವು ಪರಿಗಣಿಸಿರುತ್ತದೆ.

ಆದುದರಿಂದ, ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ವೇತನವನ್ನು ವೈಜ್ಞಾನಿಕವಾಗಿ ನಿಗದಿಪಡಿಸುವುದಕ್ಕಾಗಿ ವಿವರವಾದ ಮಾರ್ಗದರ್ಶಿಗಳುಳ್ಳ ವರದಿಯನ್ನು ಸಿದ್ಧಪಡಿಸುವುದು ಸೂಕ್ತವೆಂದು ಮನಗಂಡು, ಈ ಕೆಳಕಂಡ ಅಧಿಕಾರಿಗಳ ಸಮಿತಿಯನ್ನು ಸರ್ಕಾರವು ರಚಿಸಿರುತ್ತದೆ.

ಕ್ರ.ಸಂ.	ಅಧಿಕಾರಿಗಳ ಹೆಸರು ಮತ್ತು ಪದನಾಮ	
1	ಡಾ ಶ್ರೀಪಾದ ಎಸ್.ಬಿ ಜಂಟಿ ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು- 560029	ಅಧ್ಯಕ್ಷರು
2	ಶ್ರೀ ಕರಣಂ ನರಸಿಂಹ ಫಣಿ ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು- 560001.	ಸದಸ್ಯರು

ಕ್ರ.ಸಂ.	ಅಧಿಕಾರಿಗಳ ಹೆಸರು ಮತ್ತು ಪದನಾಮ	
3	ಶ್ರೀ ಅಹಮದ್ ಅಯೂಬ್ ಬಿ. ಉಪ ಮಹಾ ನಿರ್ದೇಶಕರು, ನ್ಯಾಷನಲ್ ಸ್ಟಾಂಪಲ್ ಸರ್ವೀಸ್ ಆಫ್ ಇಂಡಿಯಾ, ಭಾರತ ಸರ್ಕಾರ, 'ಇ' ವಿಂಗ್, 5ನೇ ಮಹಡಿ, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-5600034	ಸದಸ್ಯರು
4	ನ್ಯೂಟ್ರಿಷನ್ ಎಕ್ಸ್‌ಪರ್ಟ್, ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ, ಬೆಂಗಳೂರು- 560029.	ಸದಸ್ಯರು
5	ಶ್ರೀ ಕೆ.ಜಿ. ಜಾನ್ಸನ್, ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ, ಕಾರ್ಮಿಕ ಇಲಾಖೆ, ಬೆಂಗಳೂರು	ಸದಸ್ಯರು

ಮೇಲ್ಕಂಡ ಅಧಿಕಾರಿಗಳ ಸಮಿತಿಯು ಅವಶ್ಯವೆಂದು ಪರಿಗಣಿಸಿದಲ್ಲಿ ತಜ್ಞರನ್ನು, ವಿಷಯ ಪರಿಣಿತರನ್ನು ಹಾಗೂ ಅನುಭವಿಗಳನ್ನು, ಕೋ-ಆಪ್ಟೆಡ್ ಸದಸ್ಯರನ್ನಾಗಿ ಸಭೆಗೆ ಆಹ್ವಾನಿಸಲು ಸರ್ಕಾರವು ಸಮಿತಿಗೆ ಅಧಿಕಾರವನ್ನು ನೀಡಿರುತ್ತದೆ.

ಮೇಲ್ಕಂಡ ಅಧಿಕಾರಿಗಳ ಸಮಿತಿಗೆ ಈ ಕೆಳಕಂಡ ಪರಿಶೀಲನಾಂಶಗಳನ್ನು (Terms of Reference) ಸರ್ಕಾರವು ನಿಗದಿಪಡಿಸಿರುತ್ತದೆ;

1. ಶ್ರೀ ವಿ. ಶಾಂತಪ್ಪ ಸಮಿತಿಯ ವರದಿಯನ್ನು ಆಮೂಲಾಗ್ರವಾಗಿ ಪುನರ್‌ಪರಿಶೀಲಿಸಿ, ಬದಲಾದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ಕನಿಷ್ಠ ವೇತನವನ್ನು ನಿಗದಿಪಡಿಸುವುದಕ್ಕಾಗಿ ಮತ್ತು ಪರಿಷ್ಕರಣೆಗಾಗಿ ಮಾನದಂಡಗಳನ್ನು ಹಾಗೂ ಪ್ರಕ್ರಿಯೆಗಳನ್ನು ರೂಪಿಸುವುದು.
2. ಘನತೆವೆತ್ತ ಭಾರತದ ಸರ್ವೋಚ್ಚ ನ್ಯಾಯಾಲಯವು ಮೆ: ರೆಪೊಕಾಸ್ ಬ್ರೆಟ್ ಕಂಪನಿ ಲಿಮಿಟೆಡ್ ಪ್ರಕರಣದಲ್ಲಿ ದಿನಾಂಕ: 31-10-1991 ರಂದು ನೀಡಿರುವ ತೀರ್ಪಿನಲ್ಲಿರುವ ಮಾನದಂಡಗಳನ್ನು ಆಧರಿಸಿ, ವೈಜ್ಞಾನಿಕ ಸರ್ವೇಕ್ಷಣೆ ಮೂಲಕ ಜೀವನ ನಿರ್ವಹಣಾ ವೆಚ್ಚ ಹಾಗೂ ಇತರೆ ಅಂಶಗಳನ್ನು ನಿರ್ಧರಿಸುವ ಕುರಿತು ವಿಧಾನವನ್ನು ರೂಪಿಸುವುದು.
3. ರಾಜ್ಯದಲ್ಲಿ ಶಾಸನಬದ್ಧವಾದ ಕನಿಷ್ಠ ವೇತನವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ಹಾಗೂ ಪರಿಷ್ಕರಿಸಲು ಸಲಹೆಗಳನ್ನು ನೀಡುವುದು.
4. ಕನಿಷ್ಠ ವೇತನವನ್ನು ನಿಗದಿಪಡಿಸಲು ಹಾಗೂ ಪರಿಷ್ಕರಿಸಲು ದೇಶದ ಇತರೆ ರಾಜ್ಯಗಳು ಅಳವಡಿಸಿಕೊಂಡಿರುವ ವಿಧಾನಗಳ ಅಧ್ಯಯನ ಮಾಡಿ ರಾಜ್ಯಕ್ಕೆ ಅನ್ವಯವಾಗುವ ಶಿಫಾರಸ್ಸುಗಳನ್ನು ಮಾಡುವುದು.

ಮೇಲ್ಕಂಡ ಅಧಿಕಾರಿಗಳ ಸಮಿತಿಗೆ ವಹಿಸಲಾದ ಪರಿಶೀಲನಾಂಶಗಳ ಬಗ್ಗೆ ಸಭೆಗಳನ್ನು ನಡೆಸುವ ಮೂಲಕ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎ.ಎನ್.ರಾಧಾಮಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಕಾರ್ಮಿಕ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೮, ೨೦೧೭ (ಫಾಲ್ಗುಣ ೯, ಶಕ ವರ್ಷ ೧೯೩೮)	ನಂ. ೨೧೪
Part-III	Bengaluru, Tuesday, February 28, 2017 (Palguna 9, Shaka Varsha 1938)	No. 214

ಕಾರ್ಮಿಕ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಕಾಇ 18 ಎಲ್‌ಎಂಡಬ್ಲ್ಯೂ 2015, ಬೆಂಗಳೂರು, ದಿನಾಂಕ: 23/02/2017

ಕರ್ನಾಟಕ ಸರ್ಕಾರವು ಹೋಟೆಲ್ ಅನುಸೂಚಿತ ಉದ್ಯಮಿಗೆ ಅನ್ವಯಿಸುವಂತೆ ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಸಂಖ್ಯೆ: ಕಾಇ 18 ಎಲ್‌ಎಂಡಬ್ಲ್ಯೂ 2015ನ್ನು ದಿನಾಂಕ:16-9-2016ರಂದು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ:6-10-2016ರಂದು ಪ್ರಕಟಿಸಿ, ಅದರಲ್ಲಿ ಒಟ್ಟು ಹನ್ನೆರಡು (12) ಷರತ್ತುಗಳನ್ನು ವಿಧಿಸಲಾಗಿತ್ತು. ಈಗ ಕರ್ನಾಟಕ ಸರ್ಕಾರವು ಸದರಿ ಹನ್ನೆರಡು (12) ಷರತ್ತುಗಳೊಂದಿಗೆ ಕೆಳಕಂಡ ಹದಿಮೂರನೇ (13ನೇ) ಷರತ್ತನ್ನು ಸೇರ್ಪಡಿಸುವ ಉದ್ದೇಶದಿಂದ ಈ ಕರಡು ತಿದ್ದುಪಡಿಯನ್ನು ಸಾರ್ವಜನಿಕರ, ಉದ್ಯೋಗಿಗಳ, ಉದ್ಯೋಗದಾತರ/ಬಾಧಿತ ವ್ಯಕ್ತಿಗಳ ಗಮನಕ್ಕೆ ಪ್ರಕಟಿಸಿರುತ್ತದೆ.

13. ಯಾವುದಾದರೂ “ಹೋಟೆಲ್” ಉದ್ಯಮಿಯಲ್ಲಿ ಕಾರ್ಮಿಕರಿಗೆ ಆಹಾರವನ್ನು ವೇತನದ ಭಾಗವಾಗಿ ಒದಗಿಸುತ್ತಿದ್ದಲ್ಲಿ, ಅಂತಹ ಕಾರ್ಮಿಕರ ಸಂಬಳದಿಂದ ಆಯಾ ವಲಯಗಳಿಗೆ ನಿಗದಿತವಾದ ಕನಿಷ್ಠ ವೇತನದಲ್ಲಿ ಯಾವುದು ಅತ್ಯಂತ ಕಡಿಮೆಯೋ ಅದರಲ್ಲಿ ಶೇಕಡ ಹದಿನೈದು (15) ರಷ್ಟು ಕಡಿತವನ್ನು ಮಾಡಬಹುದಾಗಿದೆ.

ಈ “ತಿದ್ದುಪಡಿ” ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಎರಡು (2) ತಿಂಗಳ ಅವಧಿಯೊಳಗೆ ಬಾಧಿತರಾಗುವ ಸಾರ್ವಜನಿಕರಿಂದ/ ಉದ್ಯೋಗಿಗಳಿಂದ/ ಉದ್ಯೋಗದಾತರಿಂದ/ ಸಂಘ ಸಂಸ್ಥೆಗಳಿಂದ / ವ್ಯಕ್ತಿಗಳಿಂದ ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಸರ್ಕಾರವು ಸ್ವೀಕರಿಸುತ್ತದೆ. ತದನಂತರ ಬಂದ ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಿಸಿದವರು ಸಲ್ಲಿಸುವ ಸಲಹೆಗಳು ಹಾಗೂ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅದನ್ನು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ, ವಿಕಾಸಸೌಧ, ಬೆಂಗಳೂರು-560 001, ಇವರಿಗೆ ಅಥವಾ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಡೈರಿ ಸರ್ಕಲ್ ಹತ್ತಿರ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 029, ಇವರಿಗೆ ಸಲ್ಲಿಸಲು ಈ ಮೂಲಕ ಸರ್ಕಾರವು ಅವಕಾಶವನ್ನು ಕಲ್ಪಿಸಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎ.ಎನ್.ರಾಧಾಮಣಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೮, ೨೦೧೭ (ಫಾಲ್ಗುಣ ೯, ಶಕ ವರ್ಷ ೧೯೩೮)	ನಂ. ೨೧೫
Part-III	Bengaluru, Tuesday, February 28, 2017 (Palguna 9, Shaka Varsha 1938)	No. 215

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 88 ಎಲ್‌ಡಬ್ಲ್ಯೂಎ 2016(p-1), ಬೆಂಗಳೂರು, ದಿನಾಂಕ: 23/02/2017

1948ರ ಕನಿಷ್ಠ ವೇತನ ಕಾಯ್ದೆ, (1948ರ ಕೇಂದ್ರಾಧಿನಿಯಮ XI) ರ ಪ್ರಕಾರ “ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರುಗಳು” ಈ ಉದ್ದಿಮೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಕರ್ನಾಟಕ ಸರ್ಕಾರವು ಭಾವಿಸಿರುವುದರಿಂದ, ಸದರಿ ಉದ್ದಿಮೆಯನ್ನು ಕನಿಷ್ಠ ವೇತನ ಕಾಯ್ದೆಯ ಅನುಬಂಧದ ಭಾಗ-1ಕ್ಕೆ ಸೇರ್ಪಡೆ ಮಾಡುವ ಬಗ್ಗೆ ಸರ್ಕಾರವು ಕರಡು ಪ್ರಸ್ತಾವನೆಯನ್ನು ದಿನಾಂಕ:17-08-2016ರಂದು ಪ್ರಕಟಿಸಿ, ಇದರಿಂದ ಬಾಧಿತರಾಗುವ ಹಾಗೂ ಸಂಬಂಧವಿರುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲು ಮೂರು ತಿಂಗಳ ಕಾಲಾವಧಿಯನ್ನು ನೀಡಲಾಗಿತ್ತು. ಸದರಿ ಅವಧಿಯಲ್ಲಿ ಈ ಬಗ್ಗೆ ಯಾವುದೇ ಸಲಹೆ/ಆಕ್ಷೇಪಣೆಗಳು ಸ್ವೀಕೃತಗೊಂಡಿರುವುದಿಲ್ಲ.

ಆದ್ದರಿಂದ ಕನಿಷ್ಠ ವೇತನ ಕಾಯ್ದೆ 1948ರ (1948ರ ಕೇಂದ್ರಾಧಿನಿಯಮ XI)ರ ಸೆಕ್ಷನ್ 27ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ “ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರುಗಳು” ಈ ಉದ್ದಿಮೆಯನ್ನು ಕನಿಷ್ಠ ವೇತನ ಕಾಯ್ದೆಯ ಅನುಬಂಧ ಭಾಗ-1ಕ್ಕೆ ಸೇರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎ.ಎನ್.ರಾಧಾಮಣಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೮, ೨೦೧೭ (ಫಾಲ್ಗುಣ ೯, ಶಕ ವರ್ಷ ೧೯೩೮)	ನಂ. ೨೧೭
Part-III	Bengaluru, Tuesday, February 28, 2017 (Palguna 9, Shaka Varsha 1938)	No. 217

ಶಿಕ್ಷಣ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಇಡಿ 118 ಪಿಜಿಸಿ 2017, ಬೆಂಗಳೂರು, ದಿನಾಂಕ: 27-02-2017

ವಿಷಯ : ಪೂರ್ವ ಪ್ರಾಥಮಿಕ ಶಾಲೆಗಳನ್ನು ಕಡ್ಡಾಯವಾಗಿ ನೋಂದಾಯಿಸುವ ಬಗ್ಗೆ ಹೊರಡಿಸಲಾಗಿರುವ ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 171 ಪಿಜಿಸಿ 2006 ದಿನಾಂಕ: 05-10-2006ನ್ನು ಹಿಂಪಡೆಯುವ ಬಗ್ಗೆ.

ಅಧಿಸೂಚನೆ ಸಂಖ್ಯೆ: ಇಡಿ 512 ಪಿಜಿಸಿ 2015 ದಿನಾಂಕ: 18-01-2016ರಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ನೋಂದಣಿಗೆ ಸಂಬಂಧಿಸಿದಂತೆ ಇಡಿ 369 ಪಿಜಿಸಿ 2014 ದಿನಾಂಕ: 11-11-2014ರ ಅಧಿಸೂಚನೆಯನ್ನು ರದ್ದುಗೊಳಿಸಿ ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ ಸೆಕ್ಷನ್ 30 ಮತ್ತು 31 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ ಮತ್ತು ನೋಂದಣಿ) ನಿಯಮ, 1997ರ ನಿಯಮ 3ರನ್ವಯ ಪೂರ್ವ ಪ್ರಾಥಮಿಕ ಶಾಲೆಗಳ ನೋಂದಣಿಗೆ ಮಾರ್ಗ ಸೂಚಿಗಳನ್ನು ನಿಗದಿಪಡಿಸಿ ಆದೇಶಿಸಲಾಗಿದೆ. ಈ ನಿಯಮಗಳಿಗೆ ಸುತ್ತೋಲೆ ಸಂಖ್ಯೆ: ಇಡಿ 171 ಪಿಜಿಸಿ 2006 ದಿನಾಂಕ: 05-10-2006ರಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿಗಳು ಅಧಿಸೂಚನೆ ಸಂಖ್ಯೆ: ಇಡಿ 512 ಪಿಜಿಸಿ 2015 ದಿನಾಂಕ: 18-01-2016ಕ್ಕೆ ವೈರಿಕ್ತವಾಗಿರುವುದರಿಂದ ದಿನಾಂಕ: 05-10-2006ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಉಳಿದಂತೆ ದಿನಾಂಕ: 18-01-2016ರ ಅಧಿಸೂಚನೆ ಹಾಗೂ ದಿನಾಂಕ: 25-07-2016ರ ಸುತ್ತೋಲೆಯಲ್ಲಿ ನಿಗದಿಪಡಿಸಲಾಗಿರುವ ನಿಯಮ ಹಾಗೂ ಮಾನದಂಡಗಳು ಯಥಾವತ್ತಾಗಿ ಅನ್ವಯಿಸುತ್ತವೆ.

ರೇವಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಶಿಕ್ಷಣ ಇಲಾಖೆ (ಪ್ರಾಥಮಿಕ)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಮಾರ್ಚ್ ೨, ೨೦೧೭ (ಫಾಲ್ಗುಣ ೧೧, ಶಕ ವರ್ಷ ೧೯೩೮) Bengaluru, Thursday, March 2, 2017 (Palguna 11, Shaka Varsha 1938)	ನಂ. ೨೨೦ No. 220
---------------------	--	--------------------

ಶಿಕ್ಷಣ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಇಡಿ 33 ಡಿಸಿಇ 2017, ಬೆಂಗಳೂರು, ದಿನಾಂಕ:21-02-2017

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014ರ ನಿಯಮ 8(3)ರಂತೆ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಮತ್ತು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ದಿನಾಂಕ: 04-02-2017ರಲ್ಲಿ ಈ ಕೆಳಗೆ ಅನುಬಂಧ-1ರಲ್ಲಿ ತಿಳಿಸಿರುವ ಅಭ್ಯರ್ಥಿಗಳ ಹೆಸರನ್ನು ನಮೂದಿಸುವಲ್ಲಿ ಆಗಿರುವ ವ್ಯತ್ಯಾಸವನ್ನು ಅನುಬಂಧ-2ರಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಕೆ.ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).

ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ದಿನಾಂಕ: 21-02-2017ರ ಅನುಬಂಧ-1

Subject : Kannada(01)

General (HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
16	FG504638	G1993	RAVI	194	01-06-1984	3B	H R K V	GM/PH/HK
17	FG506607	G2163	SHANTKUMAR	194	01-06-1984	3B	H R K	3B/RL/HK

Subject : Kannada(01)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
20	FG508252	M3940	RAGHU	229	02-05-1981	GM	K	GM
21	FG504748	M3562	NAGENDRA PRASAD A M	229	02-05-1981	3B	K	GM

Subject : History(06)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
79	FG513444	M2254	JYOTHI P	202	01-06-1977	3B	W R K	GM/W
80	FG501066	S1459	VAISHALI G R	202	01-06-1977	GM	W R K	GM/W

Subject: Commerce(11)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
152	FG512149	B1751	VENKATESHA K	153	01-06-1989	2A	H R K	GM/RL
153	FG516224	M1246	SHARATH N H	153	01-06-1989	3A	R K	GM/RL

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).

ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ದಿನಾಂಕ: 21-02-2017ರ ಅನುಬಂಧ-2

Subject : Kannada(01)

General (HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
16	FG506607	G2163	SHANTKUMAR	194	01-06-1984	3B	H R K	3B/RL/HK
17	FG504638	G1993	RAVI	194	01-06-1984	3B	H R K V	GM/PH/HK

Subject : Kannada(01)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
20	FG504748	M3562	NAGENDRA PRASAD A M	229	02-05-1981	3B	K	GM
21	FG508252	M3940	RAGHU	229	02-05-1981	GM	K	GM

Subject : History(06)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
79	FG501066	S1459	VAISHALI G R	202	01-06-1977	GM	W R K	GM/W
80	FG513444	M2254	JYOTHI P	202	01-06-1977	3B	W R K	GM/W

Subject: Commerce(11)

General (NON-HK List)

Sl.No.	APP ID	REG NO	CANDIDATE NAME	SCORE	DOB	Category	Reservation	Allot Categ
152	FG516224	M1246	SHARATH N H	153	01-06-1989	3A	R K	GM/RL
153	FG512149	B1751	VENKATESHA K	153	01-06-1989	2A	H R K	GM/RL

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಶಿವಲಿಂಗಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶುಕ್ರವಾರ, ಮಾರ್ಚ್ ೩, ೨೦೧೭ (ಫಾಲ್ಗುಣ ೧೨, ಶಕ ವರ್ಷ ೧೯೩೮)	ನಂ. ೨೨೧
Part-III	Bengaluru, Friday, March 3, 2017 (Palguna 12, Shaka Varsha 1938)	No. 221

ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಶಾಸ್ತ್ರ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಅಪಜೀ 224 ಎಫ್‌ಎಎಫ್ 2014, ಬೆಂಗಳೂರು, ದಿನಾಂಕ: 28.02.2017

ಕರ್ನಾಟಕ ಅರಣ್ಯ ಕಾಯ್ದೆ 1963ರ (1964ನೇ ಇಸವಿಯ ಕರ್ನಾಟಕ ಕಾಯ್ದೆ-5) ಕಲಂ-4ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ಕೆಳಕಂಡ “ಅನುಸೂಚಿ”ಯಲ್ಲಿ ನಮೂದಿಸಿರುವ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಸರ್ಕಾರಿ ಜಮೀನುಗಳನ್ನು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ “ಮೀಸಲು ಅರಣ್ಯ” ಎಂದು ರಚಿಸಲು ಉದ್ದೇಶಿಸಿ ಘೋಷಿಸಲಾಗಿದೆ.

ಅನುಸೂಚಿ

ಜಿಲ್ಲೆಯ ಹೆಸರು	:	ಬೆಳಗಾವಿ
ತಾಲ್ಲೂಕಿನ ಹೆಸರು	:	ರಾಮದುರ್ಗ
ಹೋಬಳಿ ಹೆಸರು	:	ಕಟಕೋಳ
ಗ್ರಾಮದ ಹೆಸರು	:	ಚುಂಚನೂರು
ಸರ್ವೆ ನಂಬರ್	:	41
ಪ್ರಸ್ತಾಪಿತ ಮೀಸಲು ಅರಣ್ಯದ ಹೆಸರು	:	ಚುಂಚನೂರು ಮೀಸಲು ಅರಣ್ಯ
ವಿಸ್ತೀರ್ಣ	:	30 ಎಕರೆ 00 ಗುಂಟೆ (12.14 ಹೆಕ್ಟೇರ್)

- ಮೇಲ್ಕಂಡ ಕಾಯ್ದೆಯ ಕಲಂ 4(1)(ಸಿ)ರ ಪ್ರಕಾರ ಕರ್ನಾಟಕ ಸರ್ಕಾರವು ಉಪವಿಭಾಗಾಧಿಕಾರಿ, ಬೈಲಹೊಂಗಲ ಉಪವಿಭಾಗ (ಬೆಳಗಾವಿ ಜಿಲ್ಲೆ) ಇವರನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನಾಗಿ ನೇಮಿಸಿದೆ. ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಮೇಲೆ ನಮೂದಿಸಿರುವ ಪ್ರದೇಶದ ಮೇಲೆ ಯಾವುದೇ ವ್ಯಕ್ತಿಗೆ ಇರಬಹುದಾಗಿರುವ ಹಕ್ಕು ಬಾಧ್ಯತೆಗಳನ್ನು ಇತ್ಯರ್ಥಗೊಳಿಸಿ, ನಿರ್ಧರಿಸಿ ವಿಚಾರಣೆ ಮಾಡಿ ತೀರ್ಮಾನಿಸುವುದು.
- ಮೇಲ್ಕಂಡ ಕಾಯ್ದೆಯ ಕಲಂ 4(2)ರ ಪ್ರಕಾರ ಕರ್ನಾಟಕ ಸರ್ಕಾರವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಘಟಪ್ರಭಾ ವಿಭಾಗ, ಗೋಕಾಕ ಇವರನ್ನು ಈ ವಿಚಾರಣೆಯಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಸಹಕರಿಸಲು ಹಾಗೂ ಅರಣ್ಯ ಇಲಾಖೆಯ ಪರವಾಗಿ ಪ್ರತಿನಿಧಿಸಲು ನೇಮಿಸಿದೆ.
- ಮೇಲ್ಕಂಡ ಕಾಯ್ದೆಯ ಕಲಂ 11, 12 ಮತ್ತು 14 ನೇ ಪ್ರಕಾರ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಈ ಆದೇಶ ಹೊರಡಿಸಿದ ದಿನಾಂಕದಿಂದ ಮೂರು (3) ತಿಂಗಳೊಳಗೆ ಬಾಧಿತ ವ್ಯಕ್ತಿಗಳು ಸಲ್ಲಿಸುವ ಮೇಲ್ಮನವಿಗಳನ್ನು

ಪರಿಶೀಲಿಸಲು ಸದರಿ ಕಾಯ್ದೆಯ ಕಲಂ 16(1) ನೇ ಪ್ರಕಾರ ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯ ಮಂಡಳಿಗೆ ಅಧಿಕಾರವಿರುತ್ತದೆ.

5. ಮೇಲ್ಕಂಡ ಕಾಯ್ದೆಯ ಕಲಂ 15 ನೇ ಪ್ರಕಾರ ಬಾಧಿತವಾದ ಯಾವುದೇ ವ್ಯಕ್ತಿಯು ಸದರಿ ಕಾಯ್ದೆಯ ಕಲಂ 16(2) ನೇ ಪ್ರಕಾರ ಆದೇಶ ಹೊರಡಿಸಿದ ದಿನಾಂಕದಿಂದ ಮೂರು (3) ತಿಂಗಳೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಪ್ರಸ್ತಾಪಿತ ಮೀಸಲು ಅರಣ್ಯದ ಸೀಮಾ ವಿವರಣೆ

ಚಕ್ರಬಂದಿ

- ಉತ್ತರ: ಪದಮಂಡಿ ಗ್ರಾಮದ ಸರ್ವೆ ನಂಬರ 19
 ಪೂರ್ವ: ಚುಂಚನೂರು ಗ್ರಾಮದ ಸರ್ವೆ ನಂಬರ 41 ರ ಉಳಿದ ಕ್ಷೇತ್ರ
 ದಕ್ಷಿಣ: ಚುಂಚನೂರು ಗ್ರಾಮದ ಸರ್ವೆ ನಂಬರ 15 ಹಾಗೂ 20
 ಪಶ್ಚಿಮ: ಪದಮಂಡಿ ಗ್ರಾಮದ ಸರ್ವೆ ನಂಬರ 46

ಸೀಮಾ ವಿವರ

ಉತ್ತರ:- ಪ್ರಸ್ತಾಪಿತ ಮೀಸಲು ಅರಣ್ಯದ ಗಡಿಯು ಚುಂಚನೂರು ಗ್ರಾಮದ ಸರ್ವೆ ನಂಬರ 41 ಹಾಗೂ ಪದಮಂಡಿ ಗ್ರಾಮದ ಸರ್ವೆ ನಂಬರ 19 ಜಂಟಿಯಾಗಿ ವಾಯುವ್ಯ ದಿಕ್ಕಿನಲ್ಲಿ ಸೇರುವ ಸ್ಥಳ (ಸರ್ವೆ ಸ್ಟೇಶನ್ ಸಂಖ್ಯೆ-1) ರಿಂದ ಪ್ರಾರಂಭವಾಗಿ ಪೂರ್ವ-ಈಶಾನ್ಯ ದಿಕ್ಕಿನಲ್ಲಿ 68⁰ ಕೋನದಲ್ಲಿ 400 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-2 ಕ್ಕೆ ತಲುಪುತ್ತದೆ.

ಪೂರ್ವ:- ತದನಂತರ ಸದರಿ ಗಡಿಯು ದಕ್ಷಿಣ ದಿಕ್ಕಿನಲ್ಲಿ ಸಾಗಿ 168⁰ ಕೋನದಲ್ಲಿ 203 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-3 ಕ್ಕೆ ತಲುಪುತ್ತದೆ. ಅಲ್ಲಿಂದ ಈ ಗಡಿಯು ಪೂರ್ವ ದಿಕ್ಕಿನಲ್ಲಿ 82⁰ ಕೋನದಲ್ಲಿ 402 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-4 ಕ್ಕೆ ತಲುಪುತ್ತದೆ. ಅಲ್ಲಿಂದ ಈ ಗಡಿಯು ದಕ್ಷಿಣ ದಿಕ್ಕಿನಲ್ಲಿ ಸಾಗಿ 181⁰ ಕೋನದಲ್ಲಿ 69 ಮೀಟರ ದೂರದಲ್ಲಿ ಚುಂಚನೂರು ಸರ್ವೆ ನಂಬರ 41 ಹಾಗೂ 20 ಗಳ ಜಂಟಿಗಡಿಯಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-5 ಕ್ಕೆ ತಲುಪುತ್ತದೆ.

ದಕ್ಷಿಣ:- ತದನಂತರ ಸದರಿ ಗಡಿಯು ಚುಂಚನೂರು ಸರ್ವೆ ನಂಬರ 41 ಹಾಗೂ 20 ಗಳ ಜಂಟಿ ಗಡಿಗುಂಟ ಪಶ್ಚಿಮ ದಿಕ್ಕಿನಲ್ಲಿ 264⁰ ಕೋನದಲ್ಲಿ 160 ಮೀಟರ ದೂರದಲ್ಲಿರುವ ಚುಂಚನೂರು ಸರ್ವೆ ನಂಬರ 41, 20 ಹಾಗೂ 15 ಜಂಟಿಯಾಗಿ ಸೇರುವ ಸ್ಥಳ (Tri-junction) (ಸರ್ವೆ ಸ್ಟೇಶನ್ ಸಂಖ್ಯೆ-6) ಕ್ಕೆ ತಲುಪುತ್ತದೆ. ಅಲ್ಲಿಂದ ಈ ಗಡಿಯು ಪಶ್ಚಿಮ ದಿಕ್ಕಿನಲ್ಲಿ ಚುಂಚನೂರು ಸರ್ವೆ ನಂಬರ 41 ಹಾಗೂ 15 ಗಳ ಜಂಟಿ ಗಡಿಗುಂಟ ಸಾಗಿ 258⁰ ಕೋನದಲ್ಲಿ 299 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-7 ಕ್ಕೆ ತಲುಪುತ್ತದೆ. ಅಲ್ಲಿಂದ ಈ ಗಡಿಯು ನೈರುತ್ಯ ದಿಕ್ಕಿನಲ್ಲಿ ಸಾಗಿ 253⁰ ಕೋನದಲ್ಲಿ 111 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-8 ಕ್ಕೆ ತಲುಪುತ್ತದೆ. ಅಲ್ಲಿಂದ ಸದರಿ ಗಡಿಯು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚುಂಚನೂರು ಸರ್ವೆ ನಂಬರ 41 ಹಾಗೂ 15 ಗಳ ಜಂಟಿ ಗಡಿಯೊಂದಿಗೆ ಸಾಗಿ 277⁰ ದಿಕ್ಕಿನಲ್ಲಿ 254 ಮೀಟರ ದೂರದಲ್ಲಿರುವ ಸರ್ವೆ ಸ್ಟೇಶನ್ ಸಂಖ್ಯೆ-9 ಕ್ಕೆ ತಲುಪುತ್ತದೆ.

ಪಶ್ಚಿಮ:- ತದನಂತರ ಈ ಗಡಿಯು ಉತ್ತರ ದಿಕ್ಕಿನಲ್ಲಿ 359⁰ ಕೋನದಲ್ಲಿ 142 ಮೀಟರ ದೂರದಲ್ಲಿರುವ ಹಿಂದೆ ತಿಳಿಸಿದ ಸರ್ವೆ ಸ್ಟೇಶನ್ ಸಂಖ್ಯೆ-1 ಕ್ಕೆ ತಲುಪುತ್ತದೆ.

ಮೇಲೆ ನಮೂದಿಸಿದ ಸರ್ವೆ ಸ್ಥೇಶನ್‌ಗಳ ವಿವರ ಈ ಕೆಳಗಿನಂತೆ ನಮೂದಿಸಲಾಗಿದೆ-

ಸರ್ವೆ ಸ್ಥೇಶನ್ ನಂಬರ		ಕೋನ (ಫೋರ್ ಬೇರಿಂಗ್)	ಅಂತರ (ಮೀಟರ್)
ಇಂದ	ವರೆಗೆ		
1	2	68 ⁰	400 ಮೀ.
2	3	168 ⁰	203 ಮೀ.
3	4	82 ⁰	402 ಮೀ.
4	5	181 ⁰	69 ಮೀ.
5	6	264 ⁰	160 ಮೀ.
6	7	258 ⁰	299 ಮೀ.
7	8	253 ⁰	111 ಮೀ.
8	9	277 ⁰	254 ಮೀ.
9	1	359 ⁰	142 ಮೀ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಎಸ್.ಭಾಗ್ಯಲಕ್ಷ್ಮಿ

ಸರ್ಕಾರದ ಅಧೀನ ಕಾರ್ಯದರ್ಶಿ

ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಶಾಸ್ತ್ರ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶುಕ್ರವಾರ, ಮಾರ್ಚ್ ೩, ೨೦೧೭ (ಫಾಲ್ಗುಣ ೧೨, ಶಕ ವರ್ಷ ೧೯೩೮)	ನಂ. ೨೨೨
Part-III	Bengaluru, Friday, March 3, 2017 (Palguna 12, Shaka Varsha 1938)	No. 222

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 162 ಎಲ್‌ಡಬ್ಲ್ಯೂಎ 2015, ಬೆಂಗಳೂರು, ದಿನಾಂಕ: 27-02-2017

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 114 ಎಲ್‌ಡಬ್ಲ್ಯೂಎ 2011, ದಿನಾಂಕ:28-09-2012 ರಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಯನ್ನು 3 ವರ್ಷಗಳ ಅವಧಿಗೆ ರಚಿಸಿದ್ದು, ಇದರ ಅವಧಿಯು ದಿನಾಂಕ: 27-09-2015ಕ್ಕೆ ಮುಕ್ತಾಯಗೊಂಡಿರುತ್ತದೆ. ಪ್ರಸ್ತುತ ಸದರಿ ಮಂಡಳಿಯನ್ನು ಪುನರ್ ರಚಿಸುವ ಅವಶ್ಯಕತೆ ಇರುವುದರಿಂದ ಗುತ್ತಿಗೆ ಕಾರ್ಮಿಕರ [ನಿಯಂತ್ರಣ ಮತ್ತು ರದ್ದತಿ] ಕಾಯ್ದೆ 1970 ರ ಸೆಕ್ಷನ್ 4 ಹಾಗೂ ಗುತ್ತಿಗೆ ಕಾರ್ಮಿಕ [ನಿಯಂತ್ರಣ ಮತ್ತು ರದ್ದತಿ] [ಕರ್ನಾಟಕ] ನಿಯಮಗಳು 1974ರ ನಿಯಮ 3 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ಕೆಳಕಂಡ ಸದಸ್ಯರುಗಳನ್ನೊಳಗೊಂಡಂತೆ ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕ ಸಲಹಾ ಮಂಡಳಿಯನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ 3 ವರ್ಷಗಳ ಅವಧಿಗೆ ಪುನರ್ ರಚಿಸಿದೆ.

ಕ್ರ. ಸಂ.	ಸದಸ್ಯರ ಹೆಸರು	ಪದನಾಮ
1	ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ	ಅಧ್ಯಕ್ಷರು
2	ಸರ್ಕಾರದ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ, ಬೆಂಗಳೂರು	ಸದಸ್ಯರು
3	ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29	ಸದಸ್ಯರು
	ರಾಜ್ಯ ಸಾರ್ವಜನಿಕ ಉದ್ಯಮಗಳ ಪ್ರತಿನಿಧಿಗಳು:	
4	ವ್ಯವಸ್ಥಾಪಕ ನಿರ್ದೇಶಕರು ಅಥವಾ ಅವರ ಪ್ರತಿನಿಧಿಗಳು, ಬೆಂಗಳೂರು, ಡೈರಿ ಹಾಲು ಒಕ್ಕೂಟ, ಡಾ ಎಂ. ಹೆಚ್. ಮರಿಗೌಡ ರಸ್ತೆ, ಡೈರಿ ಸರ್ಕಲ್, ಬೆಂಗಳೂರು-560 029	ಸದಸ್ಯರು
	ಖಾಸಗಿ ಉದ್ಯಮಗಳ ಪ್ರತಿನಿಧಿಗಳು:	
5	ವ್ಯವಸ್ಥಾಪಕ ನಿರ್ದೇಶಕರು ಮೆ ಪ್ರೆಸ್ವೀಜ್ ಎಸ್ಪೀಟ್ ಪ್ರಾಜೆಕ್ಟ್ ಪ್ರೈ.ಲಿ., ದಿ ಫಾಲ್ಕನ್ ಹೌಸ್, ನಂ.1 ಮೇನ್ ಗಾರ್ಡ್ ಕ್ರಾಸ್ ರಸ್ತೆ, ಬೆಂಗಳೂರು-01	ಸದಸ್ಯರು

ಕ್ರ. ಸಂ.	ಸದಸ್ಯರ ಹೆಸರು	ಪದನಾಮ
6	ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಎಂಪ್ಲಾಯರ್ ಅಸೋಸಿಯೇಷನ್, ನಂ. 74, ಶಂಕರ್ ಆರ್ಕಿಡ್, ವಾಣಿವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು.	ಸದಸ್ಯರು
	ಗುತ್ತಿಗೆದಾರರ ಪ್ರತಿನಿಧಿಗಳು	
7	ವ್ಯವಸ್ಥಾಪಕ ನಿರ್ದೇಶಕರು, ಮೆ ಟೆರಿಯರ್ ಸೆಕ್ಯೂರಿಟಿ ಸರ್ವಿಸಸ್, ನಂ.583, ವಯಾಲಿಕಾವಲ್, ಹೆಚ್.ಬಿ.ಸಿ.ಎಸ್. ಬಡಾವಣೆ, 15ನೇ ಮುಖ್ಯ ರಸ್ತೆ, ನಾಗಾವರ, ವೀರಣ್ಣಪಾಳ್ಯ, ಅರೆಬಿಕ್ ಕಾಲೇಜ್ ಅಂಚೆ, ಬೆಂಗಳೂರು-560 045	ಸದಸ್ಯರು
8	ನಿರ್ದೇಶಕರು, ಮೆ ಅರೇನಿಸ್ ಬಿಜಿನೆಸ್ ಪ್ರೊಸೆಸ್, 4115, 19ನೇ ಮುಖ್ಯ ರಸ್ತೆ, ಅನ್ಸಲ್ ಅಪಾರ್ಟ್‌ಮೆಂಟ್ ಹತ್ತಿರ, ಹೆಚ್.ಎ.ಎಲ್. 2ನೇ ಹಂತ, ಇಂದಿರಾಗಾಂಧಿ ನಗರ, ಬೆಂಗಳೂರು	ಸದಸ್ಯರು
	ಸಾರ್ವಜನಿಕ ಉದ್ಯಮಿಯ ಕಾರ್ಮಿಕರ ಪ್ರತಿನಿಧಿ	
9	ಶ್ರೀ ಹೆಚ್.ಕೆ. ನಾಗಭೂಷಣ, ಹೆಚ್‌ಎಂಟಿ ಮಜ್ದೂರ್ ಸಂಘ, ನಂ. 458, ಒಟಿಸಿ ರಸ್ತೆ, ಕಾಟನ್ ಪೇಟೆ, ಬೆಂಗಳೂರು-560053.	ಸದಸ್ಯರು
	ಖಾಸಗಿ ಉದ್ಯಮಿಯ ಕಾರ್ಮಿಕರ ಸಂಘಗಳ ಪ್ರತಿನಿಧಿಗಳು	
10	ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಐಎನ್‌ಟಿಯುಸಿ, ನಂ. 14, ಕ್ಲಿನ್ಸ್ ರಸ್ತೆ, ಕಾಂಗ್ರೆಸ್ ಭವನ, ಬೆಂಗಳೂರು.	ಸದಸ್ಯರು
11	ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಐ.ಎನ್‌ಟಿಯುಸಿ, ಕರ್ನಾಟಕ ರಾಜ್ಯ ಹೋಟೆಲ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ನಂ. 118, 4ನೇ ಕ್ರಾಸ್, 16ನೇ ಮೈನ್, ಜೆ.ಸಿ.ನಗರ, ಬೆಂಗಳೂರು.	ಸದಸ್ಯರು
	ಗುತ್ತಿಗೆ ಕಾರ್ಮಿಕರ ಪ್ರತಿನಿಧಿಗಳು	
12	ಶ್ರೀ ಶಿವಾನಂದ ಕಲ್ಲೂರೆ, ಗುತ್ತಿಗೆ ಕಾರ್ಮಿಕ, ಮೆ. ಅರೇನಿಸ್ ಬಿಜಿನೆಸ್ ಪ್ರೊಸೆಸ್, 4115, 19ನೇ ಮುಖ್ಯರಸ್ತೆ, ಅನ್ಸಲ್ ಅಪಾರ್ಟ್‌ಮೆಂಟ್ ಹತ್ತಿರ, ಹೆಚ್‌ಎಎಲ್ 2ನೇ ಹಂತ, ಇಂದಿರಾ ಗಾಂಧಿ ನಗರ, ಬೆಂಗಳೂರು.	ಸದಸ್ಯರು
13	ಶ್ರೀ ಅಶೋಕ್, ಗುತ್ತಿಗೆ ಕಾರ್ಮಿಕ, ಮೆ: ಶಬರಿ ಎಂಟರ್ ಪ್ರೈವೇಟ್, ನಂ. 30, ಮುಖ್ಯರಸ್ತೆ, ಕೋಡಿ ಸರ್ಕಲ್, ವೈಟ್‌ಫೀಲ್ಡ್, ಬೆಂಗಳೂರು.	ಸದಸ್ಯರು
14	ಜಂಟಿ ಕಾರ್ಮಿಕ ಆಯುಕ್ತರು (ಕನಿಷ್ಠ ವೇತನ ಶಾಖೆ) ಕಾರ್ಮಿಕ ಆಯುಕ್ತರ ಕಛೇರಿ, ಕಾರ್ಮಿಕ ಭವನ, ಬೆಂಗಳೂರು.	ಸದಸ್ಯ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪ ಕಾರ್ಯದರ್ಶಿ-1
ಕಾರ್ಮಿಕ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶನಿವಾರ, ಮಾರ್ಚ್ ೪, ೨೦೧೭ (ಫಾಲ್ಗುಣ ೧೩, ಶಕ ವರ್ಷ ೧೯೩೮)	ನಂ. ೨೨೪
Part-III	Bengaluru, Saturday, March 4, 2017 (Palguna 13, Shaka Varsha 1938)	No. 224

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಚುನಾ[ಗ್ರಾ.ಪಂ][ಉ.ಚು]ಸಿಆರ್/02/2016-17. ದಿನಾಂಕ: 02-03-2017.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಚುನಾ[ಗ್ರಾ.ಪಂ][ಉ.ಚು]ಸಿಆರ್/02/2016-17, ದಿನಾಂಕ: 30-01-2017ರ ಪ್ರಕಾರ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ಮತ್ತು ಪೂರ್ವ ತಾಲ್ಲೂಕುಗಳಲ್ಲಿನ ಕೆಳಕಾಣಿಸಿದ ಅನುಬಂಧದ ಅಂಕಣ(2)ರಲ್ಲಿ ಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ಅಂಕಣ(3)ರಲ್ಲಿ ಕಾಣಿಸಿದ ಕ್ಷೇತ್ರದಿಂದ ಚುನಾಯಿತ ಸದಸ್ಯರುಗಳನ್ನು ತುಂಬಲು ಉಪ-ಚುನಾವಣೆಯನ್ನು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5 ಉಪ ಪ್ರಕರಣ 8ರಲ್ಲಿ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳ 1993ರ ನಿಯಮ 76ರ ಪ್ರಕಾರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ವಿ.ಶಂಕರ್, ಭಾ.ಆ.ಸೇ., ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಆದ ನಾನು, ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ಉಪ ಚುನಾವಣೆಯಲ್ಲಿ ಕಾಲಂ ನಂ.6ರಲ್ಲಿ ನಮೂದಿಸಿದ ಸದಸ್ಯರು ಚುನಾಯಿತರಾಗಿರುತ್ತಾರೆಂದು ಪ್ರಕಟಿಸಿರುತ್ತೇನೆ.

ಕ್ರ. ಸಂ.	ಗ್ರಾಮ ಪಂಚಾಯಿತಿ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಉಪ ಚುನಾವಣೆ ನಡೆದ ಸ್ಥಾನಗಳ ಸಂಖ್ಯೆ	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀಯುತರು:-
1	2	3	4	5	6
ಬೆಂಗಳೂರು ದಕ್ಷಿಣ ತಾಲ್ಲೂಕು					
1	06-ರಾಮೋಹಳ್ಳಿ	04-ಮಾಳಿಗೊಂಡನಹಳ್ಳಿ	01	ಸಾಮಾನ್ಯ	ಪ್ರಮೀಳ, ಮಾಳಿಗೊಂಡನಹಳ್ಳಿ, ರಾಮೋಹಳ್ಳಿ ಅಂಚೆ, ಬೆಂಗಳೂರು ದಕ್ಷಿಣ ತಾಲ್ಲೂಕು.

ಕ್ರ. ಸಂ.	ಗ್ರಾಮ ಪಂಚಾಯಿತಿ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಉಪ ಚುನಾವಣೆ ನಡೆದ ಸ್ಥಾನಗಳ ಸಂಖ್ಯೆ	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀಯುತರು:-
1	2	3	4	5	6
ಬೆಂಗಳೂರು ಪೂರ್ವ ತಾಲ್ಲೂಕು					
2	01-ಹಾಲನಾಯಕನಹಳ್ಳಿ	01-ಹಾಲನಾಯಕನಹಳ್ಳಿ	01	ಸಾಮಾನ್ಯ	ಸ್ಮಿತಾ ಹೆಚ್.ವಿ., ನಂ.147, ಶ್ರೀ ಕೃಪಾ ನಿಲಯ, ಎ.ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ, ಕಾರ್ನಾಟಕ ರಾಜ್ಯ ಅಂಚೆ, ಬೆಂಗಳೂರು-560 035.

ಸಹಿ/-

ವಿ. ಶಂಕರ್

ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಸೋಮವಾರ, ಮಾರ್ಚ್ ೬, ೨೦೧೭ (ಫಾಲ್ಗುಣ ೧೫, ಶಕ ವರ್ಷ ೧೯೩೮)	ನಂ. ೨೨೯
Part-III	Bengaluru, Monday, March 6, 2017 (Palguna 15, Shaka Varsha 1938)	No. 229

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 44 ಎಲ್‌ಇಟಿ 2013, ಬೆಂಗಳೂರು, ದಿನಾಂಕ: 12.12.2016

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965ರ ಪ್ರಕರಣ 4ರೊಂದಿಗೆ ಓದಿಕೊಂಡಂತೆ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು 1968ರ ನಿಯಮ 10ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಅಧಿಸೂಚನೆಯು ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಈ ಕೆಳಕಾಣಿಸಿದ ಸದಸ್ಯರನ್ನೊಳಗೊಂಡಂತೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಪುನರ್ ರಚಿಸಿ ಆದೇಶಿಸಿದೆ.

ಸ್ವತಂತ್ರ ಸದಸ್ಯರು:-

1. ಮಾನ್ಯ ಕಾರ್ಮಿಕ ಸಚಿವರು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
2. ಅಪರ ಮುಖ್ಯ ಕಾರ್ಯದರ್ಶಿ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಅಥವಾ ಅವರ ಪ್ರತಿನಿಧಿಗಳು, ವಿಧಾನಸೌಧ, ಬೆಂಗಳೂರು.
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, ವಿಕಾಸಸೌಧ, ಬೆಂಗಳೂರು.
4. ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ. ಬೆಂಗಳೂರು-29.

ಮಾಲೀಕರ ಪ್ರತಿನಿಧಿಗಳು:-

1. ಫೆಡರೇಷನ್ ಆಫ್ ಕರ್ನಾಟಕ ಫೇಂಬರ್ ಆಫ್ ಕಾಮರ್ಸ್, ಕೆ.ಜಿ. ರಸ್ತೆ, ಬೆಂಗಳೂರು, ಇವರ ಪ್ರತಿನಿಧಿ (ಬೆಂಗಳೂರು ವಿಭಾಗದಿಂದ).
2. ಗ್ರೇಟರ್ ಮೈಸೂರು ಫೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, (ಬಿ.ಎಂ.ಸಿ.ಎ) , ಇವರ ಪ್ರತಿನಿಧಿ (ಮೈಸೂರು ವಿಭಾಗದಿಂದ).
3. ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್, (ಕಾಸಿಯಾ), ಇವರ ಪ್ರತಿನಿಧಿ (ಕಲಬುರಗಿ ವಿಭಾಗದಿಂದ).
4. ಕರ್ನಾಟಕ ಟೆಕ್ಸ್ಟೈಲ್ಸ್ ಮಿಲ್ಸ್ ಅಸೋಸಿಯೇಷನ್, ಬೆಂಗಳೂರು ಇವರ ಪ್ರತಿನಿಧಿ (ಬೆಳಗಾವಿ ವಿಭಾಗದಿಂದ).

ಕಾರ್ಮಿಕ ಪ್ರತಿನಿಧಿಗಳು:-

1. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ನಂ. 3, ವಿನಾಯಕ ಬಿಲ್ಡಿಂಗ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಇವರ ಪ್ರತಿನಿಧಿ (ಬೆಂಗಳೂರು ವಿಭಾಗದಿಂದ).

2. ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ಸಮಿತಿ, ನಂ. 20/1, ವಿ.ಜಿ. ಗೋಪಾಲ್ ಬಿಲ್ಡಿಂಗ್, ಲಾಲ್ ಬಾಗ್ ಫೋರ್ಟ್ ರಸ್ತೆ, ಮಿನರ್ವ ಸರ್ಕಲ್ ಹತ್ತಿರ, ಬೆಂಗಳೂರು, ಇವರ ಪ್ರತಿನಿಧಿ (ಮೈಸೂರು ವಿಭಾಗದಿಂದ).
3. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟೆಕ್), ನಂ. 26/1, 11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಇವರ ಪ್ರತಿನಿಧಿ (ಕಲಬುರಗಿ ವಿಭಾಗದಿಂದ).
4. ಭಾರತೀಯ ಮಜ್ದೂರು ಸಂಘ, ಸುಭೇದಾರ್ ಭತ್ತಂ ರಸ್ತೆ, ಬೆಂಗಳೂರು, ಇವರ ಪ್ರತಿನಿಧಿ (ಬೆಳಗಾವಿ ವಿಭಾಗದಿಂದ).

ಮಹಿಳಾ ಸದಸ್ಯರು:-

1. ಶ್ರೀಮತಿ ಎಂ.ಎಸ್.ಮಂಜುಳ ಬಿನ್ ಲೇಟ್ ಶಾಂತಾನಂದ ಎಂ.ಎನ್., ನಂ.26, 1ನೇ ಕ್ರಾಸ್, ರಾಜ್ಯೋತ್ಸವ ನಗರ, ವಾರ್ಡ್ ನಂ.14, ರೂಪನಗುಡಿ ರಸ್ತೆ, ಬಳ್ಳಾರಿ.
2. ಶ್ರೀಮತಿ ನಳಿನಿ ರಘು, ನಂ.204, ಆರ್ಯನ್ ಬಾಸಿಲ್, ವಿ. ನಾಗನಹಳ್ಳಿ ಮುಖ್ಯ ರಸ್ತೆ, ಗುಡ್ಡಹಳ್ಳಿ, ಆರ್.ಟಿ.ನಗರ, ಬೆಂಗಳೂರು-32.

ಈ ಹಿಂದೆ ಹೊರಡಿಸಲಾಗಿದ್ದ ದಿನಾಂಕ: 19.03.2013ರ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 44 ಎಲ್‌ಇಟಿ 2013ನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪ ಕಾರ್ಯದರ್ಶಿ-1
ಕಾರ್ಮಿಕ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಸೋಮವಾರ, ಮಾರ್ಚ್ ೬, ೨೦೧೭ (ಫಾಲ್ಗುಣ ೧೫, ಶಕ ವರ್ಷ ೧೯೩೮)	ನಂ. ೨೩೦
Part-III	Bengaluru, Monday, March 6, 2017 (Palguna 15, Shaka Varsha 1938)	No. 230

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 194 ಎಲ್‌ಇಟಿ 2013, ಬೆಂಗಳೂರು, ದಿನಾಂಕ: 23.02.2017

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008 (ಕೇಂದ್ರ ಕಾಯ್ದೆ 33/2008)ರ ಕಲಂ 6(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಾಣಿಸಿದ ಸದಸ್ಯರನ್ನೊಳಗೊಂಡಂತೆ 'ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ' ಯನ್ನು ಪುನರಾರಂಭಿಸಿದೆ.

ಮಾನ್ಯ ಕಾರ್ಮಿಕ ಸಚಿವರು

: ಅಧ್ಯಕ್ಷರು

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/

: ಪದನಿಮಿತ್ತ ಸದಸ್ಯ

ಕಾರ್ಯದರ್ಶಿ, ಕಾರ್ಮಿಕ ಇಲಾಖೆ

: ಕಾರ್ಯದರ್ಶಿಗಳು

ಸರ್ಕಾರದ ಪ್ರತಿನಿಧಿಗಳು (7 ಪ್ರತಿನಿಧಿಗಳು)

1.	ಸರ್ಕಾರದ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ)
2.	ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ
3.	ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4.	ಸರ್ಕಾರದ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ
5.	ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ
6.	ಸರ್ಕಾರದ ಕಾರ್ಯದರ್ಶಿಗಳು, ಸಹಕಾರ ಇಲಾಖೆ
7.	ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ

ವಿಧಾನ ಸಭೆಯ ಚುನಾಯಿತ ಪ್ರತಿನಿಧಿಗಳು (ಇಬ್ಬರು ಪ್ರತಿನಿಧಿಗಳು)

1.	ಶ್ರೀ ಹೆಚ್.ಟಿ.ಸೋಮಶೇಖರ್, ಮಾನ್ಯ ಶಾಸಕರು, ಯಶವಂತಪುರ ಕ್ಷೇತ್ರ
2.	ಶ್ರೀ ಇ.ತುಕಾರಾಂ, ಮಾನ್ಯ ಶಾಸಕರು, ಸೊಂಡೂರು ಕ್ಷೇತ್ರ

ಅಸಂಘಟಿತ ಮಾಲೀಕರ ಪ್ರತಿನಿಧಿಗಳು (7 ಪ್ರತಿನಿಧಿಗಳು)

ಕ್ರ.ಸಂ.	ಹೆಸರು ಮತ್ತು ವಿಳಾಸ
1	ಶ್ರೀ ಹೆಚ್.ಎಲ್.ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಧರ್ಮಸ್ಥಳ.
2	ಶ್ರೀ ಎನ್.ಸಿ.ಪ್ರಕಾಶ್, ವಿಜಯ ಸೆಕ್ಯೂರಿಟಿ ಡೈರೆಕ್ಟರ್, ನಂ.201, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಮುನೇಶ್ವರ ಬ್ಲಾಕ್, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-560 086
3	ಶ್ರೀ ಎ.ಎಸ್.ಎಂ.ಹುಸೇನ್ ಸಲ್ಮಾನ್, ಅಧ್ಯಕ್ಷರು, ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘ, ಎಫ್‌ಕೆ‌ಸಿಸಿಐ ಕಟ್ಟಡ, ಕೆ.ಜಿ.ರಸ್ತೆ, ಬೆಂಗಳೂರು
4	ಶ್ರೀ ವಾಸುದೇವ ಅಡಿಗ, ಅಧ್ಯಕ್ಷರು, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್, “ವಿಶ್ವಬರ” 2ನೇ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560 029.
5	ಶ್ರೀ ಡಿ.ಚನ್ನಾರೆಡ್ಡಿ, ಅಧ್ಯಕ್ಷರು, ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್, ನಂ.02, 1ನೇ ಕ್ರಾಸ್, ಚಿಕ್ಕಣ್ಣ ಗಾರ್ಡನ್, ಶಂಕರಪುರಂ, ಬೆಂಗಳೂರು -560 018.
6	ಶ್ರೀ ಭಾಸ್ಕರ್ ನಾಯ್ಡು, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ದ್ವಿಚಕ್ರ ವಾಹನ ವರ್ಕಶಾಪ್ ಮಾಲೀಕರ ಮತ್ತು ತಂತ್ರಜ್ಞರ ಸಂಘ(ರಿ), ನಂ.12/2ಎ, 100 ಅಡಿ ರಿಂಗ್ ರಸ್ತೆ, 6ನೇ ಮುಖ್ಯ ರಸ್ತೆ, ಬಿಎಸ್‌ಕೆ 3ನೇ ಹಂತ, ಕತ್ತಿಗುಪ್ಪೆ ಸರ್ಕಲ್, ಬೆಂಗಳೂರು-560 005.
7	ಶ್ರೀ ಜಗನ್ನಾಥ್ ಶೆಣೈ, ಜನರಲ್ ಮ್ಯಾನೇಜರ್, ಮಂಗಳೂರು ಗಣೇಶ ಬೀಡಿ ವರ್ಕ್ಸ್, ಮುಖ್ಯ ಕಛೇರಿ, ವಿನೋಬ ರಸ್ತೆ, ಮೈಸೂರು.

ಅಸಂಘಟಿತ ಕಾರ್ಮಿಕರ ಪ್ರತಿನಿಧಿಗಳು (7 ಪ್ರತಿನಿಧಿಗಳು)

ಕ್ರ.ಸಂ.	ಹೆಸರು ಮತ್ತು ವಿಳಾಸ
1	ಶ್ರೀ ಎನ್.ಲಕ್ಷ್ಮೀಕಾಂತ, ನಂ.33, ಆಂಜನೇಯ ದೇವಸ್ಥಾನ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560 020.
2	ಶ್ರೀ ಬಿ.ಎಲ್.ಉಮಾಶಂಕರ್, ನಂ.449, 1ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ, ಬೆಂಗಳೂರು-560 079 (ಪರಿಶಿಷ್ಟ ಪಂಗಡ ಪ್ರತಿನಿಧಿ)
3	ಶ್ರೀ ಮಹಮ್ಮದ್ ರಫಿ, ಕಾರ್ಯಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಕಾರ್ಮಿಕರ ಯೂನಿಯನ್, ಹೆಚ್.ಎಂ.ಎಸ್., ನಂ.21, ಸಿ/ವ್ಯೂ, ಸ್ಟೇಟ್ ಬ್ಯಾಂಕ್ ಹತ್ತಿರ, 1ನೇ ಮಹಡಿ, ಮಂಗಳೂರು.(ಅಲ್ಪಸಂಖ್ಯಾತ ವರ್ಗ ಪ್ರತಿನಿಧಿ)
4	ಶ್ರೀಕಂಠಮೂರ್ತಿ, ಅಧ್ಯಕ್ಷರು, ಹಿಂದೂ ಮಜ್ದೂರ್ ಸಭಾ, ನಂ.304, ಗೌರವ ಆರ್ಕೇಡ್-1, ಆತ್ಮಾನಂದ ಕಾಲೋನಿ, ಆರ್.ಟಿ.ನಗರ, ಬೆಂಗಳೂರು
5	ಶ್ರೀ ಪ್ರವೀಣ್ ಸಾಲಿಯಾನ್, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್, ರಾಜ್ಯ ಸಮಿತಿ, ಗೋರಿಗುಡ್ಡೆ, ಮಂಗಳೂರು.
6	ಶ್ರೀಮತಿ ಮುತ್ತಕ್ಕಿ ಉತ್ತಯ್ಯ, ನಂ.53/1, ಸ್ವಸ್ಥಿಕ್ ಮುಖ್ಯ ರಸ್ತೆ, ಶಾಂತಿನಗರ, ಬೆಂಗಳೂರು-27. (ಮಹಿಳಾ ಪ್ರತಿನಿಧಿ)
7	ಶ್ರೀ ಎಂ.ಬಸವರಾಜ್, ಕರ್ನಾಟಕ ರಕ್ಷಕ್ & ಜನರಲ್ ವರ್ಕರ್ಸ್ ಯೂನಿಯನ್, ನಂ.43, ಎಂಐಜಿ, 2ನೇ ಹಂತ, ಕೆ.ಹೆಚ್.ಬಿ. ಕಾಲೋನಿ, ಬಸವೇಶ್ವರನಗರ, ಬೆಂಗಳೂರು-560 079. (ಪರಿಶಿಷ್ಟ ಜಾತಿ ಪ್ರತಿನಿಧಿ)

ಸಮಾಜದ ಗಣ್ಯ ವ್ಯಕ್ತಿಗಳು (5 ಪ್ರತಿನಿಧಿಗಳು)

ಕ್ರ.ಸಂ.	ಹೆಸರು ಮತ್ತು ವಿಳಾಸ
1	ಶ್ರೀ ಗಜೇಂದ್ರ ಕುಮಾರ್ ಬಿನ್ ಶ್ರೀ ವೆಂಕಟಲಕ್ಷ್ಮಯ್ಯ, ನಂ.30/2, 4ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು.
2	ಶ್ರೀ ಆದಿತ್ಯ ನಾಗೇಶ್ ಬಿನ್ ಶ್ರೀ ಗಂಗಪ್ಪ, ನಂ.30, ಚಿಕ್ಕಮುತ್ತಕ್ಕೂರು, ವೀರಪುರ ಅಂಚೆ, ಕಸಬ ಹೋಬಳಿ, ದೊಡ್ಡಬಳ್ಳಾಪುರ-561 203.
3	ಶ್ರೀ ಚೆಂಡೂರು ವೆಂಕಟೇಶ್ ಬಿನ್ ಶ್ರೀ ವೆಂಕಟರಾಯಪ್ಪ, ಚೆಂಡೂರು ಗ್ರಾಮ, ಚೆಂಡೂರು ಅಂಚೆ, ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
4	ಶ್ರೀ ಡಿ.ಕೆ.ಗಂಗಾಧರಯ್ಯ ಬಿನ್ ಶ್ರೀ ಕದರಯ್ಯ, ಕೆಂಪೆಗೌಡ ರಸ್ತೆ, ಅಮರಜ್ಯೋತಿ ನಗರ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.
5	ಶ್ರೀ ಬಿ.ವಿ.ವೆಂಕಟೇಶಪ್ಪ ಬಿನ್ ಶ್ರೀ ಚಿಕ್ಕವೆಂಕಟಸ್ವಾಮಿ, ದೊಗರನಾಯಕನಹಳ್ಳಿ, ದೇವರಮಳ್ಳೂರು ಅಂಚೆ, ಅರಳೇರಿ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ಈ ಹಿಂದೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಪುನರ್ ರಚಿಸಿ ಹೊರಡಿಸಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಾಇ 194 ಎಲ್‌ಇಟಿ 2013 ದಿನಾಂಕ:20.03.2015ನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪ ಕಾರ್ಯದರ್ಶಿ-1
ಕಾರ್ಮಿಕ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಸೋಮವಾರ, ಮಾರ್ಚ್ ೬, ೨೦೧೭ (ಫಾಲ್ಗುಣ ೧೫, ಶಕ ವರ್ಷ ೧೯೩೮)	ನಂ. ೨೩೧
Part-III	Bengaluru, Monday, March 6, 2017 (Palguna 15, Shaka Varsha 1938)	No. 231

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 74 ಎಂಎಲ್‌ಆರ್ 2016, ಬೆಂಗಳೂರು, ದಿನಾಂಕ: 06.03.2017

ಸರ್ಕಾರದ ಮಾರ್ಗಸೂಚಿ ಸಂಖ್ಯೆ:ನಅಇ 240 ಎಂಎಲ್‌ಆರ್ 2013 ದಿನಾಂಕ:18.12.2013 ರಲ್ಲಿ ಹಾಗೂ ತಿದ್ದುಪಡಿ ಆದೇಶ ಸಂಖ್ಯೆ:ನಅಇ 21 ಎಂಎಲ್‌ಆರ್ 2016 ದಿನಾಂಕ:09.02.2016ರಲ್ಲಿ ಸ್ಪಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 13 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ:30.08.2012 ರನ್ವಯ (Karnataka Act No. 32 of 2012) ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದಂತೆ ವಾರ್ಡುಗಳನ್ನು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.

1. ವಾಡಿ ಪುರಸಭೆಯ ವಾರ್ಡುಗಳ ಸಂಖ್ಯೆ: 23 (ಇಪ್ಪತ್ತಮೂರು)
2. ಪ್ರತಿ ವಾರ್ಡುಗಳ ವ್ಯಾಪ್ತಿಯ ವಿವರಗಳನ್ನು ಅನುಬಂಧದ ಕಲಂ 3 ರಲ್ಲಿ ಸ್ಪಷ್ಟಪಡಿಸಲಾಗಿದೆ.
3. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
4. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 4 ರಲ್ಲಿ ನಿಗದಿಪಡಿಸಿದೆ.

ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಲ್. ಬಾಗಲವಾಡೆ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ಅನುಬಂಧ

ಜಿಲ್ಲೆ: ಕಲಬುರ್ಗಿ

ವಾಡಿ ಪುರಸಭೆ

ಕ್ರ. ಸಂ.	ವಾರ್ಡ್ ನಂ.	ವಾರ್ಡಿನ ಚಕಬಂದಿ		ಮೀಸಲಾತಿ
1	2	3		4
1	1-ಬಸ್ಸಪ್ಪ ಖಣಿ	ಉತ್ತರ	ಕೃಷಿ ಭೂಮಿ	ಪರಿಶಿಷ್ಟ ಜಾತಿ
		ದಕ್ಷಿಣ	ರಾಣೋಡ ಮನೆಯಿಂದ ಗೋಪಿಬಾಯಿ ಲಾಲು ಮನೆಯವರೆಗೆ	
		ಪೂರ್ವ	ಕೃಷಿ ಭೂಮಿ (ಖಣಿ ಏರಿಯಾ)	
		ಪಶ್ಚಿಮ	ಪಾಲಿಷ ಮಷಿನ ಕೃಷಿ ಭೂಮಿ	
2	2-ನಿಜಾಮ ಗೇಟ್ (ಬಲರಾಮ ಚೌಕ)	ಪೂರ್ವ	ರಾಣೋಡ ಮನೆಯಿಂದ ಗೋಪಿಬಾಯಿ ಲಾಲು ಮನೆಯವರೆಗೆ	ಪರಿಶಿಷ್ಟ ಜಾತಿ (ಮಹಿಳೆ)
		ಪಶ್ಚಿಮ	ಓವರ ಬ್ರಿಜ ಯಾದಗಿರ ರಸ್ತೆ	
		ಉತ್ತರ	ಹೈದ್ರಾಬಾದಿಗೆ ಹೋಗುವ ರೇಲ್ವೆ ಲೈನ್	
		ದಕ್ಷಿಣ	ಸೇವಾಲಾಲನಗರ ಬೌಂಡರಿ ಕೃಷಿ ಭೂಮಿ	
3	3-ಸೇವಾಲಾಲ ನಗರ	ಪೂರ್ವ	ಸರಕಾರಿ ಪ್ರಾ.ಶಾಲೆ ಯಾದಗಿರ ಮುಖ್ಯ ರಸ್ತೆ	ಪರಿಶಿಷ್ಟ ಜಾತಿ (ಮಹಿಳೆ)
		ಪಶ್ಚಿಮ	ಓವರ ಬ್ರಿಜ ಕೃಷಿ ಭೂಮಿ	
		ಉತ್ತರ	ಬಲರಾಮ ಚೌಕ ಯಾದಗಿರ ರಸ್ತೆ	
		ದಕ್ಷಿಣ	ಕೇರಿ ತಾಂಡ ಕೃಷಿಭೂಮಿ	
4	4-ರಸ್ತೆ ಕ್ಯಾಂಪ್ ತಾಂಡಾ	ಪೂರ್ವ	ಓವರ ಬ್ರಿಜ ಕೊಂಚೂರ ರಸ್ತೆ	ಪರಿಶಿಷ್ಟ ಜಾತಿ
		ಪಶ್ಚಿಮ	ಕೃಷಿ ಭೂಮಿ (ಆಶ್ರಯ ಕಾಲೋನಿ)	
		ಉತ್ತರ	ಶಿವಮಂದಿರ ದಿಂದ ಮುಖ್ಯ ಚರಂಡಿ ಸೋನಾಬಾಯಿ ಏರಿಯಾ ರಸ್ತೆ	
		ದಕ್ಷಿಣ	ಕೃಷಿ ಭೂಮಿ	
5	5-ಸೋನಾಬಾಯಿ ಏರಿಯಾ	ಪೂರ್ವ	ಯಾದಗಿರಿ ಮುಖ್ಯ ರಸ್ತೆ	ಪರಿಶಿಷ್ಟ ಜಾತಿ (ಮಹಿಳೆ)
		ಪಶ್ಚಿಮ	ಸೋನಾಬಾಯಿ ಗುಡಿ ರಸ್ತೆ	
		ಉತ್ತರ	ಸರಕಾರಿ ಮಾದರಿಯ ಪ್ರಾ.ಶಾಲೆ ರಸ್ತೆ	
		ದಕ್ಷಿಣ	ಶಿವಮಂದಿರ ಮುಖ್ಯ ಚರಂಡಿ ಸೋನಾಬಾಯಿ ಏರಿಯಾ	
6	6-ಜಾಂಬವೀರ ಕಾಲೋನಿ	ಪೂರ್ವ	ಕುನ್ನೂರ ಮುಖ್ಯ ರಸ್ತೆ ಬಿರ್ಲಾ ಕ್ವಾರ್ಟರ್ಸ್	ಸಾಮಾನ್ಯ
		ಪಶ್ಚಿಮ	ಸರಕಾರಿ ಮಾ.ಪ್ರಾ.ಶಾಲೆ ಮುಖ್ಯ ರಸ್ತೆ	
		ಉತ್ತರ	ಯಾದಗಿರ ಮುಖ್ಯ ರಸ್ತೆ	
		ದಕ್ಷಿಣ	ಕೃಷಿ ಭೂಮಿ	
7	7-ಬಿರ್ಲಾ ಏರಿಯಾ	ಪೂರ್ವ	ಯಾದಗಿರ ಮುಖ್ಯ ರಸ್ತೆ	ಸಾಮಾನ್ಯ
		ಪಶ್ಚಿಮ	ಬುದ್ದ ವಿಹಾರ ಬಿರ್ಲಾ ಏರಿಯಾ ಸ್ಮಶಾನ ಮನೆಯವರೆಗೆ	
		ಉತ್ತರ	ಎಸಿಸಿ ಕಾಂಪೌಂಡ್ ಗೋಡೆ	
		ದಕ್ಷಿಣ	ಬಿರ್ಲಾ ಕ್ವಾರ್ಟರ್ಸ್ ಬೌಂಡರಿ	
8	8-ಅಂಬೇಡ್ಕರ್ ಕಾಲೋನಿ	ಪೂರ್ವ	ಬುದ್ದ ವಿಹಾರ ಬಿರ್ಲಾ ಏರಿಯಾ ಸ್ಮಶಾನ ಮನೆಯವರೆಗೆ	ಸಾಮಾನ್ಯ (ಮಹಿಳೆ)
		ಪಶ್ಚಿಮ	ಕುನ್ನೂರ ಮುಖ್ಯ ರಸ್ತೆ (ಎಸಿಸಿ ಬೌಂಡರಿ)	
		ಉತ್ತರ	ಎಸಿಸಿ ಕಾಂಪೌಂಡ್ ಗೋಡೆ	
		ದಕ್ಷಿಣ	ಕುನ್ನೂರ ಮುಖ್ಯ ರಸ್ತೆ	
9	9-ಎ.ಸಿ.ಸಿ. ಕಾಲೋನಿ	ಪೂರ್ವ	ಯಾದಗಿರ ಮುಖ್ಯ ರಸ್ತೆ	ಸಾಮಾನ್ಯ
		ಪಶ್ಚಿಮ	ಎಸಿಸಿ ಕಾಲೋನಿ ರಸ್ತೆ	
		ಉತ್ತರ	ಎಸಿಸಿ ಕ್ಲಬ್ ರಸ್ತೆ	
		ದಕ್ಷಿಣ	ಎಸಿಸಿ ಕಾಂಪೌಂಡ್ ಗೋಡೆ	
10	10-ಜೆ.ಎಸ್.ಕ್ಯೂ. ಕ್ವಾರ್ಟರ್ಸ್ ಎ.ಸಿ.ಸಿ., ಕಾಲೋನಿ	ಪೂರ್ವ	ಎಸಿಸಿ ಕಾಲೋನಿ ರಸ್ತೆ	ಪರಿಶಿಷ್ಟ ಜಾತಿ
		ಪಶ್ಚಿಮ	ಕೃಷಿ ಭೂಮಿ	
		ಉತ್ತರ	ಎಸಿಸಿ ಕೌರಿ	
		ದಕ್ಷಿಣ	ಎಸಿಸಿ ಕಾಂಪೌಂಡ್ ರಸ್ತೆ	

ಕ್ರ. ಸಂ.	ವಾರ್ಡ್ ನಂ.	ವಾರ್ಡಿನ ಚಕಬಂದಿ		ಮೀಸಲಾತಿ
1	2	3		4
11	11-ಪಿಲಕಮ್ಮ ಏರಿಯಾ	ಪೂರ್ವ	ದತ್ತು ಪತ ರಸ್ತೆ	ಸಾಮಾನ್ಯ
		ಪಶ್ಚಿಮ	ಶ್ರೀನಿವಾಸ ಚೌಕ ಯಾದಗಿರ ಮುಖ್ಯ ರಸ್ತೆ	
		ಉತ್ತರ	ಪೋಲೀಸ್ ಕ್ವಾರ್ಟರ್ಸ್ ರಸ್ತೆ	
		ದಕ್ಷಿಣ	ಚರ್ಚ ರಸ್ತೆ	
12	12-ಕಲಕಂ ಏರಿಯಾ	ಪೂರ್ವ	ಬ್ಯಾಂಕ್ ರಸ್ತೆ	ಸಾಮಾನ್ಯ (ಮಹಿಳೆ)
		ಪಶ್ಚಿಮ	ದತ್ತು ಪತ ರಸ್ತೆ	
		ಉತ್ತರ	ಪೋಲೀಸ್ ಕ್ವಾರ್ಟರ್ಸ್ ರಸ್ತೆ	
		ದಕ್ಷಿಣ	ಅಂಬಾಭವಾನಿ ಗುಡಿ ಚರ್ಚ ರಸ್ತೆ	
13	13-ಮಲ್ಲಿಕಾರ್ಜುನ ಗುಡಿ ಏರಿಯಾ	ಪೂರ್ವ	ಮಲ್ಲಿಕಾರ್ಜುನ ಗುಡಿ ರಸ್ತೆ	ಸಾಮಾನ್ಯ
		ಪಶ್ಚಿಮ	ಶ್ರೀನಿವಾಸ ಚೌಕ ಯಾದಗಿರ ರಸ್ತೆ	
		ಉತ್ತರ	ಪಿಲ್ಕಂ ಗುಡಿ ಚರ್ಚ ಹಿಂದುಗಡೆ ರಸ್ತೆ	
		ದಕ್ಷಿಣ	ಗಾಂಧಿ ಚೌಕ ರಸ್ತೆ	
14	14-ಇರಾನಿ ಬಿಲ್ಡಿಂಗ್ ಚರ್ಚ ಏರಿಯಾ	ಪೂರ್ವ	ಬ್ಯಾಂಕ್ ರಸ್ತೆ	ಸಾಮಾನ್ಯ
		ಪಶ್ಚಿಮ	ಮಲ್ಲಿಕಾರ್ಜುನ ಗುಡಿ ರಸ್ತೆ	
		ಉತ್ತರ	ಅಂಬಾಭವಾನಿಗುಡಿ ಚರ್ಚ ರಸ್ತೆ	
		ದಕ್ಷಿಣ	ಗಾಂಧಿ ಚೌಕ ಪುರಸಭೆ ಕಚೇರಿ ರಸ್ತೆ	
15	15-ಮರಾಠ ಗಲ್ಲಿ	ಪೂರ್ವ	ಮರಾಠಗಲ್ಲಿ ರಸ್ತೆ	ಪರಿಶಿಷ್ಟ ಜಾತಿ (ಮಹಿಳೆ)
		ಪಶ್ಚಿಮ	ಆಜಾದ ಚೌಕ ಯಾದಗಿರ ಮುಖ್ಯ ರಸ್ತೆ	
		ಉತ್ತರ	ಗಾಂಧಿ ಚೌಕ	
		ದಕ್ಷಿಣ	ಆಜಾದ ಚೌಕ ರಸ್ತೆ	
16	16-ಭೀಮ ನಗರ ಮಾರ್ಕೆಟ ಏರಿಯಾ	ಪೂರ್ವ	ಬಿ.ಆರ್. ಅಂಬೇಡ್ಕರ್ ಭವನ ರೈಲ್ವೆ ಬೌಂಡರಿ	ಸಾಮಾನ್ಯ (ಮಹಿಳೆ)
		ಪಶ್ಚಿಮ	ಮರಾಠಿಗಲ್ಲಿ ಆಜಾದ ಚೌಕ ಯಾದಗಿರ ರಸ್ತೆ	
		ಉತ್ತರ	ಗಾಂಧಿ ಚೌಕ ರಸ್ತೆ	
		ದಕ್ಷಿಣ	ಸಮುದಾಯ ಭವನ	
17	17-ಕಮಲಿಬಾಬಾ ದರ್ಗಾ ಏರಿಯಾ	ಪೂರ್ವ	ರೈಲ್ವೆ ಕಾಂಪೌಂಡ್ ಗೋಡೆ	ಸಾಮಾನ್ಯ (ಮಹಿಳೆ)
		ಪಶ್ಚಿಮ	ಯಾದಗಿರ ಮುಖ್ಯ ರಸ್ತೆ	
		ಉತ್ತರ	ಸಮುದಾಯ ಭವನ	
		ದಕ್ಷಿಣ	ಟಿಪ್ಪು ಸುಲ್ತಾನ ಚೌಕ ರಸ್ತೆ	
18	18- ಮಹೇಬೂಬಸುಭಾನಿ ದರ್ಗಾ ಏರಿಯಾ	ಪೂರ್ವ	ಮೂಸ್ತಬಾಯಿ ಗಲ್ಲಿ ರಸ್ತೆ	ಸಾಮಾನ್ಯ (ಮಹಿಳೆ)
		ಪಶ್ಚಿಮ	ಯಾದಗಿರ ಮುಖ್ಯ ರಸ್ತೆ	
		ಉತ್ತರ	ಟಿಪ್ಪು ಸುಲ್ತಾನ ಚೌಕ ರಸ್ತೆ	
		ದಕ್ಷಿಣ	ಪತ್ತಮನಿಲ ಬೌಂಡರಿ	
19	19-ಶಿವರಾಯ ಚೌಕ	ಪೂರ್ವ	ರೈಲ್ವೆ ಕಾಂಪೌಂಡ್ ಗೋಡೆ	ಪರಿಶಿಷ್ಟ ಜಾತಿ (ಮಹಿಳೆ)
		ಪಶ್ಚಿಮ	ಮೂಸ್ತ ಬಾಯಿ ಗಲ್ಲಿ ರಸ್ತೆ	
		ಉತ್ತರ	ರೈಲ್ವೆ ಬೌಂಡರಿ	
		ದಕ್ಷಿಣ	ಶಿವರಾಯ ಚೌಕ ರಸ್ತೆ	
20	20-ಬಿಯಾಬಾನಿ ಏರಿಯಾ	ಪೂರ್ವ	ಬೆಂಗಳೂರು ಹೋಗುವ ರೈಲ್ವೆ ಹಳ್ಳಿ	ಪರಿಶಿಷ್ಟ ಪಂಗಡ
		ಪಶ್ಚಿಮ	ಯಾದಗಿರ ಮುಖ್ಯ ರಸ್ತೆ	
		ಉತ್ತರ	ಶಿವರಾಯ ಚೌಕ ರಸ್ತೆ	
		ದಕ್ಷಿಣ	ಓವರ ಬ್ರಿಜ ಯಾದಗಿರ ಮುಖ್ಯ ರಸ್ತೆ	
21	21-ಹನುಮಾನ ನಗರ	ಪೂರ್ವ	ಚಿತ್ತಾಪೂರ ಮುಖ್ಯ ರಸ್ತೆ	ಸಾಮಾನ್ಯ (ಮಹಿಳೆ)
		ಪಶ್ಚಿಮ	ರೈಲ್ವೆ ಬೌಂಡರಿ	
		ಉತ್ತರ	ರೈಲ್ವೆ ಕಾಂಪೌಂಡ್ ಗೋಡೆ	
		ದಕ್ಷಿಣ	ಹೈದ್ರಾಬಾದ್ ಹೋಗುವ ರೈಲ್ವೆ ಹಳ್ಳಿ	

ಕ್ರ. ಸಂ.	ವಾರ್ಡ್ ನಂ.	ವಾರ್ಡಿನ ಚಕಬಂದಿ		ಮೀಸಲಾತಿ
1	2	3		4
22	22-ರೈಲ್ವೆ ಕಾಲೋನಿ	ಪೂರ್ವ	ಹುನಾನ ನಗರ ರೈಲ್ವೆ ಬೌಂಡರಿ	ಪರಿಶಿಷ್ಟ ಜಾತಿ
		ಪಶ್ಚಿಮ	ಗುಲಬರ್ಗಾ ದಿಂದ ಬೆಂಗಳೂರಿಗೆ ಹೋಗುವ ರೈಲ್ವೆ ಲೈನ್	
		ಉತ್ತರ	ಲಕ್ಷ್ಮೀಪೂರ ವಾಡಿ	
		ದಕ್ಷಿಣ	ಹೈದ್ರಾಬಾದಿಗೆ ಹೋಗುವ ರೈಲ್ವೆ ಲೈನ್	
23	23-ವಿಜಯ ನಗರ ಮತ್ತು ಇಂದಿರಾ ನಗರ	ಪೂರ್ವ	ಕೃಷಿ ಭೂಮಿ	ಪರಿಶಿಷ್ಟ ಜಾತಿ
		ಪಶ್ಚಿಮ	ರೈಲ್ವೆ ಬೌಂಡರಿ ಕೃಷಿ ಭೂಮಿ	
		ಉತ್ತರ	ಲಕ್ಷ್ಮೀಪೂರ ವಾಡಿ	
		ದಕ್ಷಿಣ	ರೈಲ್ವೆ ಬೌಂಡರಿ	

ಕೆ.ಎಲ್. ಬಾಗಲವಾಡೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಮಾರ್ಚ್ 2, ೨೦೧೭ (ಫಾಲ್ಗುಣ ೧೬, ಶಕ ವರ್ಷ ೧೯೩೮)	ನಂ. ೨೩೨
Part-III	Bengaluru, Tuesday, March 7, 2017 (Palguna 16, Shaka Varsha 1938)	No. 232

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 184 ಮೈಅಪ್ರಾ 2016, ಬೆಂಗಳೂರು, ದಿನಾಂಕ: 04.03.2017

ಮೈಸೂರು ಜಿಲ್ಲೆ, ಹುಣಸೂರು ಪಟ್ಟಣಕ್ಕೆ ಪರಿಷ್ಕೃತ ಸ್ಥಳೀಯ ಯೋಜನಾ ಪ್ರದೇಶವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 184 ಮೈಅಪ್ರಾ 2016, ದಿನಾಂಕ 15.07.2016 ರನ್ವಯ ಘೋಷಿಸಲಾಗಿದೆ. ಸದರಿ ಪ್ರದೇಶದ ಮಹಾಯೋಜನೆ ತಯಾರಿಸಲು ಮತ್ತು ಅಭಿವೃದ್ಧಿಗಳನ್ನು ನಿಯಂತ್ರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(C)(i) ರನ್ವಯ ಮತ್ತು 4(c) (3)(i)(ii)(iii) ರ (a) ಹಾಗೂ (vi) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೈಸೂರು ಜಿಲ್ಲೆ, ಹುಣಸೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಈ ಕೆಳಕಂಡಂತೆ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿದೆ.

ಕ್ರ.ಸಂ.	ಪದನಾಮ	ಹೆಸರು ಮತ್ತು ವಿಳಾಸ
1	ಅಧ್ಯಕ್ಷರು	ಸರ್ಕಾರದಿಂದ ನೇಮಿಸಲಾಗುವುದು.
2	ಸದಸ್ಯ ಕಾರ್ಯದರ್ಶಿ	ನಗರ ಯೋಜನಾ ಸಹಾಯಕ ನಿರ್ದೇಶಕರು, ಮೈಸೂರು, ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
3	ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು	1. ಹುಣಸೂರು ಪುರಸಭೆಯ ಚುನಾಯಿತ ಸದಸ್ಯರೊಬ್ಬರು. 2. ಹುಣಸೂರು ಪುರಸಭೆಯ ಮುಖ್ಯಾಧಿಕಾರಿ / ಆಡಳಿತಾಧಿಕಾರಿಗಳು.
4	ಮೂರು ಜನ ಇತರೆ ಸದಸ್ಯರು	ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರೇತರ ಸದಸ್ಯರು

ಮುಂದುವರೆದು, ಹುಣಸೂರು ವಿಸ್ತೃತ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ)(4)ರಡಿಯಲ್ಲಿ ವ್ಯವಸಾಯ ವಲಯವೆಂದು ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 184 ಮೈಅಪ್ರಾ 2016, ದಿನಾಂಕ:15.07.2016ರಲ್ಲಿ ಘೋಷಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೧, ೨೦೧೭ (ಫಾಲ್ಗುಣ ೨, ಶಕ ವರ್ಷ ೧೯೩೮)	ನಂ. ೧೮೬
Part-IVA	Bengaluru, Tuesday, February 21, 2017 (Palguna 2, Shaka Varsha 1938)	No. 186

FINANCE SECRETARIAT

NOTIFICATION

No. FD 29 MuBhaNi 2012, Bengaluru, dated: 21.02.2017

The draft of the Karnataka General Provident Fund Rules, 2016 which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) read with section 8 of the Provident Funds Act, 1925 (Central Act XIX of 1952) is hereby published as required by clause (a) of sub-section (2) of section 3 of the Karnataka State Civil Services Act, 1978, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Additional Chief Secretary to Government, Finance Department, Second Floor, Vidhana Soudha, Bangalore-560 001.

DRAFT RULES

1. Title and commencement.- (1) These rules may be called the Karnataka General Provident Funds Rules, 2016.

(2) They shall come into force from the date of their publication in the Official Gazette.

2. Definitions.- (1) In these rules unless the context otherwise requires.-

- “Accounts Officers”** means such Officer as may be appointed in this behalf by the Accountant General of Karnataka who maintains the accounts of the State and exercises audit functions in relation to those accounts on behalf of the Controller and Auditor General of India;
- “Average pay”** means the amount equal to the mean between the minimum and maximum of Time of Scale of Pay of the post held by the subscriber.
- “Child”** means a legitimate child and includes an adopted child, where adoption is recognized by the personal law governing the subscriber or a Ward under the Guardians and Wards Act, 1890 (Central Act 8 of 1890), Hindu Adoption and Maintenance Act, 1956 or the Jevoline Justice care and Profession Act, 2000 who lives with the Government servant and is treated as a member of the family and to whom the Government servant has, through a special will, given the same status as that of a natural born child;
- “Emolument”** means pay, leave salary or subsistence grant except where otherwise expressly provided;

(e) **"Family"** means.-

In the case of a male or female subscriber, the wife or wives or husband, parents, children, minor brothers, unmarried sisters, deceased son's widow and children and where no parents of the subscriber is alive, a paternal grandparent:

Provided that if a subscriber, proves that his or her spouse has been judicially separated from him / her or has ceased under the customary law of the community, to which he/she belongs to be entitled to maintenance, he / she shall henceforth be deemed to be no longer a member of the subscriber's family in matters to which these rules relate, unless the subscriber's subsequently intimates in writing to the Accounts Officer that he / she shall continue to be so regarded; and

- (f) **"Form"** means form appended to these rules;
- (g) **"Fund"** means the General Provident Fund;
- (h) **"Government"** means the State Government of Karnataka;
- (i) **"Leave"** means any kind of leave recognised by the KCS rules applicable to the Government servant concerned;
- (j) **"nominee"** means the person conferred upon the right to receive the amount at credit in the Account of the subscriber after his death;
- (k) **"schedule"** means schedule appended to these rules;
- (l) **"subscriber"** means the member of the fund;
- (m) **"Year"** means a financial year;

(2) The words and expression used in these rules but not defined shall have the same meaning assigned to them in the Provident Funds Act, 1925 (*Central Act XIX of 1925) or in the Karnataka Civil Service Rules.

(3) Nothing in these rules shall be deemed to have the effect of terminating the existence of the General Provident Fund as heretofore existing or of constituting any new Fund.

3. Constitution of the Fund.- (1) The Fund shall be maintained in Rupees.

(2) All sums paid into the Fund under these rules shall be credited in the books of Government to an account named "The General Provident Fund of Karnataka Government Employees" sums of which rules shall be transferred to "deposits" at the end of the year and treated under the ordinary rules relating to deposits.

4. Eligibility to join the Fund.- (1) Subject to the provisions of sub-rules (2) and (3), the following classes of Government servants shall be eligible to join the Fund, except those who joined to the service on or after 01.04.2006;

- (a) All full members of any service whether pensionable or non-pensionable whose conditions of service are governed by the Karnataka State Civil Service Act, 1978.
- (b) All probationers in any service who are eligible to be made full members of the service on due completion of their period of probation.
- (c) All persons appointed on probation or in an officiating or temporary capacity, provided they have been employed or in the opinion of the Head of the Office, are likely to be employed for at least one year.
- (d) Re-employed pensioners (inclusive of those appointed on contract basis)

Provided that, they are re-employed abinitio for more than one year continued in re-employment for more than one year. In the later case, they will be eligible to subscribe to the fund only after completing one year's service.

(2) No Government servant who has been required or permitted to subscribe to a Contributory Provident Fund shall be eligible to join as a subscriber to the Fund, while he retains his right to subscribe to such a Fund.

(3) Any Government Servant not qualified for membership under this rule who has been duly admitted to membership under rules or orders heretofore in force shall continue to be a member and shall be governed by any special provisions relating to obligation for, and rates of, subscription

from time to time contained in those rule or orders so long as his conditions of service continue to be determined by the Governor.

(4) Employees appointed on transfer to State Government Service from any other State or Central Government Service..

(5) All other eligible Government Servant may elect to join the Fund.

(6) The Chairman and every other member of the Karnataka Public Service Commission may, at his option, subscribe to the fund in accordance with the rules or orders governing the Fund.

(7) Employees of the Karnataka State Legislature and High Court of Karnataka who were members of the fund.

(8) Any other Government employee or class of government servant to who the State Government may by general or special order make these rules applicable.

5. Applicability and exemptions.- (1) Subscription to the fund shall be compulsory,-

- (i) for Government servants, except Group "D" employees specified in the Karnataka Civil Services (Classification, Control and Appeal) Rules, 1957, in pensionable service;
- (ii) for every temporary Government servants from the date of completing two years of continuous service.

(2) In case of a Group-D employee who has already insured his life in the official branch of the Karnataka Government Insurance Department and is unable to insure further owing to overage or certified ill-health, subscription to the General Provident Fund will be optional.

(3) If a permanent Group-D employee who is admitted as a compulsory subscriber to the fund on account of the fact that his initial proposal for insurance in the Official Branch of the Karnataka Government Insurance Department was rejected is able to secure an insurance policy in the official branch subsequently the nature of such subscription will be changed from compulsory to optional.

(4) The provisions of this rule shall not be applicable to a Government servant who has one year of service prior to his retirement on superannuation from the date of commencement of this rule.

(5) The provisions of this rule shall not be applicable to a Government servant who join to service on or after 1-4-2006.

6. Allotment of General Provident Fund account number.- (1) Every Government employee who has joined State before 01.04.2006 shall require to submit an application for admission to General Provident Fund in triplicate in the prescribed application in **Form-1**

(2) The application form as specified in sub-rule (1), shall accompany the nomination form in triplicate in **Form-2**.

(3) The Head of Office shall forward the application alongwith nomination form in duplicate to the Accountant General for allotment of General Provident Fund account number and acceptance of nomination.

(4) The Accountant General shall allot the General Provident Fund account number and also return the second copy of application form indicating General Provident Fund account number thereon alongwith nomination form duly accepted to the Head of office.

(5) The Head of Office, on receipt of the General Provident Fund account number shall record the same on the first page of the employee's service book. Necessary entry of contents of nomination shall also be recorded in the service book.

7. Transfer to foreign Service.- If an officer who is subscribing to the Fund is transferred to foreign service,-

(i) he shall (in the absence of a special order of Government to the contrary) continue, subject to these rules, in the same manner as if he was not transferred; or

(ii) the amount already standing to his credit in General Provident Fund may be transferred to the new employer with consent of new employer and employee concerned.

8. Procedure for refund of the subscription.- No refund of amount already subscribed and at his credit can be made except as provided under rules 15, 18 and 24.

9. Nomination by subscriber.- (1) A subscriber shall, at the time of joining the Fund, send to the Accounts Officer, a nomination conferring on one or more persons the right to receive the amount that may stand to his credit in the Fund, in the event of his death before that amount has become payable, or having become payable has not been paid:

Provided that if, at the time of making the nomination, the subscriber has a family, the nomination shall not be in favour of any person or persons other than the members of his family:

Provided further that nomination shall not be made in favour of a step-son or a step-daughter if any other member of the family is alive.

Provided also that the nomination made by the subscriber in respect of any other Provident Fund to which he was subscribing before joining the Fund shall, if the amount to his credit in such other Fund has been transferred to his credit in the Fund, be deemed to be nomination duly made under this Rule.

(2) If a subscriber nominates more than one person under sub-rule (1), he shall specify in the nomination the amount of share payable to each of the nominees in such manner as to cover the whole of the amount that may stand to his credit in the Fund at any time.

(3) Every nomination shall be in form set forth in the **Form-3**.

(4) A subscriber may at any time cancel a nomination by sending a notice in writing to the Accounts Officer;

Provided that the subscriber shall, along with such notice, send a fresh nomination made in accordance with the provisions of this rule.

(5) A subscriber may provide in a nomination.-

- (a) in respect of any specified nominee, that in the event of his predeceasing the subscriber, the right conferred upon that nominee shall pass to such other person or persons as may be specified in the nomination.

Provided that such other person or persons shall if the subscriber has other members of his family, be such other member or members.

Note: An adopted child shall be considered to be child. When the Accounts Officer is satisfied under the personal Law of the subscriber and adoption is legally recognized.

Provided further that such other persons shall be a step-son or a step-daughter only if no other member of the family is alive.

- (b) that the nomination shall become invalid in the event of the happening of a contingency specified therein:

Provided that if at the time of making the nomination the subscriber has no family, he shall provide in the nomination that it shall become invalid in the event of his subsequently acquiring a family:

Provided further that if at the time of making the nomination the subscriber has only one member of the family, he shall provide in the nomination that the right conferred upon the alternate nominee under clause (a) shall become invalid in the event of his subsequently acquiring other member or members in his family.

(6) Immediately on the death of a nominee in respect of whom no special provision has been made in the nomination under clause (a) of sub-rule (5) or on the occurrence of any event by reason of which the nomination becomes invalid in pursuance of clause (b) of sub-rule (5) or the proviso thereto, the subscriber shall send to the Account Officer a notice in writing canceling the nomination, together with a fresh nomination made in accordance with the provisions of this rule.

(7) Every nomination made, and every notice of cancellation given, by a subscriber shall, to the extent that it is valid, take effect on the date on which it is received by the Accounts Officer.

Explanation:- In this rule unless the context otherwise requires, 'Person' or 'Persons' shall include a company or association or body of individuals, whether incorporated or not.

10. Subscribers' Accounts.- An account shall be prepared in the name of each subscriber in the office of the Accounts Officer and shall show the amount of his subscriptions with interest thereon calculated as subscribed in sub-rule (2) of rule 14, Advances and withdrawals from the fund and recoveries of Advances.

11. Conditions and Rates of Subscriptions.- (1) A subscriber shall subscribe monthly to the Fund except during the period when he is under suspension.

Provided that a subscriber, may, at his option, not subscribe during leave which either does not carry any leave salary or carries leave salary equal to or less than half pay or half average pay.

Provided further that a subscriber on reinstatement after a period passed under suspension shall be allowed the option of paying in one sum, or in installments, any sum not exceeding the maximum amount of arrear subscriptions permissible for that period.

(2) The subscriber shall intimate his election not to subscribe during the leave, referred to in the first proviso to sub-rule (1) in the following manner.-

- (a) if he is an officer who draws his own pay bills, by making no reduction on account of subscription in his first pay bill drawn after proceeding on leave;
- (b) if he is not an officer who draws his own pay bills, by written communication to the head of his office before he proceeds on leave. Failure to make due and timely intimation shall be deemed to constitute an election to subscribe.

(3) The option of a subscriber intimated under this sub-rule shall be final.

(4) A subscriber who has, under Rule 19, withdrawn the amount standing to his credit in the Fund shall not subscribe to the Fund after such withdrawal unless and until he returns to duty.

(5) When a subscriber is transferred to foreign service or sent deputation within India or out of India, he shall remain subject to the rules of the Fund in same manner as if he were not so transferred or sent on deputation.

(6) If any subscriber who is transferred from one establishment to an other establishment within the State he shall continue to subscribe to the same General Provident Fund account number.

(7) The recovery towards subscriptions to the Fund shall be stopped six months prior to the date of retirement of the subscriber.

12. Procedure and Quantam of Monthly Subscription.-(1) The minimum rate of monthly subscription payable by a subscriber shall be fixed at the rate of 4 percent of the mean of the Time Scale of Pay of the post held by him or her as indicated in the table below.

Table

Sl.No.	Scale of Pay	Amount of minimum monthly subscription (in Rs.)
1.	9600-14550	480
2.	10400-16400	540
3.	11000-19000	600
4.	11600-21000	650
5.	12500-24000	730
6.	13600-26000	790
7.	14550-26700	820
8.	16000-29600	910
9.	17650-32000	990
10.	19000-34500	1070
11.	20000-36300	1130
12.	21600-40050	1230
13.	22800-43200	1320
14.	24000-45300	1390
15.	26000-47700	1470
16.	28100-50100	1560
17.	30400-51300	1630
18.	32800-52500	1710
19.	36300-53850	1800
20.	38100-55200	1870
21.	40050-56550	1930
22.	44250-60600	2100
23.	48900-63600	2250
24.	52500-73000	2510
25.	56550-79800	2730

(2) A subscriber may at his option, propose subscription higher than the minimum subject to maximum of basic pay of the post held by him.

(3) Where a subscriber is promoted or appointed to a post carrying a scale of pay higher than that held by him and there is no likelihood of his reversion to his original post he shall enhance the subscription as will make the total subscription to an amount of the basic pay for the scale of pay applicable to the post to which he is promoted or appointed.

(4) A subscriber who is granted selection time scale of pay or senior scale of pay assigned to the post held by him, in accordance with the provision of the Karnataka Civil Services (Time bound Advancement) Rules, 1983 or the Karnataka Civil Services (Automatic Grant of Special Promotion to Senior Scale of pay) Rules, 1991 shall so effect such further subscription as will make the total subscription equal to amount which shall not be less than the minimum amount of the monthly subscription prescribed for the said selection time scale of pay or senior scale of pay, as the case may be.

(5) The amount of subscription shall be expressed in whole rupees.

(6) For the purposes of sub-rule (1) the average pay of a subscriber shall be-

(a) In the case of a subscriber who was in Government service on the 31st March of the preceding year the average pay to which he was entitled on that date:

Provided that:-

- (i) if the subscriber was on leave on the said date and elected not to subscribe during such leave or was under suspension on the said date, his average pay shall be the average pay to which he was entitled on the first day after his return to duty.
- (ii) if the subscriber was on deputation out of India on the said date or was on leave on the said date and continues to be on leave and has elected to subscribe during such leave, his average pay shall be the average pay to which he would have been entitled had he been on duty in India;
- (iii) if the subscriber joined the Fund for the first time under the operation of rule 5, on a day subsequent to the said date, his average pay shall be the emoluments to which he was entitled on such subsequent date;

(b) In the case of a subscriber who was not in Government service on the 31st March of the preceding year the average pay to which he was entitled on the first day of his service or, if he joined the Fund for the first time under operation of rule 5, on a date subsequent to the first day of his service, the average pay to which he was entitled on such subsequent date.

(7) The subscriber shall intimate the fixation of the amount of his monthly subscription in each year in the following manner:-

(a) If he was on duty on the 31st March of the preceding year, by the deduction which he makes in this behalf from his pay bill for that month;

(b) If he was on leave on the 31st March of the preceding year and elected not to subscribe during such leave, or was under suspension on that date, by the deduction which he makes in this behalf from his pay bill for after his return to duty;

(c) If he has entered Government service for the first time during the year or if he is compulsorily required to join the Fund from a particular date under rule 5 or joins the Fund for the first time by the deduction which he makes in this behalf from his pay bill for the month during which he joins the Fund;

(d) If he was on leave on the 31st March of the preceding year and continues to be on leave and has elected to subscribe during such leave by the deduction which he causes to be made in this behalf from his salary bill for that month;

(e) If he was on foreign service on the 31st March of the preceding year by the amount credited by him into the treasury on account of subscription for the month of April in the current year.

(8) Government servants are permitted to enhance or reduce the rate of subscription to the General Provident Fund once at any time during the course of the year and the amount of subscription so fixed shall remain unchanged during that year.

(9) (i) Subscription to General Provident Fund shall be stopped six months prior to the date of retirement of subscriber;

(ii) All the Controlling Officers should obtain and send the final withdrawal applications, complete in all respects, two months prior to retirement after recovery is stopped to enable the Accountant General to arrange authorization on the dates of retirement of the subscribers;

(iii) No temporary advance under these rules shall be sanctioned during the last six months of service of subscribers;

(iv) While sanctioning any temporary advance to subscribers at any time prior to the period of stoppage of subscriptions, the authority competent to sanction the advance shall fix the number of installments of recovery of the advance in such a manner that the advance is recovered fully six months prior to the date on which subscribers to the fund attain the age of superannuation; and

13. Transfer to Foreign Service or Deputation.-(1) When a subscriber is transferred to Foreign Service or sent on deputation out of India, he shall remain subject to the rules of the Fund in the same manner as if he were not so transferred or sent on deputation.

(2) Sanctioning Authority in respect of Government servants deputed to Zilla Panchayat.- In respect of Government servants deputed to the Zilla Panchayat, the sanctioning Authority shall be.-

(i) The Chief Executive Officer to Zilla Panchayats, in the case of Gazetted Officers;

(ii) The Head of the Office in the Zilla Panchayats, in the case of others,

to sanction temporary advance under Rules 16 and 17 and Partial Final withdrawal under Rules 27, 28, 29, 30 and 31 based on the latest statement of accounts furnished by Accountant General and the subsequent subscription if any made by the Government servant.

Note.- (i) In the case of Partial, Final Withdrawal from the fund, the actual drawal of the amount is to be done only on the issue of authorization, by the Accountant General.

(ii) The applications for Partial, Final Withdrawal from the Fund, shall be forwarded through the District Head of the Department under the Zilla Panchayat, in which the official is working.]

14. Realization of Subscriptions.-(1) When emoluments are drawn from a Government Treasury recovery of subscriptions on account of these emoluments and of the advances shall be made from the emoluments themselves.

(2) When emoluments are drawn from any other source, the subscriber shall remit his dues monthly to the Treasury in **Form-4**.

Provided that in the case of a subscriber on deputation or foreign service to a body corporate owned or controlled by the Government, the such body should remit General Provident Fund subscription of the subscriber on deputation or on foreign service directly to Government Account in cash, preparing separate challan, department wise;

Provided further that a copy of Provident Fund Schedule marked "Advance Schedule" with a copy of challan duly authenticated should be sent to the Accountant General directly by the foreign employers and not by the Treasury. The challan shall be in **Form-5**.

(3) If a Government servant fails to subscribe with effect from the date on which he is required to join the Fund under Rule 4 (5), the total amount due to the Fund on account of arrears of subscription shall, with interest thereon at the rate provided in Rule 14, forthwith be paid by the subscriber to the Fund, or in default be ordered by the Account Officer to be recovered by deduction from the emoluments of the subscriber by instalments or otherwise, as may be directed by the authority competent to sanction an advance for the grant of which, special reasons are required under clause (c) of rule 15.

15. Interests to the fund.-(1) Subject to the provisions of sub-rule (5) of this rule Government shall pay to the credit of the account of a subscriber interest at such rate as may be fixed by Government from time to time.

(2) Interest shall be credited with effect from last day in each year in the following manner, namely:-

(i) On the amount at the credit of a subscriber on the last day of the preceding year, less any sums withdrawn during the current year-interest for twelve months;

- (ii) on sums withdrawn during the current year-interest from the beginning of the current year up to the last day of the month preceding the month of withdrawal;
- (iii) on all sums credited to the subscriber's account after the last day of the preceding year interest from the date of deposit up to the end of the current year;
- (iv) the total amount of interest shall be rounded to the nearest whole rupee (Fifty Naye Paise counting as the next higher rupee):

Provided that when the amount standing at the credit of a subscriber has become payable, interest shall thereupon be credited under this rule in respect only of the period from the beginning of the current year or from the date of deposit, as the case may be, up to the date on which the amount standing at the credit of the subscriber became payable.

(3) In this rule, the date of deposit shall in the case of recovery from emoluments, be deemed to be the first day of the month in which it is recovered; and in the case of an amount remitted by the subscriber, the date of deposit shall be deemed to be the first day of the month of receipt, if it is credited before the fifth day of that month, but if it is received on or after the fifth day of that month, it shall be deemed to be the first day of the next succeeding month:

Provided that where there has been a delay in the drawal of pay of leave salary and allowances of a subscriber and consequently delay in the recovery of subscription towards the fund, the interest on such subscription shall be payable from the month in which the pay or leave salary of the subscriber was due under the rules, irrespective of the month in which it was actually drawn:

Provided further that where the emoluments for a month are drawn on the last working day of the same month the date of deposit shall in the case of recovery of his subscriptions, be deemed to be the first day of the succeeding month:

Provided also that in the case of an amount forwarded in accordance with the proviso to sub-rule (2) of Rule 14, the date of deposit shall be deemed to be the first day of the month, if it is received by the Accounts Officer before the fifteenth day of that month.

(4) In addition to any amount to be paid under rules 19, 20 and 21, interest thereon up to the end of the month preceding that in which the payment is made or upto 6 months from the date necessitating the payments, shall be payable to the person to whom such amount is to be paid:

Provided that where the Account Officer has intimated to that person (or his agent) a date on which he is prepared to make payment in cash, or has posted an authorization for payment to that person, interest shall be payable only up to the end of the month preceding the date so intimated, or the date of posting authorization, as the case may be.

(5) Interest shall not be credited to the account of a Mohammedan subscriber if he informs the Accounts Officer that he does not wish to receive it, but if he subsequently asks for interest, it shall be credited which effect from the first day of the year in which he asks for it.

(6) The interest on amounts which under sub-rule (3) of Rule 14, sub-rule (5) of Rule 17, Rules 19 and 20, and sub-rule (3) of para 3, sub-rule (4) of para 5, sub-rule (1) of para 7, sub-rule (1) or (2) of para 8 of the Annexure, are replaced at the credit of the subscriber in the Fund, shall be calculated at such rates as may be successively prescribed under sub-rule (1) of this rule and so far as may be in the manner prescribed in this rule.

(7) In case a subscriber is found to have drawn from the fund an amount in excess of the amount standing to his credit on the date of the drawal, the overdrawn amount, irrespective of whether the overdraw occurred in the course of an advance or a withdrawal of the final payment from the fund, shall be repaid by him with interest thereon, in one lump sum, or in default, be ordered to be recovered by deduction in one lump sum from the emoluments of the subscriber. If the total amount to be recovered is more than half of the subscriber's emoluments, recoveries shall be made in monthly installments of moieties of his emoluments till the entire amount together with interest is recovered. For this sub-rule, the rate of interest to be charged on overdrawn amount would be two and half percent over and above the normal rate of Provident Fund balances, applicable at the relevant period. The interest realized on the overdrawn amount shall be credited to Government Account under the Head 049, Interest Receipts, D-7 Other Receipts, IV Other Items 6. Interest on overdrawals from Provident Fund.

16. Advances from the Fund.- A temporary advance (which should be a sum expressed in whole rupees) may be granted to a subscriber from the amount standing to his credit in the Fund at the

discretion of the appropriate authority specified in the Schedule, subject to the following conditions, in **Form-6** & **Form-7**.

(a) No advance shall be granted unless the sanctioning authority is satisfied that the applicant's pecuniary circumstances, justify it, and that it will be expended on the following object or objects and not otherwise:-

- (i) to pay expenses in connection with the prolonged illness of the applicant or any person actually dependent on him.
- (ii) to pay for the overseas passage for reasons of health or education of the applicant or any person actually dependent on him;
- (iii) to pay obligatory expenses on a scale appropriate to the applicant's status which, by customary usage, the applicant has to incur in connection with marriages, funerals, first annual shradha ceremonies or other ceremonies of persons actually dependent on him:

Provided that the condition of actual dependence shall not apply in the case of son or daughter of the subscriber.

Provided further that the condition of actual dependence shall not apply in the case of an advance required to meet the funeral expenses of the parent of a subscriber.

Note 1.-Advances under sub-clause (iii) are also permissible for meeting expenditure in connection with marriage and other ceremonies of the subscriber himself/herself.

Note 2.- Advances under sub-clause (iii) shall also be admissible for meeting the expenses in connection with the first annual Shradha Ceremonies of close relatives of the applicant.

- (iv) to pay for education outside India, whether, for an academic, technical, professional or vocational course of the applicant or any person actually dependent on him;
- (v) to pay for medical, engineering and other technical or specialized courses in India beyond the High School stage of the applicant or any person actually dependent on him provided that the course of study is not less than three years.

Note.- A subscriber shall be permitted to take an advance once in every six months under sub-clauses (iv) and (v);

Provided that the Government may, at its discretion, in special circumstances, sanction an advance if it is satisfied that the subscriber concerned requires the advance for reasons other than those mentioned above:

(b) Temporary advance from the Fund shall not be sanctioned after the final withdrawal application of the subscriber has been sent to the Accountant General, Karnataka, Bangalore.

(c) The sanctioning authority shall record in writing its reason for granting the advance.

(d) Advance shall except for special reasons:-

- (i) pay subject to a maximum of eighty percent of the balance at the credit of the subscriber in the Fund, or be granted until at least twelve months after the final repayment of all previous advances:

Provided that if the reason is of a confidential nature it may be communicated to the Accounts Officer personally or confidentially.

(e) In fixing the amount of an advance, the sanctioning authority shall pay due regard to the amount at the credit of the subscriber in the Fund.

Note 1:- When an advance is sanctioned under Rule 16 before repayment of last installment of any previous advance is completed, the balance of any previous advance not recovered shall be added to the advance so sanctioned and the installments of recovery shall be refixed with reference to the consolidated amount.

17. Temporary advance.- A temporary advance may be sanctioned to a subscriber for meeting legal expenses subject to the following conditions, namely:-

- (1) (i) The amount of the advance in any particular case shall not exceed three months pay:

Provided that in no case the amount shall exceed half the amount at the credit of the subscriber;

(ii) The advance will be admissible both where the Government servant takes recourse to legal proceedings to indicate his position in regard to any allegations made against him in respect of any acts done or purporting to be done by him in the discharge of his official duties, and also where he is prosecuted in a Court of law by Government in respect of any alleged official misconduct. In the former type of cases the advance from the provident fund shall be in addition to any advance admissible for the same purpose from other Government sources;

(iii) In all other respects the advance under this rule shall be subject to the same terms and conditions as are applicable to other advances.

(2) No advance shall be admissible under this rule.-

- (i) Where a Government servant takes recourse to a Court of law in respect of any incidents which is not connected with his position as a Government servant; or
- (ii) Where a Government servant may sue Government in respect of any service grievances of his or against the imposition of any penalty on him.]

18. Recovery of Advance.-(1) An advance shall be recovered from the subscriber in such number of equal monthly installments as the sanctioning authority may direct; but such number shall not be less than twelve unless the subscriber so elects, or in any case more than forty. A subscriber may, at his option, repay more than one installment in a month. Each installment shall be a number of whole rupees, the amount of the advance being raised or reduced, if necessary, to admit of the fixation of such installments.

(2) Recovery shall be made in the manner prescribed in Rule 14, for the realization of subscriptions, and shall commence, on the first occasion after the advance is made on which the subscriber draws pay, or remuneration on foreign service, for a full month. Recovery shall not be made, except with the subscriber's consent while he is in receipt of subsistence grant or is on leave for ten days or more in a calendar month which either does not carry any leave salary or carries leave salary equal to or less than half-pay or half-average pay, as the case may be. The recovery may be postponed, on the subscriber's written request, by the sanctioning authority during the recovery of an advance of pay granted to the subscriber.

(3) If an advance has been granted to a subscriber and drawn by him and the advance is subsequently disallowed before repayment is completed, the whole or balance of the amount withdrawn shall forthwith be re-paid by the subscriber to the Fund, or in default, be ordered by the Account Officer to be recovered by deduction from the emoluments of the subscriber in a lump sum or in monthly installments not exceeding twelve, as may be directed by the authority competent to sanction an advance for the grant of which, special reasons are required under clause (c) of rule 16:

(4) Recoveries made under this rule shall be credited as they are made to the subscriber's account in the fund.

(5) No recovery towards temporary advance shall be made during the period of six months immediately prior to the date of retirement of the subscriber.

19. Final withdrawal of Accumulations in the Fund.- (1) When a subscriber quits the service, the amount standing to his credit in the Fund shall become payable to him in **Form-8**.

Provided that a subscriber, who has been dismissed or removed from the service and is subsequently reinstated in the service shall, if required to do so by Government, repay any amount paid to him from the Fund in pursuance of this rule, with interest thereon at the rate provided in the Rule 15, in the manner provided in the proviso to rule 20. The amount so repaid shall be credited to his account in the Fund.

(2) The Accountant General (A and E), Karnataka on receipt of the application, complete in all respects, in his office will arrange for finalisation of the General Provident Fund Account calculating the interest up to the date of retirement and issue the payment authorization at least 15 days prior to date of retirement, payable on the date of retirement and the Treasury Officer shall issue post-dated cheque to the retiring subscriber as soon as the authorization is received by him without insisting on the personnel appearance of the subscriber in **Form-9**.

Note (1).-Re-employment after retirement, with or without a break, is a fresh service and not a continuation of previous service.

Note (2).-The authority competent to sanction final withdrawal shall obtain the final withdrawal application complete in all respects from the retiring subscriber six months before the date of his retirement and shall forward it to the Accountant General (A and E), Karnataka, two months prior to the date of retirement, duly recording the necessary certificates regarding the last deductions made, details of temporary advances/partial final withdrawals sanctioned during the last twelve months.

(3) **When a subscriber.**- (i) has proceeded on leave preparatory to retirement, or, if he is employed in a vacation Department, on leave preparatory to retirement combined with vacation; or

(ii) while on leave, has been permitted to retire or been declared by a competent medical authority to be unfit for further service,-

the amount standing to his credit in the Fund shall, upon application made by him in that behalf to the Account Officer, become payable to the subscriber:

Provided that the subscriber, if he returns to duty, shall, if required to do so by Government, repay to the Fund, for credit to his account, the whole or part of any amount paid to him from the Fund in pursuance of this rule with interest thereon at the rate provided in rule 14, in cash or securities or partly in cash and partly in securities, by installments or otherwise, by recovery from his emoluments or otherwise, as may be directed by the authority competent to sanction an advance for the grant of which special reasons are required under clause (c) of rule 16.

(iii) has proceeded on refused leave after superannuation.

20. On the death of a subscriber before the amount standing to his credit has become payable, or where the amount has become payable, before payment has been made.-

(1) when the subscriber leaves a family.-

- (a) if a nomination made by the subscriber in accordance with the provisions of Rule 9 or of the corresponding rule heretofore in force in favour of a member or members of his family subsists, the amount standing to his credit in the Fund or the part thereof to which the nomination relates shall become payable to his nominee or nominees in the proportion specified in the nomination specified in **Form-10**.
- (b) if no such nomination in favour of a member or members of the family of the subscriber subsists, or if such nomination relates only to a part of the amount standing to his credit in the Fund, the whole amount or the part thereof to which the nomination does not relate, as the case may be, shall, notwithstanding any nomination purporting to be in favour of any person or persons other than a member or members of his family, become payable to the members of his family in equal shares;

Provided that no share shall be payable to-

- (1) sons who have attained majority;
- (2) sons of a deceased son who have attained majority;
- (3) married daughters whose husbands are alive;
- (4) married daughters of deceased son whose husbands are alive;
- (5) married sisters whose husbands are alive;
- (6) brothers who have attained legal majority; and
- (7) judicially separated wife.

if there is any member of the family other than those specified in clauses (1), (2), (3), (4), (5), (6) and (7):

Provided further that, the widow or widows and the child or children of a deceased son shall receive between them in equal parts only the share which that son would have received if he had survived the subscriber and had been exempted from the provisions of clause (1) of the first proviso.

(2) when the subscriber has no family, if a nomination made by him in accordance with the provisions of rule 9 or of the corresponding rule heretofore in force in favour of any person or persons subsists, the amount standing to his credit in the Fund or the part thereof to which the nomination relates, shall become payable to his nominee or nominees in the proportion specified in the nomination.

21. Fund Payable to a Minor.-Where the amount payable under sub-rule 3 of rule 19 to a minor or minors does not exceed five thousand rupees, or where such amount exceeds five thousand rupees, an amount upto five thousand rupees, may be paid to the natural guardian of the minor or minors on their behalf, and where there is no natural guardian, to the person considered fit by the Head of the Department to receive payment on behalf of the minor or minors, without requiring such guardian or person to produce a guardianship certificate, provided the person receiving payment on behalf of the minor or minors executes a bond in the form given in **Form-11** along with two sureties undertaking to indemnify Government against loss by any subsequent claim in respect of the said amount. In doubtful cases or in respect of payment of any amount in excess of five thousand rupees, the orders of the Government shall be obtained.

22. Guardian.- Notwithstanding anything contained in Rule 21, where the amount is payable under Rule 20 to a Hindu minor who is a boy or an unmarried girl, the amount shall be paid to the mother who is the natural guardian of such minor under Section 6 of the Hindu Minority and Guardianship Act, 1956 (Central Act 32 of 1956), without taking any indemnity bond unless the Head of the Department or Government considers that the interests of the mother are adverse to those of the minor.

23. Duties of the Accounts Officer.- (1) When the amount standing to the credit of a subscriber in the Fund becomes payable, it shall be the duty of the Accounts Officer to make payment, as provided in Section 4 of the Provident Funds Act, 1925.

(2) If the person to whom, under these rules, any amount or policy is to be paid, assigned, reassigned or delivered, is a lunatic for whose estate a manager has been appointed in this behalf under the Indian Lunacy Act, 1912 the payment or reassignment or delivery will be made to such manager and not to the lunatic.

Provided that where no Manager has been appointed and the person to whom the sum is payable is certified by a Magistrate to be a lunatic, the Accounts Officer may pay so much of the amount as he thinks fit to the person having charge of the lunatic and the surplus, if any, or such part thereof, as he thinks fit, shall be paid for the maintenance of such members of the lunatic's family as are dependent on him for maintenance.

(3) Any person who desires to claim payment under this rule shall send a written application in that behalf to the Accounts Officer. Payments of amounts withdrawn shall be made in India only. The persons to whom the amounts are payable shall make their own arrangements to receive payment in India.

Note.- When the amount standing to the credit of a subscriber has become payable under Rules 18 and 19, the Accounts Officer shall authorize prompt payment of that portion of the amount standing to the credit of a subscriber in regard to which there is no dispute or doubt, the balance being adjusted as soon after as may be.

24. Transfer of the Fund.- (a) If a Government servant who is a subscriber to any other Government Provident Fund, which is a non-contributory Provident Fund, is permanently transferred to pensionable service in connection with the affairs of the State of Karnataka, the amount of subscriptions, together with interest thereon, standing to his credit in such other funds at the date of transfer shall with the consent of the other Government concerned, be transferred to his credit in the Fund in accordance with rules detailed in Annexure to these rules.

(b) If a Government servant who is a subscriber to a Contributory Provident Fund is permanently transferred to pensionable service in connection with the affairs of the State of Karnataka and elects or is required to earn pension in respect of such pensionable service-

- (i) The amount of subscriptions, with interest thereon, standing to his credit in such contributory provident fund at the date of transfer shall with the consent of the other Government, if any, be transferred to his credit in the Fund;
- (ii) The amount of Government contributions, with interest thereon, standing to his credit in such contributory provident fund shall, with the consent of the other Government, if any, be repaid to Government;
- (iii) He shall in exchange be entitled to count towards pension such part of the period during which he subscribed to such contributory provident fund as the Government may determine.

(c) (i) When a subscriber is transferred, without any break in service, to serve under a body corporate owned or controlled by the Government, the amount of subscriptions, together with interest thereon shall be transferred, with the consent of that body and the subscriber, to his new Provident Fund Account under that body:

Provided that in cases where the body corporate does not have any Provident Fund Scheme for its employees or the Provident Fund Rules applicable to such employees do not provide for the acceptance of balances from other Provident Funds the amount in question shall be paid to the subscriber concerned at the time of his permanent transfer to serve under such a body;

Provided further that in cases where the body corporate consents to accept the said amount after the employee concerned satisfies any conditions relating to his employment under such body the said amount may be retained in the Government Provident Fund till such time as such conditions are fulfilled, and the Provident Fund Account of such employees shall cease to be available for operation by such employees from the date of his permanent transfer to such body.

(ii) When a person serving under a body corporate owned or controlled by the Government who was subscribing to a separate Provident Fund maintained by such body corporate is transferred to serve under the Government, such person shall be deemed to be a member of the Fund with effect from the date of such transfer, the balance at his credit in the Provident Fund Account (together with the Employer's contribution, if any and interest thereon) shall be transferred to the Fund as the opening balance of his account in the Fund:

Provided that if he is allowed to count the service under such body corporate for purposes of grant of pension on retirement from service under the Government the employer's contribution with interest thereon shall not be transferred to the Fund but it shall be credited to the Government.

Explanation.-(1) For purposes of this clause "Transfer" includes.-

- (i) cases of resignation from service in order to take up appointment under another Department of the Government or a body corporate owned or controlled by Government without any break in service and with prior permission of the Government, and
- (ii) cases of retrenchment followed by immediate appointment in another Department of the Government or under a body corporate owned or controlled by the Government and the time taken to join the new post shall not be treated as a break in service if it does not exceed the joining time admissible on transfer to the new place of the posting.

(2) For purposes of this clause 'Government' includes both the Central Government and the State Government.

25. Transfer to Contributory Provident Fund.-If a subscriber to the Fund is subsequently admitted to the benefits of the Contributory Provident Fund, the amount of his subscriptions, together with interest thereon, shall be transferred to the credit of his account in the Contributory Provident Fund.

26. Terms and Conditions of Final Withdrawals.-(1) Final withdrawals from the General Provident Fund balances at the credit of the subscribers may also be permitted if it is applied for within twelve months before retirement on superannuation without assigning any reason for applying, for the following purposes:-

- (a) for building, acquisition, reconstruction, or redemption of one house;
- (b) for chronic illness of self or any other family members;
- (c) for the purchase of a house site;
- (d) for meeting the cost of higher education;
- (e) for meeting expenditure on marriage purposes; and
- (f) for making deposit for booking a Car/Motor Cycle/Scooter/Moped etc.;
- (g) if it is applied for within 12 months before retirement on superannuation without assigning any reason for applying;

(2) The concession will be admissible to the employees at any time not earlier than ten years before attaining the age of superannuation or when they have completed twenty years of total service (including broken periods of service, if any), whichever is earlier for the purposes specified in sub-rule (1).

27. Withdrawals.- (1) (a) Withdrawals may be permitted for the purpose of building or acquiring a suitable house including the cost of site and also for additions or alterations to and reconstruction of a house, or for repayment of any outstanding amounts on account of loans expressly taken for the purpose foresaid before the date of receipt of the application for withdrawal.

Note 1.- Final withdrawals from the Provident Fund accumulations for repaying a loan expressly taken for the purpose of acquiring a house or for redeeming the house shall be allowed if the loan was taken not more than twelve months before the date of receipt of the application for final withdrawal.

Note 2.- A subscriber who has availed himself of an advance from Government under clause (b) of sub-rule (1) of Rule 27 or as provided in the Karnataka Financial Code, 1958, or has been allowed any assistance in this regard from any other Government source or from the Housing Board or under the Low or Middle Income Group Housing Scheme or the Life Insurance Corporation of India, shall also be eligible for withdrawal for the purposes indicated in clause (a).

(b) Withdrawal from the provident fund shall be up to ninety percent of the balance of the amount standing to the credit of the subscriber or the actual cost including the cost of the site, or repayment of the loan in that behalf, whichever is least. If, as mentioned above, the amount withdrawn exceeds the actual expenditure or repayment as aforesaid, the excess shall be refunded to the Government forthwith in one lump sum together with interest at 5 percent per annum from the month of such withdrawal by the subscriber for being credited to his account. The actual expenditure incurred in connection with sale or transfer deeds may be reckoned as part of the cost of the house;

Provided that in the case of a subscriber, who has drawn an advance from Government under the Karnataka Financial Code, 1958, or who has availed himself of any other assistance from any other sources such as from the Housing Board or under the Low or Middle Income Group Housing Scheme or the Life Insurance Corporation of India, the sum withdrawn under this sub-rule together with the amount of advance taken from Government or the assistance taken from any other Government source shall not exceed one hundred and twenty-five months pay.

(c) A second final withdrawal may be allowed from the General Provident Fund Account of the subscriber for the purpose of carrying out additions and alternations to or reconstruction of a house already acquired with the help of a withdrawal already made from the General Provident Fund Account under these rules, subject to the condition that the total of both the withdrawals does not exceed half the amount as it stood at the credit of the subscriber in his Fund Account at the time of the first withdrawal and also that the second withdrawal does not exceed the limit of six months' pay.

(d) The house proposed to be acquired, etc, or redeemed by the subscriber to the fund with the help of the amount withdrawn as aforesaid shall be situated at the place of his duty or his intended place of residence after retirement;

(e) Withdrawals will be permitted for the building, acquisition or redemption of one house only and further in these cases only where the Government servant does not already own a house;

(f) The construction, etc., of the house should be commenced within six months of withdrawal of money and should be completed within a period of one year from the date of commencement of construction. If, however the house is to be purchased or redeemed or a private loan previously raised for the purchase has to be repaid, this should be done within three months of the withdrawal;

(g) In the case of construction of a house, the withdrawal will be permitted only in two equal installments, the second installment after the first being authorized by the Accounts Officer, after obtaining from the Head of the Department, a certificate, after verification, regarding progress of construction of the house;

(h) In cases where a subscriber has to pay in instalments for a house acquired or a house constructed through a House Building Co-operative Society or similar agency, he shall be permitted to make a withdrawal as and when he is called upon to make a payment in any instalment. Every such payment shall be treated as a payment for a separate purpose for the purposes of clause (a) of sub-rule (i).

(i) The application should be in **Form- 12**. The Government servant shall submit an annual declaration in **Form- 13** on or before the 31st March in each year and satisfy the Government or the Head of the Department as the case may be, if called upon to do so by the production of tax receipts, titled deeds, etc., that the house remains in his sole or spouse ownership and that while he is still in

service he has not parted with the possession thereon by way of transfer, sale, mortgage, except for the purpose mentioned in Note 2 to clause (a), gift, exchange, lease for a term exceeding three years howsoever without the previous permission of the sanctioning authority in writing. The amount withdrawn shall be repayable forthwith in one installment together with interest thereon at 5 percent per annum from the month of such withdrawal by the Government servant if the house is sold or encumbered at any time before retirement without such permission.

(2) Before sanctioning the withdrawal, the Head of the office should satisfy himself and furnish a certificate to the sanctioning authority to the effect that.-

- (a) the amount is actually required for the purpose of building, etc., acquiring or redeeming a house as mentioned above;
- (b) the Government servant possesses or intends to acquire forth-with the right to build on the site on which the house is proposed to be build;
- (c) the amount withdrawn together with such other private savings, if any, as the Government servant may have, would be sufficient to build, acquire or redeem the house of the type proposed;
- (d) the applicant has an approved plan and permits, where necessary, from the local authorities for the purchase of building materials to the extent required and at controlled rates;
- (e) in the case of withdrawal for the purchase of a ready build house, the applicant secures an undisputed title to the house and the land on which the house is build before the purchase price is paid;
- (f) before withdrawals are permitted for the repayment of loans taken from private parties expressly for the purpose of acquiring a house, or for redeeming the house, the applicant has acquired or will acquire an unencumbered title to the house thus acquired;
- (g) The applicant has signed an undertaking in **Form-14** or where this form is not suitable, e.g., in cases of redemption of mortgaged premises belonging to the Government servant, in the form as may be approved by the Government indicating the main terms and conditions of the withdrawal.

(3) For the purposes referred to in clauses (e) and (f) of sub-rule (2) above, the Government servant should produce, through the Head of Office or Department, necessary deeds and papers to the sanctioning authority, proving his title in respect of the property under consideration;

(4) The Head of the Department shall be the sanctioning authority for the purpose of this rule in respect of employees subordinate to it when all the terms and conditions for the withdrawal are fulfilled. A case of withdrawal by the Head of Department, or any case necessitating the relaxation of any of the terms and conditions shall be referred to Government in the Finance Department.

(5) The actual withdrawal from the fund will be made only on receipt of an authorization from the Account Officer concerned who will arrange for this as soon as the formal sanction of the Competent Authority has been issued.

28. For the Purchase of a House Site.-(1) Withdrawals may also be permitted either for the purchase of a house-site or for repayment of any outstanding amount on account of a loan expressly taken for the purchase of a house-site before the receipt of the application for the withdrawal provided that the loan was taken not more than twelve months before the date of receipt of the said application.

(2) The amount of the withdrawal under sub-rule (1) shall not exceed Ninety percent of the amount standing to the credit of the Government servant in his account or the actual cost of the house-site, whichever is the less.

(3) If the amount withdrawn exceeds the actual cost of the house-site, the excess shall be refunded to the General Provident Fund forthwith in one lump sum together with interest at five percent per annum from the month of such withdrawal by the subscriber.

(4) The amount of the withdrawal may be allowed in one instalment in cases of outright purchase of a house-site or for repayment of loan earlier taken for the purpose and is not more than three instalments if payment for the house-site is to be made on an instalment basis. The sanction

will be issued for the entire amount of the withdrawal the number of instalments in which it is actually to be drawn being specified therein:

Provided that in cases where a subscriber has to pay in instalments for purchase of a house-site through a House Building Co-operative Society or a similar agency, he shall be permitted to make a withdrawal as and when he is called upon to make a payment in any instalment. Every such payment shall be treated as a payment for a separate purpose for the purposes of sub-rule (1).

(5) The house-site shall be purchased within a period of one month of the date of withdrawal or the withdrawal of the first instalment, as the case may be. In fulfillment of the condition, the subscriber shall produce to the Head of the Department the receipts issued by the seller, the House Building Society, City Improvement Trust Board, etc., in token of the amount of the withdrawal instalment having been utilized for making payment towards purchase of the site.

(6) For the purpose of eventual construction of house on site purchased under sub-rule (1), the amount of the withdrawal for the purposes shall not exceed ninety percent of the balance the balance standing to the Government servant's credit on the date of application for the purchase of a site or twelve months' pay as on that date or the actual cost of construction of the house, whichever is the least.

(7) The other provisions enumerated under Rule 28(1)(a) shall apply mutates mutandis, for the purchase of site.

29. For Meeting the Cost of Higher Education.- (1) The withdrawal may be allowed in the following types of cases in respect of the subscriber, spouse or the dependent children of the subscriber.-

- (a) (i) for education outside India.- Whether for an academic, technical, professional or vocational course;
- (ii) for medical, engineering and other technical or specialized courses, in India beyond the High School stage:

Provided that the course of study is not less than three years;

- (b) the total amount of the withdrawal will be limited to ninety percent of the balance at the credit of the subscriber,
- (c) the withdrawals from the Fund will be permitted once in every six months and not more than twice in any financial year and every such withdrawal shall be treated as a withdrawal for a separate purpose for the purposes of clause (a) of sub-rule (I);
- (d) the withdrawal now permitted will be in lieu of the advances authorized in rule 16(a)(iv) and (v);

Note.- A subscriber who has already drawn a refundable advance under Rule 15 may convert at his discretion, by written request addressed to the Accounts Officer through the Head of the Department or the sanctioning authority, as the case may be, the balance outstanding against it into a final withdrawal on satisfying the conditions laid down under rule 27.

- (e) the officer concerned should satisfy the Government or the Head of the Department, as the case may be, to the effect that in cases, where the portion of the money withdrawn is not likely to be spent within six months of the date during the half year, he may by notifying in writing to the officer concerned, before the expiry of the said period of six months, adjust the excess amount in the proposed withdrawal, provided that such excess amount is not more than 10 percent of the amount utilized and action taken within one month of the expiry of the period of six months;and
- (f) If no further withdrawal is contemplated, any amount withdrawn from the Fund, which is found to be in excess of that actually required for the purpose should be re-deposited by the officer concerned forthwith into the Fund together with the interest at 5 percent per annum due thereon.

(2) Application for withdrawal under this rule shall be made in the form specified, in the **Form-15**. The Head of the Department shall be the sanctioning authority for the purpose of this rule in respect of the employees subordinate to it when all the terms and conditions for the withdrawal are fulfilled. A case of withdrawal by the Head of a Department or a case necessitating the relaxation of any of the terms and conditions shall be referred to Government in the Finance Department.

(3) The actual withdrawal from the Fund will be made only on receipt of an authorization from the Accounts Officer, who will arrange for this as soon as the formal sanction of the Competent

Authority has been issued. After the withdrawal has been made by the officer concerned, the sanctioning authorities will satisfy themselves within six months of the withdrawal that the conditions mentioned in sub-rule (1) above are fulfilled, and the Head of the Department concerned shall obtain a certificate from the officer concerned to that effect and furnish the same to the Accounts Officer.

30. Meeting Expenditure of Marriage Purposes.- (1) The withdrawal shall be permitted for the marriage of the subscriber or and for the marriage of any other family member actually dependent on him.

(2) The amount of withdrawal will be limited to ninety percent of the balance at the credit of the subscriber,

(3) It is not necessary that for whose marriage the final withdrawal is applied for should be actually dependent on the subscriber.

Note-1:- If two or more marriages are to be celebrated simultaneously, the amount admissible in respect of each marriage will be determined as if the advances are sanctioned separately one after the other, and subject to the limit fixed at sub-rule (2);

Note-2:- The final withdrawal is permissible for meeting the expenses connected with the marriage of the subscriber's sons also. The maximum amount of withdrawal should not exceed ninety percent of amount at the credit of the subscriber.

(4) In respect of the same marriage, a subscriber may either withdraw the money in terms of these orders or draw an advance under rule 16 of these rules but not both;

Note.- A subscriber who had drawn before the date of issue of this rule or draws in future a refundable advance under the ordinary rules may convert at his discretion by written request addressed to the Accounts Officer through the Head of the Department or the sanctioning authority, as the case may be, the balance outstanding against in into a final withdrawal on satisfying the conditions laid down in this rule.

(5) The withdrawal may be allowed to the subscriber not earlier than three months preceding the month in which the marriage actually takes place;

(6) The subscriber shall furnish a certificate to the Head of the Department within the period of one month from the date of marriage or if he is on leave, within one month on return from leave, that the amount withdrawn had actually been utilized for the purpose for which it was intended. If the subscriber fails to furnish the requisite certificate or if the amount withdrawn is utilized for a purpose other than that for which sanction was given, the entire amount together with interest at the prescribed rate, from the month of withdrawal, shall be re-deposited forthwith into the Fund in one lumpsum.

(7) Any amount actually withdrawn from the Fund which is found to be in excess of that actually utilized by the subscriber for the purpose shall be re-deposited forthwith into the Fund together with interest at the prescribed rate in rule 14 from the month of such withdrawal;

(8) Application for withdrawal under this Rule shall be made in the form specified in the **Form-16**. The Head of the Department shall be the sanctioning authority for the purpose of this rule in respect of the employees subordinate to it when all the terms and conditions for the withdrawal are fulfilled. A case of withdrawal by the Head of a Department or a case necessitating the relaxation of any of the terms and conditions shall be referred to Government in the Finance Department;

(9) The actual withdrawal from the fund will be made only on receipt of an authorization from the Accounts Officer concerned who will arrange for this as soon as the formal sanction of the Competent Authority has been issued.

(10) Where an subscriber applies for the withdrawal of the amount well before the date of the marriage but the application is sanctioned after the aforesaid date or, if sanctioned before that date, the case is received in the Audit Office for the issue of authority for payment after that date, there shall be no objection to the payment of the amount being made after the date of the marriage. The certificate in terms of sub-rule (6) shall be furnished in such cases to the Head of the Department within a month of the actual drawal of the amount from the Fund. Cases in which the withdrawal is applied for after the marriage is over should not ordinarily be entertained.

31. For making deposit for booking a Motor Car/Motor Cycle/Scooter/Moped etc., subject to following conditions.-(1) The Officer's basic pay is Rs.38,100/- p.m. or above for registration of Motor Car and a basic pay of Rs.19,500/- p.m. or above in the case of Motor Cycle/Scooter and of Rs.600/- p.m. or above in the case of moped.

(2) The amount of withdrawal is limited to Rs.3,00,000/- in the case of Car and Rs.50,000/- in the case of Motor Cycle/Scooter/Moped etc., or ninety percent of the amount standing at the credit of the subscriber in the General Provident Fund or the actual amount of registration of the Motor Car/Motor Cycle/Scooter/Moped etc, whichever is less.

(3) The deposit receipt should be produced for verification by the concerned administrative authority within a period of one month from the date of drawal. Failure to do so would entail refund of the total amount withdrawn.

(4) If the Officer does not purchase Car/Motor Cycle/Scooter/Moped etc., or opts out the scheme he should immediately deposit the amount of final withdrawal together with interest received thereon from the manufacturer/dealer into the Provident Fund Account.

(5) The Head of the Department sanctioning authority may allow, in special cases, an advance refundable is not more than 36 instalments in the case of officers who may fall short of the minimum service of fifteen years by a period of not more than six months. All other conditions shall not be relaxed.

(6) The officers who have been allowed advance according to sub-rule (5) above are permitted to convert the outstanding amount of advance into final withdrawal after completion of fifteen years of service.

(7) Such withdrawal shall be allowed only on one occasion and only to those who have completed a minimum period of service of fifteen years including broken periods of service if any. Application for withdrawal under this rule shall be made in the form specified in the **Form-17**. The Head of the Department shall be the sanctioning authority for the purpose of this rule in respect of the employees subordinate to it when all the terms and conditions for the withdrawal are fulfilled; A case of withdrawal by the Head of a Department or a case necessitating the relaxation of any of the terms and conditions shall be referred to Government in the Finance Department.

The actual withdrawal from the fund will be made only on receipt of an authorization from the Accounts Officer, who will arrange for this as soon as the formal sanction of the Competent Authority has been issued. After the withdrawal has been made by the Officer concerned, the sanctioning authorities will satisfy themselves, within one month of the drawal that the conditions mentioned in sub-rule (4) above are fulfilled.

32. Sanction of withdrawal.- Notwithstanding anything contained in rules 26, 27, 28 and 29 where withdrawal is applied any purposes specified in the said rules, the Government may sanction withdrawal of an amount not exceeding the three fourths of the balance at the credit of the subscriber in the Fund, having regard to the object for which the withdrawal is being made, the status of the subscriber and the amount at his credit in the Fund.

33. Applied for within 12 months before retirement on superannuation without assigning any reason for applying.- (1) Withdrawals may be permitted if it is applied within twelve months before the date of subscriber's retirement on superannuation from the amount standing to the credit in the Fund, without linking to any purpose and conditions to enable him to plan in advance the investment of his savings.

(2) The amount of the withdrawal under sub-rule (1) shall not exceed ninety percent of the balance at the credit of the subscriber. Application for withdrawal under this rule shall be made in the form specified, in the **Form-18**. The Head of the Department shall be the sanctioning authority for the purpose of this rule in respect of the employees subordinate to it. A case of withdrawal by the Head of a Department or a case necessitating the relaxation of any of the terms and conditions shall be referred to Government in the Finance Department.

34. For chronic illness of self and any other family members.- (1) The withdrawal may be allowed to 449 types of medical treatment procedures and 50 continued treatment facilities identified in the following types of cases included under "Jyothi Sanjeevini Scheme" vide G.O. No. DPAR 14 SMR 2013, dated: 18.08.2014 in respect of the subscriber and dependents covered under rule 2(e) of "Family" definition.

- (a) Cardiac Speciality (Cardiothoracic Surgery, Cardiovascular Surgery and other Cardiac Surgeries);
- (b) Cancer (Surgical Oncology, Medical Oncology & Radiation Oncology);
- (c) Neuro Surgery (Cranial, Spinal and peripheral neurosurgeries);
- (d) Urology (renal and congenital malformations);
- (e) Burns (electrical shocks and scalds surgeries);
- (f) Polytrauma cases (Not covered by Motor Vehicle Insurance);
- (g) Paediatric and Neo-Natal Surgeries.

(2) The amount of the withdrawal under sub-rule (1) shall not exceed ninety percent of the balance at the credit of the subscriber. Application for withdrawal under this rule shall be made in the form specified, in the **Form-No.19** The Head of the Department shall be the sanctioning authority for the purpose of this rule in respect of the employees subordinate to it. A case of withdrawal by the Head of a Department or a case necessitating the relaxation of any of the terms and conditions shall be referred to Government in the Finance Department.

35. Quoting the number of his account while paying subscription.- When paying a subscription in India, either by deduction from emoluments or in cash, a subscriber shall quote the number of his account in the Fund, which shall be communicated to him by the Accounts Officer. Any change in the number shall similarly be communicated to the subscriber by the Accounts Officer.

36. Yearly Statement of Account.- (1) As soon as possible after the close of each year, the Accounts Officer shall send to each subscriber a statement of his account in the Fund showing the opening balance as on 1st April of the financial year, the total amount credited or debited during the year, the total amount of interest credited as on 31st March of the financial year and the closing balance on that date. The Accounts Officer shall attach to the statement of account an enquiry whether the subscriber.

(2) As soon as possible after end of each financial year, the Accounts Officer shall prepare a statement of account of each subscriber in the Fund showing the opening balance as on the 1st April of the financial year, the total amount credited or debited during the year, the total amount of interest credited as on the 31st March of the year and the closing balance on that date. The Accounts Officer shall upload such statement in its official website. The Accounts Officer shall attach to the statement of account an enquiry whether the subscriber.-

(a) desires to make any alternation in any nomination made under Rule 9; or under the corresponding rule heretofore in force;

(b) has acquired a family in cases where the subscriber has made no nomination in favour of a member of his family under the proviso to sub-rule (1) of Rule 9.

(3) Subscribers should satisfy themselves as to the correctness of the annual statement, and errors should be brought to the notice of the Accounts Officer within three months.

(4) The Accounts Officer shall, if required by a subscriber, once, but not more than once, in a year, inform the subscriber of the total amount standing to his credit in the Fund at the end of the last month for which his account has been updated.

37. Relaxation of the provisions of the rules in individual cases.- When the Government is satisfied that the operation of any of these rules causes or is likely to cause undue hardship to the subscriber, it may, after recording by an order, the reasons for so doing and notwithstanding anything contained in these rules, deal with the case of such subscriber in such manner as may appear to it to be just and equitable:

Provided that the case shall not be disposed of in any manner less favorable to such subscriber than that otherwise provided under these rules.

38. Repeal and savings.- (1) The Karnataka General Provident Fund Rules, 1957 are hereby repealed.

Provided that such repeal shall not affect the previous operation of the said rules or anything done or any action taken thereon and the proceedings under said rules pending on the commencement of these rules shall be continued and disposed off, in accordance with the provisions of these rules.

Provided further that subject to the preceding provision anything done or any action taken under said rules shall be deemed to have been done or taken under the corresponding provisions of these rules and shall continue to be in force accordingly unless and until superseded by anything done or any action taken under the Act or these rules as the case may be.

By order and in the name of the Governor of Karnataka,

G.SHASHIDHAR

Under Secretary to Government
Finance Department (Admn and Advances)

SCHEDULE**(See Rule-16 & 17)**

Authorities competent to grant temporary advances and partial final withdrawals under the Karnataka General Provident Fund Rules, 2016.

- I. **Temporary Advances:** Under Rule-16 and Rule-17 of the Karnataka General Provident Fund Rules subject to the limit fixed in Government Order No. FD 48 Ma Ka Mu 1994, dated:21.10.1994 for calculating the 'Take Home Salary' and subject to taking into account the period of available service of the subscriber authorities to grant temporary advances.

Sl.No.	Level	Power delegated
1.	Heads of Departments	Subject to a maximum of 80% of the balance as on the date of sanction both for ordinary and special reasons in each case.
2	Joint Director/ Controlling Officers	Subject to a maximum of 75% of the balance as on the date of sanction both for ordinary and special reasons in each case, for three times in the entire service.
3	District level other officers	Subject to a maximum of 70% of the balance as on the date of sanction both for ordinary and special reasons in each case, for three times in the entire service.

- II. Partial final withdrawals: Under Rule-27 of the Karnataka General Provident Fund Rules, 2016.

Sl. No.	Level	Power Delegated
1	Heads of Departments	Subject to a maximum of 90% of the balance as on the date of sanction in each case.
2	Joint Director/ Controlling Officers	Subject to a maximum of 80% of the balance as on the date of sanction in each case.
3	District level other officers	Subject to a maximum of 70% of the balance as on the date of sanction in each case.

Form No. 1

(see sub-rule (1) of rule 6)

Application for admission to the Karnataka General Provident Fund

(To be submitted in duplicate and only for the first time)

1.	Name of the Applicant (including surname) (in Block Letters)	
2.	Marital Status	
3.	Father's / Husband's name	
4.	Designation and Office to which attached	
5.	Parent Department	
6.	State service/cadre to which the applicant belongs	
7.	Basic pay per month and the Scale of pay	
8.	Rate of subscription per mensem in whole rupees (Not less than minimum monthly subscription vide Rule 5 of the Karnataka General Provident Fund Rules)	
9.	If subscriber to any other Fund, name of such fund (GPF/AISPF) etc.	
10.	Whether compulsory or optional subscriber (vide Rule 5 of the Karnataka General Provident Fund Rules)	
11.	Date of Birth	
12.	Date of Commencement of service	
13.	Head of Account to which the pay and allowances are debited.	
14.	Remarks	

Sl. No.	Name of the Subsc riber	G. P. F. Account No. (in full)	Pay	Amount deducted				No. of present installment of the Refund	Remarks
				Subscription proper	Refun d of withdr awal	Inter est	Total	No. of total installment sanctioned	
1	2	3	4	5	6	7	8	9	10
			Rs.	Rs.	Rs.	Rs.	Rs.		
Total									

N. B:- If more names are required to be entered, the reverse of this Form may be used, with columns 1 to 10.

Station:

Date:

Signature and Designation of Drawing Officer

FOR USE IN THE AUDIT OFFICE

Voucher No.

Date of Encashment

(1) Certified that the names, amount of individual deduction and the total deduction have been checked by reference to the bill.

(2) For schedule attached with March Bill certified that the rates of pay as shown in column No. 4 have been verified with the amounts actually drawn in the bill.

Initials of the Auditor, DAD/GAD/FAD

Date

(Section)

Instructions to Drawing Officers

1. Great care should be taken in nothing the Account Numbers correctly, as otherwise the amounts deducted (recovered) are likely to be posted wrong accounts.
2. Account Numbers should be written in "Serial Order" (Under Col. 3) irrespective of the order in which the names of the subscribers occur in respective pay bill.
3. The amounts (in figures) under Columns 5, 6 and 7 should always be in "whole rupees" only transactions involving in Naye Paise being particularly avoided.
4. No entries without an Account Number should be made.
5. The account number in the previous month's statements should be repeated and the reasons for the non-recovery of subscription and refunds of temporary Advance (withdrawals), such as "Proceeded on Leave" from "Transferred to Office District", "Quitted Service", "Died on", "Subscription discontinued", etc., should invariably be furnished in the "Remarks" column (No. 10), or overleaf.
6. When new names are entered in the statement other than those found in the previous month's statement, the reason therefore (such as, "New Subscriber", "Returned from Leave", "Transferred from Office District", "Resumed subscription", etc., should invariably be noted in the remarks column overleaf).
7. With regard to supplemental claims, the month(s) to which the original claim (s) relates should be furnished clearly and correctly in line 2 above, i.e., at the top of the Form (or in the body of the Form if more space is required).
8. Ordinarily only one line should be used for each subscriber, entries between lines being, however, strictly avoided.
9. The blanks against Total Deductions, Signature and Designation of Drawing Officer, Station and Date, etc., should invariably be filled in only in the respective spaces allotted thereof and not in the middle of the Form.
10. The Account Numbers should be furnished in full, i.e., with the guide notation or letters, such as GA (for General Administration), EDN (for Education), PW (for Public Works), etc., as intimated by the Accountant General.

FORM-3
FORMS OF NOMINATION
 (see sub-rule (3) of rule 9)

I. When the subscriber has a family and wishes to nominate one member thereof.

I hereby nominate the person mentioned below who is a member of my family as defined in Rule 2 of the Karnataka General Provident Fund Rules, 2016, to receive the amount that may stand to my credit in the Fund, in the event of my death before that amount has become payable has not been paid:-

Name and address of nominee	Relationship with subscriber	Age	Contingencies on the happening of which nomination shall become invalid	Name, address and relationship of the person or persons, if any, to whom the right of the nominee shall pass in the event of his predeceasing the subscriber, or on the happening of the contingency or contingencies specified in the previous column.

Dated this. day of20... ,
 at

Signature of subscriber.

Two witnesses to signature-

- 1.
- 2.

II. When the subscriber has a family and wishes to nominate more than one member thereof.

I hereby nominate the persons mentioned below, who are members of my family as defined in Rule 2 of the Karnataka General Provident Fund Rules, 2016, receive the amount that may stand to my credit in the Fund, in the event of my death before that amount has become payable, or having become payable has not been paid, and direct that the said amount shall be distributed among the said persons in the manner shown against their names:-

Name and address of nominee	Relationship with subscriber	Age	*Amount or share of accumulations to be paid to each	Contingencies on the happening of which the nominations shall be come invalid	Name, address and relationship of the person, if any, to whom the right of the nominee shall pass in the event of his predeceasing the subscriber.

Dated this. day of20.. , at

Signature of subscriber.

Two witnesses to signature-

1.
2.

***Note:-** This column should be filled in so as to cover the whole amount that may stand to the credit of the subscriber in the Fund at any time.

III. When the subscriber has no family and wishes to nominate one person.

I, having no family as defined in Rule 2 of the Karnataka General Provident Fund Rules, 2016, hereby nominate the person mentioned below to receive the amount that may stand to my credit in the Fund, in the event of my death before that amount has become payable, or having become payable, has not been paid:-

Name and address of nominee	Relationship with subscriber	Age	Contingencies of the happening of which nomination shall become invalid	Name, address and relationship of the person, if any, to whom the right of the nominee shall pass in the event of his predeceasing the subscriber.

Dated this. day of 20.. , at

Signature of subscriber

Two witnesses to signature-

- 1.
- 2.

 * Note:- Where a subscriber who has no family makes a nomination, he shall specify in this column that the nomination shall become invalid in the event of his subsequently acquiring a family.

IV. When the subscriber has no family and wishes to nominate more than one person.

I, having no family as defined in Rule 2 of the Karnataka General Provident Fund Rules, 2016, hereby nominate the persons mentioned below to receive the amount that may stand to my credit in the Fund in the event of my death before that amount has become payable or having become payable has not been paid, and direct that the said amount shall be distributed amount the said persons in the manner shown below against their names:-

Name and address of nominee	Relationship with subscriber	Age	Amount of share of accumulations to be paid to each	Contingencies on the happening of which the nomination shall become invalid	Name, address and relationship of the person, if any, to whom the right of the nominee shall pass in the event of his predeceasing the subscriber.

Dated this. day of 20.. , at

Signature of subscriber

Two witnesses to signature-

- 1.
- 2.

 * Note:- This column should be filled in so as to cover the whole amount that may stand to the credit of the subscriber in the Fund at any time.

#Note:- Where a subscriber who has no family makes a nomination, he shall specify in this column that the nomination shall become invalid in the event of his subsequently acquiring a family.

FORM No. 4

(see sub-rule(2) of rule 14)

THE KARNATAKA GENERAL PROVIDENT FUND

Subject:- General Provident Fund Advance application of
 Sri
 Designation
 holder of GPF/A/c No.

Letter No. dated forwarding the G. P. F Advance application of
 Sri GPF A/c No. required in connection with

ORDER

I have satisfied myself that the conditions laid down in Rule 15 of K. G. P. F. rules are fulfilled and accordingly sanction under the authority vested by Rule 15 of rules, an advance of Rs (Rupees) to Sri/Smt from the balance standing at his/her credit in the G. P. F. A/c No. to meet the expenses in connection with the The advance should be recovered in equal monthly installments of Rs. each.

Head of the Office.
 Head of the Department.

Copy to :-

The Accountant General, Karnataka, Bangalore.

FORM No. 5

(see sub-rule (2) of rule 14)

1.	Subscriber name	
2.	Subscriber designation	
3.	Subscriber pay	
4.	Subscriber G. P. Fund Account No.	
5.	Amount of advance	
6.	Object of advance	
7.	Rule or rules under which the advance is sanctioned	
8.	Balance at credit of the subscriber on the date (as verified from the account last rendered by the Accountant General and subsequent deposits and withdrawals).	
9.	Balance of previous advances, if any, outstanding, against the subscriber (principal and interest shown separately). Principal Rs.	
10.	Date of repayment of previous advances, if any	
11.	Special reasons for granting the advance (when a previous advance is outstanding or when 12 months have not elapsed after the complete repayment of the previous advance).	
12.	Number of installments in which the advance is to be recovered	
13.	Amount of each installment	

Signature of the foreign employer

FORM No. 6

(see rule 16)

Voucher No.

Dated

Bill for drawing P. F Advances/Withdrawals of the
 for the month of

Sl. No.	Name of subscriber, pay and No. and date of sanction	P. F. Account No.	Advances/withdrawals Rs.	Acquittance
			Total . . .	

Net amount required for payment Rs. (Rupees)
 Space for classification.

Signature
 Designation of the Drawing Officer.

Pay Rs. (Rupees)

Station:

Dated:

Treasury Officer

Examined and entered

Treasury Accountant

CERTIFICATE

- Received Contents.
- Certified that I have satisfied myself that all sums included in bills drawn 1 months/ 2 month/ 3 months previous to this date with exception of those detailed below (of which the total has been refunded by deduction from this bill) have been disbursed to the proper persons, and that their acquittances have been taken and filed in my office with receipt stamp duly cancelled for every payment in excess of Rs. 20.
- Certified that the balance at the credit of the subscriber on the date of withdrawal covers the sum drawn in the bill. The Policy No.*. with Company has already been assigned in favour of the Governor and submitted to the Account Officer.

* Give details here if more than one policy has to be cited.

Signature
 Designation

FORM No. 7

(see rule 16)

APPLICATION FOR KARNATAKA GENERAL PROVIDENT FUND ADVANCES

To

.....

Sir,

I request an advance of Rs. (Rupees only) from my
 General Provident Fund Account No.

- (1) It is required for the purpose of
- (2) I shall bind myself to pay it regularly in monthly installments of Rs. each. [The maximum number of installments is 40 and the amount of each installment should be equal and in whole rupees throughout. The gross amount of the advance has to be fully repaid before actual retirement of the subscriber].
- (3) My pay is Rs. per month.
- (4) Rs. is the balance unpaid of the previous advance of Rs.. taken in the month of20. .
- (5) The gross amount of this temporary advance will be fully refunded by me, as indicated above, before my retirement from service, the date of my birth being . . .

Signature and Designation of
Subscriber.

Date.
Station

Memo No.

Date 20. .

Forwarded to

The advance asked for may be sanctioned. It is also within the permissible limit. Recoveries towards G. P. F. Subscription and Refunds of temporary Advance have been made during the month of application and during the month previous there to from the pay of the applicant as detailed hereunder:-

	Pay for month of	Encased on	Subscription	Refunds	Total
(i)					
(ii)					

Signature and Designation of the
Head of the Office.

FORM-8

(For Gazetted Officer)
(see sub-rule (1) of rule 19)

FORM OF APPLICATION FOR FINAL PAYMENT OF BALANCES IN THE GENERAL PROVIDENT FUND ACCOUNT

To

THE ACCOUNTANT GENERAL,
KARNATAKA, BANGALORE.

Through (The Head of Office/Department)

Sir,

I am due to retire/have retired/have proceeded on leave preparatory to retirement for months/have been discharged/dismissed/have resigned finally from Government Service and my resignation has been accepted with effect from. forenoon/afternoon.

2. I have not opted for the continued retention of my provident fund money in the Fund in terms of the (O.M. No. FD. 25 S.P.F. 58, dated 15th December 1958) as extended from time to time. I, therefore, request that the entire amount at my credit with interest due under the rules may be paid to me through treasury/Sub-Treasury. My Provident Fund Account No. is

OR

I have opted for the continued retention of my provident fund money in the Fund in terms of the (Official Memorandum No. FD 25 S PF 58, dated 15th December 1958) and my option has been forwarded vide letter No. dated is attached. I request that a sum of Rs.

... may be paid to me in terms of para 2 of that letter through Treasury/Sub-Treasury.
My Provident Fund Account No. is

3. A sum of Rs. (Rupees) was last deducted as Provident Fund subscription and recovery on account of refund of advance from my pay bill for the months of .
..... for Rs. encashed on, at Treasury/Sub-Treasury.

*4. My specimen signature, in duplicate, duly attested by another Gazetted Officer of Government, is enclosed.

5. I certify that I have neither drawn any temporary advance nor made any final withdrawal from my Provident Fund Account during the 12 months immediately preceding the date of my quitting service/proceeding on leave preparatory to retirement or thereafter.

OR

Details of the temporary advances drawn by me/final withdrawal made by me from my Provident Fund Account during the 12 months preceding the date of my quitting service/proceeding on leave preparatory to retirement or thereafter are given below:-

	Amount of Advance	Date
1.		
2.		

6. I hereby certify that no amount was withdrawn/the following amounts were withdrawn by me from my provident fund account during the 12 months immediately preceding the date of my quitting service/proceeding on leave preparatory to retirement or thereafter for payment of Insurance premia or for the purchase of a new policy.

	Amount	Date
1.		
2.		

7. The particulars of the Life Insurance Policies financed by me from the Provident Fund which are to be released by you are given below:-

Policy No.	Name of the Co.	Sum assured
1.		
2.		

Yours faithfully,

(Signature).

Name and Address.

Station:

Date:

*Para 4 applies only when payment is desired at a treasury other than the one at the District Headquarters where the subscriber last served otherwise it may be struck out.

CERTIFICATE BY THE HEAD OF OFFICE/DEPARTMENT

1. It is certified after due verification with reference to the records in my office, that no temporary advance/final withdrawal was sanctioned to the applicant from his/her Provident Fund Account during the 12 months immediately preceding the date of his/her quitting service/proceeding on leave preparatory to retirement or thereafter.

OR

2. It is certified after due verification with reference to the records in my office, that the following temporary advance/final withdrawals were sanctioned to and drawn by the applicant from his/her Provident Fund Account during the 12 months immediately preceding the date of his/her quitting service/proceeding leave preparatory to retirement or thereafter.

Amount of Advance/withdrawal	Date	Voucher No.
1.		
2.		

*3. It is certified that no demands/following demands of Government are due for recovery.

(Signature of the Head Officer/Department).

* Certificate No. 3 to be furnished in the case of Contributory Provident Funds only.

FORM 9

(For Non-Gezatted Officers)

(see sub-rule (2) of rule 19)

FORM OF APPLICATION FOR FINAL PAYMENT OF BALANCES IN THE GENERAL PROVIDENT FUND ACCOUNT.

To.

THE ACCOUNTANT GENERAL,
KARNATAKA BANGALORE.

(Through the Head Office)

Sir,

I am due to retire/have retired/have proceeded on leave preparatory to retirement for months/have been discharged/dismissed/ have resigned finally from Government Service and my resignation has been accepted with effect from forenoon/afternoon.

2. I have not opted for the continued retention of my Provident Fund money in the Fund in terms of the (Official Memorandum No. FD 25 SPF 58, dated 15th December 1958). I therefore, request that arrangements may kindly be made to pay the entire amount at my credit with interest due under the rules.

OR

I have opted for the continued retention of my Provident Fund money in the Fund in terms of the (Official Memorandum No. FD 25 SPF 58, dated 15th December 1958) and my option has been forwarded vide letter No. . . dated is attached. I request that arrangements may kindly be made to pay me a sum of Rs.

3. My Provident Fund Account No. is. I desire to receive payment through my office/through the Treasury/Sub-Treasury. *Particulars of my personal marks of identification, left hand thumb and finger impressions (in the case of illiterate subscriber) and specimen signature (in the case of literate subscriber), in duplicate, duly attested by a Gazetted Officer of the Government are enclosed.

4. The under mentioned Life Insurance Policy financed by me from my provident fund account may kindly be released.

Policy No.	Name of the Company	Sum assured
1.		
2.		
3.		
4.		

Yours faithfully,

Station:

Date:

(Signature).

Name
Address

Note:- *This applies only when payment is not desired through the Head Office.

(FOR USE BY HEADS OF OFFICES)

- (1) Forwarded to the Accountant General, Karnataka, Bangalore for necessary action.
 - (2) The Provident Fund Account Number of Shri/Smt. /Kumari (as verified from the statements furnished to him/her by you from year to year) is
 - (3) He/She has finally retired/will retire/has proceeded on leave preparatory to retirement for months/has been discharged/dismissed/has resigned finally from Government Service and his/her resignation has been accepted with effect from forenoon/afternoon.
- Foot Note-** This applied only when payment is not desired through the Head Office.
- (4) The last fund deduction was made from his/her pay in this office Bill No., dated. for Rs. (Rupees.), cash voucher No. of Treasury, the amount of deduction being Rs.
 - (5) Certified that he/she was neither sanctioned any temporary advance for any final withdrawal from his/her provident fund account during the 12 months immediately preceding the date of his/her quitting service/proceeding on leave preparatory to retirement or thereafter.

OR

Certified that the following temporary advances final withdrawal were sanctioned to him/her and drawn from his/her provident fund account during the 12 months immediately preceding the date of his/her quitting service proceeding on leave preparatory to retirement or thereafter.

Amount of Advance/withdrawal	Date	Voucher No.
1.		
2.		

- (6) Certified that no amount was withdrawn/the following amounts were withdrawn from his/her provident fund account during the 12 months immediately preceding the date of his/her quitting service /proceeding on leave preparatory to retirement or thereafter for payment of Insurance premia or for the purchase of a new policy.

Amount of Advance/withdrawal	Date	Voucher No.
1.		
2.		

- (7) He/She has not opted for the continued retention of his/her provident fund money in the Fund in terms of the Official Memorandum No. FD 25 SPF 58, dated 15th December 1958.

OR

He/She has opted for the continued retention of his/her provident fund money in terms of the Official Memorandum No. FD. 25 SPF 58, dated 15th December 1958 and his/her option has been forwarded vide this office letter No dated is attached.

- (8) *It is certified that no demands/following demands of Government are due for recovery.

(Signature of the Head of Office/Department)

* Note:- Certificate No. 8 to be furnished in the case of contributory funds only.

FORM 10

(see sub-rule (1) of rule 20)

**FORM OF APPLICATION FOR FINAL PAYMENT OF BALANCES IN THE PROVIDENT FUND
ACCOUNT OF A SUBSCRIBER TO BE USED BY THE NOMINEES OR ANY OTHER CLAIMANTS
WHERE NO NOMINATION SUBSISTS.**

To.

THE ACCOUNTANT GENERAL,
KARNATAKA BANGALORE.
(Through the Head Office)

Sir,

It is requested that arrangements may kindly be made for the payment of the accumulations in the Karnataka General Provident Fund Account of Shri/Smt The necessary particulars required in the connection are given below:-

1	Name of the Government servant	
2	Date of birth	
3	Post held by the Government servant	
4	Date of death	
5	Proof of death in the form of a death certificate issued by the municipal authorities, etc., if available.	
6	Provident Fund Account No. allotted to the subscriber	
7	Amount of Provident Fund money standing to the credit of the subscriber at the time of his death, if known	

8. Details of the nominees alive on the date of death of the subscriber if a nomination subsists.

Name of the nominee	Relationship with the subscriber	Share of the nominee
1.		
2.		
3.		
4.		

9. In case the nomination is in favour of a person other than a member of the family, the details of the family if the subscriber subsequent acquired a family.

Name	Relationship with the subscriber	Age as on in the date of death
1.		
2.		
3.		

10. In case no nomination subsists, the details of the surviving members of the family on the date of death of the subscriber. In the case of a daughter or of a daughter of a deceased son of the subscriber, married before the death of the subscriber, it should be stated against her name whether her husband was alive on the date of death of the subscriber.

Name	Relationship with the subscriber	Share of the nominee
1.		
2.		
3.		

11. In the case of amount due to a minor Child whose mother (widow of subscriber) is not a Hindu, the claim should be supported by Indemnity Bond or (Guardianship Certificate), as the case may be.

12. If the subscriber has left no family and no nomination subsists, the names of persons to whom the Provident Fund money is payable (to be supported by letters of probate or succession certificate, etc).

Name	Relationship with the subscriber	Address
1.		
2.		
3.		

13. Religion of the claimant (s).

14. *The payment is desired through the office ofthrough the Treasury/Sub-Treasury. In this connection the following documents duly attested by a Gazetted Officer in service/Magistrate are attached.

- (i) Personal marks of identification.
- (ii) Left/Right hand thumb and finger impression (in the case of illiterate claimants).
- (iii) Specimen signatures in duplicate (in the case of literate claimants).

Station:

Yours faithfully,

Dated:

Signature of claimant
(Full name and address)

* This applies only when payment is not desired through the Head Office.

FORM-11

(see rule 21)

Form of Bond of Indemnity for drawal of Provident Fund money due to the minor child/children of deceased subscriber by a person other than its/their natural guardian (to the extent of Rs. 5,000).

KNOW ALL MEN by these present I/We (a) son/daughter/wife of (hereinafter called 'obligor') resident of and (b) (I) son/daughter/wife of and resident of (hereinafter called 'Sureties'). Sureties on her/his their behalf are held firmly bound to GOVERNOR OF KARNATAKA (hereinafter called 'Government' in the sum of Rupees (in words) (in figures) to be paid to the Government or his successors or assigns for which payment to be well and truly made, each of us severely binds himself and his heirs, executors, administrators and assigns and every two and all of us jointly bind ourselves and our respective heirs, executors, administrators and assigns firmly by these presents.

- (a) Full name of claimant (s) with places (a) of residence
- (b) Name and address of the sureties.

Signed this day of Two Thousand

WHEREAS (c) was at the time of his death a subscriber to the General Provident Fund and Whereas the said (c) died on the day of Two thousand, and a sum of Rupees (in figures) (in words) payable by Government on account of his General Provident Fund accumulations AND WHEREAS the above bounden Obligor claims. @ the said sum on behalf of the minor child/children of the said (c) but has/have not obtained a guardianship certificate.

- (c) Name of the deceased.

AND WHEREAS the Obligor has/have satisfied the (d) (officer concerned) that he/she/they/is/are entitled to the aforesaid sum and that it would cause undue delay and hardship if the Obligor were required to produce a guardianship certificate and WHEREAS GOVERNMENT desire to pay the said to the Obligor but under Government rules and orders it is necessary that the Obligor should first execute a bond with two sureties to indemnify Government against all claims to the amount so due as aforesaid to the said (c) (deceased) before the said sum can be paid to the Obligor, which the Obligor and at his/her request the sureties have agreed to do.

- (d) Name and designation of the officer

NOW THE CONDITION of this bond is such that if after payment has been made to the Obligor the Obligor or Sureties shall in the event of a claim being made by any other person against Government with respect of the aforesaid sum of Rs. refund to Government, the

sum of Rupees and shall otherwise indemnify and keep the Government harmless and indemnified from all liabilities in respect of the aforesaid sum and all costs incurred in consequence of any claim thereto. THEN the above written bond or obligation shall be void but otherwise the same shall remain in full force, effect and virtue. The Government have agreed to bear the stamp duty if any chargeable on these presents.

IN WITNESS WHEREOF the Obligor and the Sureties hereto have set and subscribed their respective hand here unto on the day, month and year above written.

Signed by the above named 'Obligor'

- 1.
- 2.

in the presence of

Name and Designation of the Witness

Signed by the above named 'Sureties'

- 1.
- 2.

in the presence of

(Name and Designation of Witness)

Accept for and on behalf of the Government of Karnataka.

[Name and Designation of the Officer
directed or authorized in pursuance of the
Article 299 (1) of the Constitution to accept
the bond for and on behalf of the Governor]

FORM-12

(see clause (i) of sub-rule (1) of rule 27)

APPLICATION FOR PROVIDENT FUND WITHDRAWALS FOR BUILDING, RECONSTRUCTION,
ACQUISITION, REDEMPTION, ETC., OF HOUSE

(To be submitted in quadruplicate)

1	Name and Date of birth	
2	Official designation	
3	Monthly substantive pay of the applicant	
4	The length of service (No withdrawal is permissible in the case of an officer who has not completed 20 years of service or having a service of not less than ten years before attaining the age of superannuation).	
5	Amount of advance applied for:- (i) House building (ii) House purchase (iii) For redemption of a subsisting loan in respect of the property to be redeemed	

	(iv) Additions or alterations to and reconstruction (v) Purchase of house site N. B:- Maximum amount permissible is one year's pay or half the amount at the credit of the subscriber, whichever is less.	
6	Estimated cost of - (i) Building proposed to be constructed (ii) Building proposed to be purchased (iii) Property proposed to be redeemed (iv) Additions or alterations to and reconstruction (v) The house site proposed to be purchased	
7	To what extent it will be financed from the applicant's own funds and to what extent from other borrowings (details to be given)	
8	Locality (with the municipal number or site number in the case of an authorized lay-out) where the house is to be - (i) Built; (ii) Purchased; or (iii) Redeemed.	
9	Whether :- (i) The site intended to be built upon (ii) The house proposed to be purchased (iii) The house proposed to be redeemed or repaired if encumbered is situated at the place of his duty or his intended place of residence after retirement (iv) The house site proposed to be purchased	
10	Whether the applicant already owns a house or a house site at the places referred to in column 9 or at any other place.	
11	Whether- (1) The site intended to be built upon (present market value to be stated) is encumbered and if so how and to what extent. If not whether he possesses an unencumbered title deed to the site. (2) The house and the site on which it stands and proposed to be purchased or repaired are encumbered, and if so, how and to what extent. Is he willing to secure an undisputed title to the house and the land on which the house is built before the purchase price is authorized for payment? Details of property to be redeemed (such as locality, municipal number, present value of the property, amount of subsisting loan, extent up to which the redemption will be lessened by this withdrawal, title deed, etc). N. B—A certificate of having possessed an approved plan for the construction of the house to be produced.	
12	Advance already drawn if any, for - (i) House building, or (ii) House purchase, or (iii) House repair (iv) the purchase of a house site, either by Government or under Low Income Group Housing Scheme or by any approved Bank or Society; if so, what the amount and the terms of repayment of the same are.	

I hereby bind myself too use the money for the purpose I have applied for and in accordance with the Karnataka General Provident Fund Rule, 2016, regarding premature partial withdrawal of G. P. F. amount for building, acquisition or redemption of one house only/purchase of a house site and orders of Government and further engage myself to refund forthwith any surplus that may remain unutilized for the said purpose, together with interest at 5 percent per annum.

Signature of the applicant.

Official Superior's Certificate

I certify that I have examined the documents regarding the site on which the building is proposed to be constructed or the house proposed to be purchased or proposed to redeem the loan already raised for the house building or purchase or the house site proposed to be purchased and consider that the premature partial withdrawal of amount from the G. P. F. Account No. of the subscriber applied for is necessary and may be sanctioned. Connected documents are also forwarded herewith for reference and return.

Signature of Officer

Memo No.

Dated.

Forwarded to the or the Secretary to Government, Finance Department (if sanction of Government is necessary) for obtaining necessary sanction.

Head of the Department.

Memo No.

Dated.

The substantive pay of the subscriber is Rs. a sum of Rs. is at the credit of the subscriber as on a sum of Rs. due by the subscriber from out of the previous advance of Rs. taken on the premature partial withdrawal now applied for by the subscriber is admissible/inadmissible.

Accounts Officer.

Report of inspection by, and opinion of, the Deputy Commissioner/Collector of the District when the application is for a second installment of the premature partial withdrawal already sanctioned for the same building.

I beg to report that I have inspected site No. and the house thereon belonging to Sri in the extension of City/Town and in my opinion the second installment of the withdrawal of Rs. applied for is necessary/unnecessary for the completion of the said house.

Deputy Commissioner/Collector.

. District.

No Dated

FORM-13

(GPF No. 8)

(see clause (i) of sub-rule (1) of rule 27)

FORM OF ANNUAL DECLARATION.

To,

The Governor of Karnataka.

I hereby declare that the house built/acquired by me with the amount withdrawn by me from the amount standing to my credit in the Account No. of the General Provident Fund, under the provisions of Rule 28 of the said Karnataka General Provident Fund Rules, 2016, has not been transferred by me or by my spouse by way of transfer, sale, mortgage except for the purpose mentioned in Note 2 to clause (a), exchange or gift or on lease for a term exceeding three years, howsoever and that if called upon to do so, I undertake to produce before Government or the Head of Department or the sanctioning authority as the case may be, tax receipts, title deeds and such other documents as may be specified or required by the said authority, showing that the house remains in my or in my spouse sole and absolute ownership.

Dated this day of 20..,

Signature

Designation

Witnesses to signature (with address):-

- 1.
- 2.

(G. P. F. No. 9)

FORM-14

(see clause (g) of sub-rule (2) of rule 27)

(To be executed on stamp paper of the value laid down in the Stamp Law in force at place of execution of the documents).

To,

The Governor of Karnataka.

In consideration of the Governor of Karnataka (hereinafter referred to as "the Government of Karnataka") having agreed at my request to permit, for the purpose of building or acquiring a suitable house including the cost of the site thereof, withdrawal of the sum of Rs. (Rupees) only from the amount standing to my credit in the G. P. F. under the provisions of Rule 28 (i) (b) of the Karnataka General Provident Fund Rule, 2016, I hereby undertake to observe and perform the terms and conditions contained therein in so far as they are applicable to me and, in particular to comply with the following terms and conditions, namely :-

1. that the amount for which the withdrawal is applied for shall be actually utilized for the purpose of building or acquiring a suitable house including the site thereof;
2. that if the amount permitted to be so withdrawn is in excess of the actual expenditure incurred by me for building or acquiring a suitable house including the cost of the site thereof, the excess amount together with interest thereon at the rate provided for in Rule 28 (i) (b) of the aforesaid Rules, shall be refunded to the Government of Karnataka for credit to my Provident Fund forthwith without demur in one lumpsum whether the same shall have been demanded or not;
3. that the house proposed to be built or acquired by me with the amount so withdrawn shall be situated at my place of duty or where I intend to reside after retirement;

4. that in the event of my building a house, the construction of the house shall be commenced within six months of the withdrawal of the aforesaid amount and shall be completed within a period of one year from the date of commencement of construction or within such further extended period as the Government may in its absolute discretion allow. In the event of a ready-built house being purchased, any loan previously obtained by me for such purpose from private parties shall be repaid within three months of the drawal of such amount or such extended period as maybe permitted by the Government of Karnataka.
5. that in the event of my building a house the right to build on the site on which the house is proposed to be built will be acquired by me forthwith;
6. that approved plans and permits where necessary from the local authorities for the purchase of building materials to the extent required shall be furnished by me;
7. that in the case of a drawal for the purchase of a ready-built house I would secure an undisputed title to the house and the land on which the house is built before the purchase price is paid.
8. that so long as I am in service I shall submit every year a declaration in the form prescribed by the Government on or before the 31st March, that the house so built or acquired continues to be in my sole ownership and possession;
9. that while in service the house so built or acquired shall not be transferred by me be way of sale, mortgage, exchange or gift or on lease for a term exceeding three years or otherwise howsoever without the previous permission of the sanctioning authority in writing.

I hereby declare that my private savings together with the amount permitted to be withdrawn will be sufficient to build or acquire the house of the type proposed and that I do not own any house other than the one which is intended to be built or acquired at the place of my duty or at my intended place of residence after retirement. I further declare that if the house is not purchased or built in accordance with the provisions of the said Rules or if I commit any breach of any of the aforesaid terms and conditions; I shall repay to the General Provident Fund for credit to account the whole of the amount permitted to be withdrawn from the Fund in pursuance of the said Rules together with interest thereon at the rate provided for therein.

Dated this day of 20. . . ,

Place

Signature

FORM-15

(see sub-rule (2) of rule 29)

APPLICATION FOR PARTIAL FINAL WITHDRAWAL FROM THE GENERAL PROVIDENT FUND FOR MEETING COST OF HIGHER EDUCATION.

(To be sent in triplicate)

1.	Subscriber's name	
2.	Subscriber's designation	
3.	Subscriber's substantive pay and non-substantive pay, if any.	
4.	Date of birth of the Subscriber. . .	
5.	Date of entry into Government service.	
6.	Total length of service put in by the subscriber including the broken periods of service, if any.	
7.	Subscriber's General Provident Fund Account Number	
8.	Object of withdrawal	
9.	Rule or Rules under which the withdrawal is claimed.	
10.	Whether final withdrawal has been sanctioned in the past for any of the purposes specified in Rule 27, 28, 29 or 30 of the General Provident Fund Rules. (Details to be furnished).	

11.	Whether any temporary advance under Rule 15 of the General Provident Fund Rules has been sanctioned and drawn and, if so whether the same has been repaid in full (date of final repayment to be mentioned.)	
12.	The name of the person to be sent for higher education with his/her relationship to the subscriber.	
13.	Whether the education will be outside the State in India beyond the High School stage or outside India.	
14.	Specialised courses of education to be taken up and duration of such courses.	
15.	Amount of withdrawal applied for under Rule 29.	
16.	Number of installments in which the withdrawal is required to be withdrawn and the date on which the first installment is required to be drawn [vide Rule 29 (c)].	
17.	Amount of each such installment.	
18.	Balance at the credit of the subscriber on this date (as verified from the account last rendered by the Accountant General and subsequent deposits and withdrawals).	
19.	Whether a certificate as per Rule 29 (e) of the General Provident Fund Rules has been appended to the application.	

Signature of the Subscriber

I, hereby bind myself to use the money for the purpose for which the withdrawal is applied for in accordance with rules 29 of the Karnataka General Provident Fund Rule, 2016, as also indicated in my application, and further engage myself to refund forthwith any surplus that may remain unutilized for the purpose under the said rules together with interest at the prescribed rate.

Signature of the Applicant.

OFFICIAL SUPERIOR'S CERTIFICATE

I certify that I have examined the request of Sri and consider that the premature partial withdrawal of Rs. (Rupees) from the General Provident Fund Account No. of the subscriber applied for under Rule. of General Provident Fund Rules is necessary and may be sanctioned and allowed to be drawn in installments. Connected documents are also forwarded herewith for reference and return.

Signature and designation of the Officer.

Memo No.

Dated 20.. ,

- A. Sanctioned Rs. (Rupees)
- B. Forwarded to the Secretary to the Government of Karnataka, Finance Department, for obtaining necessary sanction.

(‘A’ This will have to be used when the Head of the Department is himself competent to sanction the withdrawal in which case ‘B’ will have to be struck off).

Signature and designation of the sanctioning authority other than Government.

FORM-16

(see sub-rule (8) of rule 30)

APPLICATION FOR PARTIAL FINAL WITHDRAWAL FROM THE GENERAL PROVIDENT FUND FOR MEETING EXPENDITURE ON MARRIAGE PURPOSE.

(To be sent in triplicate).

1.	Subscriber's name	
2.	Subscriber's designation	
3.	Subscriber's substantive pay and non-substantive pay, if any.	
4.	Date of birth of the Subscriber. . .	
5.	Date of entry into Government service.	
6.	Total length of service put in by the subscriber, including the broken periods of service, if any.	
7.	Subscriber's General Provident Fund Account Number	
8.	Object of withdrawal	
9.	Whether final withdrawal has been sanctioned in the past for any of the purposes specified in Rule 27, 28, 29 or 30 of the General Provident Fund Rules.	
10.	Whether any temporary advance under Rule 15 of the General Provident Fund Rules for the purpose has been sanctioned and drawn and, if so, whether the same has been repaid in full (date of sanction and final repayment to be mentioned.)	
11.	Probable date of the marriage	
12.	Relationship of the subscriber to the person to be got married.	
13.	Rule or rules under which the withdrawal is required now.	
14.	Amount of withdrawal applied for under Rule 31 (b) and (c) for the purpose specified in column 8 above.	
15.	Balance at the credit of the subscriber on this date (as verified from the account last rendered by the Accountant General and subsequent deposits and withdrawals).	

Signature of the Subscriber.

1. I certify that I have not applied for and/or obtained a repayable advance under Rule 15 or partial final withdrawal under Rule 27 for the purpose stated in column 8 of this application.
2. I hereby bind myself to use the money for the purpose for which I have applied for in accordance with Rule 31 of the Karnataka General Provident Fund Rules, 2016, regarding premature partial withdrawal of General Provident Fund amount as also indicated in my application, for meeting expenditure on marriage purposes and further engage myself to refund forthwith any surplus that may remain unutilised for the said purpose under the said rules together with interest at the prescribed rate.

Signature of the Subscriber.

OFFICIAL SUPERIOR'S CERTIFICATE

I certify that I have examined the request of Sri and consider that the premature partial withdrawal of Rs. [Rupees (in words)] from the General Provident Fund Account No. of the subscriber applied for under Rule of General Provident Fund Rule is necessary and may be sanctioned. Connected documents are also forwarded herewith for reference and return.

Signature and designation of the Officer.

Memo No.

Dated 20. . . ,

- A. sanctioned Rs. (Rupees in words).
 B. Forwarded to the Secretary to the Government of Karnataka, Finance Department, for obtaining necessary sanction.

(‘A’ This will have to be used when the Head of the Department is himself competent to sanction the withdrawal in which case ‘B’ will have to be struck off).

Signature and designation of the sanctioning authority other than Government.

FORM-17

(see sub-rule (7) of rule 31)

APPLICATION FOR PARTIAL FINAL WITHDRAWAL FROM THE GENERAL PROVIDENT FUND FOR MAKING DEPOSIT FOR BOOKING A MOTOR CAR/ MOTOR CYCLE/SCOOTER/MOPED ETC.

(To be sent in triplicate).

1.	Subscriber's name	
2.	Subscriber's designation	
3.	Subscriber's substantive pay and non-substantive pay, if any.	
4.	Date of birth of the Subscriber	
5.	Total length of service put in by the subscriber including the broken periods of service, if any.	
6.	Date of entry into Government service.	
7.	Subscriber's General Provident Fund Account Number	
8.	Object of withdrawal	
9.	Whether final withdrawal has been sanctioned in the past for any of the purposes specified in Rule 27, 28, 29 or 30 of the General Provident Fund Rules.	
10.	Whether any temporary advance under Rule 15 of the General Provident Fund Rules for the purchase has been sanctioned and drawn and, if so whether the same has been repaid in full (date of sanction and final repayment to be mentioned.)	
11.	Name of the Manufacturer or Dealer in whole favour the Deposit is to be made, of the vehicle, amount of deposit, the probable period by which time the vehicle would be delivered.	
12.	Rule or rules under which the withdrawal is required now.	
13.	Amount of withdrawal applied for under Rule 32 (purpose specified in column 8 above).	
14.	Balance at the credit of the subscriber on this date (as verified from the account last rendered by the Accountant General and subsequent deposits and withdrawals).	

Signature of the Subscriber.

I certify that I have not applied for and/or obtained a repayable advance under Rule 15 or partial final withdrawal under Rule 27 for the purpose stated in column 8 of this application.

I hereby bind myself to use the money for the purpose for which I have applied for in accordance with Rule 32 of the Karnataka General Provident Fund Rules, 2016, regarding premature partial withdrawal of General Provident Fund amount also indicated in my application, for meeting expenditure for purchase of a vehicle and further, engage myself to refund forthwith any surplus that may remain unutilised for the said purpose under the said rule together with interest at the prescribed rate.

Signature of the Applicant.

OFFICIAL SUPERIOR'S CERTIFICATE

I certify that I have examined the request of Sri and consider that the premature partial withdrawal of Rs. [Rupees (in words)] from the General Provident Fund Account No. of the subscriber applied for under Rule of General Provident Fund Rules is necessary and may be sanctioned. Connected documents are also forwarded herewith for reference and return.

Signature and designation of the Officer.

Memo No.

Dated 20. . . ,

- A. sanctioned Rs. (Rupees [in words]).
B. Forwarded to the Secretary to the Government of Karnataka, Finance Department, for obtaining necessary sanction.

('A' This will have to be used when the Head of the Department is himself competent to sanction the withdrawal in which case 'B' will have to be struck off).

Signature and designation of the sanctioning authority other than Government.

FORM-18

(see sub-rule (2) of rule 33)

APPLICATION FOR PARTIAL FINAL WITHDRAWAL FROM THE GENERAL PROVIDENT FUND DURING THE LAST YEAR OF SERVICE

1	Subscriber's Name	
2	Designation & Office Address	
3	General Provident Fund A/C No. with Departmental prefix.	
4	Date of Birth of the Subscriber	
5	Date of retirement (on superannuation)	
6	Closing balance as per account slip from the Accountant General for the year _____	
7	Subsequent General Provident Fund subscription and refunds/withdrawals From: Total	
8	Less withdrawals during the period indicated in Col.7.	
9	Balance arrived at Rs.	
10	Less 10% Rs.	
11	Amount of partial final withdrawal applied for Rs.	
12	a) Gazetted Officers:- Treasury/sub-treasury at which payment is desired. b) Non-Gazetted Officers:- Office through which the payment is desired.	

Date:

(Signature of Subscribers)

I, certify that I have examined the request of Sri/Smt and consider that the premature partial final withdrawal of Rs. from the General Provident Fund Account No. of the subscriber may be sanctioned and allowed to be drawn connected documents are also forwarded herewith for reference and return.

Dated:

Signature and Designation of the Officer

Sanctioned Rs. (Rs.)

Dated:

Signature and Designation of the Sanctioning Authority

FORM-19

(see sub-rule (2) of rule 34)

APPLICATION FOR PARTIAL FINAL WITHDRAWAL FROM THE GENERAL PROVIDENT FUND FOR MEETING COST OF CHRONIC ILLNESS.

(To be sent in triplicate)

1.	Subscriber's name	
2.	Subscriber's designation	
3.	Subscriber's substantive pay and non-substantive pay, if any.	
4.	Date of birth of the Subscriber. . .	
5.	Date of entry into Government service.	
6.	Total length of service put in by the subscriber including the broken periods of service, if any.	
7.	Subscriber's General Provident Fund Account Number	
8.	Object of withdrawal	
9.	Rule or Rules under which the withdrawal is claimed.	
10.	Whether final withdrawal has been sanctioned in the past for any of the purposes specified in Rule 27, 28, 29, 30 or 31 of the General Provident Fund Rules. (Details to be furnished).	
11.	Whether any temporary advance under Rule 15 of the General Provident Fund Rules has been sanctioned and drawn and, if so whether the same has been repaid in full (date of final repayment to be mentioned.)	
12.	The name of the person, whose chronic illness is being met and his/her relationship to the subscriber.	
13.	Specialised type of medical treatment for which withdrawal is being sought.	
14.	Amount of withdrawal applied for under Rule 34.	
15.	Balance at the credit of the subscriber on this date (as verified from the account last rendered by the Accountant General and subsequent deposits and withdrawals).	

Signature of the Subscriber

I, hereby bind myself to use the money for the purpose for which the withdrawal is applied for in accordance with rules 34 of the Karnataka General Provident Fund Rule, 2016, as also indicated in my application, and further engage myself to refund forthwith any surplus that may remain unutilized for the purpose under the said rules together with interest at the prescribed rate.

Signature of the Applicant.

PROCEDURE CLAIM AND FEEDBACK FORM OF DECLARATION BY THE SUBSCRIBER

Hospital Name Patient Name:
 KGID No. : IP Registration
 No.:, Ward availed
 DOA:..... DOS:.....DOD:..... Preauth Issue
 Date:....., Preauth No: Preauth
 Amount:....., Claimed Amount: Cost of Implants/Stents
 etc..... Package Cost :..... Total Cost :
 details..... Bill No:Bill Date:
Bill Amount:.....

Signature of the subscriber

OFFICIAL SUPERIOR'S CERTIFICATE

I certify that I have examined the request of Sriand consider that the premature partial withdrawal of Rs. (Rupees) from the General Provident Fund Account No. of the subscriber applied for under Rule. of General Provident Fund Rules is necessary and may be sanctioned and allowed to be drawn in installments. Connected documents are also forwarded herewith for reference and return.

Signature and designation of the Officer.

Memo No.

Dated 20. . ,

- A. Sanctioned Rs. (Rupees)
 B. Forwarded to the Secretary to the Government of Karnataka, Finance Department, for obtaining necessary sanction.

(‘A’ This will have to be used when the Head of the Department is himself competent to sanction the withdrawal in which case ‘B’ will have to be struck off).

Signature and designation of the sanctioning authority other than Government.

ANNEXURE
(See rule 24)

Transfer of Central Provident Fund balances to the State General Provident Fund on transfer or resignation of subscriber from the Central Government Service to join the State Government Service:- Subject to the conditions contained in Rule 24:-

- Where a Central Government employee join service under the State Government either by transfer or by resignation from the Central Government Service, his Central Provident Fund accumulations under Central Government shall be transferred to the State General Provident Fund by opening a new General Provident Fund Account in his name.
- Where a Center Government employee who takes up Service under State Government is eligible for insurance in the Karnataka Government Insurance Department, he may not be required to subscribe new General Provident Fund Accounts opened under the State General Provident Fund as a compulsory subscribed but the Central Provident Fund balance credited to his new General Provident Fund Account may by repaid to him only after his retirement or dismissal or resignation from the State Civil Service.
- Where a Central Government employee who takes up service under State Government is not eligible for insurance in the Karnataka Government Insurance Department he shall be required to subscribe compulsorily to the State General Provident Fund Account.
- The Provisions of clauses (a) to (c) shall mutatis mutandis be applicable to a Central Government employee who is appointed as probationer in the State Civil Service.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಫೆಬ್ರವರಿ ೨೨, ೨೦೧೭ (ಫಾಲ್ಗುಣ ೩, ಶಕ ವರ್ಷ ೧೯೩೮)	ನಂ. ೧೯೨
Part-IVA	Bengaluru, Wednesday, February 22, 2017 (Palguna 3, Shaka Varsha 1938)	No. 192

Karnataka Electricity Regulatory Commission, Bengaluru-560001

Notification

No. Y/03/16/ 2641 dated 21.02.2017

KERC (Procurement of Energy from Renewable Sources) (Fourth Amendment) Regulations, 2016

Preamble

The Commission had published the draft of the Regulations to further amend KERC (Procurement of Energy from Renewable Sources) Regulations, 2011 [called as Principal Regulations], inviting comments, views and suggestions from the stakeholders as required under sub-section (3) of Section 181 of the Electricity Act, 2003. The Commission also held a public hearing in the matter on 25.01.2017. After considering the views/comments/suggestions of the Stakeholders, the Commission, in exercise of the powers conferred under clause (e) of sub-section (1) of Section 86 read with Section 181 of the Electricity Act, 2003 (Central Act 36 of 2003) and all other powers enabling it in this behalf, hereby, makes the Regulations, namely,

“

1. Short Title, Application and Commencement. –

- (i) These Regulations may be called as the Karnataka Electricity Regulatory Commission (Procurement of Energy from Renewable Sources) (Fourth Amendment) Regulations, 2016.
- (ii) These Regulations shall extend to the whole of the State of Karnataka.
- (iii) These Regulations shall come into force from the financial year 2016-17.

2. Amendment of Regulation 5.-In the Karnataka Electricity Regulatory Commission (Procurement of Energy from Renewable Sources) Regulations, 2011, for Regulation 5, the following shall be substituted namely. –

“5. Alternative modes of compliance of RPO. -

Every Distribution Licensee, Captive Consumer and Open Access Consumer[hereinafter, referred to as the obligated entity] specified in Regulation-3, may purchase REC or consume electricity generated from its own Renewable Energy Power Plant (grid-connected or otherwise), to meet either partly or entirely, its RPO specified in Regulation 4.

Provided that the Solar RPO of the obligated entity shall be fulfilled by purchase of Solar RECs or consumption of electricity from its own Solar Power Plant.

Provided further that the capacity of the Renewable Energy Power Plant owned by the obligated entity shall not be less than 250 kW.

Provided also that suitable metering and communication arrangement with the SLDC shall be established for such Renewable Energy Power Plant by the obligated entity for the purpose of monitoring the RPO compliance.

Provided also that SLDC, within 30 days from the notification of these Regulations, shall prepare a detailed procedure for metering, communication, reporting and monitoring of RPO compliance and host the same on its website.

Provided also that the obligated entity shall not have availed RECs in respect of the quantum of electricity consumed from its own Renewable Energy Power Plant for meeting its RPO.”

By Approval of the Commission

Dr. Siddaramaiah

Secretary

Karnataka Electricity Regulatory Commission



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೨೦೪
Part-IVA	Bengaluru, Thursday, February 23, 2017 (Palguna 4, Shaka Varsha 1938)	No. 204

ಕರ್ನಾಟಕ ವಿಧಾನಸಭೆಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಸಸ/880/ಶಾಶಾ/2013-17, ಬೆಂಗಳೂರು, ದಿನಾಂಕ: 23-02-2017

ಮಾನ್ಯರೇ,

ವಿಷಯ : ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯ ತಿಳಿಸುವ ಬಗ್ಗೆ.

14ನೇ ವಿಧಾನಸಭೆಯ 13ನೇ ಅಧಿವೇಶನದ ಮುಂದುವರೆದ ಉಪವೇಶನವು ಬುಧವಾರ, ದಿನಾಂಕ 15ನೇ ಮಾರ್ಚ್, 2017 ರಂದು ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೇರಲಿದೆ.

ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆಂದು ಕೋರುತ್ತೇನೆ.

ಎಸ್. ಮೂರ್ತಿ
ಕಾರ್ಯದರ್ಶಿ (ಪ್ರ)
ಕರ್ನಾಟಕ ವಿಧಾನಸಭೆ

KARNATAKA LEGISLATIVE ASSEMBLY SECRETARIAT NOTIFICATION

No. KLAS/880/LEGN/2013-2017, Bengaluru, Dated: 23-02-2017

Dear Sir/Madam,

Sub : Sessions of Karnataka Legislative Assembly date and time – intimation reg.

The adjourned meeting of the 13th Session of the 14th Assembly is convened to meet on Wednesday, the 15th March, 2017 at 11.30 a.m. in the "Legislative Assembly Chamber", Vidhana Soudha, Bengaluru.

I request you to kindly attend the meeting.

S. Murthy
Secretary (I/c)
Karnataka Legislative Assembly



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೨೦೬
Part-IVA	Bengaluru, Thursday, February 23, 2017 (Palguna 4, Shaka Varsha 1938)	No. 206

EDUCATION SECRETARIAT

NOTIFICATION

No. ED 465 DGW 2016(1), Bengaluru, dated: 23.02.2017

The draft of the following rules, which the Government of Karnataka proposes to make in exercise of the powers conferred by section 33 and 34 of the Karnataka Secondary Education Examination Board Act, 1966 (Karnataka Act 16 of 1966) read with sub-section (2) of section 22 and 145 of the Karnataka Education Act, 1983 (Karnataka Act 1 of 1995) is hereby published as required by sub-section (1) of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to said draft before the expiry of the period specified above will be considered by the State Government. The objections and suggestions may be addressed to the Principal Secretary to Government, (Primary and Secondary Education) M.S. Building, Dr. B.R. Ambedkar Veedhi, Bangalore-560 001.

DRAFT RULES

1. Title, commencement and application.- (1) These rules may be called the Karnataka Secondary Education Examination Board (Scheme of Evaluation) Rules, 2017.

(2) They shall come into force from the date of their final publication in the Official Gazette, except rule 3 which shall come into force with effect from 1st day of May 2017.

(3) Notwithstanding anything contained in Karnataka Secondary Education Examination Board Regulations, 1966 they shall apply to Secondary School Leaving Certificate Examinations conducted by the Karnataka Secondary Education Examination Board.

2. Definitions.- In these rules unless the context otherwise requires,-

(a) 'Act' means the Karnataka Secondary Education Examination Board Act, 1966;

(b) 'Camp Office' means an office temporarily established by the Competent Authority at any place for paper setting or for depositing or distributing of question papers or answer scripts or for evaluation of answer scripts or for any other works connected with the examination;

(c) 'Candidate' means either a regular student, or a repeater, or a private student whose application for appearance in an examination has been accepted by the Competent Authority;

(d) 'Examination' means the Secondary School Leaving Certificate Examination and includes a supplementary examination;

(e) 'Examiner' includes a question paper setter and an evaluator of answer scripts;

(f) 'Grace Marks' means extra marks awarded to students over and above what a candidate has actually scored; and

(g) 'Marks' means number awarded to a candidate for the correctness or quality of answers to questions in examination by an examiner.

3. Panel of Paper Setters.- (1) A panel of paper setters for each subject shall consist of three examiners, working in different administrative divisions of the State, the senior most of whom shall act as the Chairman.

(2) It shall be the responsibility of each panel to set maximum three sets of question papers in Kannada or any other medium of examination, as the case may be, and in English vernacular versions (except languages) at a camp office and in manner specified by the competent authority.

(3) It shall be responsibility of each paper setter to maintain utmost secrecy and confidentiality during the question paper setting, before and even after conduct of the examination.

(4) The Competent Authority may constitute more than one panel to get adequate sets of question papers.

4. Scheme of Evaluation.- (1) The Competent Authority shall cause preparation of a scheme of evaluation of answer scripts of each subject in respect of the question paper set used in the examination.

(2) The scheme of evaluation shall be prepared in the manner specified by the competent authority by a panel consisting of the three members of the panel of paper setters in respect of the question paper set actually used in the examination, and two additional members.

(3) The senior most among the five members shall act as the Chairman of the panel for preparation of the scheme of evaluation.

(4) The draft scheme of evaluation shall be put in public domain inviting objections, if any, from the students within three days from the placement of the draft scheme in the public domain. The objections shall be filed in online manner specified by the competent authority.

(5) The objections thus received shall be considered by the panel before finalizing the scheme of evaluation and submission to the competent authority for approval.

(6) One approved and placed in the public domain, the approved scheme of evaluation shall be followed by all examiners in evaluation the answer scripts.

5. Awarding of Grace Marks at evaluation stage.- (1) Grace marks may be awarded if any question is found to be out of syllabus or ambiguous or inconsistent.

(2) It shall be responsibility of the panel for scheme of evaluation to specifically make a recommendation to the competent authority to include grace marks in the scheme of evaluation in case a question being out of syllabus or ambiguous or inconsistent.

(3) The competent authority may consult a three member panel of subject experts to decide acceptance or otherwise of such recommendation.

(4) A panel of three subject experts for purpose of sub-rule (3) may be constituted from amongst recommendations obtained from Kendriya Vidyalaya Sangathan authorities and Head of Department of the concerned subject in Bengaluru University.

(5) Once approved by the competent authority as part of the scheme of evaluation, the grace marks under sub-rule (1) shall be awarded at the time of evaluation of answer scripts by the evaluators in following manner.

(a) Full marks shall be awarded if the question was compulsory irrespective of whether it was attempted or not.

(b) Full marks shall be awarded if the question was optional and was attempted without attempting the other optional question in lieu of the question identified for the grace marks.

(6) It shall be responsibility of the examiner to make a mention in the answer script in case of award of grace marks under sub-rule (1).

6. Awarding of Grace Marks at result compilation stage.- (1) Grace marks at result compilation stage may be awarded in case a candidate has secured aggregate marks in all subjects adequate for passing the examination, but has failed in maximum two subjects.

(2) The grace marks under sub-rule (1) shall not exceed more than five percent of the maximum marks of the question paper of each of the two concerned subjects.

(3) The grace marks awarded at the result compilation stage shall be mentioned separately in the marks sheet of the candidate.

(4) A panel consisting of Commissioner of Public Instructions, Director of Pre-University Education and Director of Karnataka Secondary Education Examination Board shall decide the quantum of grace marks subject to the limit under sub-rule (2).

By order and in the name of Governor of Karnataka

V.Ramakrishnaiah

Under Secretary to Government,
Education Department (Pre-University Education)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಫೆಬ್ರವರಿ ೨೩, ೨೦೧೭ (ಫಾಲ್ಗುಣ ೪, ಶಕ ವರ್ಷ ೧೯೩೮)	ನಂ. ೨೦೭
Part-IVA	Bengaluru, Thursday, February 23, 2017 (Palguna 4, Shaka Varsha 1938)	No. 207

EDUCATION SECRETARIAT NOTIFICATION

No. ED 465 DGW 2016(2), Bengaluru, dated: 23.02.2017

The draft of the following rules, further to amend the Karnataka Pre-University Course State Level Public Examination Rules, 1997 which the Government of Karnataka proposes to make in exercise of the powers conferred by section 145 read with sub-section (2) of section 22 of the Karnataka Education Act, 1983 (Karnataka Act 1 of 1995) is hereby published as required by sub-section (1) of the said Act, for the information of all the persons likely to be affected thereby and notice is hereby given that the said draft will be taken into consideration after thirty days from the date of its publication in the Official Gazette.

Any objection or suggestion which may be received by the State Government from any person with respect to said draft before the expiry of the period specified above will be considered by the State Government. The objections and suggestions may be addressed to the Principal Secretary to Government, (Primary and Secondary Education) M.S.Building, Dr. B.R. Ambedkar Veedhi, Bangalore-560 001.

DRAFT RULES

1. Title and commencement.- (1) These rules may be called the Karnataka Pre-University Course State Level Public Examination (Amendment) Rules, 2017.

(2) They shall come into force from the date of their final publication in the Official Gazette, except rule 3 which shall come into force with effect from 1st day of May 2017.

2. Amendment of rule 2.- In the Karnataka Pre-University Course State Level Public Examination Rules, 1997 (hereinafter referred to as the said rules), in rule 2,-

(a) for clause (c), the following shall be substituted, namely:-

“(c) ‘Camp Office’ means an office temporarily established by the Competent Authority at any place for paper setting or for depositing or distributing of question papers or answer scripts or for evaluation of answer scripts or for any other works connected with the examination;

(b) after clause (g), the following shall be inserted, namely:

(g1) ‘Grace Marks’ means extra marks awarded to students over and above what a candidate has actually scored; and

(c) after clause (j), the following shall be inserted, namely:-

(j1) ‘Marks’ means number awarded to a candidate for the correctness or quality of answers to questions in examination by an examiner.”

3. Substitution of rule 22.- For rule 22 of the said rules the following shall be substituted, namely:-

“22. Panel of Paper Setters.- (1) A panel of paper setters for each subject shall consist of three examiners, working in different administrative divisions of the State, the senior most of whom shall act as the Chairman.

(2) It shall be the responsibility of each panel to set maximum three sets of question papers in Kannada or any other medium of examination, as the case may be, and in English vernacular versions (except languages) at a camp office and in manner specified by the competent authority.

(3) It shall be responsibility of each paper setter to maintain utmost secrecy and confidentiality during the question paper setting, before and even after conduct of the examination.

(4) The Competent Authority may constitute more than one panel to get adequate sets of question papers”.

4. Insertion of new rules 22A, 22B and 22C.- After rule 22 of the said rules, the following new rules shall be inserted, namely:-

“22A. Scheme of Evaluation.- (1) The Competent Authority shall cause preparation of a scheme of evaluation of answer scripts of each subject in respect of the question paper set used in the examination.

(2) The scheme of evaluation shall be prepared in the manner specified by the competent authority by a panel consisting of the three members of the panel of paper setters in respect of the question paper set actually used in the examination, and two additional members.

(3) The senior most among the five members shall act as the Chairman of the panel for preparation of the scheme of evaluation.

(4) The draft scheme of evaluation shall be put in public domain inviting objections, if any, from the students within three days from the placement of the draft scheme in the public domain. The objections shall be filed in online manner specified by the competent authority.

(5) The objections thus received shall be considered by the panel before finalizing the scheme of evaluation and submission to the competent authority for approval.

(6) One approved and placed in the public domain, the approved scheme of evaluation shall be followed by all examiners in evaluation the answer scripts.

22B. Awarding of Grace Marks at evaluation stage.- (1) Grace marks may be awarded if any question is found to be out of syllabus or ambiguous or inconsistent.

(2) It shall be responsibility of the panel for scheme of evaluation to specifically make a recommendation to the competent authority to include grace marks in the scheme of evaluation in case a question being out of syllabus or ambiguous or inconsistent.

(3) The competent authority may consult a three member panel of subject experts to decide acceptance or otherwise of such recommendation.

(4) A panel of three subject experts for purpose of sub-rule (3) may be constituted from amongst recommendations obtained from Kendriya Vidyalaya Sangathan authorities and Head of Department of the concerned subject in Bengaluru University.

(5) Once approved by the competent authority as part of the scheme of evaluation, the grace marks under sub-rule (1) shall be awarded at the time of evaluation of answer scripts by the evaluators in following manner.

(a) Full marks shall be awarded if the question was compulsory irrespective of whether it was attempted or not.

(b) Full marks shall be awarded if the question was optional and was attempted without attempting the other optional question in lieu of the question identified for the grace marks.

(6) It shall be responsibility of the examiner to make a mention in the answer script in case of award of grace marks under sub-rule (1).

22C. Awarding of Grace Marks at result compilation stage.- (1) Grace marks at result compilation stage may be awarded in case a candidate has secured aggregate marks in all subjects adequate for passing the examination, but has failed in maximum two subjects.

(2) The grace marks under sub-rule (1) shall not exceed more than five percent of the maximum marks of the question paper of each of the two concerned subjects.

(3) The grace marks awarded at the result compilation stage shall be mentioned separately in the marks sheet of the candidate.

(4) A panel consisting of Commissioner of Public Instructions, Director of Pre-University Education and Director of Karnataka Secondary Education Examination Board shall decide the quantum of grace marks subject to the limit under sub-rule (2).”

By order and in the name of Governor of Karnataka

V.Ramakrishnaiah

Under Secretary to Government,
Education Department (Pre-University Education)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಫೆಬ್ರವರಿ ೨೫, ೨೦೧೭ (ಫಾಲ್ಗುಣ ೬, ಶಕ ವರ್ಷ ೧೯೩೮)	ನಂ. ೨೦೯
Part-IVA	Bengaluru, Saturday, February 25, 2017 (Palguna 6, Shaka Varsha 1938)	No. 209

KARNATAKA LEGISLATIVE COUNCIL SECRETARIAT NOTIFICATION

No. KLCS/ADM-1/38/C&R/2015, Bengaluru, dated: 23.02.2017

In exercise of the powers, conferred by Sub-section (iii) of Section 6 of Karnataka Legislative Council Secretariat (Recruitment and Conditions of Service) Rules 2003, the Board of the Karnataka Legislative Council Secretariat hereby makes the following rules namely :-

Rules

1. Title and Commencement : (1) These rules may be called the Karnataka Legislative Council Secretariat (Recruitments and Conditions of Service) (Eighth) (Amendment) Rules, 2017.

(2) They shall come into force from the date of their publication in the Official Gazette.

In Sl. No. 8B, 12C & 14A at Column 5 and sub Para second of the C&R Rule 2016, the following shall be substituted :-

The word 3 years shall be substituted by 2 years 6 months.

By Order of the Chairman
Karnataka Legislative Council

SRINIVASA
Secretary
Karnataka Legislative Council



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಫೆಬ್ರವರಿ ೨೫, ೨೦೧೭ (ಫಾಲ್ಗುಣ ೬, ಶಕ ವರ್ಷ ೧೯೩೮)	ನಂ. ೨೧೦
Part-IVA	Bengaluru, Saturday, February 25, 2017 (Palguna 6, Shaka Varsha 1938)	No. 210

REVENUE SECRETARIAT

NOTIFICATION

No. RD 13 LGP 2016(P), Bengaluru, dated: 23.02.2017

The draft of the Karnataka Land Grabbing Prohibition Rules, 2017 which the Government of Karnataka, proposes to make in exercise of the powers conferred by sub-section (1) of section 18 of the Karnataka Land Grabbing Prohibition Act, 2011 (Karnataka Act 38 of 2014) is hereby published as required by sub-section (1) of section 18 of the said Act for the information of all persons likely to be affected thereby and notice is hereby given that said draft will be taken into consideration after the expiry of fifteen days from the date of its publication in the official Gazette.

Suggestions, which may be received by the State Government from any person with respect to the said draft before the expiry of the period specified above, will be considered by the State Government. Objections or suggestions may be addressed to the Principal Secretary to Government, Revenue Department, Multi Storied Building, Dr. Ambedkar Veedhi, Bangalore – 560 001.

DRAFT RULES

1. TITLE AND COMMENCEMENT.- (1) These rules may be called the Karnataka Land Grabbing Prohibition Special Court (Conditions of Service of Chairman and Members) Rules 2017.

(2) These rules shall deemed to have come into force from the date on which the Chairman and Members have assumed the charge of the office of the Karnataka Land Grabbing Prohibition Special Court

2. DEFINITIONS.- (1) In these rules unless the context otherwise requires the following, namely:-

- 'Act'** means the Karnataka Land Grabbing Prohibition Act 2011 (Karnataka Act 38 of 2014);
- 'Chairman'** means the Chairman of the Karnataka Land Grabbing Prohibition Special Court;
- 'Members'** means the members of the Karnataka Land Grabbing Prohibition Special Court;
- 'Section'** means the Section of the Act;
- 'Service'** means the service rendered by the Chairman, Judicial Members and Revenue Members on duty; and

- (f) **‘Vacation’** means any period excluding the time during which the Chairman, Judicial Member and Revenue Members is absent on leave.

(2) Other words and expressions used in these rules and not defined, but defined in the Act shall have the same meaning respectively assigned to them in the Act.

3. PAY.- (1) The Chairperson, if he is a serving Judge shall be paid a salary and other admissible allowances equal to the salary and allowances of a sitting Judge of the High Court. If he is a retired Judge, he shall be paid a salary and other admissible allowances equal to the salary and allowances of a Judge of a High Court.

(2) A member who is a serving Judicial Member (District Judge), he shall be paid salary drawn in the cadre of District Judge immediately before his appointment as such. In case of retired District Judge appointed as such, he shall be paid the pay and allowances corresponding to the post held by him at the time of his retirement.

(3) In respect of a serving Revenue Member who is an All India Service officer, he shall be paid the salary drawn in the post held by him immediately before his appointment as member. In case a retired officers is appointed as Revenue Member, he shall be paid the pay and allowances corresponding the post held by him at the time of retirement:

Provided that if the chairperson or a Member, at the time of his appointment, is in receipt of or being eligible to receive any pension had elected to draw or receive the pension (other than disability or invalid pension) in respect of previous service as a Judge of a High court or District Judge or an All India Service officer in the service under the State, as the case may be, his salaries in respect of the service as the Chairperson or a Member of the Court as the case may be shall be reduced by the amount of that Pension and Pension equivalent of Gratuity. The Dearness allowance admissible on the Pension shall be kept in abeyance during the period he hold the post of Chairperson or Member as the case may be. He shall be entitled to Dearness allowance, HRA and CCA admissible from time to time as per rules on the pay admissible as above.

4. LEAVE.- (1) The chairman and Members shall be entitled to leave as follows:-

- (a) Casual leave of fifteen days and two Restricted Holidays in a calendar year;
- (b) Earned Leave at the rate of thirty days for every completed calendar year of service;
- (c) Half pay leave at the rate of twenty days for every completed calendar year of service; and
- (d) Extra ordinary Leave up to a maximum of one hundred eighty days in one term of office.

(2) On expiry of their terms of office, they shall be entitled to receive cash equivalent of leave salary in respect of earned leave to their credit subject to the condition that the maximum leave encashed from his term of office or at the time of retirement from previous service or taken together shall not in any case exceed three hundred days. The Chairman and Members shall also be entitled to receive the Dearness Allowance as admissible on the leave salary:

Provided that he shall not be entitled for the House Rent Allowance, City Compensatory allowance or any other allowance on such leave salary.

(3) If the Chairman and Member is unable to enjoy the full vacation on account of his occupation with the Special Court, he shall be entitled to add the un-enjoyed period of vacation to the leave account.

Explanation: For the purpose of this sub rule, ‘vacation’ means vacation of thirty days in each calendar year observed by the Special Court.

5. LEAVE SANCTIONING AUTHORITY.- (1) The Chairman shall intimate to the Government regarding his leave.

(2) The Chairman shall be the authority to sanction leave to the Members of the Special Court.

6. LEAVE TRAVEL CONCESSION.- The Chairman and Members of the Special Court shall be entitled to the leave travel concession as admissible to the Judges or officers of respective class serving under the State Government.

7. TRAVELLING ALLOWANCE and DAILY ALLOWANCE.- The Chairman and Members of the Special Court are entitled for TA and DA while on tour (including the journey undertaken to join the Special court or on expiry of his term with the Court to proceed to his home town) and entitled to charges for transportation of personal effects and other similar things and daily allowance as admissible to the Judges or officers of respective class serving under the State Government.

8. SUBSCRIPTION TO GENERAL PROVIDENT FUND.- The Chairman and Members of the Special Court shall be entitled to subscribe to the General Provident Fund.

9. MEDICAL REIMBURSEMENT.- (1) If a sitting or retired Judge of the High Court is appointed as Chairman of the Special Court, the reimbursement as applicable to the serving judges of the High Court of Karnataka subject to relaxation of the conditions stipulated vide G.O.No: DPAR 18 SHC 2011 (P) dated 25.6.2011 modified from time to time.

(2) If a serving or retired Judge of the District and Sessions Court is appointed as Judicial Member of the Special court, the reimbursement as applicable to the serving or retired judicial officers as admissible under the Karnataka Judicial Officers (Medical Attendance) Rule 2009.

(3) If a serving or retired All India Service officer is appointed as a Revenue Member, the reimbursement as applicable as per All India Officers (Medical Attendance) Rules to such officers.

10. OFFICIAL CAR AND TELEPHONE FACILITY.- The Chairman and Members of the Special Court shall be entitled to Official car and telephone facilities.

11. ADDITIONAL PERQUISITES.- During the term of the office as the Chairman and other Members of the Special court, the Chairman and Members shall be entitled to the following perquisites; namely:-

- (a) Sumptuary allowance;
- (b) Free water and Electricity;
- (c) Home orderly allowance;
- (d) Gardener allowance; and
- (e) Fifteen News papers and Journals.

as applicable to Chairman and Members of the Karnataka Administrative Tribunal.

12. MISCELLANEOUS.- If any doubt arises about the interpretation of any of these provisions, the matter shall be referred to the Government of Karnataka.

By Order and in the name of the Governor of Karnataka

S.L.MAHANTHE GOWDA

Under Secretary to Government,
Revenue Department (Land Grants-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಫೆಬ್ರವರಿ ೨೫, ೨೦೧೭ (ಫಾಲ್ಗುಣ ೬, ಶಕ ವರ್ಷ ೧೯೩೮)	ನಂ. ೨೧೧
Part-IVA	Bengaluru, Saturday, February 25, 2017 (Palguna 6, Shaka Varsha 1938)	No.211

MINORITY WELFARE, WAKF AND HAJ SECRETARIAT NOTIFICATION

No.MWD 169 WES 2016, dated:25th February 2017

The draft of the following Karnataka Wakf Rules 2017 which the Government of Karnataka proposes to, repealing the earlier Karnataka Wakf Rules 1997 published in the official gazette of Government of Karnataka dated:9th April 1997 and to make Karnataka Wakf Rules 2017 in exercise of powers conferred by Section 109 of Waqf Act, 1995 (Central Act 43 of 1995) is hereby published as required by sub section (1) of the said section for the information of all persons likely to be affected there by and notice is hereby given that the said draft will be taken into consideration after expiry of 30 days from the date of its publication in the official gezzette.

Any objection or suggestion which may be received by the State Government from any person with respect to said draft before the expiry of period specified above, will be considered by the State Government. Objection or suggestion may be addressed to the Secretary to Government, Minority Welfare, Wakf & Haj Department, Room No.204, 2nd Floor, Vikasa Soudha, Bangalore-560001.

DRAFT RULES CHAPTER - I

1. Title and commencement .- (1) These rules may be called the Karnataka Waqf Rules, 2017.

(2) They shall come into force from the date of their publication in the Official Gazette.

2. Definitions.- (1) In these rules unless, the context otherwise requires,-

- (i) **"Act"** means the Waqf Act, 1995 (Central Act 43 of 1995);
- (ii) **"Amin"** means and includes a person appointed by the Sajjada Nasheen to perform the religious or spiritual functions in his absence;
- (iii) **"Ashoor Khana"** means and includes a place where Alam, Panjas, etc., are preserved and where religious rituals and sermons are held during the month of Moharram;
- (iv) **"Authorized Officer"** under sections 36 and 37, an Officer not below the rank of Additional Chief Executive Officer.
- (v) **"Ballot box"** includes any box, bag or container used for the insertion of ballot papers by voters.
- (vi) **"Board"** means Karnataka State Board of waqf established under section 13.
- (vii) **"Chairperson"** means the Chairperson of the Board elected under sub section (8) of section 14;
- (viii) **"Chillah"** means and includes a place for spiritual contemplation in seclusion for a specified period;
- (ix) **"Candidate"** means any candidate not elected and not excluded from the poll at any given time;
- (x) **"Count"** means all the operations involved in the counting of the votes recorded for candidates;
- (xi) **"Dargah"** means and includes a shrine or a tomb of a Muslim Saint;

- (xii) **“District Waqf Advisory Committee”** means a committee constituted by the Board under section 18 of the Act;
- (xiii) **“Eidgah”** means and includes a place where the congregational prayers are offered on the day of Eid.
- (xiv) **“Election”** means an election to fill a vacancy in the office of the members of the Board, under sub clauses (i), (ii), (iii) and (iv) of clause (b) of sub-section (1) of section 14 of the Act;
- (xv) **“Elector”** in relation to election to any category of member of the Board means any person whose name is specified in the Electoral Roll of that category unless disqualified by the Returning Officer;
- (xvi) **“Electoral College”** means the Categories from which members are to be elected under Clause (b) of sub-section (1) and second proviso of sub-section (2) of section 14;
- (xvii) **“Electoral Registration Officer”** means an officer appointed under rule 11 of these rules;
- (xviii) **“Electoral Roll”** means a list of voters prepared under sub-rule (3) of rule 11 of these rules;
- (xix) **“Exhausted paper”** means a voting paper on which no further reference is recorded for a continuing candidate and includes a voting paper on which;
 - (a) The names of two or more candidates, whether continuing or not are marked with the same figure and are next in order of preference; or
 - (b) The name of the candidate next in order of preference whether continuing or not is marked by a figure not following consecutively after some other figure on the voting paper by two or more figures; or
 - (c) There is such effacement, obliteration, erasure or mutilation so as to make any preferences other than the first preference ambiguous.
- (xx) **“Form”** means a Form appended to these rules;
- (xxi) **“Original Vote”** in relation to any candidate means a vote derived from a voting paper on which a first preference is recorded for such candidate.
- (xxii) **“Khabrastan”** means and includes a Muslim burial ground.
- (xxiii) **“Khadim”** means and includes a person appointed by the Mutawalli of a Waqf to assist him in performing the duties of Waqf.
- (xxiv) **“Khanquah”** means and includes a place where a Dervish or Sufi Saint imparts religious and spiritual teachings to the disciples and seekers of truth congregate for religious instructions and devotional exercise.
- (xxv) **“Legal practitioner”** shall have the same meaning as assigned to it in the Advocates Act, 1961 (25 of 1961);
- (xxvi) **“Madrasa”** means and includes Islamic learning centre where religious education along with other curriculum is imparted
- (xxvii) **“Maktab”** means and includes a place where elementary Islamic education and teachings are imparted.
- (xxviii) **“Mansha-e-Waqif”** means intention of a person who dedicates his property as a Waqf and includes the purpose of dedication and directions for administration of the same.
- (xxix) **“Maqbara”** means a grave or a tomb;
- (xxx) **“Masjid”** means a place where Muslims offer salath;
- (xxxi) **“Mouzan”** means a person appointed or nominated or volunteer to call for salath and to carry out such other duties as assigned from time to time by the management of the mosque;
- (xxxii) **“Muzawar”** means a person appointed by the Sajjada Nasheen or Mutawalli in respect of Dargah, Ashoorkhana or a shrine to discharge the functions assigned to him from time to time;
- (xxxiii) **“Musafir Khana”** is a place for the accommodation of travelers.
- (xxxiv) **“Naib Mutawalli”** means a person appointed to assist Mutawalli and to perform functions of Mutawalli in his absence.
- (xxxv) **“Pesh Imam”** means a person appointed or nominated or volunteer to lead congregational prayers by the management of the mosque.
- (xxxvi) **“Preferential Voting”** means casting of vote in the order of preference. ‘First preference’ means the figure ‘1’ written opposite the name of a candidate, ‘Second Preference’ means the figure ‘2’ written opposite the name of candidate;
- (xxxvii) **“Premises”** means any land or any building or part of building and includes,-
 - (a) Gardens, water bodies, grounds, if any, appertaining to such building or part of the building;

- (b) Any fittings affixed to such building or part of the building for the more beneficial enjoyment thereof; and
- (c) Dargah, grave, graveyard, khanqah, peerkhana, karbala, maqbara, mosque, tomb and the courtyard appertaining thereto;
- (xxxviii) **"presiding Officer"** includes any Polling Officer performing any of the functions of a Presiding Officer under rule 26;
- (xxxix) **"Public Holiday"** means any day which is a public holiday for the purpose of Section 25 of Negotiable Instruments Act, 1881;
- (xl) **"Registrar"** means the Registrar of the Tribunal and includes Assistant Registrar or any other person to whom the Registrar may, with the approval of the Tribunal, delegate any function to be exercised by the Registrar;
- (xli) **"Returning Officer"** means an officer appointed under sub-rule (1) of rule 16 and includes any Assistant Returning Officer performing any functions authorized to perform under sub-rule (4) of rule 16;
- (xlii) **"Sajjada Nasheen"** means a spiritual superior of a religious endowment; and incharge of spiritual affairs of such endowment;
- (xliii) **"Section"** means the section of the Act;
- (xliv) **"Senior Muslim Advocate"** as per proviso to Clause (iii) of sub-section (1) of section 14 means a Muslim Advocate who has put in active practice for a minimum period of 20 years;
- (xlv) **"Sheristedar"** means an official of Manager cadre working in Waqf Tribunal;
- (xlvi) **"Government"** means Government of Karnataka;
- (xlvii) **"Surplus"** means the number by which the value of the votes, original and transferred, of any candidate exceed the quota;
- (xlviii) **"Takiya"** means a resting place and includes an abode for faqirs to reside in and impart religious instructions to their disciples and others;
- (xlix) **"Transferred Vote"** in relation to any candidate means a vote the value or part of the value of which is credited to such candidate and which is derived from a ballot paper on which a second or a subsequent preference is recorded for such candidate;
- (l) **"Waqf Tribunal"** means the 'Karnataka Waqf Tribunal' constituted under sub-section (1) of section 83 of the Act;
- (li) **"Unexhausted paper"** means a voting paper on which a further preference is recorded for a continuing candidate;
- (lii) **"Waqf Inspector"** means an Official appointed by the Karnataka State Board of Auqaf, as such;
- (liii) **"Waqf Officer"** means an Officer appointed by the Karnataka State Board of Auqaf, as such;
- (liv) **"Waqf Premises"** means,-
 - (a) Any premises dedicated by a person of movable or immovable property orally or by an instrument in writing and used for any purpose recognized by Muslim Law as pious, religious and charitable.
 - (b) Premises notified as Waqf property in the official gazette; or
 - (c) Premises registered as Waqf in the register of auqaf maintained by the Board; or
 - (d) Property treated as Waqf by user.
- (lv) **"Waqf Property"** means any movable or immovable property referred to in clause (r) of Section 3 of the Act and includes premises thereof;
- (lvi) **"Yateem Khana"** means an institution providing care and shelter to destitute orphans.

(2) All words and expressions used in these rules and not defined herein but defined in the Act, shall respectively have the same meaning as assigned to them in the Act.

CHAPTER – II

SURVEY OF PROPERTIES OF AUQAF

3. Appointment of Survey Commissioner.- (1) The State Government under Sub-section (1) of Section 4 shall appoint the Survey Commissioner of Waqf / Auqaf who shall be the Commissioner, Survey Settlement and Land Records.

(2) The State Government shall also appoint Additional Survey Commissioner for each District who shall be the Deputy Commissioner of the District or Commissioner of the City Corporation.

(3) The State Government shall appoint Assistant Survey Commissioner who shall be the Assistant Commissioner of a Revenue Sub-Division, Commissioner of City Municipal Council and they shall be assisted by,-

- (a) Executive Officer of Taluk Panchayat;
- (b) Tahsildar of the Taluk/Chief Officer of Town Municipal;
Council/Revenue Officers of Corporation.
- (c) Assistant Director of Survey Settlement and Land Records;
- (d) Waqf Officer; and
- (e) Waqf Inspector.

(4) Other powers of Survey Commissioner: The Survey Commissioner of Waqf shall, in addition to the services of Government Surveyors may secure the services of Private Licensed Surveyors and District Waqf Survey Officers of the Board.

(5) The Survey Commissioner shall submit the survey report to the Revenue Department of the State Government.

4. Other particulars to be included in the report of the Survey Commissioner of Auqaf.- The report to be submitted by the Survey Commissioner to the Government under sub-section (3) of Section 4 of the Act shall be in Form No.1.

5. Survey and Publication of list of Auqaf.- The State Government shall cause Survey of Auqaf and shall cause publication of list of Auqaf as provided under Chapter-II of the Act by the Revenue Department.

6. Particulars to be included in the list of Auqaf to be published by the State Government.- The list of Auqaf published by the Revenue Department of the State Government under section 5 shall be in Form No.2.

7. Updating of auqaf Property in Revenue Records.- (1) The State Government, after receipt of the list of auqaf from the Board under section 5 of the Act, after publication in the official gazette either by the Department of Minority Welfare and Waqf or by the Revenue Department shall send it within a period of one month to the Authorities in Revenue, Urban Development and Panchayat Raj Departments.

(2) On receipt of the lists under sub-rule (1) from the Government, the concerned authorities shall, after updating the records, submit a copy of such updated records to the Government and the Board within a period of six months.

8. Updating of Records of Waqf properties.- (1) Whenever any new property is acquired by a registered Waqf institution or a new Waqf institution is registered, and in every case of Waqf by user, the Mutawalli or the Executive Officer in relation to the Waqf shall apply in Form No.3 to the Tahsildar, Commissioner of City Corporation, Chief Officer of City or Town Municipality or Secretary to Village Panchayat within whose local limits the property is situated for updating of property records.

(2) The Mutawalli or the Executive Officer shall update the records of each of such property by entering in the relevant column of the record the words "Waqf property" followed by the name of the "Waqf".

(3) The Mutawalli of every Waqf institution shall maintain the following Registers; namely:-

- (a) Register containing the details of immovable properties belonging to the Waqf in Form No.4.
- (b) Register containing the details of moveable properties belonging to the Waqf in Form No.5.
- (c) Register containing the details of lease granted under Section 51 and 56 of the Act in respect of immovable properties of the Waqf in Form No.6.

(d) Register containing details of properties developed under various schemes as per Section 51 of the Act in Form No.7.

(e) Register containing details of the Waqf properties acquired under Land Acquisition Act, 1894 or any other law relating to acquisition of land in Form No.8.

(4) The Mutawalli shall update the registers maintained in rule 3 on or before 31st of January every year.

(5) The Mutawalli shall submit the aforesaid registers duly updated to the District Waqf Officer on or before the end of February every year.

(6) The District Waqf Officer shall after verification of the entries made by the Mutawalli in the prescribed registers and cause necessary entries in the corresponding registers to be maintained in the District Waqf Office in Form Nos. 9,10,11,12 and 13.

(7) The District Waqf Officer shall submit report of the aforesaid entries made under rule (6) to the Chief Executive Officer in Form Nos. 9,10,11,12 and 13 on or before 31st March every year.

(8) On receipt of the report from the District Waqf Officer, the Chief Executive Officer shall cause necessary entries in the corresponding registers to be maintained in the office of the Board in Form Nos.14, 15, 16, 17 and 18.

9. Assessment of damages.- In assessing damages for unauthorized use and occupation of Waqf property, under sub-section (6) of section 7 of the Act, the Waqf Tribunal shall take into consideration the following matters; namely:-

- (1) The purpose and the period for which the Waqf property is in unauthorized occupation.
- (2) The extent of the property available in such premises.
- (3) The rent that would have been realized, if the properties had been let out on rent for the period of unauthorized occupation.
- (4) **Penalizing the unauthorized occupants:** The penalty levied under sub-section (6) of section 7 of the Act by the Tribunal shall not exceed double the amount of damages assessed.
- (5) Any other matter relevant for the purpose of assessing the damages including any damage caused to the building.

10. Powers to acquire, hold and transfer of property as per Section 13 of the Act.- (1) The Board being a body corporate having perpetual succession shall have power to acquire, hold and transfer any such property as Board's property and that property shall not be treated as Waqf property. The income derived from such property shall be determined by the Board and shall be utilized for its development and other contingent expenditure as decided by the Board.

(2) The Board shall have power to acquire and hold the moveable or immovable properties obtained from any source other than the auqaf.

(3) The power to sue and to be sued in pursuance of sub-section (3) of section 13 is confined to the property belonging to the Board.

CHAPTER-III CONDUCT OF ELECTION TO THE BOARD

11. Appointment of Electoral Registration Officer.- (1) The Government shall appoint an Electoral Registration Officer who shall be an Officer not below the rank of a Regional Commissioner, whose appointment shall be made not less than six months prior to the completion of the term of the Board.

(2) **Notification regarding Electoral Rolls.-** The Electoral Registration Officer shall issue notification regarding preparation of Electoral Rolls in Form No.19 within seven days from the date of his appointment which shall be published at the office of the Electoral Registration Officer, Office of the Karnataka State Board of Auqaf and in all the District Waqf Offices and such Waqf institutions as Electoral Registration Officer may think fit. Wide Publicity of the Notification shall also be given by publishing it in local dailies having circulation in the area, at least one each in Kannada, Urdu and English language.

(3) **Preparation of Electoral Roll.-** The Electoral Roll for the four Categories of Electoral Colleges under Clause (b) of sub-section (1) of section 14 shall be prepared or revised before the date of the notification of the election to the Board.

(4) **Obtaining list of Electoral Colleges by Electoral Registration Officer.-** The Electoral Registration Officer at the time of revision of Electoral Roll to the four Electoral Colleges shall obtain the list of eligible voters in case of categories specified in Sub-Clause (i) and (ii) of Clause (b) of sub-section (1) of section 14, from (i) Secretary-General of Lok Sabha and Rajya Sabha, (iii) Secretary, Karnataka Legislative Assembly and Secretary, Karnataka Legislative Council, (iv) the Secretary, Karnataka State Bar Council and from the Chief Executive Officer, (v)Karnataka State Board of Auqaf respectively.

(5) The Electoral College for the category of Mutawalli shall consist of Auqaf having an annual income of Rupees One Lakh and above for the financial year proceeding the year of election

12. Application for Registration by Voters to the Electoral Registration Officer.- (1) The Electoral Registration Officer shall furnish the form of application in Form No.20 to all those, whose names are not included in the list obtained under sub-rule (4) of rule 11 and to all persons eligible for registration, on their request.

(2) The voters intending to get registered in the respective Electoral College shall fill up Form No.20 and Form No.20 (A) and submit them so as to reach the Electoral Registration Officer within seven days from the date of Notification under sub-rule (2) of rule 11.

(3) No person shall be entitled to seek election unless his name is in the Electoral Roll.

13. Publication of Provisional Electoral Roll.- The Electoral Registration Officer shall prepare and publish the Provisional Electoral Roll in not more than three months from the date of his appointment.

(a) The last date for filing of Claims/Objections for the Provisional Electoral Roll shall be fifteen days from the date of its publication.

(b) If any objections are received the Electoral Registration Officer shall consider them by holding summary inquiry and pass appropriate orders within fifteen days from the last date fixed for receipt of objections.

(c) The Final Electoral Roll shall be published within seven days from the completion of the process under this rule.

14. Forms and Language of Electoral Roll.- (1) The Electoral Roll in respect of the four Electoral Colleges shall be prepared in Form Nos.21A, 21B, 21C and 21D.

(2) The Electoral Roll shall be in Kannada, Urdu and English languages.

15. Electoral Roll of Ex-Muslim Members of Parliament from Karnataka, Ex-Muslim Members of State Legislature and Ex-Muslim Members of the Bar Council.- The procedure specified under rules 11 to 14 shall mutatis mutandis apply to the preparation of rolls of the Electoral Colleges specified in the second proviso to sub-section (2) of section 14. Separate Electoral Roll shall be maintained for each category there under, in Forms Nos.22A, 22B and 22C respectively.

16. Returning Officer and Assistant Returning Officer.-(1) The State Government shall appoint an Officer not below the rank of a Regional Commissioner to be the Returning Officer for conduct of Election to the Members of the Board from the four Electoral Colleges.

(2) For the purpose of polling to the election of member/s to the Board from the Electoral College of Mutawallies the State shall be made into four Revenue Divisions viz., Bengaluru, Mysuru, Belagavi and Kalburgi. The Returning Officer shall conduct such polling at the Head Quarters of said four Revenue Divisions. The Returning Officer shall appoint the Assistant Commissioner of the headquarters of the respective division, as the Presiding Officer for the purpose of such polling.

(3) There may be one or more polling booths at each of the aforesaid Revenue Divisions where election has to be conducted.

(4) The Returning Officer may also appoint Chief Executive Officer or Additional Chief Executive Officer of Karnataka State Board of Auqaf as Assistant Returning Officer.

(5) The Assistant Returning Officer shall subject to the control of the Returning Officer be competent to perform all or any of the functions of the Returning Officer.

(6) The Returning Officer shall appoint sufficient number of Presiding Officers and Polling Officers for the booths.

Provided that, no Assistant Returning Officer shall perform any of the functions of the Returning Officer which relates to the scrutiny of nominations unless the Returning Officer is unavoidably prevented from performing the said functions.

17. Notification of election by the State Government.- The State Government shall notify in Form No.23 the schedule of election to the four Electoral Colleges consisting of one or two members from each Electoral College under Clause (b) of sub-section (1) of section 14, indicating the dates of commencement and completion of election which shall not be less than thirty days.

18. Publication of Notice of Election by Returning Officer.- (1) Public Notice of election notified under rule 17 shall be published by the Returning Officer indicating clearly,-

- (a) the number of persons to be elected to each of the Electoral Colleges for which election is declared;
- (b) the last date for filing of nominations, shall be the seventh day after the date of publication of the Notice under this rule.
- (c) the place at which such nominations are to be filed;
- (d) the date of scrutiny of nominations which shall be the day next after the last date for filing nominations;
- (e) the last date for withdrawal of nominations shall be the third day after the date for the scrutiny of nominations;
- (f) the date on which polling shall be held being a date not earlier than the tenth day after the last date for withdrawal of nominations;
- (g) the date before which the process of election shall be completed; and
- (h) the date, place and time for counting of votes:

Provided that, the last date for the filing of the nomination shall not be less than thirty clear days before the date of the election.

Provided further that, if any date notified under Clauses (b), (d) and (e), falls on a public holiday such date shall be deemed to be the date on the working day falling immediately next after the holiday.

(2) The notice shall be issued in Form No.24 and published in local dailies having wide circulation in the area, at least one in each language namely Kannada, Urdu and English, and at the offices of:

- (i) The Returning Officer;
- (ii) The Karnataka State Board of Auqaf;
- (iii) The District Waqf Advisory Committees; and
- (iv) Any other offices deemed appropriate by the Returning Officer.

19. Presentation of Nomination Papers.- (1) Nomination papers duly filled in all respects in Form 25 shall be filed on any day before the last day notified, at such place and within such time as may be specified in the notice published under rule 18.

(2) Every candidate for election as Member of the Board shall be proposed by one voter and seconded by another voter. The nomination paper shall be delivered to the Returning Officer either personally or by through an Agent on or before the date specified in the notification under rule 18.

(3) A candidate may file not more than two nomination papers for any seat; however the proposer in respect of each nomination shall not be the same person.

20. Deposit.- Every nomination paper shall be accompanied by the demand draft or cash receipt for having paid non-refundable deposit of an amount of Rs.5,000/- (Rupees Five Thousand only) in favour of the Karnataka State Board of Auqaf and produce the receipt along with the Nomination Paper.

21. Notice of Nomination, time and place of scrutiny of nomination papers.- The Returning Officer shall on receipt of the nomination paper, inform the candidate or authorized person delivering the same, the date, time and place fixed for scrutiny of nomination papers and record on the nomination paper its serial number in the category and the date and time at which the nomination paper was delivered to him. Thereafter the Returning Officer shall cause to be affixed in a conspicuous place in his office a notice of the nominations in Form No.26, separately in respect of each Electoral College.

22. Oath of Affirmation.- (1) Every candidate shall at the time of filing the nomination take oath of affirmation in Form No.27 before the Returning Officer.

(2) The candidate can appoint his Election Agent by making an application in Form No.28 to the Returning Officer.

23. Scrutiny of Nomination.- (1) On the date fixed for scrutiny of nomination under rule 21, no other person other than the candidate or the Election Agent and one proposer of each candidate shall be allowed to be present at the time of scrutiny.

(2) The Returning Officer shall examine the nomination papers and receive objections, if any, in respect of any nomination to the respective Electoral College, may either on receipt of such objections or on his own motion after summary inquiry, as he deems fit, reject any nomination on any of the following grounds; namely:-

- (a) That the candidate is ineligible for election as Member of that particular category of the Board.
- (b) That the candidate incurred any of the disqualifications specified in section 16 of the Act.
- (c) That the name of the candidate is not entered in the Electoral Roll.
- (d) That there has been a failure to comply with any of the provisions of rules 20, 21 and 22(1).
- (e) That the signature/thumb impression of the candidate or the proposer in the nomination paper is not genuine.

Provided that, the Returning Officer shall permit any clerical or technical error in nomination paper with regard to the said names or numbers to be corrected in order to bring them into conformity with the corresponding entry in the Electoral Roll and wherever necessary direct that any clerical or technical errors may be overlooked.

(3) Nothing contained in Clause (b) or (c) of sub-rule (2) shall be deemed to authorize the rejection of nomination of any candidate on the ground of any irregularity in respect of a nomination paper if the candidate has been duly nominated by means of another nomination paper, in respect of which no irregularity has been committed.

(4) The Returning Officer shall not reject any nomination paper on the ground of any defect which is not of a substantial nature.

(5) The Returning Officer shall hold scrutiny on the date appointed in this behalf under rule 21 and shall not allow any adjournment of the proceedings except when such proceedings are intercepted or obstructed by causes beyond his control:

Provided that, in case any objection is raised by the Returning Officer or any other person, the candidate concerned may be allowed time to rebut it, not later than the next day fixed for scrutiny and the Returning Officer shall record his decision on the date on which the proceedings have been adjourned.

(6) The Returning Officer shall endorse on each nomination paper his decision accepting or rejecting the same and if the nomination paper is rejected, shall record in writing a brief statement of his reasons for such rejection.

(7) The Returning Officer shall take up the scrutiny of nomination paper of various Electoral Colleges as per the sequence under Clause (b) of sub-section (1) of Section 14.

(8) Immediately after all the nomination papers for the various Electoral Colleges have been scrutinized and decisions accepting or rejecting the same have been recorded, the Returning Officer shall prepare a list of candidates whose nominations have been found valid in Form 29.

24. Withdrawal of candidature.- (1) A candidate may at any time before the date and time notified under rule 18 withdraw his candidature by giving in writing to the Returning Officer, either in person or his Election Agent who is authorized in this behalf, a notice of withdrawal in Form 30 and on receipt of such notice, the Returning Officer shall endorse thereon, the date and time at which it was delivered.

(2) No person who has given a Notice of withdrawal of the candidature, under sub-rule (1), shall be allowed to recall the notice.

(3) The Returning Officer shall on being satisfied the genuineness of notice and the identity of the person delivering it, notify the withdrawal of candidature in Form 31, on the Notice Board or at a conspicuous place of his office for each of the Electoral Colleges separately.

25. Preparation and Publication of list of contesting candidates.- (1) Immediately on expiry of the period within which candidature may be withdrawn under rule 24, the Returning Officer shall

prepare in Form 32 in respect of each Electoral College, a list of such contesting candidates alphabetically in English with addresses.

(2) The Returning Officer shall immediately after the preparation of the list of contesting candidates, cause a copy of the list to be published on the Notice Board or affixed at a conspicuous place in his office. The list shall also be published in Kannada and Urdu languages.

26. Presiding Officer and Polling Officer.- (1) The Returning Officer shall appoint one Presiding Officer and such number of Polling Officers as he thinks necessary for each Polling Station.

(2) A Polling Officer shall, if so directed by the Presiding Officer perform all or any of the functions of Presiding Officer.

(3) If the Presiding Officer, owing to illness or other unavoidable circumstances remains absent from the polling station, his functions shall be performed by such Polling Officer as has been previously authorized by the Returning Officer to perform such functions during any such absence.

(4) Reference in these Rules to the Presiding Officer shall unless the context otherwise requires, be deemed to include any person performing any functions under authority from the Presiding Officer.

27. Duties of Presiding Officers/Polling Officers.- It shall be the duty of the Presiding Officer and the Polling Officer at each polling station to see that the poll is conducted fairly and in orderly manner, and in so conducting they shall be guided by the detailed instructions set out in Annexure – I to these rules.

28. Procedure where the number of candidates is equal to or less than the number of seats.- (1) No poll shall be held pursuant to a notification of election issued under rule 18, unless the number of contesting candidates in any Electoral College is more than the number of seats to be filled from the Electoral college;

(2) Where the number of candidate contesting from any Electoral College is equal to or less than the number of seats to be filled in the Electoral College, the Returning Officer shall forthwith declare in Form 33 that such candidates are duly elected to fill the seats and send information to the Government.

29. Procedure to be adopted by Returning Officer, Asst. Returning Officer, Presiding Officer and Polling Officer.- The Returning Officer, Asst. Returning Officer, Presiding Officer and Polling Officer shall as far as may follow the procedure laid down in the Conduct of Election Rules 1961 made under the Representation of Peoples Act, 1951 (Central Act 43 of 1951) as amended from time to time.

30. Manner of casting votes and choice of Electoral College.- (1) Voting by proxy shall not be permitted at any election held under sub-section (2) of section 14.

(2) Where any voter is a voter in more than one Electoral Colleges he shall be allowed to vote in any one of the Electoral Colleges of his choice, if he indicates at least two days earlier to the date of poll, about his choice in Form No.34 to the Returning Officer. The Returning Officer shall thereupon retain the name of the voter only in the Electoral College of the choice of the voter and strike out the name in the Electoral Roll of the remaining Electoral Colleges.

31. Method of Voting.- (1) For the purpose of voting, the voter shall use only a violet sketch pen supplied by the Returning Officer, along with the ballot paper. He shall not use any other pen, pencil, ball point pen or any other marking instrument, as that will invalidate the ballot paper.

(2) Voting should be by making the figure ‘1’ in the column marked “order of preference” provided against the name of the candidate whom the voter chooses as first preference.

(3) The voter has to indicate his further preferences for the remaining candidates in the same manner as in Sub-Rule (1) above, by making figure 2 in the order of his preference.

(4) The voter has as many preferences as there are contesting candidates irrespective of the number of candidates to be elected. For example, if there are five contesting candidates, and only two are to be elected, a voter can mark preferences against the candidates of his choice in order of preference.

(5) Preferences shall be indicated in Arabic numerals i.e., 1, 2 or in words as 'one', 'two' and not in any other manner.

(6) The voter should not write his name or write any words or put his signature or initials or thumb impression on the ballot paper to disclose his identity.

(7) It is not sufficient to put a mark like ' ' or 'X' against the candidates but the voter shall indicate his order of preference.

(8) If the ballot paper is to be held valid, it is necessary that the voter should indicate his first preference by placing figure '1' against one of the candidates. The other preferences are optional, i.e., the voter may or may not indicate the second and subsequent preference.

(9) In the event of election taking place for all Electoral Colleges separate ballot boxes have to be provided for each of the Electoral Colleges.

(10) The voter and polling agent shall not carry any electronic gadgets inside the polling booths.

(11) Any voter or polling agent found to be violating sub-rule (10), his vote shall be invalid and such erring voter or polling agent shall not be allowed to stay inside the polling station.

32. Form of Ballot Paper.- (1) Every ballot paper shall have a counter foil attached hereto, to indicate the Electoral Roll part number and serial number of the voter on both ballot paper and counterfoil and the particulars therein shall be in Kannada, Urdu and English languages.

(2) The names of the candidates shall be printed on the Ballot Paper in the same order in which they appear in the list of contesting candidates.

(3) The Ballot Paper shall have a column against the name of each candidate wherein voter shall indicate his preference.

(4) If two or more candidates bear the same name they shall be distinguished by the addition of their occupation or residence or in any other manner as the Returning Officer may prescribe;

(5) When the election to all the four Electoral Colleges takes place, the color of the ballot paper for each category shall be specified by the Returning Officer.

(6) The Returning Officer may adopt the guidelines prescribed in the Hand Book for Returning Officers of Election Commission of India for the exact design of the Ballot Paper.

33. Counting of Votes, Results and Return of Election.- (1) On the date fixed for counting of votes, the Returning Officer shall cause to take up counting of votes as per the procedure framed under the Representation of the People's Act 1951.

(2) The Return of Election for each of the Electoral Colleges shall be furnished separately in Form 35.

(3) The Returning Officer shall for each Electoral College declare in Form 36 the candidate/candidates who has polled duly the largest number of votes as elected. A copy of Form 35 should be sent to Government and to the Chief Executive Officer of Karnataka State Board of Auqaf.

(4) At the time of counting the candidate or his agent shall be entitled to be present.

(5) A ballot paper is invalid if,-

(a) the figure '1', '2' or the word 'one', 'two' is not marked; or

- (b) the figure '1', '2' or the word 'one', 'two' set opposite the name of more than one candidate or is so placed as to render it doubtful to which candidate is intended to apply; or
- (c) the figure '1', '2' or the word 'one', 'two' and some other figures are set opposite the name of the same candidate; or
- (d) there is any mark in writing by which the voter can be identified.
- (e) If there is such effacement, obliteration, erasure, or mutilation as to make the first preference ambiguous.

34. Ascertainment of quota: At any election where more than one seat is to be filled, every valid ballot paper shall be deemed to be of the value of hundred, and the quota sufficient to secure the return of a candidate at the election shall be determined as follows, namely:-

- (1) Add the values credited to all the candidates under clause (c) of Rule 74 of Conduct of Election Rules, 1961.
- (2) Divide the total by a number which exceeds by 1 the number of vacancies to be filled; and
- (3) Add one to the quotient ignoring the remainder, if any, and the resulting number is the quota.

35. Candidates with quota elected.- If at the end of any count or at the end of the transfer of any parcel or sub-paragraph of an excluded candidate the value of ballot papers credited to a candidate is equal to, or greater than the quota, that candidate shall be declared elected.

36. Transfer of surplus.- (1) If at the end of any count the value of the ballot papers credited to a candidate is greater than the quota, the surplus shall be transferred, in accordance with the provisions of this Rule, to the continuing candidates indicated on the ballot papers of that candidate as being next in order of the elector's preference.

(2) If more than one candidate have a surplus, the largest surplus shall be dealt with first and the others in order of magnitude; provided that every surplus arising on the first count shall be dealt with before those arising on the second count and so on.

(3) Where there are more surpluses than one to distribute and two or more surpluses are equal, regard shall be had to the original votes of each candidate and the candidate for whom most original votes are recorded shall have his surplus first distributed; and if the value of their original votes are equal, the Returning Officer shall decide by lot which candidate shall have his surplus first distributed.

(4) (a) If the surplus of any candidate to be transferred arises from original votes only, the Returning Officer shall examine all the papers in the parcel belonging to that candidate, divide the unexhausted papers into sub-paragraphs according to the next preferences recorded there on and make a separate sub-paragraph of the exhausted papers.

(b) He shall ascertain the value of the papers in each sub-paragraph and of all the unexhausted papers;

(c) If the value of the unexhausted papers is equal to or less than the surplus, he shall transfer all the unexhausted papers at the value at which they were received by the candidate whose surplus is being transferred;

(d) If the value of the unexhausted papers is greater than the surplus, he shall transfer the sub-paragraphs of unexhausted papers and the value at which each paper shall be transferred shall be ascertained by dividing the surplus by the total number of unexhausted papers;

(5) If the surplus of any candidate to be transferred arises from transfer as well as original votes, the Returning Officer shall examine all the papers in the sub-paragraph last transferred to the candidate, divide the unexhausted papers into sub-paragraphs according to the next preferences recorded thereon, and then deal with the sub-paragraphs in the same manner as is provided in the case of sub-paragraphs transferred to in sub-rule 4.

(6) The papers transferred to each candidate shall be added in the form of a sub-paragraph to the papers already belonging to such candidate.

(7) All papers in the parcel or sub-parcel of an elected candidate not transferred under this Rule shall be set apart as finally dealt with.

37. Exclusion of candidates lowest on the poll.- (1) If after all the surpluses have been transferred as hereinbefore provided, the number of candidates elected is less than the required number, the Returning Officer shall exclude from the poll the candidate lowest on the poll and shall distribute his unexhausted papers among the continuing candidates according to the next preferences recorded thereon; and any exhausted papers shall be set apart as finally dealt with.

(2) The papers containing original votes of an excluded each paper being one hundred.

(3) The papers containing transferred votes of an excluded candidate shall then be transferred in the order of transfers in which, and at the value at which, he obtain them.

(4) Each of such transfers shall be deemed to be a separate transfer but not a separate count.

(5) If, as a result of transfer of papers, the value of votes obtained by the candidate is equal to or greater than the quota, the count then proceeding shall be completed but no further papers shall be transferred to him.

(6) The process directed by this Rule shall be repeated on the successive exclusions one after another of the candidates lowest on the poll until such vacancy is filled either by the election of a candidate with the quota or as hereinafter provided,

(7) If at any time it becomes necessary to exclude a candidate and two or more candidates have the same value of votes and are the lowest on the poll, regard shall be had to the original votes of each candidate and the candidate for whom fewest original votes are recorded shall be excluded; and if the values of their original votes are equal the candidates with the smallest value at the earliest count at which these candidates had unequal values shall be excluded.

(8) If two or more candidates are lowest on the poll and each has the same value of votes at all counts the Returning Officer shall decide by lot which candidate shall be excluded.

38. Grant of Certificate to Elected candidates.- As soon as may be after a candidate has been declared elected, the Returning Officer shall grant to such candidate a Certificate of election in Form 37 and obtain from the candidate an acknowledgment duly signed by him and immediately send the acknowledgment to the Government along with a copy of Result in Form 35 in the case of each Electoral College.

39. (1) Professionals to be nominated by State Government under Section 14(1)(c) of the Act.- (a) **Town Planning:** Any Muslim who holds experience of minimum ten years in the field of Town Planning.

(b) **Business Management:** Any Muslim possessing a degree in Business Management and having an experience of minimum ten years in any business establishment having an annual turnover of Rs.20.00 lakhs.

(c) **Social Work:** Any Muslim possessing a degree from a recognized university and is associated with a registered Non-Government Organization for a minimum period of ten years.

(d) **Finance:** Any Muslim possessing a degree of Chartered Accountancy or any equivalent degree or having an experience in related work for a minimum period of ten years.

(e) **Revenue:** Any Muslim who has served for a minimum period of ten years in the Revenue or Survey Department.

(f) **Agriculture:** Any Muslim holding a Bachelor of Science (Agriculture) Degree and having an experience of minimum ten years in the field of Agriculture.

(g) **Development:** Any Muslim holding a Bachelor of Engineering Civil/Architecture having an experience of minimum ten years in the field of development.

2) **Scholar to be nominated by State Government.-** A scholar nominated by the State Government as per Clause (d) of sub-section (1) of section 14 of the Act must possess a certificate not below the rank of a Mufti awarded by a major Islamic Seminary.

40. Notification by Government.- The State Government shall within two weeks after the receipt of results of election of the members of the Karnataka State Board of Auqaf under the

various Electoral Colleges shall issue a notification containing the names of elected members from the four Electoral Colleges under Clause (b) of sub-section (1) of section 14 and other members nominated under Clauses (c), (d) and (e) of Sub-section (1) of Section 14 as members of the Karnataka State Board of Auqaf in Form 38.

41. Election of the Chairperson.- (1) Whenever the Board is constituted or re-constituted, the State Government shall fix by giving to the members not less than seven clear days notice in Form 39 a date for the first meeting of the Board to elect a Chairperson. The Notice shall state the time and place of the meeting.

(2) Whenever a vacancy of Chairperson of the Board arises due to resignation, removal, death or otherwise the procedure for election of Chairperson as prescribed in sub-rule (1) above shall be followed.

(3) The election of the Chairperson shall be conducted by the Regional Commissioner, Bangalore Division, the meeting convened under Sub-rule (1) and shall be by secret ballot.

(4) The election of the Chairperson and the proceedings of the meeting convened to elect the Chairperson shall be recorded by the Officer appointed by the State Government and he shall Form the minutes of the meeting.

(5) Immediately after the election of the Chairperson, the Government shall issue a notification in Form 40 containing the name of the member elected as a Chairperson of the Karnataka State Board of Auqaf under sub-section (8) of section 14.

CHAPTER-IV

APPOINTMENT, DUTIES AND POWERS OF CHIEF EXECUTIVE OFFICER OF THE BOARD

42. Appointment of Chief Executive Officer of the Board.- (1) The Chief Executive Officer of the Board shall be appointed by deputation of an Officer of the Indian Administrative Service or the Karnataka Administrative Service or any Officer from State Government of equivalent cadre not below the rank of Deputy Secretary to Government.

(2) The Chief Executive Officer shall be entitled to deputation allowance at such rate as the Board may specify by regulations, in addition to his own pay and allowances.

43. Inspection of records, registers or other documents relating to Waqf or movable or immovable properties which are Waqf properties or, are claimed to be Waqf properties under Section 29.- (1) The Chief Executive Officer of the Board or any other Officer of the Board duly authorized by him in this behalf shall make an application in Form 41 for the purpose of section 29.

(2) In case the concerned authority refuses to produce the said records, registers, documents of movable or immovable properties to the Chief Executive Officer or any other Officer of the Board duly authorized in this behalf, the Chief Executive Officer shall report to the Union Government/State Government to ensure for securing the said documents, records, registers etc., for inspection.

44. Powers of Chief Executive Officer in respect of orders or resolutions of Board under Section 26.- The Board shall take a decision within sixty days from the date of placing of orders or resolutions before the Board by the Chief Executive Officer under Section 26 of the Act.

45. Time unit to produce the documents.- The Mutawalli or any other person having custody of documents related to Waqf properties shall produce the same within ten days before the Chief Executive Officer.

46. Issue of the records.- Copies, records shall be issued by the Board within fifteen days from the date of application. In case an endorsement has to be issued, the reason for same has to be given. The time for inspection of documents may be as prescribed by circulars issued from time to time.

47. School of Muslim Law under Section 32(1).- The School of Muslim Law under sub-section (1) of section 32 of the Waqf Act means,-

- (i) Sunni- Hanafi, Maliki, Shafi and Hambali,
- (ii) Shia- Athna Asharia, Ismailiya and Zaidya.

48. Scheme of Management.- Within six months from the date of commencement of these Waqf Rules, the Auqaf save and except the Auqaf having their deed of Waqf (Waqifnama) by the Waqif shall frame the Scheme of Management as required under clause (d) of sub-section (2) of section 32 of the Act in Form 42 duly approved by the Board, failing which the District Waqf Officer or any other Officer authorized by the Board shall take over management and supervision of the Waqf institution and the District Waqf Officer shall take steps to frame the Scheme of Management within a period of 3 months from such take over. While approving the Scheme of Management, the Board shall ensure that the Scheme of Management is in consonance with the nature of Waqf.

49. The Board shall appoint Mutawalli, constitute Management Committee in exercise of powers conferred under clause (g) of sub-section (2) of section 32 of the Act, as provided under Chapter VI of these Rules.

50. Manner of inquiry to be held by the Chief Executive Officer under Sub-section (1) of Section 39.- (1) The Chief Executive Officer shall in every case where an inquiry is ordered under section 39, issue at the first instance a notice in Form 43 to all persons interested in relation to the Waqf, calling for their objections;

(2) The Chief Executive Officer shall then proceed to hold a summary inquiry after considering the oral and documentary evidence produced by the parties and shall pass a speaking order.

51. The manner of inquiry under Section 40 of the Act.- (1) The Authorized Officer not below the rank of Additional Chief Executive Officer shall collect the information for the purpose of sub-section (1) of section 40 in Form 44.

(2) The inquiry under sub - section (3) of section 40 by the Chief Executive Officer shall be as laid down in sub-rule (2) of rule 50;

(3) The authorized Officer after obtaining approval from the Board shall;

(i) Call upon the Trust or Society as the case may be to register any property as Waqf property in Form 45 or; issue a Show Cause notice in Form 46.

(ii) The authorized Officer not below the rank of Additional Chief Executive Officer on behalf of the Board shall take action to make necessary entries in Kitabul Auqaf for Auqaf registered under Section 40 of the Act.

52. Auqaf registered before commencement of this Act.- The Board shall take action to make necessary entries in the Kitabul Auqaf in respect of the Auqaf which are deemed to be registered under section 43 of the Act.

CHAPTER-V

QUALIFICATION, APPOINTMENT, DUTIES & REMOVAL OF MUTHAWALLIES

53. Qualification of Mutawalli.- A Mutawalli or a Member of the Managing Committee of a Waqf institution shall possess the following qualifications; namely:-

- (1) He shall be a person professing Islam acknowledging that there is but one God and Muhammed (PBUH) is his prophet.
- (2) He shall be a major.

Provided that, in the case of Waqf Alal Aulad, if the Mutawalli is a minor, the guardian shall manage the Waqf till the Mutawalli attains majority.

(3) He shall be of sound mind and capable of performing the functions and discharge the duties of Mutawalli.

(4) He should not have been convicted of any offence of criminal breach of trust or any other offence involving moral turpitude, and such conviction has not been reversed and he has not been granted full pardon with respect to such offence.

(5) He shall have working knowledge of Urdu or Kannada or English and administrative knowledge of management of Auqaf.

(6) He shall not have any direct or indirect interest in any subsisting lease or in any contract made with, or any work being done for, or is in arrears of any due by him to the Waqf institution for which he is to be appointed as Mutawalli.

(7) He shall not have violated or breached any provision of this Act, Rules and conditions of his earlier appointment.

Provided that, the qualifications referred to in the third proviso of sub-clause (i) of section 3 of the Act shall be as per the Deed of Waqf and provided that it is not repugnant to the tenets of Islam.

Provided further that, the aforesaid qualifications shall not be applicable with respect to an Administrator.

54. Appointment of Muthawallies or Managing Committees.- (1) The Board shall appoint Mutawallies or constitute managing committees under clause (g) of sub-section (2) of section 32 on receipt of proposals forwarded in accordance with the respective Scheme of Management.

(2) Such committees shall initiate process of constitution of succeeding committee as per the approved Scheme of Management three months prior to the expiry of the term of the committee and shall complete the entire process of constitution of succeeding committee within two months prior to expiry of the term of the committee.

(3) The District Waqf Officer of the respective district shall supervise the process of appointment/constitution of succeeding committee.

(4) If in the event of the existing committee fails to initiate and complete the process for constitution of succeeding committee within the time prescribed under sub-rule (2) of rule 52 the District Waqf Officer shall initiate such process within two months prior to the expiry of the term of the existing committee and complete the process prior to the expiry of the term of the existing committee.

(5) If for any reasons succeeding committee is not constituted or appointed, the management and supervision of such Waqf institution shall automatically vest with the concerned District Waqf Officer and the District Waqf Officer or any other Officer authorized by the Board shall carry out duties and functions as delegated by the Karnataka State Board of Auqaf.

(6) Such committees shall cease to have any power or authority for management of such Waqf institution including operation of bank accounts after expiry of the term.

55. Appointment of Mutawalli.- (1) While appointing the Mutawalli the Board shall have due regard to the contents of Deeds of Waqf (waqifnama), providing for appointment of Mutawalli custom, usage pertaining to appointment of Hereditary Mutawallies.

(2) While appointing the Mutawalli the Board shall have due regard to the contents of Deeds of Waqf (waqifnama), providing for appointment of Mutawalli, custom, usage pertaining to appointment of Hereditary Mutawallies.

(3) If any person appointed as Mutawalli dies, or refuses to act in terms of the Waqfnama or is removed under this Act, or if the office of Mutawalli otherwise becomes vacant and there is no provision in the deed of Waqf regarding succession to the office, the Mutawalli may be appointed as per rule 53.

(4) While appointing the Hereditary Mutawalli, the Board shall have regard to the following; namely:-

- (a) The Board shall not disregard the directions of the waqif.
- (b) The Board should not appoint a stranger so long as there is any member of the waqif's family in existence qualified to hold the office.
- (c) Where there is a contest between lineal descendants of the waqif and one who is not a lineal descendant the Board is not bound to appoint the lineal descendant if he not otherwise not qualified to be appointed as Mutawalli and in such cases the Board may in exercise of its discretion, appoint other claimant to the Mutawalli.

56. Appointment of Mutawalli under Section 63.- Notice regarding filling up of vacancy of Mutawalli.- (1) Whenever there is a vacancy in the office of the Mutawalli of a Waqf and there is no one to be appointed under the terms of the Deed of Waqf, the Chief Executive Officer or an Authorized Officer on his behalf shall issue a Public Notice in Form 47 in respect of appointment of Mutawalli.

(2) Whenever there is a vacancy in the office of the Mutawalli of Waqf and the right of any person to act as Mutawalli is disputed, such Notice shall be in Form 48.

57. Duties of the Mutawalli/Managing Committee.- (1) The Mutawalli or Managing Committee shall,-

- (1) take all steps to protect, preserve, maintain and manage the Waqf institution and its properties;
- (2) take steps to update records of Waqf institution and its properties as provided in these rules;
- (3) initiate proceedings in accordance with the provisions of the Act to recover the Waqf/Waqf properties under encroachment;
- (4) identify the Waqf property which has potential for development as an educational institution, hospital, shopping centre, market, housing or residential flats and the like including agriculture/horticulture and forward the proposal for development of the same to the Board for its prior approval. The Board shall accord the approval in accordance with Act;
- (5) open and operate Bank Account in any nationalized bank for the purpose of management of the affairs of the concerned Waqf institution. In the absence of the nationalized banks, the Mutawalli shall obtain prior approval of the Chief Executive Officer to open account in other banks;
- (6) the interest accrued in these bank accounts shall be utilized for the needs of the destitute without expecting any reward and the transaction shall be accounted for;
- (7) shall furnish quarterly progress report together with income and expenditure details in Form 49; and
- (8) carry out all the duties as provided under the Act.

58. Procedure regarding removal of Mutawalli.- (1) The Chief Executive Officer shall issue a Notice in Form 50 to the Mutawalli concerned against whom action is contemplated under section 64.

(2) The Board shall conduct Summary Inquiry in the manner prescribed under sub-rule (2) of rule 50.

(3) The Chief Executive Officer of the Board shall issue a Notice in Form No.51 to the concerned Mutawalli under sub-section (5) of section 64 of the Act, and after giving reasonable opportunity of being heard shall pass suitable orders.

59. Appointment of Administrator.- If the management of any Waqf institution is assumed under the direct management of the Board, it may appoint an Administrator for managing the day to day affairs of the Waqf institution for such period as may be prescribed by the Board. The Administrator so appointed may be assisted if necessary by an Advisory Committee as may be appointed by the Board for such purpose.

60. Annual Report of Waqf under direct management of the Board.- The report to be sent to the State Government under sub-section (3) of section 65 shall be in Form 52.

61. Term of management and supersession of Auqaf and removal of its Members.-(1) The Board shall issue Notice in Form 53 to a Committee against whom action is contemplated under sub-section (2) of section 67.

(2) The Order passed by the Board under the provisions to sub-section (2) of Section 67 shall be published on the Notice Board of the concerned Waqf, District Waqf Advisory Committee office, and office of the Karnataka State Board of Auqaf and shall also be served on concerned Managing Committee.

(3) The Board shall issue a Notice in Form 54 to Member of any Managing Committee proposed to be removed under sub-section (6) of section 67 of the Act;

62. Manner of consultation under Sub-section (1) of Section 69.- (1) The Board shall issue a notice in Form 55 to the Mutawalli concerned and to every person interested in the Waqf, and the Board shall also affix the said notice at a conspicuous place in the premises of the Waqf institution regarding the Scheme of Administration to be framed under sub-section (1) of section 69.

(2) The Board shall examine the objections or suggestions to the Scheme of Administration received in response to the notice under sub-rule (1), and accord approval to the Scheme of Administration with such modifications as it may deem fit.

CHAPTER-VI LEASING, DEVELOPMENT AND RETRIEVAL OF WAQF PROPERTIES

63. Leasing of Waqf Properties.- (1) For the purpose of granting lease under section 51 and section 56 of the Act, the Mutawalli or the Board shall follow the Waqf Properties Lease Rules, 2014, as amended from time to time, failure of which shall render such leases null and void.

(2) Within six months from the date of commencement of these Rules, the Mutawalli of a Waqf institution shall bring the existing lease in respect of the Waqf properties in conformity with the Waqf Properties Lease Rules, 2014.

(3) Application for grant of lease shall be filed in Form 56

(4) Lease for a period of less than one year shall be executed in Form No.57 and for a period of more than one year shall be executed in Form 58.

64. Development of Waqf Properties.- (1) The Board for the purpose of development of the Waqf properties as provided in the proviso to sub-section (1A) of section 51 may adopt Public Private Participation Scheme/Build Operate and Transfer Scheme; however the duration of such arrangement shall not exceed a period of 30 years.

(2) No perpetual right, title, interest in the Waqf property shall be created in such schemes of development.

(3) While developing the property the intention of the Waqf shall be borne in mind to the possible extent.

(4) The Board shall maintain absolute transparency while developing the Waqf property, which includes publishing the details of the property to be developed, details of scheme for development, and invite bids in leading national and regional newspapers.

(5) The property so developed shall not be used for purposes other than those permitted.

65. Procedure under Section 51 for recovery of Waqf Property.- (1) The Chief Executive Officer of the Board shall address in Form 59 to the Sub-Registrar within whose jurisdiction any immovable Waqf Property is transferred in contravention of section 51.

(2) On the requisition of the Chief Executive Officer of the Board, the concerned Sub-Registrar shall issue certified copies of the documents, as per the rules.

(3) The Chief Executive Officer or any other Officer of the Board authorized by him shall verify the details of the property with reference to the records obtained under sub-rule (2) and proceed further to issue and serve notices to the transferor and the transferee in Form 60 & Form 60A.

(4) The Chief Executive Officer shall prepare a Report in Form 61 and place it before the Board to proceed under sub-section (1) of section 51.

(5) The Board shall if necessary, forward a requisition in Form 62 to the jurisdictional Deputy Commissioner to pass necessary orders including the exercise of the power under rule 123 of the Karnataka Registration Rules.

(6) The Board shall if necessary forward a requisition in Form 63 to the jurisdictional Deputy Commissioner to obtain and deliver the possession of the property so transferred in contravention of section 51 and 56.

66. Procedure for purchase of immovable property by a Waqf under Section 53.- (1) Any Waqf intending to purchase an immovable property shall make an application in Form 64 to the Board.

(2) The Chief Executive Officer shall issue a Notification in Form No.65 under proviso to section 53 in respect of the proposed transaction;

(3) The Chief Executive Officer shall place the proposal before the Board along with his report.

(4) The Board shall examine the objections/suggestions, if any, received in response to such Notification and issue necessary orders within fifteen days.

67. Procedure for eviction of Encroacher.- (1) Notice to be issued to the encroacher under sub-section (1) of section 54 shall be in Form 66, and shall be served through messenger or by post or by a recognized courier service or by affixing a copy thereof in some conspicuous part of the house if any, in which the defendant is known to have last resided or carried on business or personally worked for gain, or in such other manner as the Authority thinks fit at his last known residence, or by tendering to an adult member or servant of his family or by affixing the notice on any conspicuous part of the property encroached by him;

(2) The Chief Executive Officer after service of notice under sub-rule (1) above conduct a summary inquiry and record his findings.

(3) For the purpose of sub-section (5) of section 54 of the Act, the Chief Executive Officer or any authorized Officer may take police assistance as may be necessary.

68. Procedure for removal of encroachment of Waqf property by Executive Magistrate.- (1) The Chief Executive Officer shall forward an application in Form 67 to the jurisdictional Executive Magistrate under section 55 for removing the encroachment in respect of which an order under sub-section (4) of section 54 has been passed.

(2) The Executive Magistrate shall pass an order in Form 68 to remove the encroacher.

69. Affixture of orders made under Section 67 or Section 69.- Every order made under Sub-section (2) of Section 67 or sub-section (2) of section 69 shall be affixed at the office of the Karnataka State Board of Auqaf, the office of the District Waqf Advisory Committee, any conspicuous place of Waqf institution and a copy thereof shall also be sent to the Mutawalli of the Waqf concerned.

70. Application for Inquiry under Section 70 of the Act.- An application under section 70 shall be filed in Form 69 accompanied by an affidavit along with a fee of Rs.1,000/- (Rupees One Thousand only) remitted to the Karnataka State Board of Auqaf by Cash/Demand Draft/Postal Order and shall furnish as many sets of application along with annexures and duly stamped envelopes as required.

71. Procedure for Inquiry under Section 71 of the Act.- (1) The Board or any person authorized by the Board to hold an inquiry under section 71, shall send a copy of the allegations made against the person in the management of Waqf by issuing a Notice in Form No.70 and obtain its explanation on each of the allegations.

(2) The complainant shall furnish required sets of copies of the complaint and the documents relied upon together with duly stamped postal covers.

(3) The said inquiry shall be held in the manner specified under sub-rule (2) of rule 50.

(4) The Inquiry Officer whenever required shall issue summons in Form 71 for enforcing the attendance of witnesses and production of documents.

(5) The report of inquiry shall be placed before the Board for taking further action.

CHAPTER-VII

AUDIT, FINANCES OF THE WAQF INSTITUTIONS AND THE BOARD

72. Budget of Waqf institution under the management of Mutawalli/Managing Committee.- Every Mutawalli/Managing Committee of a Waqf institution shall prepare the Budget of the institution every year in Form 72 and submit to the Board for approval within 3 months before the end of financial year.

73. Budget of Waqf Institutions under Direct Management of the Board.- (1) All the Waqf institutions under direct management shall maintain the books and registers for maintenance of its accounts as prescribed in rule 74(1).

(2) The Budget for all the Auqaf under direct management of the Board shall be prepared for the next ensuing financial year by the December of the current financial year.

(3) The Chief Executive Officer shall prepare the list of all the Auqaf under the direct management of the Board for which Budget for the ensuing financial year is to be prepared under sub-rule (2) in the month of October of the current financial year in Form 73.

(4) Thereupon the Chief Executive Officer shall direct each of the Administrators of the Auqaf under direct management in Form No.74 to furnish the Budget in respect of ensuing financial year by the end of November.

(5) The Chief Executive Officer shall get the Budget prepared under Sub-section (1) of section 45 in Form 72 and 75 with all the details of estimated receipts and expenditure for the next financial year.

(6) The Budget so prepared shall have a statement furnishing details of the increase, if any, in the income of the Waqf during the current year and also the steps taken for its better management and results obtained in Form 75.

74. Statement of Accounts by Auqaf.- (1) Every Mutawalli or Managing Committee of a Waqf shall maintain the following Books and Registers for maintenance of its accounts;

- (i) Cash Book in Form 76
- (ii) Receipt Book in Form 77
- (iii) Register of Demand, Collection & Balance of Waqf Contribution in Form 78
- (iv) Register of Golak collection in Form 79
- (v) Register of Rents in Form 80
- (vi) Register of Book of Inspection in Form 81
- (vii) Register of Meeting in Form 82
- (viii) Minutes Book in Form 83
- (ix) Register of Loans in Form 84
- (x) Register of Grants in Form 85
- (xi) Register of Security Deposits in Form 86 & Register of accrued interest in Form 86(A)

- (xii) Register of Investments in Form 87
- (xiii) Register of Litigation in Form 88
- (xiv) Register of Stock and utilization in Form 89
- (xv) Any other Register as prescribed from time to time by the Board.

2) The statement of accounts shall be furnished by every Mutawalli or Managing Committee of a Waqf in Form 90.

3) If a Mutawalli or Managing Committee fails to submit statement of accounts before 1st of July of the year, a Notice in Form 91 shall be issued within seven days from that date.

4) If the Muthawalli or Managing Committee fails to submit the statement of accounts, action under section 61 shall be initiated.

75. Report of Audit.- (1) The Mutawalli of every waqf institution whose annual income is more than Rupees One lakh shall get the accounts scrutinized/audited by the Chartered Accountant and furnish report to the Board on or before 30th June every year.

(2) Internal audit of the waqf institutions by the Auditor appointed by the Board shall be taken up category wise and periodically in the following; namely:-

- (a) Waqf institutions with net annual income of above Rupees One Lakh annually;
- (b) Waqf institutions with net annual income above Rupees Fifty Thousand and below Rs. One Lakh once in three years.
- (c) Such internal audit report shall be in Form 92.

(3) The Chief Executive Officer shall finalize and publish the annual program of audit in Form 93.

(4) The Board may prepare panel of Auditors and send the same to the State Government.

(5) A notice shall be issued to every Waqf institution fifteen days in advance before the audit is taken up in Form 94.

(6) If the Muthawalli fails to produce the records to the auditor, action under section 61 shall be initiated against the Muthawalli.

76. Notice under Section 48 (1) of the Act.- A Notice in Form 95 shall be issued for obtaining an explanation from the Mutawalli/Managing Committee/Administrator under sub-section (1) of section 48.

77. Recovery of Sums due.- (1) The Board shall issue a Demand Notice in Form 96 for the collection of any sum certified to be due from any person by an auditor in his report under section 47;

(2) The Board shall issue a Notice in Form 97 to give an opportunity of being heard under sub-section (2) of Section 49 before issuing a Certificate of Recovery of the said amount as arrears of land Revenue;

(3) The Board shall issue a Certificate of Recovery in Form 98 addressed to the Deputy Commissioner of the district concerned in which the defaulter is residing to recover the amount due under Section 34 and 49 to be

(4) The Deputy Commissioner shall on receipt of such Certificate issue a Certificate under the Karnataka Public Money (Dues) Recoveries Act, 1979 collected as arrears of land Revenue.

78. Demand and Recovery of Waqf Contribution.- (1) The Mutawalli shall furnish to the Chief Executive Officer of the Board or authorized persons in this behalf, the statement indicating the net annual income of the Waqf and the contribution payable in Form 99 before 1st of June every year.

(2) The District Waqf Officer/Waqf Inspector concerned shall verify the said assessment and fix up the actual demand for payment of Waqf contribution at the rate of seven percent by 15th June and maintain a Register of Demand, Collection and Balance, in Form 100.

(3) The Karnataka State Board of Auqaf shall maintain a Demand Register based on the assessment made and approved by the District Waqf Officer and also keep a copy of demand prepared by each of the District Waqf Officer with reference to each Waqf institution, in Form 101.

(4) A Register of Demand for the District shall be maintained by the District Waqf Officer/Waqf Inspector concerned in Form 102.

(5) Every Mutawalli who defaults to pay the Waqf contribution shall be issued with a Notice regarding the payment of Waqf contribution in Form 103.

(6) If the Mutawalli fails to pay the amount demanded under Sub-Rule (5), action shall be taken to recover the same as arrears of Land Revenue under sub-rule (3), of rule 77.

(7) In the event of the Mutawalli failing to submit the details under sub rule (1), the Chief Executive Officer or any other Officer authorized in this behalf shall assess the net annual income in the manner prescribed under sub-rule (2), and determine the Waqf contribution payable by the said Waqf.

(8) The Chief Executive Officer or any Authorized Officer, if needed, shall revise the annual income after issuing a Notice to the Mutawalli/Managing Committee in Form 104.

(9) The Chief Executive Officer or Authorized Officer shall issue Notice in Form 105 for the purpose of sub-section (8) of section 72 to the Mutawalli.

79. Chief Executive Officer to lodge complaint.- The Chief Executive Officer shall lodge a complaint before the jurisdictional Police of the Bank concerned in respect of an offence under sub section (4) of section 73.

80. Register of Waqf Fund and its Expenditure: The Board shall maintain the following registers for realization and expenditure on monies received to the Waqf fund,-

- (a) Register of Donations shall be in Form 106
- (b) Register of Income from Court fee shall be in Form 107
- (c) Register of Waqf Contribution under section 72 shall be in Form 108
- (d) Register of Investments shall be in Form 109
- (e) Register of Expenditure shall be in Form 110
- (f) Cash Book for Waqf Fund shall be in Form 111
- (g) Register of interest accrued on all accounts maintained by the Board shall be in Form 111 A

Provided that the interest accrued in these bank accounts shall be utilized for the needs of the destitute transparently without expecting any reward and the transaction shall be accounted for.

81. Form of Budget of the Board.- Annual Budget of the Board for the next financial year to be prepared under sub-section (1) of section 78 shall be in Form 112 and shall be prepared by the end of January of the current financial year.

The Budget shall contain the following statements:

I. Statement of Receipts in Form No.112A,-

- (i) Statement of Demand of Waqf Contribution shall be in Form 112A(i)
- (ii) Statement of Maintenance Grants shall be in Form 112A(ii)
- (iii) Statement of Rents received shall be in Form 112A(iii)
- (iv) Statement of other grants shall be in Form 112A(iv)
- (v) Statement of interest on Deposits in Banks shall be in Form 112A(v)
- (vi) Statement of Honorarium to Pesh Imam and Mouzans shall be in Form 112A(vi)
- (vii) Statement of grant received by the Board for the purpose of payment of maintenance to the Muslim women under clause (g) of sub-section (4) of section 77 of the Act shall be in Form 112A(vii)

II. Statement of Expenditure in Form No.112B,-

- (i) Statement of salaries and other allowances to the Officers and staff of the Board shall be in Form 112B(i).
- (ii) Statement of honorarium, sitting fee and other allowance to the Chairperson and Members of the Board and Chairmen and Members of the District Waqf Advisory Committee shall be in Form 112B(ii)
- (iii) Statement of expenditure incurred by the District Waqf Advisory Committees shall be in Form 112B(iii)
- (iv) Statement of expenditure on contingencies of the Board shall be in Form 112B(iv)
- (v) Statement of expenditure incurred for preservation and protection of Waqf Properties shall be in Form 112B(v)
- (vi) Statement of Honorarium to Pesh Imam and Mouzans shall be in Form 112B(vi)
- (vii) Statement towards payment of maintenance to the Muslim women under clause (g) of sub-section (4) of section 77 of the Act shall be in Form 112B(vii)

CHAPTER-VIII CONSTITUTION OF TRIBUNALS, ETC.

82. The State Government shall provide grants and other facilities for the smooth functioning of the Tribunals.

83. Appointment of Members and functioning of Tribunals.-

- (1) The Government of Karnataka shall in consultation with the High Court of Karnataka appoint or depute one person as Chairman to the Tribunal having qualification prescribed under clause (a) of sub-section 4 of section 83.
- (2) The State Government shall appoint or depute one person as Member to the Tribunal having qualification prescribed under clause (b) sub-section 4 of section 83.
- (3) The State Government shall appoint or depute one person as Member to the Tribunal having qualification prescribed under clause (c) of sub-section 4 of section 83 from any of the recognized Indian Universities who shall not be below the rank of Assistant Professor.
- (4) For removal of any doubts, at any given time the vacancy of the Members of the Tribunal is not filled or any Member other than the Chairman remains absent, the Chairman of the Tribunal shall be competent to function.
- (5) The salary, allowances and service conditions of the Members shall be as admissible in their respective departments. They are also entitled to deputation allowance as per the Karnataka Civil Service Rules.
- (6) The State Government shall appoint such number of staff commensurate with the requirement of the Tribunal.

84. Language of Tribunal.- The Language of the Tribunal shall be English and Kannada.

85. Form of Applications/Suits/Appeals.- (1) All applications to be filed before the Tribunal under the provisions of the Act including applications for determination of any dispute, question or other matter under sub-section (1) of section 83 shall be filed in Form 113.

(2) Every plaint or memorandum of appeal to be filed before the Tribunal shall be in the Form as has been prescribed in the Code of Civil Procedure and Civil Rules of Practice.

(3) Every such Application, Suit or Appeal shall be presented in person, or by his duly authorized agent or advocate, before the registry of the Tribunal.

86. Form of Application/Plaint/Appeal for Interim Orders.- Every application for Interim Orders in a suit or other proceeding before the Tribunal shall be supported by an affidavit.

87. Court fee.- (1) Every Application, Complaint or Memorandum of Appeal or an Application for Execution or other Application shall be accompanied by Court fee notified by Government under the Karnataka Court Fees and Suits Valuation Act, 1958.

(2) No Notice, summons or other process of the Tribunal shall be issued, and no such application for certified copies or orders, documents or other records shall be granted unless the fee as specified is remitted.

88. Scrutiny of Application, Complaint, and Memorandum of Appeals.- (1) In every proceeding before the Tribunal copies of Application, Complaint or Memorandum of Appeal shall be filed in sufficient numbers, for service to all the opponents.

(2) The Registry of the Tribunal shall after scrutiny of the Application, Complaint or Memorandum of Appeal prepare a check list noting the infirmities to be rectified.

(3) If on scrutiny the Application, Complaint or Appeal is found to be in order, it shall be duly registered in the register of Application or Suits or Appeals, as the case may be, in the Form prescribed in Karnataka Civil Rules of Practice 1967 and given a serial number.

(4) If the Application, Suit or Appeal is found to be defective, the Registry shall allow the party to rectify the defects within a time to be specified by him. If the party fails to rectify the defects within such time allowed, the Registry shall place the matter before the Waqf Tribunal for appropriate orders.

(5) The Sheristedar/Registrar is competent to administer oath of affirmation.

89. Documents.- (1) All documents produced before the Tribunal at the time of filing or in the course of hearing of an Application, Suit or Appeal shall be filed duly indexed along with list of documents.

(2) Such documents should be legible and in the typed form if required.

(3) If the document filed is in a language other than that of English, its translation in English may be furnished if so directed by the Tribunal.

90. Service of Notices.- Every notice to Defendants/Respondents in Application/Suit/Appeal shall be sent and served through Registered Post Acknowledgement Due or through recognized courier. Where the Tribunal is satisfied that there are reasons to believe that the defendant/respondent is avoiding service of such notice or where such notice cannot be served in ordinary manner for any other reason, the Tribunal shall order service of notice as per the provisions of Order 5 of rule 20 of Code of Civil Procedure, 1908.

91. Sitting of the Tribunal.- The Tribunal shall ordinarily hold its sitting on every working day from 10:30 am to 1:30 pm and from 2:30 pm to 4:45 pm.

92. Hearing and Disposal.- Every Application, Suit or Appeal and Interlocutory Application filed before the Tribunal shall be heard and disposed off in accordance with the procedure prescribed for hearing of Applications, Suits, Appeals and Interlocutory Applications in the Code of Civil Procedure, 1908 and the Karnataka Civil Rules of Practice, 1967.

93. Certified copies.- Certified copies of any order, judgment, decree, proceeding or document marked as exhibits may be obtained by the parties to the proceedings on payment of such fee as specified by the Government. The provisions of Chapter 23 of the Karnataka Civil Rules of Practice, 1967 shall apply for issue of the certified copies.

94. Execution of orders under Sub-section (8) of Section 83.- A party to the proceeding seeking enforcement of any decision of the Tribunal except orders passed under sub-section (4) of

section 54 of the Act, shall apply to the Tribunal along with a certified copy of the order for its execution and the same shall be executed as per sub-section (8) of section 83 of the Act.

95. Forms of Waqf Tribunal.- All the Forms prescribed in Karnataka Civil Rules of Practice 1967, shall be used by the Tribunal.

96. Dress Code.- A Legal Practitioner shall appear before the Tribunal in his or her professional dress; as prescribed by the State Bar Council from time to time.

97. Form of Receipt for Court fee etc.- The Tribunal shall issue a Cash receipt in Form 114 in respect of money collected by it under the Act or the rules.

98. Time limit.- Any person aggrieved by any decision or order passed by the Board in exercise of its powers under the Act, Rules and Regulations, may prefer an application or appeal to the Tribunal within sixty days from the date of decision or order in matters where no time limit for preferring an application or appeal before the Tribunal is prescribed under the Act.

CHAPTER-IX

MISCELLANEOUS MATTERS

99. General Annual Report of the Board.- (1) The Government shall as soon as may be after the first day of April in every year cause the General Annual Report of the Board to be prepared in two parts in Form No.115. Part I of the report shall be the report regarding the particulars referred to therein, and Part II shall contain the statistical data in the Forms specified therein.

(2) The report shall be finalized before the 1st of July every year.

(3) The main points to be dealt with shall be noted against the heads concerned in the Report and all necessary information regarding sanctions etc., should be included in the report which should be comprehensive.

(4) Soon after the receipt of the report, the Government shall issue a consolidated review on the said report after placing it before the State Legislature.

100. "Repeal and Savings".- (1) The Karnataka Waqf Rules, 1997 are hereby repealed.

(2) Notwithstanding such repeal, anything done or any action taken under the said rules shall be deemed to have been done or taken under the corresponding provisions of these rules.

Provided that such repeal shall not affect the previous operation of that corresponding law and subject thereto, anything done or any action taken in the exercise of any power conferred by or under the corresponding law shall be deemed to have been done or taken in the exercise of the powers conferred by or under these rules as if these rules were in force on the day on which such things were done or action was taken.

By Order and in the name of Governor of Karnataka

AKRAM BHASHA

Under Secretary to Government
Minority Welfare Haj and Wakf Department

FORM - 1

(See Rule 4)

[Form for the details of Survey in respect of each Wakf Institution by the Survey Commissioner]

1. NAME OF THE WAKF			
2. LOCATION OF THE WAKF			
District	Sub Division	Taluk	Sl. No.
3. DETAILS OF WAKF			
Sunni/Shia	Creation of Wakf Institution		
	Date :	Year.....	
4. DETAILS OF WAKF DEED/DEEDS			
(a) Name of the person dedicating the property			
(b) Witnesses			
(c) Beneficiaries, if any			
(d) [If hereditary] Name of the Muthavalli			
5. DESCRIPTION OF IMMOVABLE PROPERTIES			
(1) Sy. No./CTS No./Mun. Ho./ Khata No./T.S. No./BP No.			
(2) Area/Dimension			
(3) Village / Town / City			
(4) Boundaries North : South : East : West :			
(5) Value			

P.T.O.

6. ADDITIONAL PROPERTIES ACQUIRED AFTER LAST SURVEY	
(1) Sy. No./CTS No./Mun. No./ Khata No./T.S. No./BPT No.	
(2) Area/Dimension	
(3) Village / Town / City	
(4) Boundaries North : South : East : West :	
(5) Value	
7. DETAILS OF MOVABLE PROPERTIES	
(1) Shares and Deposits / Securities	
(2) Gold / Silver and other valuables	
(3) <u>OTHER SOURCES :</u> (a) Golak / Hundi (b) Monthly Contribution (c) Miscellaneous Income	
8. INCOME OF THE WAKE INSTITUTION	
(a) Immovable	
(b) Movable	
(c) Other Sources	
(d) Total	

9. DETAILS OF ADMINISTRATION

(a) By Custom/Usage

(b) By Scheme settled by Court

(c) Schemes of management
approved by the Board

10. DETAILS OF LEASE OF THE WAKF PROPERTY

(a) Period :

From

To

(b) Name of the Lessee

(c) Purpose of the lease

(d) Annual Income

(e) Advance or donation, if any

(f) REMARKS

[

Signature of
Muthavalli

]

Signature of
Wakf Officer/Wakf Inspector

]

Signature of
Officer conducting Survey

]

ADDITIONAL DETAILS / INFORMATION, IF ANY

[Name and
Signature of the concerned]

Form-2
(See Rule-6)
GOVERNMENT OF KARNATAKA

Karnataka Government Secretariat,
Department of _____,
_____, Bengaluru.

NOTIFICATION

In exercise of the powers conferred under Section 5(2) of the Waqf Act, 1995, as amended by Waqf (Amendment) Act, 2013 (27 of 2013), the Government of Karnataka in _____ Department hereby notify the following as waqf properties duly surveyed by the Addl. Commissioner of Survey of Auqaf the Deputy Commissioner _____ and verified by the Karnataka State Board of Auqaf in letter No. _____ dated: _____.

Name of the District: _____ Village: _____

Sl. No	Name & address of the institution	Sunni or Shia	Location and details of waqf property				Value	Year of creation of Waqf/ C.R No. & Date	Name & address of Waqif	Benefeciaries, if any	Object of waqf	Gross income of waqf	Administration by custom/ hereditary or scheme settled by Court or Board	Scheme approved by Board	Deleted or modified from earlier notification No. & Date
			City/ Town/ Village	Sy.No./ CTS No./ Khata No.	Extent	Boundaries									
1	2	3	4	5	6	7	8	9	10	11	12	13	14	15	16

Form 3
[See Rule 8 (1) (b)]
Application for Updating of Records of Waqf properties

To,

The Tahsildar of Taluk/Commissioner of Corporation/Chief Officer of Municipality/
Secretary of Gram Panchayath of _____

It is hereby requested that the records of the properties indicated below be updated under
Rule 7 of Karnataka Waqf Rules, 2016.

1. Name of the Waqf :
2. Registration No. & Date if any :
3. Notification No. & Date if any :
4. Details of the Waqf Property :
 - (a) Sy.No./CTS No. :
 - (b) Property No. :
 - (c) Extent (In acres/Sq.ft) :
5. If property is Waqf by user :
period of usage to be indicated
6. If acquired by Sale/Gift/Hiba :
the document No./Deed No.
7. Name of the Institution in favour of which : Along with the name of Institution the word
the records are to be updated "Waqf property" may be inserted
8. Name and address of the Mutawalli or name of :
the authorized person to sign the
notices etc.,
9. Any other relevant information :
10. List of documents :

(Name & Designation and
Signature of the Applicant)

Received Application No. _____ date _____ from _____
regarding updating of records of _____ Waqf Institution along with
enclosures on _____ (date).

Signature of the concerned authority

Form No.4
[See Rule 8 (3) (a)]
Register of Immovable Property

Name of the District _____ **Taluk** _____ **City/Town** _____ **Village** _____

Sl. No	Name and address of the waqf	Nature of property	Acquired through (Name of the Waqif and date to be indicated)				Sy.No Khaneshum ari No./ Khata No.	Extent	Valu ation	Registra- tion No. & Date by Board	Notifi- cation No. & Date by Board	Name of the Khated ar	Annual Income	Details of acquisition/gr ant/disposai by Court
			Deed of Gift/ Hiba	Grant	Purchased	Others								
1	2	3	4	5	6	7	8	9	10	11	12	13	14	15

Dated:

Signature of the Mutawalli/
Managing Committee

Form No.5
[See Rule 8 (3) (b)]
Register of Moveable property

Name of the District: _____

Name of the Taluk: _____

Sl. No.	Name & address of the Waqf	Description of Movable property	Name of the Donor	Date of Purchase/ donated	No./Value	Bill No. & date	Condition of the movable property	Income from movable Property, if any	Order & date declared as obsolete	Date of action & sale proceeds in Rs.	Remarks
1	2	3	4	5	6	7	8	9	10	11	12

Dated: _____

Signature of the Mutawalli/
Managing Committee

Form No.6
[See Rule 8 (3) (c)]

Register of Leases

Name of the District: _____ Name of the Taluk: _____

Sl. No	Name & address of the waqf	Particulars of property	Purpose of lease	Date of issue of pamphlets/papers per notification	Name & address of the lessee	Period of lease	No. & date of lease deed registered	Monthly Rent	Date of Commencement of lease	Date of Expiry of lease	Date of approval of Board/ Govt. for leases over 1 year	Remarks
1	2	3	4	5	6	7	8	9	10	11	12	13

Dated: _____

Signature of the Mutawalli/
Managing Committee

Form No.7
[See Rule 8 (3) (d)]

Register of properties developed

Name of the District: _____ Name of the Taluk: _____

Sl. No	Name & address of the waqf	Details of property developed	Name of the scheme under which developed PPP/BOAT/ NAWADCO/others	Name & address of the developer/Board/Institution	Period of lease Given to developer	Date of approval of Govt.	Amount invested by the developer/Board/Institution	Monthly Rental income	Date of Commencement of lease/project	Date of Expiry of lease/project	Amount received in Rs.			Remarks
											Security deposit	Date of receipt	Monthly rentals	
1	2	3	4	5	6	7	8	9	10	11	12	13	14	15

Signature of the Mutawalli/
Managing Committee

Form No.8
[Sec Rule 8 (3) (e)]

Register of details of Waqf properties acquired for public purposes

Name of the District: _____ Name of the Taluk: _____

Sl. No	Name & address of the waqf	Details of property acquired			Purpose of Acquisition	Compensation determined	Date & amount paid	Name of the Court & date the compensation deposited	Whether appeal for enhancement has been made	Date of settlement of dispute/ appeal	Enhanced compensation received	Date of reinvestment for the same object	Remarks
		Name of the Village /Town	Sy.No. /CTS	Extent in Acre/ Sq.ft									
1		3	4	5	6	7	8	9	10	11	12	13	14

Form No.9
[See Rule 8 (6)]
Register of Immovable Properties of Auqaf in the DWAC

Name of the District _____

Sl. No	Name of the Taluk	Name and address of the waqf	Nature of property	Acquired through (Name of the Waqif and date to be indicated)				Sy.No Khaneshum ari No./ Khata No.	Extent	Valuation	Registration No. & Date by Board	Notification No. & Date by Board	Name of the Khate dar	Annual Income	Details of acquisition/grant/disposal by Court
				Deed of Gift/Hiba	Grant	Purchased	Others								
1	2	3	4	5	6	7	8	9	10	11	12	13	14	15	16

Dated:

Signature of the Waqf Officer,
DWAC.

Form No.10
[See Rule 8 (6)]
Register of Moveable properties of Auqaf

Name of the District: _____

Sl. No.	Name of the Taluk	Name & address of the Waqf	Description of Movable property	Name of the Donor	Date of Purchase/ donated	No./ Value	Bill No. & date	Condition of the movable property	Income from movable Property, if any	Order & date declared as obsolete	Date of action & sale proceeds in Rs.	Remarks
1	2	3	4	5	6	7	8	9	10	11	12	13

Dated: _____

Signature of the Waqf Officer,
DWAC.

Form No.11
[See Rule 8 (6)]

Register of Leases of Waqf properties

Name of the District: _____

Sl. No	Name of the Taluk	Name & address of the waqf	Particulars of property	Purpose of lease	Date of issue of pamphlets/permissions/notifications	Name & address of the lessee	Period of lease	No. & date of lease deed registered	Monthly Rent	Date of Commencement of lease	Date of Expiry of lease	Date of approval of Board/Govt. for leases over 1 year	Remarks
1	2	3	4	5	6	7	8	9	10	11	12	13	14

Dated: _____

Signature of the Waqf Officer,
DWAC.

Form No.12
[See Rule 8 (6)]

Register of properties developed

Name of the District: _____

Sl. No	Name of the Taluk	Name & address of the waqf	Details of property developed	Name of the scheme under which developed PPP/BOAT/ NAWADCO/others	Name & address of the developer/Board/Institution	Period of lease Given to developer	Date of approval of Govt.	Amount invested by the developer/Board/Institution	Monthly Rental income	Date of Commencement of lease/project	Date of Expiry of lease/project	Amount received in Rs.			Remarks
												Security deposit	Date of receipt	Monthly rentals	
1	2	3	4	5	6	7	8	9	10	11	12	13	14	15	16

Form No.13
[See Rule 8 (6)]

Register of details of Waqf properties acquired for public purposes

Name of the District: _____

Sl. No	Name of the Taluk	Name & address of the waqf	Details of property acquired			Purpose of Acquisition	Compensation determined	Date & amount paid	Name of the Court & date the compensation deposited	Whether appeal for enhancement has been made	Date of settlement of dispute/ appeal	Enhanced compensation received	Date of reinvestment for the same object	Remarks
			Name of the Village /Town	Sy.No. /CTS	Extent in Acre/ Sq.ft									
1	2	3	4	5	6	7	8	9	10	11	12	13	14	15

Form No. 14
[See Rule 8 (8)]
Register of Immovable Properties of Auqaf in the Karnataka State Board of Auqaf

Name of the District _____

Sl. No	Name of the Taluk	Name and address of the waqf	Nature of property	Acquired through (Name of the Waqif and date to be indicated)				Sy. No Khaneshumari No./ Khata No.	Extent	Valuation	Registration No. & Date by Board	Notification No. & Date by Board	Name of the Khateedar	Annual Income	Details of acquisition/grant/disposal by Court
				Deed of Gift/Hiba	Grant	Purchased	Others								
1	2	3	4	5	6	7	8	9	10	11	12	13	14	15	16

Dated:

Signature of the Chief Executive Officer,
Karnataka State Board of Auqaf.

Form No.15
[See Rule 8 (8)]
Register of Moveable properties of Karnataka State Board of Auqaf

Name of the District: _____

Sl. No.	Name of the Taluk	Name & address of the Waqf	Description of Moveable property	Name of the Donor	Date of Purchase/ donated	No. / Value	Bill No. & date	Condition of the movable property	Income from movable Property, if any	Order & date declared as obsolete	Date of action & sale proceeds in Rs.	Remarks
1	2	3	4	5	6	7	8	9	10	11	12	13

Dated: _____

Signature of the Chief Executive Officer,
Karnataka State Board of Auqaf.

Form No.16
[See Rule 8 (8)]

Register of Leases of waqf properties in the Karnataka State Board of Auqaf

Name of the District: _____

Sl. No.	Name of the Taluk	Name & address of the waqf	Particulars of property	Purpose of lease	Date of issue of pamphlets/papers per notification	Name & address of the lessee	Period of lease	No. & date of lease deed registered	Monthly Rent	Date of Commencement of lease	Date of Expiry of lease	Date of approval of Board/Govt. for leases over 1 year	Remarks
1	2	3	4	5	6	7	8	9	10	11	12	13	14

Dated: _____

Signature of the Chief Executive Officer,
Karnataka State Board of Auqaf.

Form No.17
[See Rule 8 (8)]

Register of properties developed in the Karnataka State Board of Auqaf

Name of the District: _____

Sl. No	Name of the Taluk	Name & address of the waqf	Details of property developed	Name of the scheme under which developed PPP/BOAT/ NAWADCO/others	Name & address of the developer/Board/Institution	Period of lease Given to developer	Date of approval of Govt.	Amount invested by the developer/Board/Institution	Monthly Rental income	Date of Commencement of lease/project	Date of Expiry of lease/project	Amount received in Rs.			Remarks
												Security deposit	Date of receipt	Monthly rentals	
1	2	3	4	5	6	7	8	9	10	11	12	13	14	15	16

Dated: _____

Signature of the Chief Executive Officer,
Karnataka State Board of Auqaf.

Form No.18
[See Rule 8 (8)]

Register of details of Waqf properties acquired for public purposes in the Karnataka State Board of Auqaf

Name of the District: _____

Sl. No	Name of the Taluk	Name & address of the waqf	Details of property acquired			Purpose of Acquisition	Compensation determined	Date & amount paid	Name of the Court & date the compensation deposited	Whether appeal for enhancement has been made	Date of settlement of dispute/ appeal	Enhanced compensation received	Date of reinvestment for the same object	Remarks
			Name of the Village /Town	Sy.No. /CTS	Extent in Acre/ Sq.ft									
1	2	3	4	5	6	7	8	9	10	11	12	13	14	15

Dated: _____

Signature of the Chief Executive Officer,
Karnataka State Board of Auqaf.

Form 19
[See Rule 11 (2)]

No.

Date:

N O T I F I C A T I O N

Notification regarding preparation of Electoral Rolls under
Section 14(2) & (3) of Waqf Act 1995 as amended by the Waqf (Amendment) Act, 2013 (27 of
2013).

It is hereby notified for the information of persons eligible to get themselves registered as
voters of the following Electoral colleges;

(1)

(2)

(3)

(4)

That

- (i) the last date of filing of application is
- (ii) the date of publication of draft rolls is
- (iii) the date of lodging claims/objections is from.....
to.....
- (iv) final publication of the Electoral Roll as per Clause (1)(c) of Rule 5 is
.....

Electoral Registration Officer for
preparation of Electoral Rolls for
Election of Karnataka State Board of
Auqaf

* here indicate the electoral colleges

- 1) Electoral College of Muslim Members of Parliament.
- 2) Electoral College of Muslim Members of Legislature of State.
- 3) Electoral College of Muslim Bar Council Members.
- 4) Electoral College of Mutawallies.
- 5) Electoral College of Muslim Ex-Members of Parliament.
- 6) Electoral College of Muslim Ex-Legislature of State.
- 7) Electoral College of Muslim Ex-Bar Council Members.

Form No.20
[See Rule 12 (1)]

REGISTRATION OF ELECTOR OF ELECTORAL COLLEGE

Claim for inclusion of name in the Electoral Roll for Electoral College of _____ for election to Member/s of Karnataka State Board of Auqaf.

To
The Electoral Registration Officer to KSBA.

Sir,

I request that my name be registered in the Electoral College of _____ for election to member/s of Karnataka State Board of Auqaf.

The particulars are:

Name (in full) _____

Father/Husband's Name _____

Occupation _____

Address _____

Age _____ (Date of birth _____)

1. That I am sitting/Ex-Member of Rajya Sabha/Lok Sabha/Member of Legislative Assembly/Legislative Council of Karnataka/Member of Bar Council.
2. That I am Mutawalli of _____ institution and the annual income of the institution is more than one lakh rupees and the Waqf contribution payable to the Karnataka State Board of Auqaf due is Nil, I declare that I am *Sunni/Shia Muslim.
3. I declare that I am Citizen of India and that all the particulars given above are true to the best of my knowledge and belief.

Place:

Date:

PETITIONER

* **Strike out which is not applicable.**

DECISION OF ELECTORAL REGISTRATION OFFICER

The application in Form _____ of Shri/Smt _____
address _____

(a) accepted and name of the above applicant has been registered at Sl.No. _____ in _____ part.

(b) rejected for the reason _____

Date: _____ Electoral Registration Officer
.....performance.....

Receipt for application

Received the application from Sri/Smt _____
address _____

Date: _____ Electoral Registration Officer

Form 20A
[See Rule 12 (2)]

(This Form shall be submitted to Electoral Registration Officer
along with application in Form 20)

ELECTION/BYE ELECTION TO THE
KARNATAKA STATE BOARD OF AUQAF FROM
THE ELECTORAL COLLEGE OF
SITTING/EX-MUSLIM MEMBERS OF
PARLIAMENT OF KARNATAKA/MUSLIM
MEMBERS OF KARNATAKA LEGISLATURE
/MUSLIM MEMBERS OF BAR COUNCIL OF
KARNATAKA/MUTAWALLIES OF WAQF
INSTITUTIONS WHOSE ANNUAL INCOME IS
ABOVE Rs. ONE LAKH.

PHOTO

1) NAME (BLOCK LETTERS) _____

PART NO.

Serial No.

2) SPECIMEN SIGNATURE

i) _____

ii) _____

iii) _____

Form 21 A
[See Rule 14(1)]

PART-A

YEAR _____

**ELECTORAL COLLEGE OF MUSLIM MEMBERS OF PARLIAMENT FROM KARNATAKA
STATE FOR MEMBERSHIP TO KARNATAKA STATE BOARD OF AUQAF**

Sl. No.	Name of the Member of Parliament	Name of Father/ Husband	Sex	Age	Date of birth	LS/ RS	Address in the State of Karnataka	No. & Name of constituency	Date of commencement of tenure
1	2	3	4	5	6	7	8	9	10

Place:

Date:

ELECTORAL REGISTRATION OFFICER

Form 21 B
[See Rule 14(1)]

PART-B

YEAR _____

**ELECTORAL COLLEGE OF MUSLIM MEMBERS OF LEGISLATURE (KARNATAKA STATE)
FOR MEMBERSHIP TO KARNATAKA STATE BOARD OF AUQAF**

Sl. No.	Name of the Legislator	Name of Father/ Husband	Sex	Age	Date of birth	MLA/ MLC	Address in the State of Karnataka	No. & Name of constituency	Date of commencement of tenure
1	2	3	4	5	6	7	8	9	10

Place:

Date:

ELECTORAL REGISTRATION OFFICER

Form 21 C
[See Rule 14(1)]

PART-C

YEAR_____

**ELECTORAL COLLEGE OF MUSLIM MEMBERS OF BAR COUNCIL (KARNATAKA STATE)
FOR MEMBERSHIP TO KARNATAKA STATE BOARD OF AUQAF**

Sl. No.	Name & address of the Member of Bar Council	Name of Father/ Husband	Sex	Age	Date of birth	Address in the State of Karnataka
1	2	3	4	5	6	7

Place:

ELECTORAL REGISTRATION OFFICER

Date:

Form 21 D
[See Rule 14(1)]

PART-D

YEAR_____

ELECTORAL COLLEGE OF MUTAWALLIES of INSTITUTIONS WHOSE ANNUAL INCOME IS ABOVE Rs.1.00 LAKH

Sl. No.	Name & address of the Mutawalli	Name of Father/ Husband	Sex	Age	Date of birth	Name and Address of the institution	Annual Income of the Institution
1	2	3	4	5	6	7	8

Place:

ELECTORAL REGISTRATION OFFICER

Date:

Form 22A
[See Rule 15]

PART-E

YEAR _____

ELECTORAL COLLEGE OF EX-MUSLIM MEMBERS OF PARLIAMENT FROM KARNATAKA STATE FOR MEMBERSHIP OF KARNATAKA STATE BOARD OF AUQAF

Sl. No.	Name & address of the Member of Parliament	Name of Father/Husband	Sex	Age	Date of birth	LS/RS	Address in the State of Karnataka	No. & Name of Constituency represented period	Date of completion of tenure
1	2	3	4	5	6	7	8	9	10

Place:

ELECTORAL REGISTRATION OFFICER

Date:

Form 22B
[See Rule 15]

PART-F

YEAR _____

ELECTORAL COLLEGE OF EX-MUSLIM MEMBERS OF LEGISLATURE (KARNATAKA STATE) FOR MEMBERSHIP OF KARNATAKA STATE BOARD OF AUQAF

Sl. No.	Name & address of the Legislator	Name of Father/Husband	Sex	Age	Date of birth	MLA/MLC	Address in the State of Karnataka	No. & Name of Constituency represented period	Date of completion of tenure
1	2	3	4	5	6	7	8	9	10

Place:

ELECTORAL REGISTRATION OFFICER

Date:

Form 22C
[See Rule 15]

PART-G

YEAR _____

**ELECTORAL COLLEGE OF EX-MUSLIM MEMBERS OF BAR COUNCIL (KARNATAKA STATE)
FOR MEMBERSHIP OF KARNATAKA STATE BOARD OF AUQAF**

Sl. No.	Name & address of Ex-Member of Bar Council	Name of Father/ Husband	Sex	Age	Date of birth	Period served	Address in the State of Karnataka
1	2	3	4	5	6	7	8

Place:
Date:

ELECTORAL REGISTRATION OFFICER

Form No.23
[See Rule 17]

No. _____

Date _____

NOTIFICATION

The Government of Karnataka hereby notifies the Schedule of election as hereunder for filling up the vacancy/vacancies of members to the Karnataka State Board of Auqaf under Sub clause (1) to (4) of clause (b) of Sub Section (1) and Section (3) of Section 14 of Waqf Act 1995 as amended by the Waqf (Amendment) Act, 2013 for the following electoral colleges

Sl.No.	Name of the Electoral College	No. of vacancies

The following is the schedule of election:

- (i) date of commencement of election _____
- (ii) date of Notice by Returning Officer in form 24 _____
- (iii) last date of filing of nomination _____ under clause
(b) of Sub Rule (1) of Rule 18.
- (iv) last date withdrawal _____
- (v) date of Scrutiny under clause (d) of Sub Rule (1)
of Rule 18 _____
- (vi) Date of Poll _____
- (vii) Date of Counting _____
- (viii) Date of Closing of election _____

The above election will be conducted in accordance with Karnataka Waqf Rules, 2016.

Date:

By order
and in the name of the Governor of Karnataka

Form 24
[See Rule 18 (2)]

Notice is hereby given that:-

- (1) an election is to be held for filling up of seats of one/two members to Karnataka State Board of Auqaf by the Muslim Members of Parliament/Ex-Muslim Members of Parliament from of Karnataka State.

OR

- (2) an election is to be held for one/two members of Karnataka State Board of Auqaf by the Muslim member of Legislature/Ex-Muslim members of Legislature of Karnataka State.

OR

- (3) an election is to be held for one/two members to Karnataka State Board of Auqaf by the Muslim Members/Ex-Muslim members of Bar Council.

OR

- (4) an election is to be held for one/two member of Karnataka State Board of Auqaf by the Mutawalli of the institution whose annual income of the institution is above Rs.1.00 lakh.

- (5) Nomination Papers may be delivered by a candidate or his proposer to the Returning Officer or to Assistant Returning Officer atbetween 11:30 A.M. to 1:00 P.M. on any day (other than a public holiday) not later than the

- (6) Forms of nomination Papers will be taken up for scrutiny aton at

- (7) Notice of withdrawal of candidature may be delivered by a candidate or his proposer (who has been authorized in writing by the candidate to deliver it) to the Returning Officer at his Office before 01:00 P.M. on.....

- (8) In the event of election being contested, the poll will be conducted on.....between the hours of and

- (9) The Election shall be completed before_____ (date)

Place:

Date:

RETURNING OFFICER

Form 25
[See Rule 19 (1)]
NOMINATION PAPER

Election to the Karnataka State Board of Auqaf

1. I, nominate Sri/Smt. _____ as a candidate
for election to the Karnataka State Board of Auqaf from the _____ category

a) Name of the Candidate _____

b) Name of Father/Husband _____

c) Postal Address _____

d) His/Her name is _____
entered at Sl.No. _____ in part _____ in the Electoral Roll of _____
Electoral College.

e) My name is _____ and it is entered at
Sl.No. _____ in part _____ in the Electoral Roll of _____
Electoral College.

(SIGNATURE OF PROPOSER)

(i) I, the above mentioned candidate, assent to this nomination for being chosen as a
member of Karnataka State Board of Auqaf from electoral college hereby declare.

a) That I am a voter of _____ Electoral College.

b) That I have completed _____ years of age and I am a Sunni/Shia Muslim.

c) That to the best of my knowledge and belief, I am qualified and not also disqualified
(as laid down in Section 16 of Waqf Act, 1995) for being chosen to fill the seat in the
Karnataka State Board of Auqaf from _____ Category.

Strike out whichever is not applicable.

(SIGNATURE OF THE CANDIDATE)

TO BE FILLED BY RETURNING OFFICER

Serial No. of Nomination Paper _____

The nomination was delivered to me at my office at _____ hours
on _____ by the candidate/proposer.

RETURNING OFFICER

Decision of Returning Officer, accepting or rejecting the Nomination Paper.

I have examined this Nomination Paper in accordance with Section 14 of Waqf Act and
decide as follows _____

RETURNING OFFICER

Receipt for Nomination Paper and Notice of Scrutiny

(To be handed over to the person presenting the Nomination Paper)

Serial No. of Nomination Paper _____

The Nomination Paper of _____ was delivered to me at my office at
_____ (hours) on _____ (date) by the candidate/proposer.

All Nomination Papers will be taken up for scrutiny at _____ (hours) on
_____ (date) _____ place.

RETURNING OFFICER

Form 26
[See Rule 21]
NOTICE OF NOMINATION

ELECTION TO THE KARNATAKA STATE BOARD OF AUQAF BY MEMBERS OF PARLIAMENT/
MEMBERS OF LEGISLATURE/BAR COUNCIL MEMBERS/MUTAWALLIES ELECTORAL
COLLEGE.

OR

Election to the Karnataka State Board of Auqaf by Ex-Members of Parliament/Ex-members of
Legislature/Ex-members of Bar Council Electoral College

Notice is hereby given that the following nomination in respect of the above have been received
upto 1:00 P.M. on (date)_____.

Sl.No. of Nomination Paper	Name of Candidate	Name of Father/ Husband	Age of the Candidate	Address	Shia/ Sunni	Electoral Roll No. of Candidate	Name of the Proposer	Sl.No. of proposer in Electoral roll	If the Proposer is a Mutawalli the name of the Waqf to be indicated
1	2	3	4	5	6	7	8	9	10

RETURNING OFFICER

Form 27
[See Rule 22 (1)]

Form of Oath or Affirmation

Form of Oath or Affirmation to be made by a Candidate for election to
Karnataka State Board of Auqaf

I, _____ having been nominated as candidate to fill a seat in the Karnataka State Board of Auqaf do swear in the name of Allah that I will bear true faith and allegiance to the Constitution of India as by law established and I will uphold the Sovereignty and Integrity of India.

(Signature of the Candidate)

Acknowledgement of Oath

_____ candidate has taken Oath on
_____ at _____ time.

Returning Officer

Certificate of Oath

This is to certify that _____ has signed and read the Oath of Affirmation before me on _____ date at time _____

(Signature)
Returning/Asst. Returning Officer

Form 28
[See Rule 22 (2)]

Appointment of Election Agent

Election to the member of Karnataka State Board of Auqaf from _____ Electoral College.

To : The Returning Officer

I _____ a candidate at the above election do hereby appoint Sri. _____ (name and address) as my Election Agent from this day to the above election.

Place:

Date:


Signature of Candidate

I accept the above appointment

Place:

Date:

Signature of Election Agent



Signature attested by me
(Returning Officer)

Form 29
[See Rule 23 (8)]

**LIST OF VALIDLY NOMINATED CANDIDATES TO THE ELECTION FROM THE
_____ ELECTORAL COLLEGE**

Sl. No.	Name of Candidate	Name of Father/Husband	Address of the Candidate

Place:

Date:

RETURNING OFFICER

Note : The names of the Candidates shall be arranged as per English alphabetical order and the address of the contesting candidates as given in the Nomination Paper.

Form 30
[See Rule 24 (1)]

ELECTION TO THE _____ NOTICE OF WITHDRAWAL

To :

The Returning Officer
.....

Sir,

I, (candidate validly nominated) at the above election do hereby give Notice that I withdraw my candidature.

Date:

Yours faithfully

(Signature of the Candidate)
.....

Receipt of Notice of Withdrawal

(to be handed over to the person delivering the notice)

The Notice of withdrawal of candidature by _____ (a validly nominated candidate at the election to the member of Karnataka State Board of Auqaf from _____ Electoral College was delivered to me by the *----- at my office at ----- (hour) on _____ (date).

Returning Officer

* Here insert one of the following alternatives as may be appropriate:-

- (1) Candidate.
- (2) Candidate's proposer who has been authorized in writing by the candidate to deliver it.
- (3) Candidate's election agent who has been authorized in writing by the candidate to deliver it.

Form 31
[See Rule 24 (3)]

NOTIFICATION
(Withdrawal of candidate/s)

Election to the Karnataka State Board of Auqaf from _____
Electoral College.

It is hereby notified that the following validly nominated candidate/s at the above election withdrew his candidature/their candidatures today.

Name of validly nominated candidate	Address of validly nominated candidate	Remarks
1.		
2.		
3.		
etc.		

Date:

Returning Officer

Form 32
[See Rule 25(1)]

List of Contesting Candidates

Election to the Member/s of Karnataka State Board of Auqaf from the _____
Electoral College.

Sl.No.	Name of Candidate	Address of Candidate
1.		
2.		
3.		
etc.		

Date:

Returning Officer

Note: The Names of the contesting candidates shall be in English alphabetical order and address of the contesting candidates as given in the nomination Paper.

Form 33
[See Rule 28 (2)]

Declaration of Result of Election
(to be used when the seat is un-contested)

Election of Karnataka State Board of Auqaf from _____ Electoral College

In pursuance of the provisions contained in Rule 28 of Karnataka Waqf Rules, 2016, I declare that

Sri/Smt 1) _____ (Name)
_____ (Address)

Sri/Smt 2) _____ (Name)
_____ (Address)

has/have been duly elected to fill the seat/seats from the above electoral college.

Place :

Date :

Returning Officer

Form 34
[See Rule 30 (2)]

Application by a Voter regarding choice of Electoral College for voting

To
The Returning Officer,

I _____ is a Voter in the following Electoral College of
Karnataka State Board of Auqaf

Name of Electoral College	Part No.	Serial No.
1)		
2)		
3)		
4)		

I declare that my choice to vote is _____ Electoral College under Rule 33.

Date

(Signature of Voter)

[See Rule 33 (2)]

ELECTION TO THE KARNATAKA STATE BOARD OF AUQAF

Result of the poll and of the transfer of vote is as follows:

Number of valid votes _____

Number of Members to be elected _____

Quota (Number of votes sufficient to secure the election of a candidate _____)

Names of candidates	FIRST COUNT	SECOND COUNT		THIRD COUNT		FOURTH COUNT	
	Votes polled	Transfer of	Result	Transfer of	Result	Transfer of	Result
1	2	3(A)	3(B)	4(A)	4(B)	5(A)	5(B)

Non-transferable

Loss due to fraction

Total

Name of elected candidate/candidates and or Order of election

I declare that

(1) (Name) _____

(Address) _____

(2) (Name) _____

(Address) _____

{Address} _____

has/have been duly elected.

Signature
Returning Officer

The _____ day of _____ 201_____

Form 36
[See Rule 33 (3)]

Declaration of result of Election
(to be used when the seat is contested)

Election of Karnataka State Board of Auqaf from _____
Electoral College.
In pursuance of the provisions contained in Rule 36 (3) of Karnataka State Waqf Rules,
2014, I declare that

Sri/Smt 1) _____ (Name)
_____ (Address)

Sri/Smt 2) _____ (Name)
_____ (Address)

has/have been duly elected to fill the seat/ seats from the above electoral college.

Place :

Date : _____ Returning Officer

Form 37
[See Rule 38]

CERTIFICATE OF ELECTION

I _____ Returning Officer for the election to Karnataka State Board of
Auqaf, hereby certify that I have on the _____ day of _____ 20____
declare Sri/Smt. _____ Member of the Karnataka State Board of
Auqaf from the _____ Electoral College* and that in token there of I have
granted him this Certificate of Election.

Place :

Date : _____ RETURNING OFFICER
(Seal)

*here mention

- (i) Muslim members of Parliament/Ex-Muslim Member of Parliament.
- (ii) Muslim members of Legislature/Ex-Muslim member of Legislature.
- (iii) Muslim members of Bar Council/Ex-Muslim Member of Bar Council.
- (iv) Mutawallies of Waqf.

Form 38
[See Rule 40]

Notification under Section 14(9) of the Waqf Act, 1995 as amended by the Waqf (Amendment) Act, 2013 (27 of 2013) regarding appointment of Members to Karnataka State Board of Auqaf

The Government of Karnataka by virtue of its power conferred under Section 14(9) of the Waqf Act, 1995 as amended by the Waqf (Amendment) Act, 2013 (27 of 2013), notifies that the persons noted hereunder are appointed as members of Karnataka State Board of Auqaf. They shall hold the office as the members of the Board for a period of five years under Section 15 of Waqf Act, 1995 as amended by the Waqf (Amendment) Act, 2013 (27 of 2013).

Sl. No.	Name of the Member	Address	Age	If elected member, Name of electoral college	If nominated the name of the category of nomination	Remarks
1	2	3	4	5	6	7

Dated:

By order
and in the name of the
Government of Karnataka

Form 39
[See Rule 41 (1)]
NOTICE

A meeting is convened at (place) _____ on (date) _____ at time _____ to elect the Chairperson of the Board as provided under Section 14(8) of Waqf Act, 1995 as amended by the Waqf (Amendment) Act, 2013 (27 of 2013). You are therefore, requested to attend the said meeting at the given time and place. Nomination to contest for the post of Chairperson may be filed before the Presiding Officer on or before the time and date of the said meeting.

Dated:

Secretary to Govt. and Officer
authorized to conduct Election of
Chairperson

(Note:- Minimum 7 days Notice be given for conduct of this meeting)

Form No.40
[See Rule 41 (5)]

Notification by Govt. regarding appointment of Chairperson

N O T I F I C A T I O N

(Under Rule 37(5) of Karnataka Waqf Rules, 2016)

It is hereby notified that Sri/Smt _____
S/o W/o _____ a member of the Karnataka State Board
of Auqaf is duly elected as Chairperson of Karnataka State Board of Auqaf as per Section
14(8) of Waqf Act, 1995 as amended by the Waqf (Amendment) Act, 2013 (27 of 2013).

By Order and
in the name of the Governor of Karnataka

Dated: _____

Form No.41
[See Rule 43 (1)]

Application for inspection of records/registers/other documents in any Public Office.
The Movable/immovable properties mentioned here under are.

- (1) Waqf Properties belonging to _____ (Waqf)
(2) Claimed to be Waqf Properties.

It is required to inspect the documents mentioned in the table below under Section 29 of the Waqf Act, 1995.

T A B L E

Sl. No.	Details of movable/ immovable properties	Records/Register/ other documents to be inspected	Official/ Person authorized
1	2	3	4
Movable			
Immovable			

You are hereby requested to permit the Official/Person authorized in the table above to inspect the said record/register and other documents immediately.

A Fee of Rs. _____ (in words) _____
is remitted vide challan/receipt No. _____ dated _____

C.E.O/Authorized Officer

To

(here indicate the authority
to whom application is made)

Section 29 of Waqf Act, 1995 (Central Act) as amended by the Waqf (Amendment) Act,
2013

As per Section 29, the Chief Executive Officer or any Officer of the Board duly authorized by him in this behalf shall, Subject to such conditions and restrictions as may be prescribed and Subject to payment of such fees as may be levied under any law for the time being in force be entitled at all reasonable time to inspect in any public office, any records, registers, or other documents relating to a Waqf or movable or immovable properties which are Waqf properties or are claimed to be Waqf properties.

Form -42

(See Rule-48)

SCHEME OF ADMINISTRATION

Scheme of Administration for the management of

CHAPTER-1

- (1) Name of the Waqf shall be.
(name with full address including allied institutions)
- (2) This is a Sunni/Shia Waqf and shall accordingly be governed by principles and precepts of Sunni /Shia law.
- (3) Jurisdiction of the Institution:

The jurisdiction of the Waqf for the purpose of admission of Members to the general body shall confine to _____,
(Specify Village/Town / City and Survey No./Ward No./Municipal Ward No./Corporation Ward No./etc.,)

CHAPTER-2

(4) Definitions:

Unless the context otherwise require, the words and expression contained in this Scheme of Administration shall bear the same meaning as contained in Waqf Act, 1995, Waqf Rules, 1997, Karnataka Waqf Regulations, 2010, or in any statutory modifications thereof in force from time to time or in rules made thereafter:

- I. **“Waqf”** means _____
(Name of the Waqf institution);
- II. **“Jurisdiction”** means the area described in Chapter-I, Clause-3 of this Scheme;
- III. **“Jamath”** in relation to a Masjid means a group of male Muslims who attend regular prayer at the Masjid and who have attained the age of 18 (eighteen) years on the date of application for Membership;
- IV. **“Member”** means Member of Waqf institution whose name is entered in the Register of Members;

...2/-

Form -42

(See Rule-48)

MODEL **SCHEME OF ADMINISTRATION**

Scheme of Administration for the management of

CHAPTER-I **DETAILS OF WAQF**

1. Name of the Waqf :
(Name with full address including allied institutions)
2. Waqf shall be governed by the principles and percepts of Sunni/Shia.
3. Jurisdiction of the Institution:

The jurisdiction of the Waqf for the purpose of admission of Members to the general body shall confine to _____,
(Specify Village/Town/City and Survey No./Ward No./Municipal Ward No./Corporation Ward No./geographical boundaries)

4. Properties held by the Waqf:

S l. N o.	Name of the Town or Village	Sy.No. or CTS No	Extent in acres or sq.ft.	Boun daries	Nature of Waqf	Assessment or tax to be paid annually	Name of the Khatedar	Income derived annuall y	Namean d address of the Waqif	Certifi cate of Regist ration No.	Gazette/ Notification No.

CHAPTER-II **DEFINITIONS**

5. Unless the context otherwise require, the words and expression contained in this Scheme of Management shall bear the same meaning as contained in Waqf (Amendment) Act, 2013 (Act No.27 of 2013) and the Rules and Regulations made there under for the State of Karnataka.
 - i. **“Waqf”** means _____
(Name of the Waqf institution);
 - ii. **“Jurisdiction”** means the area described in Chapter-I, Clause-3 of this Scheme;
 - iii. **“Member”** means a Muslim who has attained age of 18 years on the date of application of membership and who ordinarily resides within the

jurisdiction of the waqf institution and whose name is entered in the register of waqf.

- iv. **“General Body”** in relation to a waqf means a group of Members of waqf institution whose name is entered in the register of waqf.
- v. **“Properties”** means all moveable and immovable properties belonging to the Waqf including donations, subscriptions, nazars, offerings, golak collection and other income accrued to the Waqf;
- vi. **“Board”** means the Karnataka State Board of Auqaf established by State Government under Section-13 (1) of the Waqf (Amendment) Act, 2013 (Act No.27 of 2013).
- vii. **“Act”** means the Waqf (Amendment) Act, 2013 (Act No.27 of 2013) as amended from time to time;
- viii. **“Rules”** means the Karnataka Waqf Rules, 2016, framed by the State Government under Section 109 of the Act, as amended from time to time;
- ix. **“Regulations”** means regulations framed by the Board with the approval of the State Government under Section-110 of the Waqf (Amendment) Act, 2013 (Act No.27 of 2013) as amended from time to time;
- x. **“Managing Committee”** means a Committee entrusted with day to day management of the affairs of the Waqf institution;
- xi. **“Government”** means Government of India and Government of Karnataka as the case may be.
- xii. **“President”** means President of Waqf institution selected or elected under the provisions of this Scheme.
- xiii. **“Vice President”** means Vice President of Waqf institution selected or elected under the provisions of this Scheme.
- xiv. **“Secretary”** means Secretary of Waqf institution selected or elected under the provisions of this Scheme.
- xv. **“Treasurer”** means Treasurer of Waqf institution selected or elected under the provisions of this Scheme.

CHAPTER-III AIMS AND OBJECTS

6. The aims and objects of the Waqf shall be:

- i. To look after the day-to-day management of the Waqf and to provide effective and efficient services.
- ii. To ensure that income from the property or by services of the Waqf is properly collected and applied to the objects of the Waqf or for which the Waqf is created or intended.
- iii. To develop properties and improve the sources of income for fulfillment of the purposes;
- iv. To extend financial assistance for education and health for the economically weaker sections of the society by setting apart a portion of income of Waqf keeping in view the Mansha-e-Waqif and Islamic Shariah.
- v. To take up any other activities of religious, cultural, educational, social, economic upliftment of the community.

CHAPTER-IV MEMBERSHIP

7. Qualification for admission:

- i. Any Muslim who has completed 18 years of age as on the date of application for Membership;
- ii. Who professes and follows the Sunni/Shia faith to which the Waqf belongs;
- iii. Who is a ordinary resident or who carries business, within the jurisdiction of the Waqf; for not less than a minimum period of one year;
- iv. A person cannot be a member at a time for more than one Waqf institution of same category i.e. not more than one Masjid, not more than one Dargah, not more than one Khabrastan, etc.
- vi. Any person who desires to become a Member shall apply in writing together with payment of Membership fee of Rs.____/- (Rupees _____) to the Secretary/Treasurer/Administrator/Mutawalli of Waqf institution as the case may be and agree to pay monthly/annual subscription fixed by the Managing Committee.

- vii. The Members must pay the subscription fee of per month on the last date of the month. If it is annually, the subscription fee of Rs..... shall be paid on or before 30th of March of every year.
- viii. If subscription fee prescribed is not paid consecutively for 3 periods his Membership will remain under suspension until payment of all arrears together with penalty of Rs.500/- is paid. A Member who fails to pay the arrears together with penalty if any before the date for issue of calendar of events of the election to the Managing Committee to the Waqf shall not be eligible to participate in the election process in any manner whatsoever including voting.

CHAPTER-V MEETINGS

8. General Body:

- i. The General Body of the Waqf shall be the apex body with supervisory powers over the affairs of the Waqf. The first meeting of the General Body of the Waqf shall be held within sixty days from the date of approval of this Scheme of Management by the Board.

- ii. The meetings of General Body shall be of two types.

a) Annual General Body Meeting.

b) Special General Body Meeting.

- iii. Annual General Body Meeting.

The Annual General Body Meeting shall be called every year by the Managing Committee on or before 31st of May of each year.

- iv. Functions of Annual General Body.

- a. To consider and approve the budget estimate for the ensuing year, before submitting it to the Board;
- b. To approve the annual audited statement of accounts of the Waqf;
- c. To select with consensus 11 (eleven) Members from among themselves, to the Managing Committee of the Waqf once in three years;
- d. If it be by selection, it shall be by rising of hands;
- e. If the General Body decides to appoint the Managing Committee through Election, it shall be as provided under Chapter – VIII of the Scheme.
- f. If any Member/s of Managing Committee has/have, failed in his/their duties or lagging behind in fulfillment of his/their

responsibilities, or has acted or acting, in a manner prejudicial to the interest of the Waqf, one fifth Members are entitled to raise the subject, by notice, and if there exists *prima facie* case against such Member/s, by a special resolution passed in the meeting, intimate the fact to the Board for necessary action;

- g. To approve the appointment of employees required to the waqf.
 - h. To approve the proposals of the Managing Committee if any;
 - i. To appoint Auditor or Chartered Accountant to audit the accounts of the Institution;
- v. Adjournment of General Body Meeting;

In the absence of quorum within half an hour after the time appointed for holding General Body Meeting, the meeting shall be adjourned to a further date to be determined by the Managing Committee to discuss the same agenda; such an adjourned meeting shall be called within seven days from the date of adjournment;

No subject other than the notified subjects for the general body meeting shall be transacted in the adjourned meeting and no quorum is required for the adjourned meeting.

vi. Special General Body Meeting.

- a. All General Meetings other than Annual General Body Meeting shall be called as Special General Body Meeting.
- b. A Special General Body Meeting may be called at any time by the Managing Committee at their discretion.
- c. It may be called on requisition made to the Managing Committee in writing by at least one fifth of Members.
- d. It shall be called within a month from the date of requisition.
- e. At such a Special General Body Meeting, no business other than specified in the notice shall be transacted.
- f. In case within half an hour after the time appointed for holding such a meeting, if there is no quorum the meeting shall be dissolved.

vii. **Presiding over the meeting**

The President of the Waqf shall always preside over every Annual General Body Meeting and Special General Body Meeting. In his absence Vice-President shall preside. In the absence of both, nominee of the President or senior most Member of the Managing Committee shall preside.

viii. **Quorum**

One third of the total Members shall constitute quorum for the Annual General Body Meeting and Special General meeting.

ix. **Voting**

All decisions at the General Body Meeting / Special General Body Meeting shall be taken by a simple majority of votes of the Members present. Each Member shall have one vote. The President of the Waqf, if he is presiding over the meeting or the person in Chair at the meeting shall have a casting vote which he may exercise in case of equality of votes except in Election matters.

- x. The proceedings of every meeting shall be recorded in the Minutes Book together with the resolutions passed on each subject. The Minutes Book shall be signed by the President and Secretary of the Waqf.
- xi. The resolutions of previous meeting shall be placed in the next meeting for its confirmation.
- xii. A copy of the Minutes of the meeting shall be sent to all Members of the Managing Committee and published on the Notice Board of the Waqf within seven days of the meeting.
- xiii. The Secretary of the Waqf, in consultation with the President of the Waqf or on the direction of the President, shall prepare a notice containing the day, date, time and place of such meeting together with agenda for the meeting and notes on the items of agenda for the meeting. The notice shall be published on the Notice Board of the Waqf and a copy may be sent to the office of the District Waqf Advisory Committee.

CHAPTER-VI MANAGING COMMITTEE

9. 1) CONSTITUTION OF MANAGING COMMITTEE:

- a) There shall be a Managing Committee responsible for day to day management of the waqf selected or elected as the case may be having a term of three years.
- b) The Managing Committee shall consist of eleven (11) Members.

2) **PROCEDURE FOR SELECTION OF MANAGING COMMITTEE BY THE GENERAL BODY:**

The existing Managing Committee or Administrator shall call for a General Body Meeting by making public announcement in three consecutive Friday prayers before General Body Meeting and on the date of General Body Meeting, any Officer from the District Waqf Advisory Committee or Board shall be invited as an Observer to the said proceedings of the General Body Meeting. In the said General Body Meeting, they shall select the Managing Committee. The names of the persons so selected in the General Body Meeting shall be attested by the Observer and forwarded to the Board for its approval.

3) The Managing Committee shall be collectively accountable to the Board.

4) Duties and Powers of the Managing Committee:

- a. It shall be the Executive Body responsible for day to day management, administration of the affairs of the Waqf in accordance with the provisions of the Act and Rules framed there under and in accordance with the terms of the Scheme of Management.
- b. It shall exercise powers in accordance with decisions taken at General Body Meeting and shall not act contrary to the Waqf Act, Waqf Rules, Scheme of Management and directions of the Board.
- c. The Managing Committee shall adhere to the religious and customary practices of the waqf institution depending upon the nature of the waqf institution while carrying out its management affairs.
- c. It shall have power to recruit the staff and also to remove them;
- d. It is the Disciplinary Authority for the staff of the Waqf institution.
- e. it shall upadate and maintain records/register of the Waqf as prescribed under the Act and Rules.
- f. it shall prepare and submit periodical returns as prescribed under the Act and Rules.
- g. It shall lease the properties in accordance with the provisions of Waqf Properties Lease Rules, 2014.

- h. It shall be the duty of the outgoing Managing Committee to commence Election process for constitution of new Managing Committee, three months in advance of the expiry of its term, failing which they shall be liable for action under Sections 61 and 64 of the Waqf Act (misfeasance and willful disobedience of directions of the Board);
- i. Under no circumstances, the administrative and financial powers shall be delegated.
- j. It shall be the duty of the Managing Committee to send a report at the commencement of every financial year highlighting the achievements made during the previous year in respect of protection of properties, its development and steps taken to improve the financial status of the Waqf, collection of income accruing to the Waqf and payment of Waqf contribution;
- k. It can form Sub-Committees for Education, Health, Social Service and Development of Waqf properties, etc.
- l. It shall approve receipts and payments.
- m. It shall notify the General Body Meeting to the Board.
- n. It shall get the assessment of Waqf contribution from the District Waqf Advisory Committee and remit the said sum within one month of the completion of audit failing which they are liable to be charged for violation of Section-72 of the Waqf Act;

10. **Co-option:**

In case of vacancy in the Managing Committee, the remaining Members of the Managing Committee with prior approval of the Board shall co-opt equal number of Member/s from among the Members of the Waqf and the term of such a Member is co-terminus with the term of subsisting Managing Committee.

11. **Office Bearers:**

- a) The Waqf Officer or Waqf Inspector shall call the first meeting of the Managing Committee after receipt of the proceedings of the General Body Meeting within fifteen days by giving clear notice of seven days. No such meeting may be called if the Office Bearers are selected by consensus in the General Body Meeting.
- b) The Members of the Managing Committee shall, in its very first meeting; either by consensus or Election choose from among themselves a President, a Vice President, a Secretary,

and a Treasurer as prescribed in Clause 24 of the scheme and intimate the same to the District Waqf Advisory Committee and the Board.

12. Every Member of the Committee, whether elected or selected or co-opted shall sign a declaration or an undertaking, under his hand, at the first meeting after his Election/Selection, or Co-option that he accepts the said Office and solemnly affirms that he shall act and discharge his duties with full integrity & honesty as a Member in the best interest of the Waqf;
13. A Member of the Managing Committee shall cease to be Member by reason of:
 - a. death, resignation and removal;
 - b. conviction resulting in any penalty;
 - c. a tenant or family member of the tenant of the Waqf;
 - d. receiving any pecuniary benefits from Waqf,

Provided that the other spouse or child of any Member of the Committee, General Body shall not be entitled to hold any office of profit under the Waqf and its allied Institutions.

- e. absence, consecutively for three meetings, without valid reason;

14. **Powers of office bearers:**

- 1) The President of the Committee shall preside over all meetings; he shall be the head of the institution;
- 2) The Vice President shall preside over any meetings in the absence of the President and shall exercise all powers of President in the absence of the President in that meeting;
- 3) The Secretary of the Committee shall be the Executive Head of the Waqf institution and as such he can sue and be sued in that capacity; he shall be responsible for:
 - a. calling meetings in consultation with the President;
 - b. preparing the agenda with notes for all meetings and circulate the same along with meeting notice to the Members of Managing Committee or General Body;
 - c. preparing budget in consultation with the Treasurer;
 - d. signing all contracts, leases with the prior approval of Managing Committee, Board and Government as the case may be;
 - e. maintaining accounts of the Waqf in accordance with provisions of Act and Rules;

- f. operate bank account/s of the Waqf, jointly with the President or the Treasurer;
 - g. he shall be the head of Office for the staff employed by the institution; and do all such acts as prescribed under the Act and Rules and that are entrusted to him by the Managing Committee or General Body;
- 4) The Treasurer shall be the custodian of the books of accounts and shall advise the Managing Committee on financial matters of the institution;
 - 5) The Secretary is responsible to update and handover all the records to the successor Managing Committee immediately after the expiry of the term.
 - 6) The Secretary and Treasurer are responsible for maintenance and updation of all the books and prescribed registers and also responsible for production of records on demand by the Supervisory Authorities.
 - 7) The Secretary and Treasurer are responsible for compliance and action taken on the Audit and Inspection Reports of the Supervisory Authorities.
 - 8) The Secretary is responsible for taking up and pursuing any legal action to protect the properties of Waqf.

15. Disqualification of Member of the Managing Committee:

A person shall be disqualified for being appointed or for continuing as a Member of the Managing Committee if:

- a) he is not a Muslim;
- b) he is less than eighteen years of age;
- c) he is found to be a person of unsound mind;
- d) he is an un-discharged insolvent;
- e) he has been convicted for an offence involving moral turpitude;
- f) he be a rowdy sheeted in police records;
- g) he has been, on previous occasion, removed by an order of a Competent Court or Tribunal or Board from any position of Waqf either for mismanagement or for corruption or any such reasons; in which case he is disqualified for a minimum period of two (2) terms from the date of disqualification;

- h) he is known alcoholic or gambler or consumes any narcotics drugs;
- i) he or any of his family Member is a tenant of the Waqf and ineligible as per the Waqf Properties Lease Rules, 2014;

16. Meetings of Managing Committee:

- 1) The Managing Committee shall meet at-least once in two (2) months or as often as possible to transact the business of the Waqf;
- 2) The Secretary, in consultation with the President, shall send at least three days prior notice of the meeting to all Members of the Managing Committee and where any emergent business has to be transacted the period of notice may be reduced at the discretion of the President of the Waqf; a copy thereof shall be affixed on the Notice Board of the Waqf.
- 3) The President of the Managing Committee shall preside over every meeting and in his absence, the Vice President shall preside over the meeting; and in the absence of both President and Vice-President, any senior Member present, other than the Secretary and Treasurer, shall preside over the meeting;
- 4) The proceedings of the meeting shall be recorded in the Minute Book together with the resolutions passed on each subject. The Minute Book shall be signed by the President and Secretary of the Waqf.
- 5) The resolutions of previous meeting shall be placed in the next meeting for its confirmation.
- 6) A copy of the Minutes of the meeting shall be sent to all the Members of the Managing Committee within seven days of the meeting and also affix a copy thereof on the notice board of the Waqf institution.
- 7) The quorum for the meeting of the Managing Committee shall be one third Members;

If there is no quorum within half an hour of the commencement of the meeting, the meeting shall be adjourned to next week on the same day and time; no notice to any Member of such adjourned meeting shall be necessary.

**CHAPTER VII
MAINTENANCE OF ACCOUNTS**

17. Accounts:

- 1) The Treasurer shall maintain all the accounts of the Waqf in accordance with the provisions of the Act and submit periodical accounts to the Board as prescribed by the Board and prescribed under the Act and Rules framed there-under;

- 2) The Treasurer shall ensure that all books are maintained in accordance with the Act and all amounts received and spent are accounted positively;
- 3) The Treasurer shall ensure that all receipts and all income shall be received and acknowledged against proper receipt and deposited in the Bank Account of the Waqf on the same day or positively on the next working day;
- 4) The Secretary shall maintain a permanent advance of not more than Rs.1,000/- (Rupees One thousand only) for meeting any contingency;
- 5) The institution shall open an account in any of the Nationalized Bank or Schedule Bank and it should be jointly operated by the President and Treasurer or Secretary.
- 6) The interest accrued in the Bank Accounts and deposits of Waqf shall be utilized for the needs of destitute without expecting any reward and the transaction shall be accounted for.

18. Donations, Gifts, Grants, etc.:

- 1) The Managing Committee may, at its discretion accept donations, gifts in cash or kind, or any movable or immovable property, or any endowments for any purpose akin to the objects of the Waqf or supplemental to or incidental to the objects of the Waqf and utilize such movable or immovable property in fulfillment of the objects desired by the donor or settler or the Waqif or directions of the Board;
- 2) A gift or grant either in cash or kind of any moveable or immovable property as endowment may not be accepted by the Managing Committee, if in the opinion of the Managing Committee, the terms imposed for utilization or use of such gift or grant or endowment is not in the interest of the Waqf or if the same is inconsistent with or repugnant to or contrary to the spirit and concept of Waqf in general and the Waqf in particular or such grant, gift etc., is likely to subject the Waqf or the Board to any embarrassment at a later date or against the Shariah;

Provided that the Managing Committee shall record the reasons for such non-acceptance of gifts, donations, etc., and intimate the same to the Board;

19. Leases of Waqf properties:

The properties or portion of properties could be developed for enhancement of income to be utilized for the object of the Waqf shall be leased in accordance with the provisions of Waqf Properties Lease Rules, 2014 positively. Any loss incurred due to non-implementation of these Rules, the loss will be recovered from the Mutawalli or Managing Committee.

20. Financial Year:

- 1) The Financial year, of the Waqf shall commence on the first day of April every year and shall end on the 31st of March of every year;
- 2) The first financial year of the Waqf shall commence from the date of approval accorded by the Board to the Scheme of Management and shall end on the 31st March of next calendar year;

21. Audit of accounts:

- 1) The Managing Committee shall after the completion of the financial year of the Waqf, get the accounts audited by an Auditor or Chartered Accountant appointed by the General Body of the Waqf or by the Board;
- 2) The audited statement together with the observation of the auditors shall be examined by the Managing Committee who shall append its own observations and place the accounts together with its observation before the General Body at its Annual General Body Meeting after the closure of every financial year;
- 3) The Waqf shall allow second or subsequent audit in accordance with the provisions of the Act and in consultation with and or directions of the Board;

22. Amendments to the Scheme:

- 1) This Scheme is framed by the Board in exercise of its powers and functions as provided under Section 32 of the Act, and therefore, the Board alone is Competent to cancel or modify this Scheme before or after it has come into force;
- 2) Where the General Body is of the opinion that the institution requires any alteration or deletion or additions, the same may be forwarded to the Board duly approved in the Special General Body Meeting convened for this purpose for consideration of the Board and the decision of the Board shall be final.

Provided that any amendment proposed shall be in consistent with the Act and Rules made there under.

23. Official Seal:

- 1) The Managing Committee shall prepare an official seal indicating the name of the Waqf, as it appears in the Gazette Notification or Registration Certificate;
- 2) The seal of the Waqf shall be in the safe custody of the Secretary of the Managing Committee and shall be affixed on all contracts, agreements and documents to which the Waqf is the signatory;

CHAPTER VIII ELECTION

(Applies only in case where Managing Committee is not selected by consensus)

24. Constitution of Managing Committee through Election:

1) Preparation of Electoral Roll and issue of Identity Cards:

- a) The Secretary of the Managing Committee or Administrator or Mutawalli within three months of the completion of the term shall issue notification inviting applications for enrolment of Members, deletions and corrections of details of names and address of Members of the Waqf providing minimum thirty days period.
- b) The Secretary of the Managing Committee or Administrator or Mutawalli shall publish the Provisional Electoral Roll of the Waqf as per Chapter IV calling for objections, suggestions and corrections giving a minimum period of seven days.
- c) After corrections and decisions on objections and suggestions, the Managing Committee or Administrator or Mutawalli after recording reasons for rejection, if any, shall publish the Final Electoral Roll within seven days after Clause (b) above, on the Notice Board of the Waqf and send a copy to the District Waqf Advisory Committee.
- d) The Managing Committee shall issue to every Member whose name is in the Final Electoral Roll of the Waqf institution an Identity Card indicating the name of the Waqf, full name of the Member, Membership number, date of birth, age and residential or business address. The recent passport size photo of the Member shall also be affixed on the Identity Card duly signed by him and attested by the Secretary of the Managing Committee or Administrator or Mutawalli along with the seal of the Waqf.

2) Eligibility for voting:

The Members enrolled in the Register of Members of General Body are eligible to contest or cast the vote for Election of the Waqf.

23. Procedure for Election of Members of the Managing Committee:

Election of the Members of the Managing Committee of the Waqf shall be held in the following manner:

- 1) The existing Managing Committee shall request the Board to appoint a Returning Officer and the Board shall appoint an Officer or Official of the Board or the State Government or a Local Authority as Returning Officer for the purpose of conducting the Election of Members to the Managing Committee of the Waqf.

- 2) The Returning Officer appointed under sub-rule (1) above shall publish a calendar of events for the purpose of conduct of Election of Members of the Managing Committee, twenty one days before the date of Election and complete the process of Election within thirty days from the date of Notification.
- 3) The Calendar of Events shall be published by the Waqf in local dailies having wide circulation in the local area at least one in each language viz; Kannada, Urdu and English and at the Offices of the Returning Officer, the District Waqf Advisory Committee and any other offices deemed appropriate by the Returning Officer.
- 4) Calendar of Events shall be published indicating clearly:-
 - a) The number of persons to be elected.
 - b) The last date for filing of nominations, shall be the seventh day after the date of issue of nomination papers.
 - c) The place at which such nominations are to be filed.
 - d) The date of scrutiny of nominations which shall be the day next after the last date for filing nominations;
 - e) The last date for withdrawal of nominations shall be the next day after the date for the scrutiny of nominations and thereafter the final list of contesting candidates will be published.
 - f) The date on which polling shall be held being a date not earlier than the tenth day after the last date for withdrawal of nominations;
 - g) The date before which the process of election shall be completed.
 - h) The date, place and time for counting of votes.
 - i) After the issue of Calendar of Events the process of Election will continue irrespective of public holidays.
- 5) (a) A Member who desires to contest as a candidate for Election as a Member of the Managing Committee shall file Nomination Paper in the form prescribed to the Returning

Officer or any other person authorized by him.

OR

- (b) A Member of Waqf institution may nominate any other Member who is qualified to be chosen as a Member of the Managing Committee and such nomination shall be filed before the Returning Officer or any other person authorized by him.

7) NOMINATIONS:

- 1) Each nomination shall contain the consent of the proposed candidate in writing.
- 2) Nomination shall be proposed and signed by at least one individual Member competent to vote in the Election and seconded by one individual Member competent to vote in the Election.
- 3) The nomination without the consent of the proposed candidate or received after the date and time fixed for receipt of the nomination shall be liable to be rejected.
- 4) Nomination shall be accompanied by a receipt for having deposited either by cash or by way of Demand Draft drawn in favour of the Waqf not less than Rs.1,000/- (Rupees One Thousand) as specified in the Calendar of Events Notification.
- 5) If a candidate fails to secure one tenth of the valid votes polled in the Election, the amount so deposited shall be forfeited to the Waqf.
- 6) Nomination shall be scrutinized by the Returning Officer on the date notified in the Calendar of Events.
- 7) The Returning Officer shall endorse on each notice of nomination the decision of either accepting or rejecting the said nomination.
- 8) Nomination papers of contesting candidates disqualified to be elected to the Managing Committee shall be rejected and a brief statement of reasons shall be recorded for such rejection.
- 9) The Returning Officer shall, after scrutiny, prepare a list of candidates whose nominations are valid and shall publish the same on the Notice Board of the Waqf on the same day.
- 10) A candidate may withdraw his nomination by a notice in writing delivered in person before 03:00 p.m on the following day of

scrutiny to the Returning Officer or any other person authorized by him.

- 11) The Returning Officer or the person authorized by him shall note the date and time of receipt of the notice of withdrawal.
- 12) A person who has given notice of withdrawal shall not be allowed to withdraw such a notice.
- 13) The Returning Officer shall on being satisfied of the genuineness of the notice of withdrawal, cause the notice of withdrawal to be published on the Notice Board of the Waqf on the same day.
- 14) After expiry of the time allowed for withdrawal, the Returning Officer shall prepare a list of valid contesting candidates in alphabetical order and publish it on the Notice Board of the Waqf.
- 15) If the number of candidates are equal to the number of Members to be elected, the Returning Officer shall declare them as elected uncontested immediately and publish the same on the Notice Board of the Waqf and deliver a copy of the result sheet to the institution on the same day and forward a copy of such result sheet to the District Waqf Advisory Committee and the Board by Registered Post Acknowledgement Due or by Muddam.
- 16) If the number of contesting candidates are more than the number of Members to be elected, the names of such candidates with the symbols allotted to them shall be written or typed or printed and published on the Notice Board of the Waqf at least seven days before the date of Election.
- 17) The Returning Officer shall allot symbols to contesting candidates except those symbols which are allotted to recognized political parties in the State.

Explanation: *For the purpose of this sub-rule a recognized political party means every political party recognized by the Election Commission of India as a National Party or as a State Party in the State of Karnataka under the Election Symbols (Reservation and Allotment) Order, 1968.*

- 18) A register shall be kept at the place of Election and every voter shall sign in the register on producing the Identity Card and proceed to secure the Identification Slip. The voter shall be allowed to proceed to cast his vote.
- 19) Poll shall be conducted between 08:00 am and 03:00 pm provided that all voters who have obtained Identification Slips before the

time fixed for closing the poll and present at the polling booth shall be allowed to vote.

- 20) The Returning Officer shall appoint as many such number of Assistant Returning Officers, Presiding Officers and Polling Officers to conduct the poll, and as many Counting Assistants to count the votes as may be necessary.
- 21) On producing the Identification Slip the Presiding Officer or Polling Officer shall issue him a ballot paper bearing the seal of the Waqf and the signature of the Presiding Officer.
- 23) Canvassing or soliciting of votes during the conduct of Election shall be strictly prohibited within 100 meters from the place of polling.
- 24) Voting shall be by Ballot and a voter shall mark [X] on or near the symbol against the name of the candidate, whom he wishes to vote and fold the Ballot Paper and deposit it in the Ballot Box.
- 25) After the polling is over, the Presiding Officer shall close the poll and deliver the Ballot Box to the Returning Officer, who shall arrange for counting, immediately after polling.
- 26) The Counting Assistants shall arrange all valid Ballot Papers and obtain the orders of Returning Officer on the rejected Ballot Papers on the following grounds:
 - i) If it bears any signature to identify the voter.
 - ii) If it does not bear the seal of the Waqf or initial of the Presiding Officer.
 - (iii) If it contains more marks than the number of seats to be elected.

ix. Completion of Counting of votes:

- a. If equal number of votes is polled between the candidates to be declared elected, the Returning Officer shall forthwith decide the winning candidate by lot.
- b. The candidates who have secured the maximum number of votes shall be declared as elected.
- c. The Returning Officer shall declare the result of Election immediately after the counting of votes and publish the list of elected candidates on the Notice Board of the Waqf and deliver

a copy of it to all the contesting candidates and the Waqf on the same day.

- d. The Returning Officer shall arrange to keep Ballot Papers, election related documents and the Register containing the signature of Members of Managing Committee and the result of counting in a sealed box in safe custody of the Waqf preferably in the custody of the Executive Officer or a responsible paid official of the Waqf.
- e. The remuneration to be paid to the Election Officer and Officials will be fixed by the Board and the same will be paid by the Waqf.

24. Manner of convening the meeting of all the Members of the Managing Committee to elect Office Bearers:

- i. The Managing Committee within 15 days from the date of declaration of results of the Election shall elect the President, Vice-President, Secretary, Treasurer and such other office bearers as required to be elected under the Scheme of Management of the Waqf. One of the elected Member who is not a candidate for the Election of President or Vice-President, Secretary, Treasurer shall be chosen to preside over such meeting. The meeting shall be called by the Returning Officer or Waqf Officer by giving seven day notice sent by registered post or muddam indicating the date, time and place of meeting.
- ii. Whenever the Office of the President, Vice-President, Secretary, Treasurer and such other office bearers falls vacant due to death or resignation or for any other reason, the Managing Committee shall call a meeting in accordance with sub-clause (i) to fill up such vacancy within the period of fifteen days from the date of occurrence of such vacancy.
- iii. Not less than two hours before the time fixed for the meeting for the Election of President, Vice-President or Secretary or any other office bearers, any elected Member may nominate any other elected Member for being elected as President, Vice-President or Secretary or other Office Bearers as the case may be by delivering a nomination paper to the Returning Officer or Waqf Officer.
- iv. No elected Member shall nominate under sub-clause (iii) more than one candidate for the office of the President, Vice-President or Secretary or any other Office Bearers of the Waqf. The nomination received first shall be considered for scrutiny.
- v. After the commencement of the meeting, the Returning Officer or Waqf Officer shall place before the Member presiding over the meeting (hereinafter referred to as the Presiding Authority) all the nomination papers and shall read out to the Members present at such meeting, the names of the Members who in his opinion have been duly nominated together with those of the proposers.
- v. Any candidate may withdraw his candidature by notice in writing duly

signed by him and delivered to the Presiding Authority immediately after the scrutiny of nomination papers.

- vii. The notice of withdrawal may be given either by the candidate in person or by his proposers who had been authorized in this behalf in writing by the candidate.
 - viii. No person who has given a notice of withdrawal of his candidature under sub-clause (vi) shall be allowed to cancel the notice of withdrawal.
 - ix. The Presiding Authority shall, on being satisfied as to the genuineness of notice of withdrawal and the identity of the person delivering it under sub-clause (vii) read out to the Member present at such meeting the names of the persons withdrawing their candidature.
 - x. After the time fixed for withdrawal is over if there is only one candidate who has been validly nominated, and has not withdrawn his candidature in the manner and within the time specified, the Presiding Authority shall forthwith declare such candidature duly elected as President, Vice-President, Secretary or any other Office Bearers of the Waqf, as the case may be.
 - xi. If the number of candidates who have been validly nominated and who have not withdrawn their candidature are more than one, then the Presiding Authority shall proceed to conduct the Election as hereinafter provided.
 - xii. Votes shall be taken by Secret Ballot and the Members voting for and against any candidate shall record their votes in the Ballot Papers supplied to them.
 - xiii. Any Member present at the meeting may refrain from voting if he so chooses to do.
 - xiv. After voting by all the elected Members present, the Presiding Authority shall count the votes and declare that the candidate to whom the highest number of valid votes have been given to have been duly elected.
 - xv. When there is equality of votes between any two or more candidates and the addition of one vote will entitle any of those candidates to be declared elected, the Presiding Authority shall forth with decide between those candidates by lot in such manner as he may determine and proceed as if the candidate on whom the lot falls has received an additional vote. He shall thereafter declare the candidates on whom the lot falls to have been duly elected.
 - xvi. The Presiding Authority shall cause a record of the minutes of the meeting which shall contain the names of all the elected Members present. The minutes shall be signed by the Presiding Authority as well as the Members present. The minutes shall be made available to any Member of Managing Committee for inspection.
- 25.** The Board within 15 days of the receipt of the list from the District Waqf Advisory Committee, or as early as it is convenient, shall issue order

appointing the elected or selected Members as new Managing Committee in accordance with the provisions of the Act;

26. The newly elected Members shall be deemed to have assumed the Office of the Managing Committee (Mutawalli) of the Waqf from the date of order of the Board appointing them as Office Bearers and Members;

27. The power to appoint Mutawalli or Managing Committee is exclusively vested with the Board.

28. Sustainability of Scheme of Management:

The Board is empowered to cancel or modify the Scheme at any time after it has come into force assigning reasons.

29. These Bye-laws in general is for the purpose of ensuring transparency in management and appointment of members to the Managing Committee of the Waqf, therefore, any difficulty in the implementation of Scheme the Waqf may propose the amendment to the Board. The decision of the Board on all matters shall be final.

30. Directions of the Board:

All directions, instructions and circulars issued by the Board shall be implemented scrupulously from time to time.

31. ELECTION DISPUTES:

- i. Any dispute or any other matter relating to Election to Managing Committee shall be made before a Waqf Election Tribunal comprising of the Chief Executive Officer, Additional Chief Executive Officer and Chief Law Officer. The Chief Executive Officer will preside over and adjudicate on the Election petition, and the decision of the Waqf Election Tribunal shall be final and conclusive;
- ii. The petitioner shall file the Election Petition as provided in Rule 88 with suitable modifications alongwith a verifying affidavit and a deposit of Rs.1000/- towards costs;
- iii. The Chief Executive Officer shall exercise powers specified under Sub-Section (2) of Section 71 of the Act while hearing on the Petition;
- iv. The Chief Executive Officer shall hear and complete the proceedings within two months of its filing;
- vi. The Chief Executive Officer shall follow the procedure prescribed.

Form No.43
[See Rule 50(1)]

N O T I C E

Whereas it is learnt/informed/reported that the Waqf _____
has ceased to exist or that the objects or parts thereof shown in the schedule below have
ceased to exist.

S C H E D U L E

Sl. No.	Name of the Waqf/ Waqf property	Details of movable property	Details of immovable property							Details of funds if any
			Sy.No./ CTS No.	Area/ Extent	District	Taluk	City/Town	Village	Usage	
1	2	3	4	5	6	7	8	9	10	11

It is therefore hereby notified that an inquiry will be taken up regarding the said
cessation and to ascertain the property and the funds of that Waqf and to order for
recovery of the said property of funds and its utilization under Section 39(2) of the Waqf
Act.

Any objections in this behalf shall be furnished to the undersigned on
_____ (date) at _____ (time) during the inquiry.

Chief Executive Officer/
Authorized Officer

To

Form No.44
[See Rule 51 (1)]

FORM OF INFORMATION

Information pertaining to any property which is believed to be Waqf property/whether a particular property is a Waqf property or not/whether a Waqf is Sunni or Shia.

Name of the Waqf
Date of creation/
Establishment of Waqf
District. Taluk,
City/Town/Village
Name of the Mutawalli/
President/Secretary/ if any
Activities of Waqf
Details of properties
Details regarding management of the Waqf

Signature of the Reporting Officer

Form No.45
[See Rule 51 (4)]

NOTICE

Whereas the Karnataka State Board of Auqaf after inquiry under Section 40 of the Waqf Act has reason to believe that the property/properties indicated below in the schedule belongs to _____ (Name of Trust or Society) registered in pursuance of Indian Trust Act 1882/Society Registration Act, 1960 or _____ (any other Act) is/are Waqf properties.

SCHEDULE

Details of the property	Khata No./Sy.No./ Property No.	E X T E N T	N S E W	Boundaries

Therefore you _____ (name of the authority by whom the Trust is registered) is hereby called upon to register the property/properties in the schedule under the Waqf Act, 1995 as amended by the Waqf (Amendment) Act, 2013, within 15 days of the service of this Notice. Failing which the Board shall proceed to register the said properties under the Act.

Chief Executive Officer/Authorized Officer

Dated:

Form No.46
[See Rule 51 (4)]

SHOW CAUSE NOTICE

Whereas the Karnataka State Board of Auqaf after inquiry under Section 40(3) of the Waqf Act has reason to believe that the property/properties indicated below in the schedule belongs to _____ (Name of Trust or Society) registered in pursuance of Indian Trust Act, 1882/Society Registration Act 1960 or _____ (any other Act) is/are Waqf properties.

SCHEDULE

Details of the property	Khata No./Sy.No./ Property No.	E X T E N T	Boundaries N S E W
-------------------------	-----------------------------------	-------------	--------------------------------

Therefore you _____ (name of the authority by whom the Trust or Society is registered) is hereby called upon to furnish your written objection/suggestion showing cause as to why the property/properties noted in schedule should not be registered under the provisions of Waqf Act, within 15 days from the receipt of this Notice. Failing which the Board shall pass orders under Section 40 of the Waqf Act.

Chief Executive Officer/
Authorized Officer

Form 46

(See Rule 46(4))

Name of the District: _____ Taluk: _____ Village: _____

Sl.No.	Name of the institution	Class of Waqf				Name of the Muthawalli	Rule of succession as per			Period	Particulars of waqf property		
		Waqf by user	Grants/ masrutul khidmat	Waqf alal-aulad	Dedicated by waqif		Deed	P	Usage		Sy.No./CTS No.	Extent	Nature
1	2	3	4	5	6	7	8	9	10	11	12	13	14

Sl. No.	Description of property	Boundaries	Assessment			Whether gifted	Registration No. & Date	Particulars of			Signature
			Land Revenue	Tax per annum	Land value for the year			Scheme of administration	Scheme of expenditure		
15	Non-agricultural site	N - S - E - W	18	19	20	22	23	24	25	26	

Form No.47
[See Rule 56 (1)]
PUBLIC NOTICE

Whereas, a vacancy in the office of Mutawalli of (Waqf institution) has arisen and as per the terms of Deed, there is no other person to be appointed against this vacancy. Hence, it is hereby notified for the information of the public or persons interested in the Waqf that Sri..... S/ohas been proposed by the Dist. Waqf Advisory Committee,District for filling up of vacancy of the Mutawalli of the said institution as per details in the schedule below for such period and under such terms and conditions as the Karnataka State Board of Auqaf may think fit.

SCHEDULE

1. Name of the Waqf Institution:
2. Regn. No. & Date/G.N.No.& Date
3. Details of appointment of Mutawalli under the Waqf Deed
4. Name & address of person proposed as Mutawalli under Section 63 of the Act.
5. Name of the former Mutawalli.

Anyone having objections/suggestions to this proposal, may in writing inform the same to the Chief Executive Officer/authorized Officer, within seven days, from the date of publication of this Notice. Failing which, it will be presumed that there are no objections/suggestions and the Board will proceed further in appointing the person notified herein above as the Mutawalli of the above said institution under Section 63 of the Waqf Act.

Chief Executive Officer/
Authorized Officer

Copy to concerned.

Form No.48
[See Rule 56 (2)]
NOTICE

(To be issued when there is a vacancy of office of Mutawalli of a Waqf and the right of any person to act as Mutawalli is disputed)

Whereas, a vacancy in the office of(Waqf institution) has arisen due toand the right of any person to act as Mutawalli is disputed.

Hence, it is hereby notified for the information of the public or persons interested in the Waqf that a proposal received from the Dist. Waqf Advisory Committee,District for the filling up of vacancy to the office of the Mutawalli of the said Waqf institution, by appointing the person noted in the schedule below for such period and under such conditions as the Karnataka State Board of Auqaf may think fit.

SCHEDULE

1. Name of the Waqf Institution:
2. Regn. No. & Date/G.N.No.& Date
3. Details of appointment of Mutawalli under the Waqf Deed
4. Name & address of person proposed as Mutawalli under Section 63 of the Act.
5. Name of the former Mutawalli.

Anyone having objections/suggestions to this proposal, may in writing inform the same to the Chief Executive Officer or authorized Officer, within seven days, from the date of publication of this Notice, failing which, it will be presumed that there are no objections/suggestions and the Board will proceed appointing the person notified herein above as the Mutawalli under Section 63 of the Waqf Act.

Chief Executive Officer/
Authorized Officer

Copy to concerned.

Form No.49
[See Rule 57(6)]
Quarterly Progress Report by the Mutawalli/Administrator of waqf
institution, _____ of Taluk _____,
District _____

No. _____

dated _____

I. RECEIPTS & EXPENDITURE OF GOVERNMENT SCHEMES

Sl.No.	Name of the Scheme	Grants received	Expenditure	Utilization Certificate submitted	
				Date	Amount
1	Grant in aid for waqf institutions				
2	Protection of waqf properties				
3	Special Grants				
4	Honorarium to Pesh Imam & Mouzan				
5	MPLAD				
6	MLAD				
7	Shadi Mahal				
8	MSDP				

II. INCOME & EXPENDITURE OF WAQF

Sl. No	Details of receipt	Amount	Expenditure incurred for								Total	Balance
			Ritu als	Admini stratio n	Educat ion	Health	Develo pment of Waqf	Taxes	Waqf Contri bution	Others		

III. MAINTENANCE OF PROPERTIES

1. Total number of properties registered :
2. Total number of properties notified :
3. No. of properties to be surveyed under subsequent survey :
4. No. of properties surveyed :
5. No. of properties Khatas are in the name of waqf :
6. No. of properties "Waqf property" has been indicated in the Khata :
7. No. of properties name boards are erected :
8. No. of properties compounded :
9. No. of properties commercially developed :

- in the quarter :
10. No. of properties identified as encroached
or illegally transferred and reported to the
District Waqf Advisory Committee :
11. No. of properties restored back to the
Institution :
12. Details of litigations :

Signature of the Mutawalli

Form No.50
[See Rule 58(1)]
NOTICE

Notice to Mutawalli/Secretary of(Waqf institution) under Section 64 (3) of the Waqf Act.

Whereas, you SriS/owas appointed as Mutawalli/Secretary of(Waqf institution) vide Board's Order No.dated for a period of years and whereas, it is now reported that you have violated the provisions of the Waqf Act, and liable for action under Section 64(1) for the reasons indicated below:- (tick whichever is appropriate)

- a) Has been convicted more than once of an offence punishable under Section 61 of the Waqf Act.
- b) Has been convicted of offence of criminal breach of trust or any other offence involving moral turpitude, and such conviction has not been reversed and granted full pardon;
- c) Is of unsound mind or suffering from any other mental or physical defects or infirmity which would render unfit to perform the functions and discharge the duties of a Mutawalli,
- d) Is an undischarged insolvent;
- e) Is proved to be addicted to drinking liquor or other spirituous preparations, or is addicted to any narcotic drugs;
- f) Is employed as a paid legal practitioner on behalf of, or against, the Waqf;
- g) Has failed, without reasonable excuse, to maintain regular accounts or has failed to submit, the yearly statement of accounts, as required by sub-section (2) of Section 46 and Sub-Rule (3) of Rule 51;
- h) Is interested, directly or indirectly, in a subsisting lease in respect of the concerned waqf or any waqf property, or in any contract made with or any work being done for, the waqf or is in arrears in respect of any sum due to him of such Waqf;
- i) Continuously neglects his duties or commits any misfeasance, malfeasance, misappropriation/misapplication of funds or breach of trust in relation to the waqf or in respect of any money or other waqf property;
- j) Willfully and persistently disobeyed the lawful orders issued by the Central Government, State Government & Board under any provision of Waqf Act or Rules or Orders made there under,
- k) Misappropriate or fraudulently dealt with the property of the waqf.
- l) Specify any other purpose:

Therefore, by virtue of the powers conferred under Section 64(3) of the Waqf Act, notice is hereby given that an inquiry will be held under Sub Rule

(2) of Rule 45 of Karnataka State Waqf Rules, 2014 by the Karnataka State of Auqaf.

You are therefore called upon to furnish your explanation, if any, to the aforesaid charges, within seven days, from the date of service of this Notice. Failing which, the Board shall proceed with the inquiry and take a decision under Section 64 of the Waqf Act.

Chief Executive Officer.

To:

Shri

Copy to the concerned.

Form No.51
[See Rule 58 (3)]
NOTICE

(Notice for suspension of Mutawalli/Managing committee of(Waqf institution) under Section 64(5) of the Waqf Act)

Whereas, action under Section 64 (1) is contemplated against you Sri..... S/o(Waqf Institution).

Whereas, the Karnataka State Board of Auqaf, has taken up an inquiry under Section 64(3) of the Waqf therefore your continuance in this office may hamper the proceedings of the inquiry. Now therefore, in exercise of the powers conferred under Section 64 (4), the Karnataka State Board of Auqaf is of the opinion to keep you under suspension from the office of the Mutawalli/Secretary of Managing Committee of (Waqf institution)

You are therefore, called upon to explain within seven days from the date of service of this notice as to why orders keeping you under suspension should not be issued. If you fail to furnish an explanation, the Board shall proceed in accordance with law and action will be taken to suspend you from the office of the Mutawalli/Secretary of the Managing Committee of the above said institution, until the conclusion of inquiry initiated under Section 64(3) of the Waqf Act.

Chief Executive Officer

To:

Sri

Mutawalli/Secretary

.....
.....

Copy to the concerned.

Form No.52
[See Rule 60]

Report regarding waqf institutions under the direct management of the Board under Section 65 of the Waqf Act.

1. Name of the Waqf Institution:
2. Details of Registration of institution under Section 37:
3. Order No. & date of taking the institution under direct management:
4. Name of the Official/person appointed as Administration of Waqf institution.
5. Income of the Waqf for the preceding year.
6. Steps taken by the Administrator to improve the income of Waqf.
7. Period for which the Waqf is under the direct management and reasons for not entrusting the waqf to the Mutawalli/Managing committee during the year.
8. Details of immoveable property and the income there from.
9. Details of project intended after taking the institution under direct management
10. No of Resolutions made after taking the institution under the direct management.
11. Details of collection of arrears by way of rents/lease amount etc.
12. Details of Waqf contribution paid.
13. Recommendation of the Board to the State Government regarding continuance under direct management.

- i)
- ii)
- iii)
- iv)

Chief Executive Officer.

Form No.53
[See Rule 61 (2)]
SHOW CAUSE NOTICE

(Show Cause Notice under Section 67 (2) of the Waqf Act for superseding a Committee of Waqf)

Whereas, a Committee for supervision/management of (Waqf institution).....constituted under Sec 67 (1) of the Waqf Act, for a term ofperiod by the said Waqf on _____. It is now brought to the notice of the Board that the Committee so constituted is not performing/managing the affairs in the interest of waqf for the reasons given below:-

- i)
- ii)
- iii)
- iv)
- v)

Now therefore by virtue of the powers conferred with the Karnataka State Board of Auqaf under Sub Section(2) of Section67 of the Waqf Act, you are called upon to explain within one month from the date of issue of this Notice as to why an order of suppression of the Committee should not be passed. If no reply is received from you within the stipulated time, then the Board will proceed to pass an order under Sub Sec (2) of Section 67 of the Waqf Act.

By Order of the Board

Chief Executive Officer

To:

The Secretary/President,
Managing Committee

.....
.....

Copy to the Chairman, Dist. Waqf Advisory Committee,
The concerned.

Note: Reasons shown above shall be the complaints and written objections about the same, observation of mis-management and misuse of funds in audit report or observations of mismanagement and misuse during the course of inspection etc., shall be indicated specifically)

Form No.54
[See Rule 61 (4)]
SHOW CAUSE NOTICE

Show Cause Notice to be issued to a Member for his removal from a committee under Section 67 (6) of the Waqf Act.

Whereas Janab.....S/o.....was appointed as a Member of the Managing Committee of (Waqf institution)by the Board under Section 67 (1) of the Waqf Act on Whereas, now there is sufficient evidence that JanabMember of the above said committee has abused his position in such manner or has knowingly acted in a manner prejudicial to the interests of the Waqf for the following reasons:-

- i)
- ii)
- iii)
- iv)
- v)

Therefore, by virtue of powers conferred with the Karnataka State Board of Auqaf under Sub Sec (6) of Section 67 of the Waqf Act, Janab.....is hereby called upon to show cause within seven days from the date of service of this Notice as to why an order should not be passed for your removal from the membership of the above said committee. If no reply is received, the Board shall proceed in accordance with law.

By Order of the Board

Chief Executive Officer

To:

Janab.....
Member, Managing Committee
.....
.....

Copy to the Chairman, Dist. Waqf Advisory Committee,
the concerned.

Note: contents be taken from complaints, report of mis-conduct of the member in the meetings of the managing committee, report from the Mutawalli/Secretary of the committee duly verified shall be indicated specifically)

Form No.55
[See Rule 62 (1)]
NOTICE

(Notice under Section 69 of the Waqf Act to the Mutawalli/Managing Committee or the applicant to adopt the Scheme of Administration approved by the Board for proper administration of Waqf).

Whereas, the Karnataka State Board of Auqaf is satisfied by its own motion/as per the application made by not less than five persons interested in _____ (waqf institution) that it is necessary/desirable to frame the Scheme of Administration for the proper administration of the waqf under Section 69(1) of the Waqf Act.

Whereas, a Scheme of Administration is to be formed for _____ (Waqf institution) and whereas, in view of para (1) above, the Mutawalli/Secretary of Managing Committee of (Waqf institution)is required to propose to prepare Scheme of Administration with reference to Mansha-e-Waqif of(Waqf institution).

It is hereby notified that the Mutawalli/applicant shall prepare and submit the said Scheme of Administration with reference to Mansha-e-Waqif within thirty days from the date of receipt of this Notice.

The Mutawalli is directed to furnish the copy of resolution of the Managing Committee/General Body.

Chief Executive Officer,

To

The Mutawalli/Applicant
of Managing Committee,

.....
.....

Copy to the Chairman, Dist. Waqf Advisory Committee,the concerned.

Form No.56
[See Rule 63(3)]

APPLICATION FOR GRANT OF LEASE

(in pursuance to the inviting of offers/bids)

To

The Mutawalli

The

=====

1. Name of applicant :
(With age, fathers name, and
present profession) :

2. If the applicant is a Firm, its
name and constitution :

3. Address of the applicant
(complete with Pin Code)

4. Purpose for which the
premises is required

5. Details of the property
(a) where situated
(i) village,
(ii) town,
(iii) taluk
(iv) district

6. Type of property : AGRICULTURE/NON-AGRICULTURE
: SHOP/RESIDENTIAL/OFFICE
: OPEN SPACE

7. Area in Square feet :

8. Period for which required :

9. Market value per Sq.ft in the
Jurisdictional Sub-Registrar office

10. Rent offered:

(a) monthly :

(b) yearly

11. Security Deposit *

: RS.....(Rupees...
: being equivalent ofmonths rent

Signature of the applicant

Date

DECLARATION BY THE APPLICANT

I solemnly declare that:

- (a) I shall abide with the decision of the Mutawalli/Karnataka State Board of Auqaf regarding my application;
- (b) If any of the facts and information provided by me are found to be false, the Mutawalli/Karnataka State Board of Auqaf is at liberty to take any action against me including cancellation of the lease;
- (c) I agree to abide by the terms and condition prescribed under Waqf Property Lease Rules, 2014;
- (d) I further declare that I am not a member of the managing committee of the Waqf or son or daughter, brother, sister or son of a brother and sister of any member of the managing committee;
- (e) I also agree to the condition that the security deposit is to be returned to me after the lease has expired or when the lease is terminated by mutawalli/Board for whatever reason and that too after I vacate and hand over the vacant possession of the premises to the mutawalli;
- (e) I am agreeable to execute any agreement within 15 days of the sanction given by the Mutawalli/Karnataka State Board of Auqaf and pay the stamp duty on the deed and get the same registered under Karnataka Registration Act.

Signature of the Applicant

Form No.57
[See Rule 63(4)]
(For below one year)

LEASE DEED

THIS DEED OF LEASE is made this theday of201

BETWEEN

The(a waqf registered with the Karnataka State Board of Auqaf, Bengaluru), represented by the Mutawalli /President/Secretary of its managing committee with its Office at (hereinafter referred to as 'the Mutawalli' and which is hereinafter called the Lessor (which expression shall mean and include its successor in office, the assigns, administrators, etc., of the ONE PART;

AND

Janab..... son of Janab
..... residing at,
hereinafter called the Lessee (which expression shall mean and include his permitted legal heirs only) of the OTHER PART;

WHEREAS Lessor is a waqf registered/Waqf by User with the Karnataka State Board of Auqaf, Bengaluru (hereinafter referred to as 'the Board') and the immovable property which is the part of one such property, registered in accordance with the provisions of the Waqf Act which property bears survey number/assessment number/door number..... situated at.....morefully described in the schedule herein below, which portion is referred to hereinafter as the 'schedule premises' ;

WHEREAS the Lessor is the Mutawalli of the waqf, appointed by the Board and by virtue of which, the said Mutawalli is presently administrating the Waqf;

AND WHEREAS the said Mutawalli is vested with power to grant leases of the property of waqf evict the tenants, recover arrears of lease

rent, recover damages etc. in accordance with the provisions of the Waqf Act as amended by the Waqf (Amendment) Act, 2013 and the Waqf Property Lease Rules, 2014 or any other enactment relating to leasing of waqf properties for the time being in force;

AND WHEREAS the market value of the premises is Rs..... (Rupees..... only) per square feet as per the guidance value declared by the jurisdictional Sub-Registrar and the lease rent fixed under this deed is not less than 5% of such guidance value;

This is to place on record that the Lessee has given a proposal for lease of schedule premises, in response to the call made by the Lessor inviting offers and assuring the Lessor that the Lessee is not a Member of the Managing Committee or the Lessee is not the spouse, parents, children, brothers, sisters, spouses of brothers & sisters or children of brothers and sisters of any Member of the Managing Committee and which proposal having been considered and approved by the Managing Committee of the Lessor as contemplated in the Waqf Properties Lease Rules, 2014 and abide with the terms and conditions given below:

TERMS AND CONDITIONS

1. That the lease shall be for a period of eleven months commencing from

2. The lease shall be for the purpose of carrying on the business in....., or carry on his profession in only;

3. That the Lessee shall pay lease rent of Rs..... (Rupees.....only) per month;

4. That the Lessee shall pay the said lease rent, without deduction or set off, and without any notice or demand for the same from the Lessor, on or before the 5th of the month succeeding the month for which the rent is due and payable, and obtain a valid receipt;

5. That the Lessee shall deposit of a sum of Rs..... (Rupeesonly) equivalent to months lease rent, as Security Deposit.

6. That the lessee has undertaken not to create any lien or any encumbrances or assign, or sub-lease, pledge or transfer the lease or create any interest therein or part with all or any portion of the leased premises to others;

7. The Lessee shall obtain necessary permits, trade license for the business or profession he is carrying on and pay all expenses for such permissions to the concerned authorities;

8. The Lessee shall not use the premises for any purpose other than the one for which the premises is leased; and further agrees that he shall not carry on any business that is against the Sharia, such as, gambling, sale of lottery or sale of liquor etc;

9. That the Lessee shall promptly pay all dues, such as electricity, water etc., to the concerned authorities regularly.

10. The Lessee shall at all times keep the Lessor indemnified for all dues to Government/Municipality/Tax authorities and the Lessor shall have a right to examine such payments;

11. That the Lessee shall not install or carry out any repairs to the existing installations without the prior permission of the Lessor, in writing and in the event of such permission is granted, shall ensure that such installation and repairs shall not interfere with or cause damage to the electrical or mechanical installations and that he shall repair or install such works at his cost;

12. That the Lessee shall not repair or make structural alterations to the schedule premises without written permission from the Lessor and on such permission being given shall not claim any cost therefor at the time of vacating the premises;

13. That the Lessee shall allow the Lessor or his representative to enter the premises at any hour outside the normal hours of his business

for inspection of premises and Lessor assures that such inspection shall not interfere with Lessee's use of the leased premises;

14 That the Lessee has agreed that non-payment of lease rent or lease consideration for three months, consecutively, shall be treated as default resulting in termination of lease by issuing notice of one month, to Lessee;

15. That upon expiry of the term of the present lease or termination of the lease, the Lessee shall immediately surrender possession of the leased premises with all improvements and additions in the same condition, excepting normal wear and tear and upon surrender all rights, title and interest of the Lessee in such improvements or additions shall vest in the Lessor;

16. It is mutually agreed that any damage due to natural calamity to structure or installation, the matter shall be referred to the Engineers named by the Lessor;

17. In the event the assessor's report that the premises or the installations is damaged beyond repairs or not possible to restore it within 180 days the lease shall abate in which event the Lessor or Lessee may opt to terminate the lease from the date of damage with a notice of fifteen days issued to the other party and where the report of the assessor that it is possible to repair the structure, the same shall be carried out by the Lessor at his cost;

18. That on default of any of the covenants contained in this deed either party shall issue one month notice of intention, to the other party for termination of the lease;

19. On such default of conditions or covenants, the Lessor shall at its option (i) be entitled to full amount of lease rent payable; (ii) forfeit or adjust the sum out of Security Deposit for all damages done to the structure or installations; (iii) seize and sell the equipments, goods, etc., available in the premises after obtaining order from the Tribunal;

20. The original deed of lease is drawn on stamp paper shall be retained by the Lessor and a true copy be delivered to the Lessee;

The lease shall expire on theday of 201

Schedule

All that portion of premises bearing shop/house number.....situated in..... measuringfeet (E-W) andfeet (N-S); total areasq.ft. with fixtures, fittings, electrical and water connections, bounded on the:

East:

West:

North:

South:

IN WITNESS WHEREOF, Lessor and the Lessee above named have signed this deed on the day, month and year above mentioned, in the presence of witnesses as follows:

Lessee

Lessor

Witnesses:

1.

2.

FORM NO.58

(See Rule No.63(4))

[For over one year]

LEASE DEED

THIS DEED OF LEASE is made this theday of201

BETWEEN

BETWEEN

The(a waqf registered with the Karnataka State Board of Auqaf, Bengaluru), represented by the Mutawalli /President/Secretary of its managing committee with its Office at (hereinafter referred to as 'the Mutawalli' and which is hereinafter called the Lessor (which expression shall mean and include its successor in office, the assigns, administrators, etc., of the ONE PART;

AND

Janab..... son of Janab residing at hereinafter called the Lessee (which expression shall mean and include his permitted legal heirs only) of the OTHER PART;

WHEREAS Lessor is a waqf registered with the Karnataka State Board of Auqaf, Bengaluru/Waqf by User (hereinafter referred to as 'the Board') and the immovable property which is the part of one such property, registered in accordance with the provisions of the Waqf Act which property bears survey number/assessment number/door number..... situated at.....morefully described in the schedule herein below, which portion is referred to hereinafter as the 'schedule premises' ;

WHEREAS the Lessor is the Mutawalli of the waqf, appointed by the Board and by virtue of which, the said Mutawalli is presently administering the Waqf;

AND WHEREAS the said Mutawalli is vested with power to grant leases of the property of waqf, evict the tenants, recover arrears of lease

rent recover damages etc. in accordance with the provisions of the Waqf Act as amended by the Waqf (Amendment) Act, 2013 and the Waqf Property Lease Rules, 2014 or any other enactment relating to leasing of waqf properties for the time being in force;

AND WHEREAS the market value of the premises is Rs..... (Rupees..... only) per square feet as per the guidance value declared by the jurisdictional Sub-Registrar and the lease rent fixed under this deed is not less than 5% of such guidance value;

This is to place on record that the Lessee has given a proposal for lease of schedule premises, in response to the call made by the Lessor inviting bids in the national dailies and assuring the Lessor that the Lessee is not a Member of the Managing Committee or the Lessee is not the spouse, parents, children, brothers, sisters, spouses of brothers & sisters or children of brothers and sisters of any Member of the Managing Committee and which proposal having been considered and approved by the Managing Committee of the Lessor was placed before the Board as contemplated in the Waqf Property Lease Rules, 2014 and the Board having considered the proposal together with the terms and conditions, conveyed its sanction in letter No._____ dated _____ in favour of the Lessee who is the highest bidder with terms and conditions given herein below:

TERMS AND CONDITIONS

1. That the lease shall be for a period of () years commencing from

2. That the lease shall be for the purpose of carrying on the business in....., or carry on his profession in only;

3. That the Lessee shall pay lease rent of Rs..... (Rupees.....only) per month.

4. That the Lessee shall increase 5% of existing rent every year and the Lessee shall pay the said lease rent, without deduction or set off and without any notice or demand, for the same, from the Lessor, on or before

the 5th of the month succeeding the month for which the rent is due and payable and obtain a valid receipt;

5. That the Lessee shall deposit a sum of Rs..... (Rupeesonly) equivalent to months lease rent, as Security Deposit before the registration of the lease deed;

6. That the lessee has undertaken not to create any lien or any encumbrances or assign or sub-lease, pledge or transfer the lease or create any interest therein or part with all or any portion of the leased premises to others;

7. The Lessee shall obtain necessary permits, trade license for the business or profession he is carrying on and pay all expenses/charges for such permissions or License to the concerned authorities;

8. The Lessee shall not use the premises for any purpose other than the one for which the premises is leased and further agrees that he shall not carry on any business that is against the Sharia such as gambling, sale of lottery or sale of liquor, etc;

9. That the Lessee shall promptly pay all dues, such as electricity, water etc., to the concerned authorities regularly;

10. That the Lessee at all times keep the Lessor indemnified for all dues to Government/Municipality/Tax Authorities and the Lessor shall have a right to examine any documents of such payments in the possession of the Lessee;

11. That the Lessee shall not install or carry out any repairs to the existing installations without the prior permission of the Lessor, in writing and in the event of such permission is granted, the Lessee shall ensure that such installation, repairs shall not interfere with or cause damage to the electrical or mechanical installations and that he shall repair or install such works at his cost;

12. That the Lessee shall not repair or make structural alterations to the schedule premises without written permission from the Lessor and on such permission being given shall not claim any cost there-for at the time of vacating the premises;

13. That the Lessee shall allow the Lessor or his representative to enter the premises at any hour outside the normal hours of his business for inspection of premises; and Lessor assures that such inspection shall not interfere with Lessee's use of the leased premises;

14 That the Lessee has agreed that non-payment of lease rent or lease consideration for three months, consecutively, shall be treated as default resulting in termination of lease by issuing notice of one month, to Lessee by the Lessor;

15. That upon expiry of the term of the present lease, or termination of the lease, the Lessee shall immediately surrender possession of the leased premises with all improvements and additions in the same condition, excepting normal wear and tear and upon surrender all rights, title and interest of the Lessee in such improvements or additions shall vest in the Lessor;

16. It is mutually agreed that any damage due to natural calamity to structure or installation, the matter shall be referred to the Engineers named by the Lessor;

17. In the event the assessors report that the premises or the installations is damaged beyond repairs or not possible to restore it within 180 days the lease shall abate in which event the Lessor or Lessee may opt to terminate the lease from the date of damage with a notice of fifteen days issued to the other party and where the report of the assessor that it is possible to repair the structure the same shall be carried out by the Lessor at his cost;

18. That on default of any of the covenants contained in this deed either party shall issue one month notice of intention, to the other party for termination of the lease;

19. On such default of conditions or covenants, the Lessor shall at its option (i) be entitled to full amount of lease rent payable; (ii) forfeit or adjust the sum out of security deposit for all damages done to the

structure or installations (iii) seize and sell the equipments, goods etc., available in the premises after obtaining order from the Tribunal;

20. The stamp duty and registration charges on this deed shall be paid by the Lessee;

21. The original deed of lease is drawn on stamp paper shall be retained by the Lessor and a true copy be delivered to the Lessee;

The lease shall expire on theday of 201

Schedule

All that portion of premises bearing shop/house number.....situated in..... measuringfeet (E-W) andfeet (N-S); total areasq.ft. with fixtures, fittings, electrical and water connections, bounded on the:

East:

West:

North:

South:

IN WITNESS WHEREOF, Lessor and the Lessee above named have signed this deed on the day, month and year above mentioned, in the presence of witnesses as follows:

Lessee

Lessor

Witnesses:

1.

2.

Form No.59
[See Rule 65(1)]
See Section 52 of the Waqf Act.

Office of the
Chief Executive Officer
Karnataka State Board of Auqaf
Date:

To

The Sub Registrar

.....
.....

Sir,

Sub: Transfer of immovable Waqf Property in
contravention of Section 51 of Waqf Act 1995-
issue of certified copies of Deed of Transfer-Reg.

It is learnt/informed that the property shown in the Schedule below and notified as a waqf property and registered in the Register of Auqaf under Section 37 of Waqf Act, has been transferred in contravention of Section 51 of the Waqf Act, without obtaining prior approval of the Karnataka State Board of Auqaf.

SCHEDULE

Sl. No.	Sy.No./Property No./ Khata No.	Taluk/Village/ Town	Extent/ Dimension	Boundaries
------------	-----------------------------------	------------------------	----------------------	------------

In order to initiate action as per Section 52 of the Waqf Act and the Rules made there under certified copies of Transfer Deed and the encumbrance of the property are required. You are hereby requested to furnish the above documents within 2 days.

Sri.....is authorized to receive the documents cited above from you in person and his signature is attested below.

Chief Executive Officer
Karnataka State Board of Auqaf

Signature
Attested by

Form No.60
[See Rule 65 (3)]
NOTICE TO TRANSFEROR

Whereas the properties shown below in the Schedule are Gazette notified Waqf properties registered Under Section 36 and 37 of the Waqf Act and that you are appointed as Mutawalli/Secretary of Managing Committee to supervise and manage the said immovable properties.

Whereas it is now learnt/informed that these immovable properties has been transferred by you, without prior permission of the Waqf Board and thereby there is violation of Section 51 of the Waqf Act.

SCHEDULE

Sl. No.	Sy.No./Property No./ Khata No.	Taluk/Village/ Town	Extent/ Dimension	Boundaries
------------	-----------------------------------	------------------------	----------------------	------------

You are therefore called upon to explain/produce any documentary evidence for not having violated the provisions of Section 51 of the Waqf Act within seven (7) days from the receipt of this notice, failing which the Board shall proceed under Section 52 & 52A of the Waqf Act for the recovery of this immovable property. The board shall also proceed against you under Section 61 (2) (b) of the Waqf Act.

Chief Executive Officer/
Authorized Officer
Karnataka State Board of Auqaf.

To:

.....
.....
.....

Form No.60 A
[See Rule 65 (3)]
NOTICE TO TRANSFEREE/PURCHASER

Whereas the properties shown below in the Schedule are Waqf properties registered under Section 36 & 37 of the Waqf Act/notified in Gazette.

Whereas it is learnt/informed that you are in possession of the Scheduled property of Waqf by way of transfer/gift/sale/mortgage/exchange vide document No.....dated.....registered in office of Sub-Registrar.....

SCHEDULE

Sl. No.	Sy.No./Property No./ Khata No.	Taluk/Village/ Town	Extent/ Dimension	Boundaries
1	2	3	4	5

Whereas, it is now learnt after due verification that the said transfer is in violation of the Section 51 & 56 of the Waqf Act. Therefore, you are called upon to explain as to why action should not be taken to recover the said property under Section 52 of the Waqf Act within seven (7) days from the date of receipt of this Notice. Failing which further action will be taken by the Karnataka State Board of Auqaf.

Chief Executive Officer,
Karnataka State Board of Auqaf.

To:

.....
.....

Form No.61
{ See Rule 65 (4) }
Report of alienation of Waqf Property in violation of
Section 51 of the Waqf Act.

1. Name of the Waqf Institution
2. Registration No. of the Waqf Institution & date
3. Whether Muzarai Waqf
4. Name of the Mutawalli/Secretary of Managing Committee with the details of the Order of appointment etc. and the term.
5. Name of the Administrator, details of order of appointment etc. with term
6. Details of all the Waqf properties belonging to Waqf institution.

Sl.No.	Sy.No. Mun No./	Total Extent	Boundaries NSEW	Present usage	Income derived
--------	--------------------	-----------------	--------------------	------------------	----------------

7. Details of Waqf properties transferred in violation of

Section 51 of Waqf Act.
8. Whether the transfer is by
Gift/Sale/Exchange/Mortgage
9. Details of documents of transfer.

Registration No.	Date of Regn.	Name of office of Registration	Name of the Transferer	Name of the Transferee
---------------------	---------------	-----------------------------------	---------------------------	------------------------

1. Date of issue of notices to
Transferor.....
Transferee.....
2. Details of objections, if any filed and the date of filing of objections both by Transferor and Transferee.
12. Recommendation of the Chief Executive Officer
 - 1.
 - 2.
 - 3.

Chief Executive Officer /
Authorized Officer

Form No.62
[See Rule 65 (5)]

Office of the
Chief Executive Officer
Karnataka State Board of Auqaf
Dated :

Requisition to the Deputy Commissioner of District under Section 52 (1) of Waqf Act for recovery of waqf property transferred in contravention of Section 51/56 of Waqf Act.

Whereas the immovable property noted in the schedule is a Waqf property entered in the Register of Karnataka State Board of Auqaf.

Whereas under Sub Section (1) of Section 52 of Waqf Act it is confirmed that the said property is transferred (as per details in the schedule) in contravention of Section 51/56 of the Waqf Act.

Schedule

Name of the Waqf	Reg. No. and Date/Gazette Notification No. & Date	Details of Property			Date of Alienation of the Waqf	Document No. of Sub Reg.	Name & Address of the transferor	Name & Address of the transferee(S) purchaser(s)	Remarks
		Village/Town/City	Sy.No/Khata No.	Area					
1	2	3	4	5	6	7	8	9	10

Now therefore, in exercise of the powers conferred upon the Board under Sub Section (1) of Section 52 of the Act, the Deputy commissioner.....District is requested to pass an Order exercising the power under Rule 123 of the Karnataka Registration Rules and also directing the person/persons shown in column (9) of the schedule to deliver the property to the Board within a period of thirty (30) days from the date of orders of the Deputy commissioner.

The said order shall be served in the manner laid down in Sub Section (3) of Section 52 of the Act.

The Deputy Commissioner, _____, shall obtain and deliver the possession of property as per Sub-Rule (6) of Rule 55.

A copy of the Order passed by the Deputy CommissionerDistrict may be sent to this office, a copy to the Assistant Commissioner of the Revenue Sub-Division, to the District Waqf Advisory Committee ofDistrict and to the concerned Institution.

Chief Executive Officer

Form No.63
[See Rule 65 (6)]

Office of the
Chief Executive Officer
Karnataka State Board of Auqaf
Dated :

Requisition to the Deputy Commissioner of District under Section 52 (1) of Waqf Act for recovery of waqf property transferred in contravention of Section 51/56 of Waqf Act.

Whereas the immovable property noted in the schedule is a Waqf property entered in the Register of Karnataka State Board of Auqaf.

Whereas under Sub Section (1) of Section 52 of Waqf Act it is confirmed that the said property is transferred (as per details in the schedule) in contravention of Section 51/56 of the Waqf Act.

Schedule

Name of the Waqf	Reg. No. and Date/Ga zette Notificati on No. & Date	Details of Property			Date of Alienation of the Waqf	Document No. of Sub Reg.	Name & Address of the transferor	Name & Address of the transfe ree(S) purcha ser(s)	Remarks
		Village/ Town/City	Sy.No/ Khata No.	Area					
1	2	3	4	5	6	7	8	9	10

Now therefore, in exercise of the powers conferred upon the Board under Sub Section (1) of Section 52 of the Act, the Deputy Commissioner.....District shall obtain and deliver the possession of property so transferred in contravention of Section 51 & 56 to the concerned Institution.

Chief Executive Officer

Form No.64
[See Rule 66 (1)]
[Application for purchase of immovable property]

1. Name of the Waqf Institution:
2. Registration No. & Date/GN No. & Date
(copy of the same be enclosed)
3. Name of the Mutawalli/President or Secretary
Managing Committee
4. Date of appointment of the
Mutawalli/Managing Committee & term
5. Details of immoveable property Sy.No/Khata No.
Extent/Village/Town/City
already owned by the institution Khanasumari No. Area
6. Total annual income of the Waqf as
per audited statement of
accounts for the past three years
7. Details of property proposed to be acquired by the Waqf
 - i) Sy. No./M. No./Corpn. No.
 - ii) Extent/Dimension
 - iii) Name of the Seller
 - iv) Details of buildings/
structures on the property
(in the case of Urban property)
 - v) Wet/Dry land
(in case of Agricultural land)
 - vi) Value as per sale statistic-of the
Sub-Registrar for the past five years.
 - vii) Market value of the proposed
property to be purchased
 - viii) Consideration for the settlement is made
 - ix) Litigation, if any on the said
property for purchase
 - x) Purpose for which the said
immoveable property is acquired.

Enclosure to the application:

- a) Registration Certificate/Gazette Notification of the Waqf Institution
- b) Khata of the property to be purchased
- c) Declaration
- d) Previous Sale Deed
- e) No objection from the Seller
- f) Resolution of the Managing Committee to purchase property
- g) Statement of accounts of the previous year
- h) Encumbrance Certificate of the property

Signature of the Mutawalli/
Secretary, Managing Committee

DECLARATION

I,Mutawalli/Secretary of the Managing Committee of
.....hereby declare that the above information furnished is true to the
best of my knowledge.

I also declare that the proposed acquisition of the immoveable property is for a bonafide
purpose to develop the Waqf institution to increase its income generating capacity.

If any of the above statement is found to be false, then I am liable to be prosecuted under Section 61 (2) (b) of the Waqf Act.

Signature of the Mutawalli/
Secretary, Managing Committee of
.....
.....

Form No.65
[See Rule 66 (2)]

Notification regarding the acquisition of immoveable property by a Waqf under Sec 53 of the Waqf Act.

Whereas, the Mutawalli/Secretary of
..... has submitted an application dated.....
for acquiring the immoveable property noted in the schedule below, out of its own funds under Section 53 of the Act and sub rule (1) of Rule 56 of Karnataka State Waqf Rules, 2014.

SCHEDULE

Name of the Waqf	Details of immovable property proposed for purchase				Amount proposed for purchase
	Village/Town City	Sy.No./Property No./Khata No.	Extent/Dimension	Boundaries NSEW	
1	2	3	4	5	6

Now, therefore in exercise of the powers conferred under Section 53, it is informed to the general public and any person interested in this Waqf to file objections/suggestion, if any, in respect of the said transaction to the Board within ten days from the date of publication of this Notification.

The Objections/suggestions if any, shall be addressed to the Chief Executive Officer of the Karnataka State Board of Auqaf.

Dated:

Chief Executive Officer,
Karnataka State Board of Auqaf.

Form No.66
[See Rule 67 (1)]

N O T I C E

Notice to Encroachers under Section 54 of the Waqf Act regarding encroachment of land/building/space/other properties on Waqf property belonging to

Whereas a complaint is received/it is informed to the Board/it is learnt that you have encroached..... extent/dimension of land/building/space/property belonging to(Waqf institution) more fully described in the schedule below which is a registered Waqf property.

Therefore, you are hereby called upon to furnish your explanation within 15 days from the date of service of this notice. Failing which further action will be initiated in accordance with the provisions of the Waqf Act and Rules made there under.

Schedule

1. Name of the Waqf Institution
2. Name of the Encroacher
3. Property No.
4. Total extent of property encroached
5. Boundaries of the encroached property: North
South
East
West

Chief Executive Officer/
Authorized Officer.

To

.....
.....

(Name & Address of encroacher)

Copy to the Mutawalli/Secretary of.....
(Waqf institution) for information.

Form No. 67
{ See Rule 68(1) }

No. _____

date: _____

From

The Chief Executive Officer,
Karnataka State Board of Auqaf,
No.6, Cunningham Road,
Bengaluru - 560 052.

To

The Sub-Divisional Magistrate/Taluk Executive Magistrate
of _____

Sir,

Sub: Removal of encroachment of waqf property. Enforcement of
Orders made under Section 54(5) of Waqf (Amendment) Act,
2013.

Ref: Order of the Karnataka Waqf Tribunal bearing No. _____
Dated _____.

Whereas, the order referred to above was served upon the below mentioned encroacher to evict him from the encroached property mentioned hereunder. The Officer authorized by this office has made efforts to take possession of the waqf property. The Encroacher did not hand over the possession.

Sl.No.	Name of the waqf institution	Name and address of the encroacher	Name of the town/village where the property is situated	Sy.No. /CTS No.	Extent in acres/sq.ft.	Boundaries

In pursuance of Section 55 of Waqf (Amendment) Act, 2013, I refer the order of the Tribunal (copy enclosed) to you as the aforesaid property is within the limits of your jurisdiction with a request to remove the encroachment or, as the case may be vacate the land, building, space or other property and to deliver possession thereof to the concerned Mutawalli. For this purpose, you may take such police assistance as may be necessary. Action taken may be reported to this office at the earliest.

Yours faithfully,

Chief Executive Officer,
Karnataka State Board of Auqaf.

Copy to:

1. The Waqf Officer, District Waqf Advisory Committee, _____ District, for necessary action.
2. The Mutawalli of the concerned waqf institution to take over the possession.

Form No.68
[See Rule 68(2)]

Proceedings of the Executive Magistrate.....

Sub: Removal of encroachment under Section 55 of the Waqf Act on
immovable property belonging to.....
(Waqf institution)-regarding.

Whereas, the Chief Executive Officer, Karnataka State Board of Auqaf, has made an application to the Executive Magistrate,.....
for removing the encroachment from the immoveable waqf property shown in the schedule to this order belonging to(waqf institution).

Whereas the Waqf Tribunal by virtue of powers conferred under Sub-Section(4) of Section 54 of the Waqf Act has passed an order against the encroacher directing to remove the said encroachment and to deliver the possession of the same to the Mutawalli/Managing Committee of _____ institution.

Whereas, the encroacher.....has failed to comply with the said order, and hence the Chief Executive Officer has made an application under Section 55 of the Waqf Act.

Now, therefore, by virtue of the powers conferred under Section 55 of the Waqf Act, the following order is issued:

ORDER NO.

DATED:

I, Executive Magistrate.....

District, after careful consideration of the application of the Chief Executive Officer of the Karnataka State Board of Auqaf under Section 55 of the Waqf Act and also after having perused the orders under Section 54 (4) of the Act, hereby order for removal of encroachment and to evict the encroacher Sri.....S/o.....from the Waqf property shown in the schedule to this order, within eight days from the receipt of this order and deliver possession of the said property to Sri.....Mutawalli/Secretary of(waqf institution).

Schedule

Sl. No.	Name of Waqf	Name of the Mutawalli/Secretary of Managing Committee	Name & Address of encroacher	Details of encroachment							Remarks
				Dist	Town	Taluk	Village	Sy.No/ Prop No Khata No.	Extent Encroached	Boundaries NSEW	
1	2	3	4	5	6	7	8	9	10	11	12

In default of the above order, removal of the encroachment and eviction of the encroacher will be taken up with police assistance as may be necessary for the purpose.

Pronounced this day.....

Court Seal

(Executive Magistrate)

To:

Shri.....

.....

.....

(encroacher)

Copy submitted to the Chief Executive Officer, Karnataka State Board of Auqaf, Bengaluru.

1. The Regional Commissioner,
2. The Deputy Commissioner,
3. The Mutawalli/Secretary, Managing Committee.....

Form No.69
[See Rule 70]
APPLICATION

(Application for an inquiry relating to the administration of Waqf under Section 70 of the Waqf Act)

1. Name & address of the applicant:
2. Age
3. Name of the Waqf against which allegation is made
4. Nature and interest of the applicant in the Waqf.
5. Details of allegations:
 - i)
 - ii)
 - iii)
 - iv)
 - v)

6. Details of documents enclosed in support of allegations:

- i)
- ii)
- iii)
- iv)
- v)

7. Name & address of the Mutawalli/President/Secretary & Members of the Managing Committee against whom allegations are made

8. If the allegation pertains to misuse of immoveable property, details of such property be furnished as under:-

- i) Khata No./Sy.No./M.No.:
- ii) Khata extract/Record of Rights
- iii) Details of sale agreement/Registered documents if any:
- iv) Name & address of the purchaser/lessee/mortgage of the property
- v) Amount received during the transaction:

9. Details of fee paid with D.D.No.] & Receipt No. (to be enclosed)

10. Whether affidavit on a non-judicial stamp paper is enclosed.

Signature of the applicant
Mobile No.

Place:
Date:

DECLARATION

I, hereby declare that that information furnished above, is true to the best of my knowledge, belief and shall be available to furnish any documents/depositions when called upon to do so.

Signature of the applicant

PROFORMA OF AFFIDAVIT

I,

.....
S/o aged about years,
residing at do hereby solemnly affirm and declare on oath
as under:

- a) That I have filed an application under Section 70 of the Waqf Act in the prescribed form for instituting an inquiry relating to the administration of the (Waqf Institution)
- b) That I am a citizen of India and I have interest in the said waqf by virtue of I being a Muslim/resident of the area/ordinary member of the above waqf/office bearer/member of the Managing Committee/Mutawalli of the above said institution.
- c) That the allegation made in the application are in the best interest of the waqf institution and I am fully aware of the facts given in the application.
- d) That I have fully gone through the provisions of the Waqf Act 1995 and the Scheme of administration of (waqf intuition)
- e) That the allegations made by me relates to violation under the provisions of the Waqf Act.

DEPONENT

WITNESSES:

1.

2.

“ Sworn to before me”

(Affidavit should be sworn to before the I Class Executive Magistrate/Notary on a non-judicial Stamp paper)

Form No.70
[See Rule 71 (1)]
N O T I C E

(Notice to a Waqf regarding the allegation made under Section 70 of the Waqf Act)

Whereas an application under Section 70 of the Waqf Act is filed by Janabresiding at No.
.....
making allegations against the Waqf
.....

Enclosed is a copy of the application filed under Rule 68 of Karnataka State Waqf Rules, 2014. You are hereby directed to furnish your reply to the said allegations alongwith the required documents within seven days from the date of receipt of this Notice.

If you fail to furnish your reply within the stipulated time, it will be presumed that you have no explanation on the above allegations and allegations made in the said application will be accepted and the Board shall proceed to hold an inquiry under Section 71 of the Waqf Act.

Chief Executive Officer

To

Copy to the concerned.

Form No.71
[See Rule 71 (4)]

Summons for Appearance or for Production of Documents

To

SriSon ofresiding at
.....(address)

Whereas for the purpose of an inquiry into(here specify the subject of the inquiry) your attendance is considered necessary to examine as a party to give evidence/as a witness/to produce documents. You are hereby summoned to appear in person before the undersigned in his office on(here specify time and date) for the; purpose of giving evidence/to produce the document specified in the margin or for both.

Given under my hand this day of

Signature
Designation

Form No.72
[See Rule 72]

Annual Budget Estimate of Waqf for 20____ 20____

A B S T R A C T

Actuals for 20____20____	Sanctioned estimate for Current year 20____20____	Revised estimate for current year		Total Budget Estimate for year 20____20____
		Actuals for 8 months	Probable expenditure for 4 months	

Opening Balance

Total_____

Receipts (statement I)

Total_____

Expenditure (statement II)

Total_____

Closing Balance

Total_____

Statement I (Receipts)

Sl. No.	Particulars	Actuals for previous year	Actuals for year of report	Revised Budget for current year	Budget estimate for the ensuing year	REMARKS
1.	Opening Balance					
2.	Cash at Bank					
3.	On hand (Cash, Cheque & D.D.)					
4.	Income from Rentals:					
	a. Residential buildings					
	b. Office complex's					
	c. Shops					
	d. Schools					
	e. Shadi Mahal					
	f. Others					

Total:

- | | |
|----|---|
| 5. | Security Deposits |
| 6. | Income from Hundi |
| 7. | Income from Agriculture Land: |
| | a. Sale of Agricultural Crops |
| | b. Sale of usufructs of trees (income from fasal) |
| | c. Sale of trees |
| | d. Annuity |
| | e. Tasdik Allowance |
| | f. Cash Grants |

Total:

8. A) Miscellaneous receipts:
- Nazar/Presents
 - Subscription fee
 - Meclad/Raman Donation
 - Nikah fee
 - Skin
 - Golak collections
 - Others

Total:

8. B) Receipts from:
- Grant-in-aid
 - Loan recovered
 - Salary & Festival advance recovered
 - Interest from Bank
 - Loan from Central Waqf Council, New-Delhi
 - Fixed Deposit Receipts
 - Royalty/E.M.D
 - Others

Total:

9. Any other receipts

Grand Total :

Statement II (Expenditure)

Sl. No.	Particulars	Actuals for previous	Actuals for year of report	Revised Budget for the year	Budget Estimate for ensuing year	REMARKS
1.	General Administration					
2.	Salaries					
3.	T.A.					
4.	Office Expenses:					
(i)	Purchase of furniture					
(ii)	Purchase of stationery & forms:					
a)	Printing of Receipts					
b)	Printing/Purchase of Books of Accounts					
(iii)	Postal Charges/Courier Charges					
(iv)	Telephone Charges					
(v)	Water Charges					
(vi)	Electrical Charges					
(vii)	Internet Expenses					
(viii)	Purchase of Vessels					
(ix)	Purchase of Machinery & Electrical Items					
(x)	Repairs & Annual maintenance expenses					
(xi)	Meeting Expenses					

Total:

- 4. Legal Expenses
 - 5. Audit Expenses
 - 6. Corporation/Municipal/Land Tax
 - 7. Waqf contribution of Board
 - 8. Others
-

Total :

- II Capital Expenditure
 - (i) Construction Expenses
 - (ii) Repairs, renovation & maintenance expenses
 - (iii) Repayment of Loan/Advances
 - (iv) Security deposit
 - (v) Building License/Plan Fee
 - (vi) Royalty
 - (vii) E.M.D.
 - (viii) Others
-

Total:

- III Charitable Expenses
 - (i) Scholarship/Freeship
 - (ii) Medical Expenses
 - (iii) Marriage Expenses
 - (iv) Other expenses
-

Total :

- IV Festival Expenses
 - (i) Meelad
 - (ii) Shab-e-Meraj
 - (iii) Shab-e-Qadar
 - (iv) Shab-e-Barat
 - (v) Idgah/Mosque/Dargah expenses
 - (vi) Urs
-

Total:

- V Miscellaneous Expenses
 - (i)
 - (ii)
-

Total:

Grand Total:

Form No.73
[See Rule 73 (3)]

LIST OF AUQAF

List of Auqaf under direct management as on _____ for preparation of Budget under Section 45.

Sl. No.	Name of the Waqf	Name of the Administrator	Order No. date period of direct management

Dated:

Chief Executive Officer
Karnataka State Board of Auqaf
Bangalore

Form No.74
[See Rule 73 (4)]

From:
The Chief Executive Officer,
Karnataka State Board of Auqaf,
Bangalore.

To

Sir,

Sub: Preparation of Budget proposals by Waqfs
under direct management.

The _____ Waqf is under direct management of the Karnataka State Board of Auqaf under Section 65 as per Order No. _____ dated _____ for a period of _____

As per Section 45 of Waqf Act, the Budget of the above institution needs to be placed before the Board. Therefore you are requested to prepare and furnish the Budget covering the estimated receipts and expenditure in the Form No.72 under Rule 72 with a statement giving details of the increase if any with income of the Waqf and also steps taken for its better management in Form No.75 under Rule 73.

The Budget prepared shall reach the undersigned by the end of November _____ (Year).

Dated:

Chief Executive Officer/
Authorized Officer
Karnataka State Board of Auqaf

Form No.75

[See Rule 73 (6)]

Statement giving details of increase in the income of Waqf under direct management.

Name of Waqf

District :

Sl. No.	Details of income	Order No.date of taking over under direct management	Details of increase in immoveable property after taking over under direct management	Increase in the income If any
1	2	3	4	5

1) (Details to be furnished from the Statement I receipts of Budget)

Dated:

Signature of Administrator

Form No.76
[See Rule 74 (1) (i)]

Cash Book

Receipts

Date of Receipt	Receipt No.	Loans	Golak/ Nazar/ Chadar	Govt. grants	Rents	Misc.	Cash on hand	Amount deposited in Bank	
								Date	Amount
1	2	3	4	5	6	7	8	9	10

Payments

Date of Payment	Voucher No.	Particulars of payment					Payment made by Cash/ Cheque/ D.D	Bank Amount Cheque No.
		Waqf contribution	Salary	T. A.	Office Expenses	Misc.		
1	2	3	4	5	6	7	8	9

Date:

Signature of the Mutawalli/
Managing Committee

Form No.77
[See Rule 74 (1) (ii)]
Receipt Book

Sl.No.	Date	Particulars/ Name of the Party	Receipt No.	Date	Amount Received			Purpose
					Cash	Cheque	D.D.	

Date:

Signature of the Mutawalli/
Managing Committee

FORM NO 78
{See Rule 74 (1) (iii)}

REGISTER OF DEMAND, COLLECTION & BALANCE OF WAQF CONTRIBUTION

Name of the Waqf	Net income fixed	7% waqf contribution	Details of Waqf Contribution Payable to Board			Date of payment	Amount paid (Cash Cheque or DD)	Receipt No & Date	Balance (6-8)	Remarks
			Arrears	Current year Demand	Total Waqf Contribution Due					
1	2	3	4	5	6	7	8	9	10	11

Date:

Signature of the Mutawalli/
Managing Committee

Form No.79

[See Rule 74 (1) (iv)]

Register of Golak Collection

Name of the Waqf	Date of Opening Golak	Amount found	Nazar's (approximate cost)	Remittance to the Bank		Remarks
				Date	Amount	
1	2	3	4	5	6	7

Date:

Signature of the Mutawalli/
Managing Committee

Form No.80
[See Rule 74 (1) (v)]

Register of collection of rentals for the month of_____

Details of Collection

Sl. No	Name and address of the Lessee	Details of property leased out	Opening Balance	Monthly Rent		Total demand Col.4 +5+6	Amount Collected	Balance	Receipt No. & Date	Initials of the Ledger Clerk/Secretary	Remarks
				Month & Year	Amount						
1	2	3	4	5	6	7	8	9	10	11	12

Date:

Signature of the Mutawalli/
Managing Committee

Form No.81
[See Rule 74(1) (vi)]

Register of Inspection Book

Sl. No.	Date of inspection	Name & Designation of Inspecting Authority	Observations made
1	2	3	4

Date:

Signature of the Mutawalli/
Managing Committee

Form No.82
[See Rule 74 (1) (vii)]
Register of Meetings

Sl. No	Date & place of Meeting	No. of Members		No. of Subjects in the agenda	No. of Subjects discussed	No. of Subjects approved	No. of Subjects deferred	Remarks
		Present	Absent					
1	2	3	4	5	6	7	8	9

Date:

Signature of the Mutawalli/
Managing Committee

Form No.83
[See Rule 74 (1) (viii)]

Register of Minutes

Sl. No.	Date of Meeting	Subject	Resolution passed
1	2	3	4

Date:

Signature of the Mutawalli/
Managing Committee

Form No.84
[See Rule 74(1) (ix)]

Register of Loans

Sl. No.	Purpose of Loan	Sanctioning authority/ No. & Date of Order	Date of receipt of Loan	Amount of Loan	Rate of interest	No. of Installments in which loan is to be repaid	Amount of each Installment	Details of Payment		Remarks
								Installment No.	Amount	
1	2	3	4	5	6	7	8	9	10	11

Dated:

Signature of the Mutawalli/
Managing Committee

Form No.85
[See Rule 74 (1)(x)]

Register of Grants

Sl. No.	Purpose of Grant	Sanctioning authority/ No. & Date of Order	Date of receipt of Grant	Amount of Grant	Date of submission of utilization certificate	Remarks
1	2	3	4	5	6	7

Dated:

Signature of the Mutawalli/
Managing Committee

Form No.86
[See Rule 74 (1) (xi)]

Register of Security Deposits

Details of Deposits

Sl.No.	Security Deposits obtained from	Purpose of security deposit	Amount of Security Deposit	Date of receipt	Date of refund	Deposit held in Account No.
1	2	3	4	5	6	7

Dated:

Signature of the Mutawalli/
Managing Committee

Form No.86(A)
[See Rule 74 (1) (xi)]

**REGISTER OF INTEREST ACCRUED ON TERM DEPOSITS AND OTHERS IN
THE BANK ACCOUNTS OF WAQF _____**

Sl.No.	Name of the Bank	Account No.	TDR No.	Interest accrued	Amount utilized for destitute	Balance

Signature of the Mutawalli/President/Secretary of
Waqf institution.

Form No.87
[See Rule 74 (1) (xii)]

Register of Investments/Term Deposits

Details of Investments/Term Deposits

Sl. No.	Organization with which investment is made	Nature of investment	Amount invested	Date of investment	Period of investment	Due date of maturity	Amount on maturity	Remarks
1	2	3	4	5	6	7	8	9

Dated:

Signature of the Mutawalli/
Managing Committee

Form No.88

[See Rule 74 (1) (xiii)]

Register of Litigation (Details of cases)

Sl. No.	Name of Court	Date of the case filed	Case No.	Name of the Petitioners /Respond ents	Provision under which filed	Name of the Advocate	Legal Fees paid	Stage of the Case
1	2	3	4	5	6	7	8	9

Date:

Signature of the Mutawalli/
Managing Committee

Form No.89

[See Rule 74 (1) (xiv)]

Register of Stock & utilization

Sl. No.	Invoice/ Bill No. Date	Name of the Firm	Details of the articles purchased	Quantity	Cost	Quantity utilized	Balance	Remarks
1	2	3	4	5	6	7	8	9

Dated:

Signature of the Mutawalli/
Managing Committee

Form No.90
[See Rule 74 (2)]

Statement of Accounts for the year 20_____ 20_____

Receipts

Sl.No.	Particulars	Rs.
--------	-------------	-----

- 1) Opening Balance:
 - a) Amount in Bank.....
 - b) Cash on hand
- 2) Income from Rentals:
 - I. a) Buildings
 - b) Shops
 - c) Schools
 - d) Shadi Mahal
 - e) Others
 - II a) Security Deposits
- 3) Income from Agriculture
 - a) Sale of Agriculture Produce
 - b) Sale of usufructs of Trees
 - c) Sale of Trees
 - d) Annuity
 - e) Tasdiq Allowance
 - f) Cash Grants
 - g) Others
- 4) Income from any other sources:
 - a) Subscription Fee
 - b) Donations
 - c) Nikah Fee
 - d) Golak Collection
 - e) Nazar/Presents
 - f) Skin
 - g) Others
- 5) Miscellaneous Receipts :
 - a) Grant-in-Aid
 - b) Recovery of Loan
 - c) Recovery of Festival Advance
 - d) Interest from Bank
 - e) Loan from C.W.C./S.W.C/NAWADCO
 - f) Fixed Deposit
 - g) Other receipts

Total

Expenditure

SL.No	Particulars	Rs.
-------	-------------	-----

I General Administration :

- 1) Salaries
- 2) Travelling Allowance
- 3) Office Expenses:
 - i) Purchase of Furniture
 - ii) Purchase of Stationery/Forms/etc.
- 4) Printing charges
- 5) Postal charges
- 6) Telephone charges
- 7) Water charges
- 8) Electrical charges
- 9) Meeting expenses
- 10) Legal expenses
- 11) Audit expenses
- 12) Corporation/Municipal/Land Tax
- 13) Waqf contribution to Board
- 14) Other expenditure

II Capital Expenditure :

- 1) Construction expenses
- 2) Repayment of Loan/Advances
- 3) Repayment of Security Deposits
- 4) Building License/Plan fee
- 5) Royalty
- 6) Refund of E M D

III Charitable Expenditure :

- 1) Scholarship
- 2) Medical Expenses
- 3) Marriage Expenses

IV Festival Expenditure :

- 1) Meelad
- 2) Shab-e-Mairaj
- 3) Shab-e-Barat
- 4) Shab-e-Qader
- 5) Mosque/Idgah/Dargah expenses
- 6) Urs

V Miscellaneous Expenditure :

- 1)
- 2)
- 3)
- 4)

Total

VI Closing Balance

 Name & Signature of the
 Mutawalli/President/Secretary

Form No.91
[See Rule 74 (3)]
NOTICE

Notice under Section 46 and Rule 51(3) to the Mutawalli/Managing Committee of a Waqf for non-Submission of statement of accounts for the year_____.

The statement of accounts of a Waqf should be furnished to the Karnataka State Board of Auqaf before 1st of May for the year----- under Section 46(2) of the Waqf Act. It is noticed that you Janab----- Mutawalli/President/Secretary of-----Waqf has failed to furnish the statement of accounts for the year----- before 1st of May _____.

You are therefore hereby directed to furnish the same within seven days from the date of receipt of this notice and also furnish your explanation as to why action should not be initiated against you to impose a penalty under Section 61 of the Waqf Act. If you fail to furnish the said statement of accounts alongwith your explanation for non-Submission, the Board will proceed in accordance with law.

Chief Executive Officer/
Authorized Officer

To,

Janab-----
Mutawalli/President/Secretary
------(name of the Waqf instn.)

Form No.92
[See Rule 75 (2)(c)]
Report of Internal Audit of Waqf

1. Name of the Waqf :
2. Name of the Mutawalli/President/
Secretary of Managing Committee. :
3. If the Waqf is under Direct
Management Order No. date and
name of the Administrator.
category under Sub Rule (1)
of Rule 52 :
4. Date of previous Audit :
5. Date of Present Audit :
6. Names of Audit Officer. :
7. Action taken on previous audit report
 - a) Total No. of paras observed :
 - b) No. of paras for which compliance
furnished :
 - c) No. of paras dropped :
 - d) No. of paras for which compliance
is due :
 - e) Total Amount ordered for recovery
in the Audit :
 - f) Amount Recovered, Balance & reasons
for non-recovery of balance. :
8. Whether statement of account is furnished
under Sub -Rule 2 of Rule 51, if Submitted,
when (date of Submission) ? :
9. Whether Budget is furnished and approved
by the Board. :
10. Whether registers prescribed under Sub-Rule 1
of Rule 51 are maintained (separate paras
regarding verification and observations
be recorded)
11. Whether 7% Waqf contribution is assessed
and paid in accordance with Rules.
12. If Loans are availed, whether there is
repayment of such loans. :
13. (a) Whether amount due to the Waqf are
recovered in time? :
(b) Balance to be collected :
(c) Balance due and the period of such dues :
(to be enclosed in each case)
14. Details of violations and action initiated under Section 51, :
52, 53, 54, 56 etc.
15. Whether any grants are released? If so the details :
16. Whether these grants are utilized properly? :
17. Is there any property which
can be developed commercially. :
A brief note on the proposal for
Development.
18. Any other observation :

Dated:

Name & Signature of
the Auditor

Form No.93
[See Rule 75 (3)]

Annual programme of audit of Waqf institutions for the year-----
of-----District.

(A) List of Auqaf with net annual income of above one lakh (to be audited every year)

SL.No.	Name of the Waqf	Name of the Mutawalli/ Secretary of the Waqf	Approximate Annual income	Year of last audit	Date of Current audit	Name Of the auditor
1.						
2.						
3.						

Chief Executive Officer

(B) List of Auqaf with net annual income above Rs.50,000/-and below one lakh
(to be audited once in three years)

SL.No.	Name of the Waqf	Name of the Mutawalli/ Secretary of the Waqf	Approximate annual income	Year of last audit	Date of current audit	Name of the auditor
1.						
2.						
3.						

Chief Executive Officer

Form No.94
[See Rule 75 (5)]
NOTICE

Notice to Mutawalli/Secretary of a Waqf institution intimating in advance the programme of audit of the Waqf for the year -----.

The audit of every Waqf is to be conducted u/s 47 of Waqf Act and Rule 52 of Karnataka State Waqf Rules, 2014.

The annual programme of audit for the year -----is finalized and published by the Karnataka State Board of Augaf under Rule 52. As per this annual programme the audit of -----Waqf will be conducted by-----on -----date. Your are therefore hereby directed to produce all the relevant records for the smooth conduct of audit.

Chief Executive Officer/
Authorized Officer

To,

Janab-----

Mutawalli/Secretary

------(name of the Waqf)

Note: If you fail to comply with the above instructions action under Section 61 shall be initiated against you and you may be punished with imprisonment for a term of upto six months and also fine upto Rs.15,000/-

(To be issued 15 days in advance before the date of audit.)

Form No.95
[See Rule 76]
NOTICE

Notice to the Mutawalli/Managing Committee of-----Waqf
for taking action under Sub-Section (1) of Section 48.

Whereas the Karnataka State Board of Auqaf as per the annual programme of audit under Rule 52 had taken up the audit of -----
Waqf on -----date. The auditor has submitted his report under
Section 47 (2) of the Waqf Act which reveals that the following grave acts of
omissions/commissions/misuse of Waqf property/Waqf fund/falsification of
records are reported.

- 1.
- 2.
- 3.

Now therefore the Karnataka State Board of Auqaf has to pass an order on
the report of auditor under Section 48(1) of Waqf Act, for the recovery of the
amount certified by the auditor under Section 47(2). You are therefore called
upon to explain as to why such an order should not be passed against you for
the recovery of ----- amount (in words and in figures) within seven
days from the date of service of this notice. If no explanation is received within
the stipulated time, the Board shall in addition to passing an order under
Section 48 (1) shall also proceed to impose penalty under Section 61 of the Waqf
Act 1995.

By order of the Board

Chief Executive Officer

Note: If you fail to comply the above instructions then action under Section 61
shall be taken against you and you may be punished with imprisonment for a
term of upto six months and also fine upto Rs.15,000/-.

Form No.96
[See Rule 77 (1)]

Notice of Demand under Section 49 of the Waqf Act, 1995.

N O T I C E

You are hereby required to take notice that a sum of Rs.-----
(Rupees-----in words) is due by you as per the report of the Auditor under
Section47 of the Waqf Act/as modified by an Order of the Board or Tribunal
under Section48 of the Waqf Act/towards payment of Waqf contribution from
-----to -----and that unless it is paid to the account of the
Board, within sixty days from the date of service of this Notice, together with a
sum of Rs.------(Rs.-----) being the fee
chargeable for this Notice, compulsory proceedings will be taken according to
Law for the recovery of whole amount still due by you as per the Report of the
Auditor.

Chief Executive Officer

To,

The Mutawalli/
Secretary of the Managing Committee,
.....
.....

Copy to the Chairman/Administrator, DWAC.,-----
the concerned.

Form No.97
[See Rule 77 (2)]

Notice of defaulter under Section 49 of the Waqf Act, 1995.

N O T I C E

Whereas a Demand Notice regarding payment of dues was issued to you under Section 49 of the Waqf Act and in spite of expiry of time limit of sixty days, you have failed to remit the amount of Rs.------(Rs.-----
-----) as per the demand

Therefore, you are hereby called upon to explain within seven days as to why a Certificate of Recovery of the said amount as arrears of Land Revenue should not be issued under Section 49 (2) of the Waqf Act, 1995.

Chief Executive Officer

To,

The Mutawalli/
The Secretary of the Managing Committee.

.....

.....

Copy to the Chairman/Administrator, District Waqf Advisory Committee,

-----the concerned.

Form No.98
[See Rule 77 (3)]
CERTIFICATE OF RECOVERY

It is hereby certified that the person(s)/the Waqf Institution noted in the schedule is liable to pay Rs.(Rupees.....) under Section 34/Section 49/Section 72 of the Waqf Act.

The said amount has not been paid inspite of reasonable opportunity being afforded by serving a Demand Notice No..... dated..... and a defaulter Notice No. dated served on the person(s)/Mutawalli of the Waqf shown in Column 3 of the Schedule on(date)

SCHEDULE

Sl.No.	Details of amount due of the waqf	Name of the person(s)/ Mutawalli of the Waqf	Address of the person/ Mutawalli	Amount Due (in Rs.)
1	2	3	4	5

It is therefore requested that the amount of Rs..... (Rupees.....) due under Section 34/Section49/Section72 of the Waqf Act, be recovered as arrears of Land Revenue and remitted to the Chief Executive Officer, Karnataka State Board of Auqaf, Bangalore, by a Demand Draft.

By order of the Board

Chief Executive Officer.

To:
The Deputy Commissioner,
.....District.

Form 99
[See Rule 78(1)]

Statement indicating the net annual income of the Waqf and the contribution payable (to be furnished by 1st July every year)

1. Name of the Waqf
2. The income assessed as per Statement of Accounts under Sub-Rule(2) of Rule 74 in Form No.90.
3. Deduction from the income as per Sub Section(1) of Section75
 - i)
 - ii)
 - iii)
 - iv)
 - v)
4. Net income derived from the Waqf
5. 7% Waqf Contribution payable to the Board.

*Signature of the Mutawalli/
Secretary of the Managing Committee*

To
The Chief Executive Officer,
Karnataka State Board of Auqaf.

Or
Authorized Officer,

.....
.....

Copy to the Chairman, District Waqf Advisory Committee,
.....

FORM NO 100
{See Rule 78 (2)}

REGISTER OF DEMAND, COLLECTION & BALANCE OF WAQF CONTRIBUTION

Name of the District _____

Name of the taluk	Name of the Waqf	Net income fixed	7% waqf contribution	Details of Waqf Contribution Payable to Board			Date of payment	Amount paid (Cash Cheque or DD)	Receipt No & Date	Balance (6-8)	Remarks
				Arrears	Current year Demand	Total Waqf Contribution Due					
	1	2	3	4	5	6	7	8	9	10	11

Date:

Signature of the Waqf Officer.

FORM NO 101
{See Rule 78 (3) }

REGISTER OF DISTRICT WISE DEMAND, COLLECTION & BALANCE OF WAQF CONTRIBUTION IN THE STATE

Name of the District & Taluk	Name of the Waqf	Net income fixed	7% waqf contribution	Details of Waqf Contribution Payable to Board			Date of payment	Amount paid (Cash Cheque or DD)	Receipt No & Date	Balance (6-8)	Remarks
				Arrears	Current year Demand	Total Waqf Contribution Due					
1	2	3	4	5	6	7	8	9	10	11	12

Date:

Signature of the Supdt. of
Accounts,
KSBA.

FORM NO 102
{See Rule 78 (4)}

REGISTER OF DEMAND OF WAQF CONTRIBUTION

Name of the District. _____

Name of the Taluk	Name of the Waqf	Net income fixed	7% waqf contri bution	Details of Waqf Contribution Payable to Board			Remarks
				Arre ars	Current year Demand	Total Waqf Contribu tion Due	
1	2	3	4	5	6	7	8

Date:

Signature of the Waqf Officer,
DWAC.

Form 103
[See Rule 78(5)]
Notice to Defaulter

To

.....

.....

You are hereby required to take notice that a sum of Rs. _____
(in words _____) is due from you, being the Waqf contribution payable,
has not been paid to the Karnataka State Board of Auqaf.

You are therefore directed to pay the aforesaid sum within (10) days from
the date of service of Notice together with the sum of Rs. _____ being
the fee chargeable for the Notice. Failing which the same will be recovered in
accordance with law.

Date _____ day of _____

Waqf Officer/ Waqf Inspector

Form 104
[See Rule 78 (8)]
N O T I C E

(To be issued under Section 76 read with Rule 78, if it is found that net annual income needs to be revised)

Whereas, you Sri _____ Mutawalli/Secretary of the Managing Committee of Waqf furnished returns of net annual income under Rule 70 and after verification, it is found that your annual income needs to be revised from Rs. ____ (in words) to Rs. _____ (in words) for the reasons that you have not properly assessed the income for the following item:-

- i)
- ii)
- iii)
- iv)
- v)
- vi)

Therefore, you are called upon to explain within seven days from the date of receipt of this Notice, as to why annual income of the above said institution should not be revised to the amount assessed by the Waqf Officer/Inspector-Cum-Auditor. District Waqf Advisory Committee _____ District. If you fail to furnish your reply, the revised amount assessed will be accepted and taken into the Demand.

*Chief Executive Officer/
Authorised Officer*

To
The Mutawalli/
The Secretary of the Managing Committee

Copy to the Chairman/ Administrator, DWAC.....District.

Form 105

[See Rule 78 (9)]

N O T I C E

(Notice regarding escaped amount leviable under Section 72 of the Act, 1995)

Whereas it is seen from the Assessment furnished by you regarding the net annual income under Sub Rule (1) of Rule 78 read with Section 72 of the Waqf Act, that the amount noticed hereunder has escaped the assessment thereby the contribution paid/payable by you needs to revised.

1. Name of the Waqf institution :
2. Year of assessment :
3. Actual amount assessed :
4. Proposed amount assessed :
5. Contribution levied as per
assessment under Sl.No.3 :
6. Difference of assessed amount :
7. Revised Contribution :
8. Remarks

You are therefore called upon to explain within 30 days from the dated of receipt of this Notice, as to why a demand as shown in column 7 should not be revised. Failing which the same will be taken to demand as arrears and collected from you.

Chief Executive Officer/

To
The Mutawalli/
The Secretary of the Managing Committee,

Copy to the Chairman/
Administrator, DWAC.....District.

Form 106
[See Rule 80 (1)]
Register of Donation

Sl.No.	Name and address of the donor	Date	Details of the donation		Remarks
			Cash	Kind	
1	2	3	4	5	6

* If in kind the details of the article donated to be indicated.

Chief Accounts Officer

Form 107
[See Rule 80 (2)]
Register of income from Court Fee

Sl.No	Date	Name of the Tribunal/other Courts	Amount Received	Cheque No./D.D. No.	Remarks
1	2	3	4	5	6

Chief Accounts Officer

Form 108
[See Rule 80 (3)]
Register of Waqf contribution

Sl.No	Name of the District	Date	Cheque No. of D.D No.	Amount Received	Remarks
1	2	3	4	5	6

Chief Accounts Officer

Form 109
[See Rule 80 (4)]
Register of Investment/Deposits

Sl. No.	Details of Investment/Deposit	Acc. No. FDR No.	Date of investment/deposit	Amount	Date of maturity	Amount after maturity	Remarks
1	2	3	4	5	6	7	8

Chief Accounts Officer

Form 110
[See Rule 80 (5)]

Register of Expenditure

Sl. No.	Details of expenditure	Sub Head	Bill/Voucher order No. and date	Amount
---------	------------------------	----------	---------------------------------	--------

Chief Accounts Officer

Form 111
[See Rule 80 (6)]

CASH BOOK FOR WAQF FUND

Receipts

Sl.N o.	Date of receipt	Receipt No.	Grants	Donations	Tribunal Fee	Waqf Contribution	Matured Investment	CW C Loans	Rentals	Receipts	

Payments

Sl.N o.	Date of payment	Voucher No.	Grants	Office expenses	Tribunal Fee	Purchase of office equipments	Investment made	Salary	T A	Other expenses	Total

Chief Accounts Officer

Form 111A
[See Rule 80 (7)]

**REGISTER OF INTEREST ACCRUED ON TERM DEPOSITS AND OTHERS IN
THE BANK ACCOUNTS OF KARNATAKA STATE BOARD OF AUQAF**

Sl.No.	Name of the Bank	Account No.	TDR No.	Interest accrued	Amount utilized for destitute	Balance

Signature of the Accounts Officer,
Karnataka State Board of Auqaf.

Form 112
[See Rule 81]
Budget Estimate of Karnataka State Board of Auqaf 20.....20.....

Actual for 20.....20.....	Sanctioned Estimate for Current year 20.....20.....	Revised estimate for Current year		Total	Budget Estimate for year year 20.....20.....
		Actuals For 8 months	Probable Expenditure For 4 months		

Opening Balance

Receipts
(As per Form 112A)

Expenditure
(As per Form 112B)

Closing Balance

Grand Total:

Form 112 A

[See Rule 81 (I)]

Budget Estimate of receipts of Karnataka State Board of Auqaf for the financial year 20.....20.....

Receipts		Receipts	Actuals for the previous Year	Budget estimate of current year	Revised Budget estimate for current year	Budget estimate for ensuing financial year
Sl. No.						
1	2		3	4	5	6
		1) Opening Balance				
		2) Rent of Building				
		3) Contribution from Wqaf Institution at rate 7%				
		4) Maintenance Grants				
		5) Tribunal Fee				
		6) Other Grants				
		7) Scrutiny Fee/Copying Fee				

1	2	3	4	5	6
	8) Fines and Penalties				
	9) Loans and Advances				
	10) Interest and Guarantee Commission				
	11) Sale of Forms				
	12) Recovery of Litigation Fee				
	13) Service Charges				
	14) Loan form Waqf Institution				
	15) Interest on Deposits				
	16) Raising of Securities/Debentures				
	17) Sale of Properties				
	18) Other Receipts				
	Grand total				

Form 112 A (i)
[See Rule 81 (D)]
Statement of Demand of waqf contribution

Total No. of Waqf Institution in the State	No of Waqf Institutions for which 7% contributions is assessed	Demand fixed during the Previous year 20.....20.....	Amount actually collected	Demand preferred for the ensuing year 20.....20.....	Demand for current year 20.....20.....	Amount actually collected for year	Remarks

Form 112 A (ii)
[See Rule 81 (D)]
Statement of Maintenance Grants

Sl. No.	Item	Grants proposed during the previous financial year 20.....20.....	Grants received during the current financial year 20.....20.....	Additional grants if any	Grants preferred for t ensuing year 20.....20.....	Reasons for increase	Remarks
1.	Establishment charges & allowances of Staff						
2.	Honorarium and allowances for the Chairperson and members of the Board						
3.	Maintenance of Vehicles.						
4.	Allowances to the other Committees						
5.	Contingency						
6.	Any other item						

Form 112A (iii)
[See Rule 81 (I)]
Statement of Rent Received

Sl. No.	Details of the property	Rent received during previous year 20 20.....	Rents received during the current year 20..... 20.....	Expected rents for the ensuing year 20 20.....	Grand Total	Remarks
---------	-------------------------	---	---	---	-------------	---------

Form 117A (iv)
[See Rule 80 (1)]
Statement of other Grants

Sl. No.	Details	Purpose	Amount sanctioned	During the previous year		During the Current year		Proposed for ensuing year	Remarks
				Amount released	No. of Waqf Institutions	Amount sanctioned upto the end of	Amount released to institution	No. of Waqf institutions	

1. Grant-in-Aid
2. Any other Grants

Form 112A (v)
[See Rule 81 (D)]

Statement of Interest on Deposit with Banks

Sl. No.	Details of Investment/Deposits	Date of Investment	Amount	Date of maturity	Interest accrued	Remarks
1	2	3	4	5	6	7

Grand Total

Form 112A (vi)
[See Rule 81 (I)]

Statement of Honorarium to Pesh Imam and Mouzans

Sl. No.	Details of O.B.	Grant received during the current year.	Total	Grants proposed for the ensuing year.	Remarks
1	2	3	4	5	7

Grand Total

Form 112A (vii)
[Sec Rule 81 (I)]

Statement of grant received for payment of maintenance to the Muslim women under Section 77(4)(g) of the Act.

Sl. No.	Details of O.B.	Grant received during the current year.	Total	Grants proposed for the ensuing year.	Remarks
1	2	3	4	5	6

Grand Total

Form 112(B)
[See Rule 81 (II)]
Budget Estimate of expenditure of Karnataka State Board of Auqaf for the financial year 20.....20.....

Sl. No.	Head of Expenditure	Actuals for the previous year	Budget Estimate of current year	Revised budget estimate for current year	Budget estimate for ensuing financial year
1	2	3	4	5	6
General Administration					
1.	Deficit for previous year				
2.	A) Remuneration and allowances to the Chairperson				
	b) Sitting Fee and allowances to the Members of the Board				
3.	Salary of CEO				
4.	Salary of Officers				
5.	Establishment				
	(a) Permanent				
	(b) Temporary				
6.	Travelling Allowances				
7.	Other Allowances				
8.	Contingencies				
	a) Corporation Tax				
	b) Postage				
	c) Stationery				
	e) Electric Charges				
	f) Telephone charges				
	g) Printing Charges				
	h) Furniture				
	i) Hospitality charges				
9.	Legal charges				

140

1	2	3	4	5	6
10. Interest on Loans and advances					
11. Grants and Scholarship					
12. Capital Expenditure on lands & buildings.					
13. Maintenance and repairs of vehicles					
14. Maintenances and repairs of Board's buildings					
15. Contribution to employees Provident Fund					
16. Pension, Gratuity and Family Pension					
17. Audit Fee					
18. Contribution to CWC, New Delhi					
19. Others					
Grand Total:					

Form 112 (B) (i)
[See Rule 81 (II)]
Statement of payment of salaries and allowances to the Officers and Staff

Sl. No.	Category & Designation	No. of Post	Scale	Expenditure during the previous year	Expenditure during the current year upto.....	Increase by way of increments	Increase in allowances	Proposed expenditure for ensuing year	Remark
1.	Group A								
2.	Group B								
3.	Group C								
4.	Group D								

Form 112 (B) (ii)
[See Rule 81 (II)]
Statement of Payment of Honorarium, sitting fee and other allowances to Chairperson and members

Sl.No.	Category & designation	Expenditure incurred during the pervious year 20.....20.....	Expenditure incurred during the current year 20.....20.....	Proposed expenditure for next year			Remarks	Total
				Honorarium	Sitting fee	Allowances		

Form 112(B) (iii)
[See Rule 81 (II)]
Statement of Expenditure by District Waqf Advisory Committee

Sl.No.	Details	Amount spent during the previous year	Budget provision during the current 20.....20.....	Amount spend upto the end of	Proposals for ensuing financial year	Remarks
1.	Sitting Fee					
2.	Allowances					
3.	Other expenditure					
Grand Total						

=

Form 112 (B)(iv)
[See Rule 81 (II)]
Statement of Expenditure on Contingencies

Sl. No.	Details of Contingencies	During the previous year		During the current year		Proposed expenditure for next financial year 20.....20.....	Remarks
		Allotment	Expenditure	Allotment	Expenditure upto.....		
1.	Telephone						
2.	Stationery						
3.	Printing						
4.	Maintenances of Vehicle						
5.	Fuel						
6.	Office expenses						
Grand Total:							

Statement of Expenditure on Preservation and Protection of waqf properties

Total

Statement of Expenditure on Honorarium to Pesh Imams and Mouzans

Total

Statement of Expenditure on Maintenance to the Muslim women under Section 77 (4) (g) of the Act.

Total

Form 113
(See Rule 85 (1))

Before the Karnataka Waqf TribunalDivision
BetweenApplicant
Name & address

AND

.....Respondents
Name & address

DETAILS OF THE APPLICATION

1) Particulars of the orders against which the application is made.

The application is made against the following order:

- (a) Order No.
- (b) Date
- (c) Passed by
- (d) Subject in brief

2) (A) Facts of the Case

(B) Grounds for relief, including the relevant legal provisions in support of relief.

3) Matters not previously filed or pending with the Waqf Tribunal or any Court including High Court. The Applicant further declares that he had not previously filed any application, Writ Petition regarding the matter in respect of which this application is made. In case the applicant had previously filed any application, Writ Petition, the first of the decision should be given.

4) Relief

Verification:

(Name of the Applicant)
S/oD/o
W/oage
Occupation.....
Residing at
.....

Do hereby verify that the contents of the paras 1 toare true to my knowledge, belief and information and that I have not suppressed any material facts.

Date:
Place:

Signature of
Applicant

Form 114
(See Rule 97)

Counter Foil :	Before the Karnataka Waqf Tribunal
No. Date:	Application/Suit/Appeal No. No. Date
Cash Receipt	Cash Receipt
Received from	Received from
a sum of Rs.	A sum of Rs.
in words	in words
Towards (1) Copying charges (2) Process Fee (3) Fee for Application/ Interim Relief (4)	Towards (1) Copying charges (2) Process Fee (3) Fee for Application/ Interim Relief (4)
Accountant Karnataka Waqf Tribunal	Accountant Karnataka Waqf Tribunal

Form 115
(See Rule 99)

General Annual Report on the working and Administration of the
Karnataka State Board of Auqaf and the Administration of Auqaf in the State
during the Year

Part 1 (Report Proper)

Section-I	Constitution and Management
Section-II	Financial Position
Section-III	Remunerative Enterprises
Section-IV	Removal of encroachment and Protection and Leasing of Waqf Property
Section-V	Litigation and Working of Waqf Tribunals
Section-VI	General

Part 1L Sec-1 CONSTITUTION AND MANAGEMENT

- 1) Jurisdiction:** (i) The area and population of Muslims
(ii) No. of Boards
(iii) No. of territorial Division (Dist. Units)
(iv) No. of Waqf Institutions

- 2) Composition of Board:** (i) Total No. of Board Members.
(ii) No. of members by election and their names along
With the electoral colleges.
(iii) No. of members by nomination and their names and
Category.
(iv) Chairperson-Name and Category and Date of election.
(v) C.E.O. Name and period from which working.
(vi) Names of other officer/officers.

3) Meeting and Attendance:

- i) No. of Meetings-ordinary, general, special and adjourned.
- ii) Regularity in holding of meetings, attendance of members in the
meeting, meetings adjourned.
- iii) Promptness or otherwise in the disposal of Business entered in the
agenda: meetings adjourned for want of time.
- iv) The implementation of the Waqf Act, Rules, Regulations and
guidelines.
- v) No. of resolutions:- (a) Tabled
(b) Passed
(c) Withdrawn

- (d) Dropped
- (e) Deferred

4) Committees:

- (i) Total No. of Standing committees their functions and details may be indicated alongwith names of members.
- (ii) Total No. of other Committees.
- (iii) General summary of work of each Committee.
- (iv) Joint Committee, if any, work done by them.
- (5) (i) Organizational set-up of the Board alongwith the performances indicated, the cost of establishment as presented in the rules and expenditure incurred may be highlighted, meetings and conferences for the administration and the results achieved may be indicated.
- (6) **Registration:** Details of the institutions registered.

Section II : FINANCIAL POSITION:

- 1) Summary of the financial transaction
- (i)

Head of Account	Opening Balance	Closing Balance

Details of Closing Balance in Cash, in Hand, Cash in Bank/Deposits etc., May be given.

Whether minimum balance maintained

- ii) Diversion of funds: ways and means during the year.

(2) Receipts and expenditure

i) Summarized details of receipts and expenditure may be given for the two preceeding years beside, the year under report and items showing increased receipts and expenditure may be indicated.

(3) Investments, Loans and Grants

(4) Audit:

(i) The period for which the audit has been completed under section 80. Action taken on the audit reports etc., :

(ii) Whether programme of audit of Auqaf including Auqaf under direct management has taken up and accordingly audit is completed under Rule _____, of Karnataka State Waqf Rules, 2014 and other relevant provisions.

iii) Cases of mis-appropriation of money by the Waqf institution may be highlighted and action taken under the provision of Waqf Act by the Karnataka State Board of Auqaf to be indicated.

iv) Cases of improvement in the finances of any Auqaf whether under direct management or otherwise,

(5) Assets and Liabilities:

- (i) Details of Assets moveable and immoveable properties.
- (ii) Details of liabilities.

Section III-Remunerative Enterprises

- (i) Possibility of loans for development of Waqf property from NAWADCO Central Waqf Council & Karnataka State Waqf Council and the achievements thereof to be indicated in the development of Waqf properties and increase in the income by the Waqf to be indicated.
- (ii) Details of ongoing projects and the reasons for slackness in the execution to be highlighted.
- (iii) Details of projects taken up by the concerned institution or by the Board out of their own funds to be indicated.
- (iv) Projects taken up with other funds and improvements thereof.
- (v) Grants under Grant-in-aid code for development of Auqaf, utilization certificate of the said Grants.

Section IV-Survey of waqf properties

Section V-Removal of encroachment, protection and leasing of Waqf Property

1. Whether the list of encroachment is maintained by the Board and a programme to identify the encroachment on Waqf properties like Burial Ground, Idgahs etc., is taken up by the Board, if so, details,
2. Progress in the relevant provisions of the Waqf Act to remove encroachments. Implementation of the orders and requisition sent to the Deputy Commissioner and Executive Magistrates regarding the removal of encroachment and restoration of waqf properties to be examined and highlights of achievements and slackness may be indicated. Problems faced by the Board for enforcement may be highlighted.
3. Action taken by the Board regarding preservation and protection of Waqf property by utilizing Waqf fund under section 77 (5)
4. Leasing of Waqf properties: total No. of properties leased No. of applications received and disposed under the relevant provisions of the Karnataka Waqf Lease Rules, 2013, any deviation noticed may also be highlighted.

Section VI-Litigations and Working of Tribunals:

1. Details of suits and writ Petition disposed and pending in various courts.
2. Regarding Tribunals the No. of appeals, suits, application filed and their disposal by each Tribunal may be reviewed. Problems faced by the Tribunals in the disposal of cases may be highlighted. The Tribunal fee collected and its remittance to the Waqf Fund to be examined.

3. Performance of Legal Cell of the Board.

Section VII- General

1. Visit of distinguished persons and address to be mentioned.
2. Relationship between the Board and the Chief Executive Officer in the smooth administration of the Board may be highlighted.
4. Inspection of Waqf committees, Waqf Institutions and Table inspection in the Board Office by the Chief Executive Officer or other Officers and the compliance to the said inspection may be highlighted.
5. Action taken on the review by the Government on the general annual report from the preceding year.

Conclusion

Any other important matter affecting the general Administration of the Waqf Board and the Waqf institution to be highlighted.

ANNEXURE-1
(See Rule 27)

**Instruction to Presiding Officer, Polling Officers and to Voters for recording
of votes at election to the Karnataka State Board of Auqaf**

A. METHOD OF VOTING

- 1) For the purpose of voting, the voter shall use only a violet sketch pen supplied by the Returning Officer, along with the ballot paper. He shall not use any other pen, pencil, ball point pen or any other marking instrument, as that will invalidate the ballot paper.
- 2) Voting should be by making the figure '1' in the column marked "order of preference" provided against the name of the candidate whom the voter chooses as first preference.
- 3) The voter has to indicate his further preferences for the remaining candidates in the same manner as in Sub-Rule (1) above, by making figure 2 in the order of his preference.
- 4) The voter has as many preferences as there are contesting candidates irrespective of the number of candidates to be elected. For example, if there are five contesting candidates, and only two are to be elected, a voter can mark preferences against the candidates of his choice in order of preference.
- 5) Preferences shall be indicated in Arabic numerals i.e., 1, 2 or in words as 'one', 'two' and not in any other manner.
- 6) The voter should not write his name or write any words or put his signature or initials or thumb impression on the ballot paper to disclose his identity.
- 7) It is not sufficient to put a mark like ' ' or 'X' against the candidates but the voter shall indicate his order of preference.
- 8) If the ballot paper is to be held valid, it is necessary that the voter should indicate his first preference by placing figure '1' against one of the candidates. The other preferences are optional, i.e., the voter may or may not indicate the second and subsequent preference.
- 9) In the event of election taking place for all Electoral Colleges separate ballot boxes have to be provided for each of the Electoral Colleges.
- 10) The voter and polling agent shall not carry any electronic gadgets inside the polling booths.
- 11) Any voter or polling agent found to be violating Sub-Rule (10), his vote shall be invalid and such erring voter or polling agent shall not be allowed to stay inside the polling station.

B. Invalid Ballot Paper

- 1) A ballot paper is invalid if:
 - a) The figure '1', '2' or the word 'one', 'two' is not marked, or
 - b) The figure '1', '2' or the word 'one', 'two' set opposite the name of more than one candidate or is so placed as to render it doubtful to which candidate is intended to apply, or

- c) The figure '1', '2' or the word 'one', 'two' and some other figures are set opposite the name of the same candidate, or
- d) There is any mark in writing by which the voter can be identified.
- e) If there is such effacement, obliteration, erasure, or mutilation as to make the first preference ambiguous.

Election to the Karnataka Board of Auqaf instructions to polling staff on the procedure of conduct of poll:

Presiding Officer:

The duties and responsibilities of Presiding Officer at an election to Karnataka Board of Auqaf are the same as those at an election in Lok Sabha or Assembly Constituency. Therefore the instructions contained in the Hand Book for Presiding Officers are also applicable to election to Karnataka Board of Auqaf. However, it should be noted that the procedure of poll in an election to Karnataka Board of Auqaf differs from the procedure in an election to Lok Sabha and the Legislative Assembly in the following respects:-

- (i) **Hours of Poll:** The Government of Karnataka has fixed the hours from 10 A.M. to 3.00 P.M as the hours of poll for the election to Karnataka Board of Auqaf (in the case of an election to the Lok Sabha or Legislative Assembly the total period allotted for poll shall not be less than eight hours generally commencing from 7.00 A.M).
- (ii) **Distinguishing Mark:** Containing only serial number of the polling station as given in the list of polling stations should be stamped at the top right hand corner on the back of each ballot paper and its counterfoil. Where the rubber stamped of the required description is not available it will suffice if the serial number is marked by hand with the help of a pen or ball-point pen. In addition, the Presiding Officer should also sign his full name on the back of each ballot paper (not in the counterfoil) just below the distinguishing mark as in the Lok Sabha, Assembly Election.
- (iii) **Symbols:** Since no symbols are to be allotted to the contesting candidates at Karnataka Board of Auqaf Election, no symbols are printed in the ballot papers. Arrow cross mark rubber stamps will not be supplied to polling stations. Instead violet sketch pen will be supplied to each polling station/s for use of the voter marking on the ballot papers.
- (iv) **Indelible Ink:** The system of marking voter's finger with the indelible ink has been made applicable to the Karnataka Board of Auqaf Election. Hence, indelible ink will be supplied to polling station/s.
- (v) Since there is no provision for election agent at polling stations. Verification of signatures of voters on the counterfoil of ballot papers with the signatures in the Specimen signatures forms 4A is to be done to prevent impersonations. The Presiding Officer/Officers have the following additional responsibilities.

A) On the Mustering Day :

1) Along with other polling material each polling party will be supplied with.

- (i) Specimen Signatures forms submitted with the application made for registration in the electoral roll Form 4A by the electors assigned to each polling stations arranged in the serial order, and

- (ii) Three copies one each in Kannada, Urdu and English of the following descriptions:

CAUTION

To check impersonation before issuing the ballot paper the signature of each voter on the counterfoil of the ballot paper will be verified with the signature of the voter in the specimen signatures form submitted with the application in form 4A made by him/her for registration in the Electoral Roll. If the signatures does not tally, and adverse inference will be drawn and action will be taken to prosecute him/her for impersonation.

The Presiding Officer on receiving the materials should carefully check the specimen signature forms supplied and satisfy that:

- 1) Specimen signature forms in Form 4A of all the voters assigned to polling station of which the Presiding Officer are available.
- 2) Specimen signature forms of each elector bears at top of the serial number given to the elector in the electoral roll: and
- 3) Two copies of poster referred to above are supplied. Any omissions noticed should be brought to the notice of the officer in charge of mustering before leaving for polling station. The Presiding Officer may take the assistance of his Polling Officer for checking the specimen signature forms.

II On reaching the polling station:

- i) The Presiding Officer will once again check the specimen signature forms to ensure that the specimen signature forms of each elector assigned to the polling station of which he is the Presiding Officer has been supplied and it bears the correct serial number as given in the electors are arranged in the same serial number as given in the electors are arranged in the same serial order in which their names appear in the electoral roll. If they are not arranged in proper serial order, action should be taken to arrange them in the serial order.
- ii) He should also see that copies of the poster supplied are displayed prominently outside the polling station.
- iii) The Presiding Officer should explain to the Polling Officer their duties in detail, particularly in regard to the procedure of verification of signature on the counterfoil of ballot paper with the signature in the specimen signatures form until he is satisfied that they have understood them thoroughly.

B. On the day of poll:

The Polling Officer in charge of ballot papers will refer the case of voters whose signatures on the Specimen signature forms to the Presiding Officer for final decision. The Presiding Officer in such cases will proceed as follows:-

- i) He will take two or more signature of the person concerned on a separate sheet of papers as considered necessary, and verify them with the signature in the specimen signature forms made by the elector he claims to be, for enrolment in the electoral roll,

Call upon the person to produce evidence to prove that he is the voter he claims to be, and

iii) make such enquiries as considered necessary.

2) After taking action as above:

- i) If the Presiding Officer is satisfied that the signatures tally and that the person is the voter he claims to be, he may be permitted to vote and the Specimen Signature form sent back to the Polling Officer in charge of the said form for being kept separately along with such other forms of the electors who have been allowed to vote after verification of signature.
- ii) If the signature does not tally but the Presiding Officer is satisfied that it was not a deliberate attempt of impersonation but a genuine mistake on the part of the person, the person should not be permitted to vote but may be allowed to leave the polling station.
- iii) If the signature does not tally but and if the Presiding Officer is satisfied that it was a deliberate attempt of impersonation, the person concerned should not be permitted to vote and he may be handed over to the police on duty with a letter of complaint.
- iv) In the case referred to at (i) & (ii) above, the specimen signature forms should be sent back to the polling Officer concerned for being restored to their original places in the bundle of the specimen signature forms, signatures in which are still to be verified.

3. It is responsibility of the Presiding Officer to ensure that the procedure of verification of signatures as above is scrupulously followed by the Polling Officer, who is entrusted with this duty. It may be noted that if the procedure is followed strictly, there will be no tendered votes.

Duties of Polling Officers:

Polling party consists of one Presiding Officer and two Polling Officers:

First Polling Officer: The first Polling Officer will be in-charge of marked copy of the electoral roll. He will be responsible for identification of voters. As and when a voter approaches him, he will draw his attention to the poster displayed outside the polling station regarding verification of signatures and explain the implication, in case, the signature on the counterfoil of the ballot paper does not tally with the signature in the specimen signatures submitted with application (form 19) of the elector, the voter claims to be. Thereafter he will locate the name of the voter in the marked copy of the electoral roll on the basis of the name and other particulars furnished by the voter and also with the help of the unofficial identity slip if any brought by the voter (Identity slip brought by the voter should be destroyed immediately after locating the name). The marked copy of the electoral roll consists of the main roll and the two sets of lists of amendments should be referred to. In the electoral roll names are arranged in alphabetical order. However, if it is not found at the place where it should be according to the alphabetical order, it should not be straight away concluded that the name is not in the roll. The entire roll including the lists of amendments should be gone through to locate the name. After locating the name of the voter in the roll, the first polling officer will call out loudly the paper number, part number, serial

number and the name of the voter to the hearing of the polling agents and other polling officer/s. If there is no challenge as regards the identity of the voter and if the voter is permitted to vote after verification of the signature in the counterfoil of the ballot paper with the signature in the specimen signature form submitted with (Form 19) made by the voter for enrolment in the electoral roll (to be ascertained from the second polling officer who will be in charge of ballot paper and verification of signature) the first polling officer will underline the entry relating to the voter in the marked copy of the roll and where the elector is female, make a tick mark on the left hand side of the name of the female voter.

Second Polling Officer: The second polling officer will be incharge of ballot papers, specimen signature forms, indelible ink and violet sketch pen. As the first polling officer reads out the name and serial number of the voter, the second polling officer will take out the form of Specimen signatures and only if the signatures tally, apply indelible ink and then detach the ballot paper from the counterfoil, fold it first vertically, then horizontally unfold it and give it back to the voter along with the violet sketch pen for marking on the ballot paper, and direct voter to proceed to one of the voting compartments where he has to mark on the ballot paper. The Second Polling Officer should take back from the voter immediately after he comes out of the voting compartments after marking on the ballot paper, the violet sketch pen supplied to the voter for marking on the ballot paper. The specimen signature form of the elector who has been allowed to vote after tallying the signatures will be kept separately without mixing them with the specimen signature form, signatures in which are still to be verified.

In case, the signature on the counterfoil of ballot paper does not tally with the signature in the specimen signature forms, Polling Officer will direct that person and also hand over the specimen signature forms of the elector he claims to be, to the Presiding Officer for further verification and final decision. After each such case is finally decided by the Presiding Officer, the specimen signatures form, signature in which does not tally with the signature on the counterfoil, will be restored to its original place in the bundle of specimen signature forms in which the signatures are still to be verified and the specimen signature forms of the voter who has been allowed to vote by the Presiding Officer will be kept separately along with the other specimen signatures on the counterfoil of ballot papers.

In cases of the persons, who have not been permitted to vote as they were not found to be genuine voters after verification of signature and the inquiries made by the Presiding Officer, the ballot papers will be detached from their counterfoil on which such persons signatures were taken, and after marking on the back the words "Returned Cancelled" should be kept in a separate cover supplied for the purpose. On the back of the counterfoil of such ballot papers also the words "Returned Cancelled" should be recorded.

"Procedure to be followed in regard to application of indelible ink"

Before applying indelible ink, the voter's left forefinger should be inspected to see that it does not bear any sign or trace of indelible ink above the root of the nail in such a way that the ink also spreads on the ridge between skin and the root of

the nail and a clear mark is left on the forefinger. Note that the voter need not touched at the time of applying the indelible ink mark on his left gently pressed on the finger and rotated so that a clear mark is left on the finger. If the rod is only lightly touched or rubbed against the voter's finger it will merely leave a smudge which is not sufficient. In case it is noticed that an elector has applied any oily or greasy substance on his finger, such oily or greasy substance should be removed by the Polling Officer with the help of the piece of cloth or rag supplied before putting indelible ink mark on the finger or the elector. The voter should not be allowed to rub off the mark for at least half a minute after it has been applied on the finger.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಫೆಬ್ರವರಿ ೨೮, ೨೦೧೭ (ಫಾಲ್ಗುಣ ೯, ಶಕ ವರ್ಷ ೧೯೩೮)	ನಂ. ೨೧೬
Part-IVA	Bengaluru, Tuesday, February 28, 2017 (Palguna 9, Shaka Varsha 1938)	No. 216

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 12 ಶಾಸನ 2017, ಬೆಂಗಳೂರು, ದಿನಾಂಕ: 28/02/2017

THE KARNATAKA LAND REVENUE (AMENDMENT) BILL, 2017 ಕ್ಕೆ 2017ರ ಫೆಬ್ರವರಿ ತಿಂಗಳ 27ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 11 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

KARNATAKA ACT NO. 11 OF 2017

(First Published in the Karnataka Gazette Extra-ordinary on the 28th day of February, 2017)

THE KARNATAKA LAND REVENUE (AMENDMENT) ACT, 2017

(Received the assent of Governor on the 27th day of February, 2017)

An Act further to amend the Karnataka Land Revenue Act, 1964.

Whereas, it is expedient further to amend the Karnataka Land Revenue Act, 1964 (Karnataka Act 12 of 1964) for the purposes hereinafter appearing;

Be it enacted by the Karnataka State Legislature in the Sixty eighth year of the Republic of India, as follows:-

1. Short title and commencement.- (1) This Act may be called the Karnataka Land Revenue (Amendment) Act, 2017.

(2) It shall come into force at once.

2. Amendment of section 94-B.- In the Karnataka Land Revenue Act, 1964 (Karnataka Act No. 12 of 1964) in section 94B in sub-section (1), in clause(iii), for the words "within sixteen years", the words "within eighteen years" shall be and shall always be deemed to have been substituted.

By Order and in the name of the Governor of Karnataka,

K. DWARAKANATH BABU

Secretary to Government

Department of Parliamentary Affairs



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ- IVA	ಬೆಂಗಳೂರು, ಮಂಗಳವಾರ, ಜೂನ್ ೧೪, ೨೦೧೬ (ಜೇಷ್ಠ ೨೪, ಶಕ ವರ್ಷ ೧೯೩೮)	ನಂ. ೮೨೫
Part-IVA	Bengaluru, Tuesday, June 14, 2016 (Jyeishta 24, Shaka Varsha 1938)	No. 825

EDUCATION SECRETARIAT

NOTIFICATION

NO.ED 201 SES 2011, BENGALURU, DATED: 09.06.2016.

Whereas, the draft of the Karnataka Educational Institutions (Recruitment and terms and conditions of Service of employees in Private Aided Primary and Secondary Educational Institutions) (Amendment) Rules, 2012 was published as required by sub-section (1) of section 145 of the Karnataka Education Act, 1983 (Karnataka Act 1 of 1995) in notification No.ED 201 SES 2011, dated: 17.07.2012 in part-IVA in No.498 of the Karnataka Gazette Extraordinary dated: 19.07.2012 inviting objections and suggestions from the persons likely to be effected thereby.

Whereas, the said Gazette was made available to the public on 19.07.2012.

Whereas, no suggestion/objection as been received in this regard by the Government.

Now, therefore, in exercise of the powers conferred by sub-section (1) of section 145 of the Karnataka Education Act, 1983 (Karnataka Act 1 of 1995), the Government of Karnataka makes the following Rules, namely:-

RULES

1. Title and Commencement-(1) These rules may be called the Karnataka Educational Institutions (Recruitment and terms and conditions of Service of employees in Private Aided Primary and Secondary Educational Institutions) (Amendment)Rules, 2016.

(2) It shall be deemed to have been come into force with effect from the 16th June 2007.

2. Amendment of Annexure IV: In the Karnataka Educational Institutions (Recruitment and terms and conditions of Service of employees in Private Aided Primary and Secondary Educational Institutions) Rules, 1999-in Annexure IV, the word and the figures ``6. Teacher (Craft or Drawing or Music. 1 (one))" Shall be omitted and after Note 2: the following shall be restored namely;

Note:3- The craft teacher existing as on the date of commencement of these rules shall continue in position. However, the posts held by the incumbent shall cease to exist consequent to their retirement, resignation, promotion, death or dismissal, removal etc.,"

Provided that the craft teachers appointed prior to 02.02.2000 in Aided Institutions can be admitted to grant-in aid subject to condition of note-3.

By order and in the name of the
Governor of Karnataka

K. C. KUMAR

Under Secretary to Government,
Department of Education
(Secondary Education) (I/c).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಮಾರ್ಚ್ ೧, ೨೦೧೭ (ಫಾಲ್ಗುಣ ೧೦, ಶಕ ವರ್ಷ ೧೯೩೮)	ನಂ. ೨೧೮
Part-IVA	Bengaluru, Wednesday, March 1, 2017 (Palguna 10, Shaka Varsha 1938)	No. 218

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 32 SeLoSe 2014 (P1), Bengaluru, dated: 01.03.2017

The draft of the following rules further to amend the Karnataka Recruitment of Gazetted Probationers (Appointment by Competitive Examinations) Rules, 1997, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Department of Personnel and Administrative Reforms, Vidhana Soudha, Bangalore-560 001.

DRAFT RULES

1. Title and commencement.- (1) These rules may be called the Karnataka Recruitment of Gazetted Probationers (Appointment by Competitive Examinations) (Amendment) Rules, 2017.

(2) They shall come into force from the date of their final publication in the Official Gazette.

2. Amendment to schedule II.- In the Karnataka Recruitment of Gazetted Probationers (Appointment by Competitive Examinations) Rules, 1997, in Schedule II, under heading **section I**, in the sub-heading "**Part-C Personality Test**" after clause (2) and the entries relating thereto, the following shall be inserted, namely:-

“(2A) Notwithstanding anything contained in clause (2), with respect to all the notifications issued for conducting recruitments by the Karnataka Public Service Commission under these rules with effect from the date of commencement of Karnataka Recruitment of Gazetted Probationers

(Appointment by Competitive Examinations) (Amendment) Rules, 2017. The Commission shall call the candidates who had cleared the Main Examination, for a Personality Test, in the ratio of five (05) candidates for one vacancy in the Group-A and Group-B services in the ascending order of Register Numbers (but marks secured by the candidates in the mains examination shall not be disclosed to members of the Interview Board), ensuring the reservations for candidates belonging to the Scheduled Castes, Scheduled Tribes and Other Backward Classes and other categories provided by law or by general or special order in the same ratio of vacancies reserved for them. Personality Test shall carry a maximum of 200 marks.

Provided that, the procedure prescribed in this sub-clause shall not apply to interviews conducted in respect of recruitment being made in pursuance to notifications made prior to the commencement of the Karnataka Recruitment of Gazetted Probationers (Appointment by Competitive examination) (Amendment) Rules, 2017.”

By order and in the name of the Governor of Karnataka

MANORAMA D.C.

Under Secretary to Government,
Department of Personnel and Administrative
Reforms (Services-7).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಮಾರ್ಚ್ ೪, ೨೦೧೭ (ಫಾಲ್ಗುಣ ೧೩, ಶಕ ವರ್ಷ ೧೯೩೮)	ನಂ. ೨೨೫
Part-IVA	Bengaluru, Saturday, March 4, 2017 (Palguna 13, Shaka Varsha 1938)	No. 225

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 56 ಶಾಸನ 2017, ಬೆಂಗಳೂರು, ದಿನಾಂಕ: 04-03-2017.

THE KARNATAKA ADVOCATES' WELFARE FUND (AMENDMENT) BILL, 2017 ಕ್ಕೆ 2017ರ ಮಾರ್ಚ್ ತಿಂಗಳ 03ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 12 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

KARNATAKA ACT NO. 12 OF 2017

(First Published in the Karnataka Gazette Extra-ordinary on the 04th day of March, 2017)

THE KARNATAKA ADVOCATES' WELFARE FUND (AMENDMENT) ACT, 2017

(Received the assent of the Governor on the 03rd day of March, 2017)

An Act further to amend the Karnataka Advocates' Welfare Fund Act, 1983.

Whereas, it is expedient further to amend the Karnataka Advocates' Welfare Fund Act, 1983 (Karnataka Act 2 of 1985) for the purposes herein after appearing.

Be it enacted by the Karnataka State Legislature in the Sixty-eighth year of the Republic of India as follows:

1. Short title and commencement.- (1) This Act may be called the Karnataka Advocates' Welfare Fund (Amendment) Act, 2017.

(2) It shall come into force on such date as the State Government may, by notification appoint.

2. Amendment of section 3.- In the Karnataka Advocates' Welfare Fund Act, 1983 (Karnataka Act 2 of 1985) (hereinafter referred to as the Principal Act), in section 3, in sub section (2), in clause (k), for the words "by way of admission fee" the words, "by way of admission fee and any other fee including late fee under section 23A and penalty or contribution if any" shall be substituted.

3. Amendment of section 15.- In section 15 of the Principal Act,-

(1) in sub-section (4),-

(a) for the words "rupees one thousand" and "rupees five hundred" the words "rupees two thousand" and "rupees one thousand" shall be substituted respectively;

- (b) in the first proviso, for the words “rupees fifty” the words “rupees one hundred” shall be substituted;
- (c) in the second proviso, for the words “rupees fifteen thousand” the words “rupees twenty five thousand” shall be substituted; and
- (d) after the second proviso, the following provisos shall be inserted, namely:-

“Provided also that a member who has already paid a lumpsum amount of rupees fifteen thousand before the date of commencement of the Karnataka Advocates’ Welfare Fund (Amendment) Act, 2017 shall pay the balance amount of rupees ten thousand within one year from the date of such commencement or pay a sum of rupees one thousand every year on or before thirty first day of December till the balance is cleared failing which he shall be deemed to have voluntarily suspended practice for the purpose of this Act:

Provided also that where a member pays balance of such lumpsum amount within one year from the expiry of the due date along with a penalty of rupees one hundred per month it shall not be construed as deemed voluntary suspension of practice.”

- (2) in subsection (6),-

- (a) for the words “rupees five thousand” the words “rupees ten thousand” shall be substituted;
- (b) in the proviso, for the words “one lakh rupees” the words “two lakh rupees” shall be substituted.

- (3) after sub section (6) the following shall be inserted, namely :-

“(7) Notwithstanding anything contained in this Act if a member who,-

- (a) has completed fifty years of practice and paid all the arrears to the fund; or
- (b) having been enrolled as an advocate before completion of an age of forty years has attained an age of seventy five years,

fails to pay fees and penalty, if any, under subsection (4) or contribution and late fee under sub-sections (1) and (2) of section 23A he shall be eligible to claim entire amount payable to him under sub-section (1) of section 16 without deduction of any amount towards arrears of fee and penalty due under sub-section (4) or contribution or late fee due under sub-sections (1) and (2) of section 23A.”

4. Amendment of section 16.- In section 16 of the principal Act,-

- (1) in sub-section (1),-

- (a) in the first proviso,-

- (i) for the words “five thousand rupees” and “rupees one lakh fifty thousand” the words “ten thousand rupees” and “rupees three lakhs” shall respectively be substituted.
- (ii) for clause (iii), the following shall be substituted, namely:-

“(iii) an advocate who has voluntarily suspended practice for a period exceeding three years for the purpose of any employment, avocation or business or for appointment to an office of Chairperson, Vice-Chairperson or Member of any Commission, Corporation, Committee, Board, Body or other authority, either statutory or non-statutory constituted by any Central Government or any State Government.”

- (b) in the second proviso, for the words “three thousand rupees” and “rupees fifty thousand” the words “five thousand rupees” and “rupees one lakh” shall be substituted respectively.

- (2) after sub-section (6), the following proviso shall be inserted, namely:-

“Provided that if a member who has opted for payment of fees in a lumpsum, makes an application claiming amount specified in the schedule on account of cessation of practice on the ground of voluntary retirement he should have paid the entire lumpsum amount along with penalty, if any, specified in the second, third and fourth provisos to sub-section (4) of section 15 before making such application or should give a written consent for deduction of the lumpsum fee and penalty, if any, due at the time of final settlement of the amount.”

(6A) Where applications are received from members under sub-section (6) on account of cessation of practice on the ground of voluntary retirement total number of applications which may be considered for payment under this section during a year shall be fixed by the trustee committee having regard to its financial position, feasibility of future operation of the fund, need of the applicant and other relevant factors.”

5. Amendment of section 16A.- In section 16A of the principal Act, in the proviso, for the words “rupees one lakh” the words “rupees one lakh fifty thousand” shall be substituted.

6. Amendment of section 16B.- In section 16B of the principal Act,-

(i) in sub-section (1), for the words “age of seventy years” the words “age of sixty five years” shall be substituted.

(ii) in sub-section (2), for the words “or one lakh rupees” the words “or one lakh fifty thousand rupees” shall be substituted.

7. Amendment of section 21.- In section 21 of the principal Act, in sub-section (2), for clause (b), the following shall be substituted, namely:-

“(b) a receipt for having paid rupees five hundred in the office of the Bar Council.”

8. Amendment of section 23.- In section 23 of the Principal Act,-

(i) for sub-section (1), the following shall be substituted, namely:-

“(1) Every Advocate shall affix welfare Fund stamps of the value of rupees fifty on every vakalath filed by him in the High court and rupees thirty on every vakalath filed by him in any court, other than High court or in any tribunal or other authority and no vakalat shall be filed before or received by, the High Court or any court, tribunal or other authority unless it is so stamped.”

(ii) in sub-section (1A), for the words “rupees five”, the words “rupees twenty” shall be substituted.

9. Amendment of section 23A.- In section 23 A of the principal Act, in sub-section (1), for the words “rupees five thousand”, the words “rupees ten thousand” shall be substituted.

10. Substitution of schedule.- For Schedule to the Principal Act, the following shall be substituted, namely:-

“SCHEDULE

(See subsection (1) of section 16)

	Completed No. of year of practice	Entitlement
1)	Not exceeding fifteen years	Rupees four lakhs
2)	Exceeding fifteen years but not exceeding Thirty five years	Rupees six lakhs
3)	Above Thirty five years	Rupees eight lakhs”

11. Transitory provision.- Notwithstanding anything contained in the principal Act as amended by this Act, the Trustee committee shall not entertain any application under sub-section (6) of section 16 of Principal Act in respect of claims due to cessation of practice on the ground of voluntary retirement for a period of one year from the date of commencement of this Act.

By Order and in the name of the Governor of Karnataka,

K.DWARAKANATH BABU

Secretary to Government

Department of Parliamentary Affairs



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಮಾರ್ಚ್ ೪, ೨೦೧೭ (ಫಾಲ್ಗುಣ ೧೩, ಶಕ ವರ್ಷ ೧೯೩೮)	ನಂ. ೨೨೬
Part-IVA	Bengaluru, Saturday, March 4, 2017 (Palguna 13, Shaka Varsha 1938)	No. 226

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 205 ಸೇಶಿಕಾ 2015, ಬೆಂಗಳೂರು, ದಿನಾಂಕ: 03-03-2017.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆ 1993 (1993ರ ಕರ್ನಾಟಕ ಅಧಿನಿಯಮ 14)ರ ಕಲಂ 196ರ ಸಹವಾಚನದೊಂದಿಗೆ ಓದಿಕೊಂಡಂತೆ ಕಲಂ 311ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ ಪ್ರಕರಣ 8ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 311(1)ರ ಅನ್ವಯ ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978ರ ಪ್ರಕರಣ 3 ಉಪಪ್ರಕರಣ 2 ಖಂಡ (ಎ) ರಲ್ಲಿ ಅಗತ್ಯಪಡಿಸಲಾದಂತೆ ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್., ಟಿಡಿಬಿ ಮತ್ತು ಜಿಲ್ಲಾ ಪರಿಷತ್ ಗಳ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು, 2016 ನ್ನು ರಚಿಸಲು ಕರ್ನಾಟಕ ಸರ್ಕಾರವು ಪ್ರಸ್ತಾವಿಸಿದ್ದು, ಇದರಿಂದ ಬಾಧಿತರಾಗಬಹುದಾದಂತಹ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಕರಡನ್ನು ಈ ಮೂಲಕ ಪ್ರಕಟಿಸಲಾಗಿದೆ. ಹಾಗೂ ಸದರಿ ಕರಡು ನಿಯಮಗಳನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ 15 ದಿನಗಳ ಅವಧಿಯ ನಂತರ, ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಿದೆ.

ಸದರಿ ಕರಡು ನಿಯಮಗಳ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಆಕ್ಷೇಪಣೆ / ಸಲಹೆಗಳನ್ನು ಮೇಲೆ ನಿಗದಿಪಡಿಸಿದ ಅವಧಿಯೊಳಗೆ ಸ್ವೀಕರಿಸಿದಲ್ಲಿ ಅವುಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇ ಮಹಡಿ, 3ನೇ ಗೇಟ್, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560001 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್., ಟಿಡಿಬಿ ಮತ್ತು ಜಿಲ್ಲಾ ಪರಿಷತ್ ಗಳ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು, 2016 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ಪರಿಭಾಷೆಗಳು: ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು,-

(ಎ) “ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪರಿಷತ್ತುಗಳ” ಸಿಬ್ಬಂದಿ ಅಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಗೆ ಬರುವ ಪೂರ್ವದಲ್ಲಿ ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪರಿಷತ್ತುಗಳಿಂದ ನೇಮಕಗೊಂಡು ದಿನಾಂಕ: 28.10.1988ರ ಆದೇಶ ಸಂಖ್ಯೆ: ಆರ್‌ಡಿ‌ಪಿ 83 ಪಿಬಿವಿ

88ರಂತೆ ಪಂಚಾಯತ್ ರಾಜ್ ಸೇವೆಯಲ್ಲಿ ಈ ನಿಯಮಾವಳಿ ಜಾರಿಗೆ ಬಂದ ದಿನಾಂಕದಂದು ಮುಂದುವರೆದ ಸಿಬ್ಬಂದಿ.

(ಬಿ) “ಪರಿಶಿಷ್ಟ” ಅಂದರೆ ಈ ನಿಯಮಗಳಿಗೆ ಅನುಬಂಧಿಸಿದ ಪರಿಶಿಷ್ಟ.

3. ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪರಿಷತ್ತುಗಳ ನೌಕರರ ವಿಲೀನಾತಿ,- ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು 2008 ಅಥವಾ ಮಾಡಲಾದ ಬೇರೆ ಯಾವುದೇ ನಿಯಮಗಳು ಅಥವಾ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ: 14 ಅಥವಾ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 ರ ಉಪಬಂಧಗಳ ಅನುಸಾರ ರಚಿಸಲಾಗಿದೆ ಎಂದು ಭಾವಿಸಲಾದ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಈ ನಿಯಮಗಳ ಪರಿಶಿಷ್ಟದ ಅಂಕಣ 4 ರಲ್ಲಿ ನಮೂದಿಸಿರುವ ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಹಿಂದಿನ ಜಿಲ್ಲಾ ಪರಿಷತ್‌ಗಳಲ್ಲಿ ನೇಮಕಗೊಂಡು ಈ ನಿಯಮಗಳು ಜಾರಿಗೆ ಬರುವ ದಿನಾಂಕದಂದು ಮುಂದುವರೆದಿರುವ ನೌಕರರು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಯಲ್ಲಿ ಅಂಕಣ 6 ರಲ್ಲಿ ನಮೂದಿಸಿರುವ ವರ್ಗದ ಹುದ್ದೆಗಳು ಹಾಗೂ ವೇತನ ಶ್ರೇಣಿಗಳ ಎದುರು ವಿಲೀನಗೊಳ್ಳುವರು.

ಪರಂತು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಗೆ ಬಂದ ದಿನಾಂಕದಂದು ಸೇವೆಯಲ್ಲಿದ್ದ ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪರಿಷತ್ತುಗಳಲ್ಲಿನ ನೌಕರರು ಈ ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದಲ್ಲಿ / ನಿಧನ ಹೊಂದಿದಲ್ಲಿ ಅಂತಹ ನೌಕರರೂ ಸಹ ವಿಲೀನಗೊಂಡಿರುವರೆಂದು ಭಾವಿಸಲಾಗುವುದು ಹಾಗೂ ಅವರು ನಿವೃತ್ತಿ ಅಥವಾ ನಿಧನದ ದಿನಾಂಕದವರೆಗೆ ಪಡೆಯಬಹುದಾದಂತಹ ಸವಲತ್ತುಗಳನ್ನು ಪಡೆಯಲು ಅರ್ಹರಿರುತ್ತಾರೆ.

ಮತ್ತೂ ಪರಂತು, ವಿಲೀನಾತಿಗೊಳ್ಳುವ ಹುದ್ದೆಗೆ ನೇಮಕಾತಿ ನಿಯಮಗಳನ್ವಯ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೇ ಇರುವ ಯಾವುದೇ ವ್ಯಕ್ತಿಗಳನ್ನು ಈ ನಿಯಮಗಳನ್ವಯ ವಿಲೀನಾತಿಗೊಳಿಸತಕ್ಕದ್ದಲ್ಲ. .

4. ವಿಲೀನಗೊಂಡ ನೌಕರರ ರಜೆ, ಜೇಷ್ಠತೆ, ವೇತನ ಹಾಗೂ ಪಿಂಚಣಿ,- (1) ಇತರೆ ಯಾವುದೇ ನಿಯಮಗಳಲ್ಲಿ ಏನನ್ನೇ ಒಳಗೊಂಡಿದ್ದರೂ ಈ ನಿಯಮಗಳಡಿ ವಿಲೀನಗೊಂಡ ನೌಕರರು ಹಿಂದಿನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪರಿಷತ್ತುಗಳಲ್ಲಿ ಸಲ್ಲಿಸಿದ ಸೇವೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯನ್ವಯ ಸರ್ಕಾರಕ್ಕೆ ನಿವೃತ್ತಿ ವೇತನ ಅಂಶದಾನವನ್ನು ಪಾವತಿಸುವ ಷರತ್ತಿಗೆ ಒಳಪಟ್ಟು ರಜೆ, ಜೇಷ್ಠತೆ, ವೇತನ ಹಾಗೂ ಪಿಂಚಣಿಯ ಉದ್ದೇಶಕ್ಕಾಗಿ ಪರಿಗಣಿಸಲಾಗುವುದು.

(2) ಈ ನಿಯಮಗಳಡಿ ವಿಲೀನಗೊಂಡ ನೌಕರರ ವೇತನವನ್ನು ವಿಲೀನಗೊಂಡ ತತ್ಸಂಬಂಧ ಹುದ್ದೆಯ ವೇತನ ಶ್ರೇಣಿಯಲ್ಲಿ ಸೂಕ್ತ ಹಂತದಲ್ಲಿ ನಿಗದಿಪಡಿಸುವುದು.

(3) ಈ ನೌಕರರ ವಿಲೀನಾತಿಗಾಗಿ ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ.

5. ನಿಯಮಗಳ ಅನ್ವಯಿಸುವಿಕೆ,- ಕರ್ನಾಟಕ ನಾಗರಿಕ ಸೇವಾ ನಿಯಮಗಳು, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರಲ್ಲಿ ಒಳಗೊಂಡಿರುವ ಉಪಬಂಧಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14) ರಡಿ ಸರ್ಕಾರಿ ನೌಕರರ ಸೇವಾ ಷರತ್ತುಗಳ ಕ್ರಮಬದ್ಧಗೊಳಿಸುವಿಕೆಗೆ ಸಂಬಂಧಿಸಿದಂತೆ ರಚಿಸಲಾಗಿದೆ ಎಂದು ಭಾವಿಸಬಹುದಾದ ಎಲ್ಲಾ ನಿಯಮಗಳು, ಈ ನಿಯಮಗಳಲ್ಲಿ ಒಳಗೊಂಡ ಉಪಬಂಧಗಳಿಗೆ ವ್ಯತಿರಿಕ್ತವಾಗಿದ್ದಲ್ಲಿ, ಈ ನಿಯಮಗಳ ಅಡಿ ವಿಲೀನಗೊಂಡ ನೌಕರರಿಗೆ ಅನ್ವಯಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ: ಎನ್.ನಾಗಾಂಬಿಕಾ ದೇವಿ

ಸರ್ಕಾರದ ಪ್ರಧಾನ ಕಾರ್ಯದರ್ಶಿ,

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

**RURAL DEVELOPMENT AND PANCHAYAT RAJ SECRETARIAT
NOTIFICATION**

No: RDP 205 SeShiKa 2015, Bengaluru, dated: 03.03.2017

The draft of the Karnataka Panchayat Raj Engineering Services (Absorption of the Staff of erstwhile DRDS and TDB and Zilla Parishads Employees) (Special) Rules, 2016 which the Government of Karnataka proposes to make in exercise of the powers conferred by section 311 read with section 196 of the Karnataka Panchayat Raj Act, 1993 (Karnataka Act 14 of 1993) and Section 8 of the Karnataka State Civil Services Act, 1978 (Karnataka Act 14 of 1990) is hereby published as required under sub section (1) of section 311 of the Karnataka Panchayat Raj Act, 1993, and clause (1) of sub-section (2) of Section 3 of the Karnataka State Civil Services Act, 1978, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection and suggestion which may be received by the State Government from any person with respect to the said draft rules before the expiry of the period specified above, will be considered by the State Government. Objections and suggestions may be addressed to the Principal Secretary to Government, Rural Development and Panchayat Raj Department, M.S. Building, Dr. B.R.Ambedkar Veedi, Bengaluru-560 001.

DRAFT RULES

1. **Title and commencement:-** (1) These rules may be called the Karnataka Panchayat Raj Engineering Services (Absorption of the Staff of erstwhile DRDS, TDB and Zilla Parishads Employees) (Special) Rules, 2016.

(2) They shall come into force from the date of their final publication in the official Gazette.

2. **Definitions,-** In these rules, unless the context otherwise requires:-

(a) "Staff of erstwhile Ex-DRDS, TDB and Zilla Parishads" means the employees who were appointed by erstwhile DRDS, TDB and Zilla Parishads and continued in Zilla Parishads Services before the commencement of Karnataka Panchayat Raj Act, 1993 and continue to be in Panchayat Raj Service on the date of commencement of these rules, as per the order No. RDP 83 PBV 88, dated: 28.10.1988;

(b) "Schedule" means schedule appended to these rules;

3. **Absorption of staff of the erstwhile Ex-DRDS, TDB and Zilla Parishads employees in the Karnataka Panchayat Raj Engineering Services,-** Notwithstanding anything contained in the "Karnataka Panchayat Raj Engineering Services (Cadre and Recruitment) Rules, 2008, or any other rules made or deemed to have been made under the provisions of the Karnataka Panchayat Raj Act, 1993 (Karnataka Act No.14 of 1993) or the Karnataka State Civil Services Acts, 1978, the staff of the erstwhile DRDS, TDB and Zilla Parishads holding a category of post specified in column (4) of the Schedule and continued to be in service on the commencement of these rules shall be absorbed in the Karnataka Panchayat Raj Engineering Service with immediate effect in the corresponding category of posts and Scale of Pay specified in column (6) thereof;

Provided that, the staff of the erstwhile DRDS, TDB and Zilla Parishad Employees who were in service on the date of commencement of Panchayat Raj Act, 1993 but retired or died before the commencement of these rule, shall also be deemed to have absorbed and be entitled for all such benefits which they are entitled to till the date of the retirement or death;

Provided further that, no person shall be absorbed under this rule unless he / she possess the qualification prescribed for the post under the rules of recruitment.

4. **Leave, Seniority, pay and pension of the person absorbed,-** (1) The services rendered in the erstwhile DRDS, TDB and Zilla Parishads, by the persons absorbed under these rules shall, notwithstanding anything contained in any other rules, count for the purpose of pay, pension, leave and seniority subject to remittance of pension contribution to the Government as per KCSRs.

(2) The pay of the person absorbed under these rules shall be fixed at the appropriate stage in the scale of pay of corresponding post in which he /she is absorbed.

(3) No posts shall be created for absorption of these staffs.

5. **Application of other rules,-** The provision contained in the Karnataka Civil Service Rules, the Karnataka Civil Service (Conduct) Rules, 1966 and all other rules regulating the condition of services of Government servants made or deemed to have been made under the provisions of Karnataka State Civil Services Act, 1978 (Karnataka Act 14 of 1990), which are applicable to other Government servants shall, in so far as they are not inconsistent with the provisions of these rules, be applicable to persons absorbed under these rules.

By Order and in the name of the Governor of Karnataka

DR. N.NAGAMBIKA DEVI

Principal Secretary to Government,
Rural Development and Panchayat Raj Department

ಪರಿಶಿಷ್ಟ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
1)ಬಾಗಲಕೋಟೆ	1	1	ಶ್ರೀ ಯು.ಎ.ನಾಲತವಾಡ	ದ್ವಿತೀಯ ದರ್ಜೆ ಸಹಾಯಕರು	11600-21000
	2	2	ಶ್ರೀ ಎಸ್.ಕೆ.ಕುಂದರಗಿ	ಕೆಲಸ ನಿರೀಕ್ಷಕರು	14550-26700
	3	3	ಶ್ರೀಮತಿ ಎಸ್.ಜಿ.ಕಟ್ಟಿ	ಅಧೀಕ್ಷಕರು	20000-36300
	4	4	ಶ್ರೀಮತಿ ಜಿ.ಸಿ.ಗುದ್ದಿ	ವ್ಯವಸ್ಥಾಪಕರು	20000-36300
	5	5	ಶ್ರೀಮತಿ ಎಸ್.ಕೆ.ದೊಡ್ಡಿಹಾಳ	ವ್ಯವಸ್ಥಾಪಕರು	20000-36300
	6	6	ಶ್ರೀ ಫಿ.ಎ.ಗೌಡರ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	21600-40050
	7	7	ಶ್ರೀ ಎಸ್.ಕೆ.ಜವಳಗದ್ದಿ	ಕಿರಿಯ ಇಂಜಿನಿಯರ್	21600-40050
	8	8	ಶ್ರೀ ಎಸ್.ಸಿ.ಹಿರೇಮಠ	ವ್ಯವಸ್ಥಾಪಕರು	20000-36300
	9	9	ಶ್ರೀಮತಿ ಸಿ.ಆರ್.ದಪ್ಪೂರಿ	ಬೆರಳಚ್ಚುಗಾರ್ತಿ	14550-26700
	10	10	ಶ್ರೀ ಸಿ.ಬಿ.ಮಾಲಗಿ	ಪ್ರಥಮ ದರ್ಜೆ ಸಹಾಯಕರು	14550-26700
	11	11	ಶ್ರೀ ಯು.ಎ.ನಾಲತವಾಡ	ಬೆರಳಚ್ಚುಗಾರರು	11600-21000
	12	12	ಶ್ರೀ ಫಿ.ವಿ.ಜಾದವ	ಬೆರಳಚ್ಚುಗಾರರು	14550-26700
	13	13	ಶ್ರೀ ಮಲ್ಲಪ್ಪ.. ಎಸ್.ಕುಂಬಾರ	ಪ್ರಥಮ ದರ್ಜೆ ಸಹಾಯಕರು	14550-26700
	14	14	ಶ್ರೀ ಆರ್..ಜಿ.ಕುಲಕರ್ಣಿ	ಕೆಲಸ ನಿರೀಕ್ಷಕರು	14550-26700
	15	15	ಶ್ರೀ ಎಮ್.ಎ.ನಾಯಕೋಡಿ	ಕೆಲಸ ನಿರೀಕ್ಷಕರು	14550-26700
	16	16	ಶ್ರೀ ಎಸ್.ಎನ್.ಶಿರೋಳ	ಕಿರಿಯ ಇಂಜಿನಿಯರ್	21600-40050
	17	17	ಶ್ರೀಮತಿ ಎಂ.ಎಚ್.ಕುಲಕರ್ಣಿ	ದ್ವಿತೀಯ ದರ್ಜೆ ಸಹಾಯಕರು	11600-21000
	18	18	ಶ್ರೀಮತಿ ಪಿ.ಪಿ.ಕರ್ಜಗಿ	ಶೀಘ್ರಲಿಪಿಗಾರರು	17650-32000
2)ಬೆಂಗಳೂರು ಗ್ರಾಮಾಂತರ	19	1	ಸಿ.ಕೆ.ಅನ್ನಪೂರ್ಣಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	20	2	ಕುಮಾರಿ	ಪ್ರಥಮ ದರ್ಜೆ ಸಹಾಯಕರು	14550-26700
	21	3	ಗಾಯತ್ರಿ ಎಸ್.ಫಸ್.	ಪ್ರಥಮ ದರ್ಜೆ ಸಹಾಯಕರು	14550-26700
	22	4	ಸೀತಮ್ಮ ಟಿ	ದ್ವಿತೀಯ ದರ್ಜೆ ಸಹಾಯಕರು	11600-21000
	23	5	ಹೆಚ್.ಕೆ.ರತಿಕುಮಾರಿ	ಅಧೀಕ್ಷಕರು	20000-36300
	24	6	ಬಿ.ಎಂ.ನಂಜುಂಡಸ್ವಾಮಿ	ಅಧೀಕ್ಷಕರು	20000-36300
	25	7	ಆರ್.ಶ್ಯಾಮಲ	ಶೀಘ್ರಲಿಪಿಗಾರರು	16000-29600
	26	8	ಎಸ್.ಗುರುನಾಥ್	ಬೆರಳಚ್ಚುಗಾರ	14550-26700
	27	9	ಅನಸೂಯಮ್ಮ	ಬೆರಳಚ್ಚುಗಾರ	14550-26700
	28	10	ಪಿ.ಸುರೇಶ್	ಪ್ರಥಮ ದರ್ಜೆ ಸಹಾಯಕರು	14550-26700
	29	11	ಎನ್.ಸೋಮಶೇಖರ್	ಗ್ರೂಪ್-ಡಿ	11600-21000
	30	12	ರಾಮ್ ಬಹದ್ದೂರ್	ಗ್ರೂಪ್-ಡಿ	11600-21000
	31	13	ಪಿ.ಎಸ್.ಪದ್ಮಾವತಿ	ಶೀಘ್ರಲಿಪಿಗಾರರು	14550-26700
	32	14	ಜೆ.ಕಾಂತಮ್ಮ	ಅಧೀಕ್ಷಕರು	20000-36300
	33	15	ಸಿ.ವಿಶ್ವನಾಥ್	ಪ್ರಥಮ ದರ್ಜೆ ಸಹಾಯಕರು	14550-26700
	34	16	ಶ್ರೀ.ಡಿ.ಎಸ್.ನಂಜುಂಡಯ್ಯ	ಅಧೀಕ್ಷಕರು	20000-36300
	35	17	ಶ್ರೀ.ರಾಮಾನಾಯಕ್	ಪ್ರಥಮ ದರ್ಜೆ ಸಹಾಯಕರು	14550-26700
	36	18	ಶ್ರೀ.ಎನ್. ವೆಂಕಟರಾಯಪ್ಪ	ವಾಹನ ಚಾಲಕರು	12500-24000
	37	19	ಶ್ರೀ ಚಂದ್ರಪ್ಪ	ವಾಹನ ಚಾಲಕರು	12500-24000
	38	20	ಎಸ್.ಟಿ.ತಿಪ್ಪೇಸ್ವಾಮಿ	ಅಧೀಕ್ಷಕರು	20000-36300
	39	21	ಎಸ್.ಆರ್.ಮಂಜುಳಾದೇವಿ	ಬೆರಳಚ್ಚುಗಾರರು	13600-26000
	40	22	ಶ್ರೀ.ಡಿ.ಎಂ.ರಾಮಕೃಷ್ಣ	ವಾಹನ ಚಾಲಕ	11600-21000

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	41	23	ಶ್ರೀ.ಕೆ.ಪ್ರಕಾಶ್	ಬೆರಳಚ್ಚುಗಾರ	11600-21000
	42	24	ಶ್ರೀ. ಕೆ. ನಾಗರಾಜ	ಗ್ರೂಪ್ 'ಡಿ'	11600-21000
3)ಬೆಂಗಳೂರು ನಗರ	43	1	ಎನ್.ವೈ. ಗಾಯತ್ರಿ	ಬೆರಳಚ್ಚುಗಾರ	14550-26700
	44	2	ಆರ್.ಶ್ರೀಲಕ್ಷ್ಮಿ	ಬೆರಳಚ್ಚುಗಾರ	14550-26700
	45	3	ಜಿ.ಆರ್.ಮಂಜುಳಾದೇವಿ	ಬೆರಳಚ್ಚುಗಾರ	14550-26700
	46	4	ಪಿ.ಕೆ.ಶಿವಣ್ಣಗೌಡ	ವಾಹನ ಚಾಲಕರು	12500-24000
	47	5	ಚಿಕ್ಕಣ	ಗ್ರೂಪ್ 'ಡಿ'	10400-16400
	48	6	ರಫೀಕ್ ಅಹಮದ್	ಗ್ರೂಪ್ 'ಡಿ'	11000-19000
	49	7	ಮುನಿರೇಡ್ಡಿ	ಗ್ರೂಪ್ 'ಡಿ'	11000-19000
	50	8	ಬಿ.ಶಾಂತಮ್ಮ	ವ್ಯವಸ್ಥಾಪಕರು	20000-36000
	51	9	ಡಿ.ಆರ್.ಭಾರತಿ	ಪ್ರಥಮ ದರ್ಜೆ ಸಹಾಯಕರು	14550-26700
	52	10	ಎಸ್.ಮಮತ	ಬೆರಳಚ್ಚುಗಾರ	13600-26700
	53	11	ಪದ್ಮನಾಭ	ವಾಹನ ಚಾಲಕ	14550-26700
	54	12	ಮಾಯ.ಬಿ.ನಾಯರ್	ಅಧೀಕ್ಷಕರು	20000-36300
4)ಬೆಳಗಾವಿ	55	1	ಶ್ರೀಮತಿ ಬಿ.ಬಿ. ಹೆರಕಲ್ಲ	ದ್ವಿತೀಯ ದರ್ಜೆ ಸಹಾಯಕರು	11600-21000
	56	2	ಶ್ರೀ ಜಿ ಎಸ್ ವಾಳದ	ದ್ವಿತೀಯ ದರ್ಜೆ ಸಹಾಯಕರು	11000-19000
	57	3	ಶ್ರೀ ಎ ಎಸ್ ಹಲಸೋಡೆ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	58	4	ಶ್ರೀಕಾಂತ ಟಿ ನಾರ್ಕುರೆ	ಕಿರಿಯ ಇಂಜಿನಿಯರ್	17650-32000
	59	5	ಶ್ರೀ ಕೆ.ಡಿ.ಖನ್ನೂರಕರ	ಕಿರಿಯ ಇಂಜಿನಿಯರ್	21600-40050
	60	6	ಶ್ರೀ ಆರ್ ಪಿ ಖಾನಾಪೂರೆ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	61	7	ಶ್ರೀ ಕೆ ಎಸ್ ಪಾಟೀಲ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	62	8	ಶ್ರೀಎ.ಬಿ.ಪಟ್ಟಣಶೆಟ್ಟಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	63	9	ಶ್ರೀ ಪಿ ಎನ್ ಹುದ್ದಾರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	64	10	ಶ್ರೀ ಎಂ.ಎಲ್.ಪಾಟೀಲ	ಕಿರಿಯ ಇಂಜಿನಿಯರ್	21600-40050
	65	11	ಶ್ರೀ ವಿ.ಜಿ.ಹಿತ್ತಲಮನಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	66	12	ಶ್ರೀ ಎಂ ಎಂ ಗುಳಪ್ಪನವರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	67	13	ಶ್ರೀ ಎ.ಬಿ.ಹೊನ್ನಾವರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	68	14	ಶ್ರೀ ಹೆಚ್.ಕೆ. ವಂಟಗೂಡಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	69	15	ಶ್ರೀ ಐ.ಎಂ.ದಪೇದಾರ	ಕಿರಿಯ ಇಂಜಿನಿಯರ್	21600-40050
	70	16	ಶ್ರೀ ಎಮ್.ಎಸ್.ಬಿರಾದರ ಪಾಟೀಲ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	71	17	ಶ್ರೀ ಎಮ್ ಬಿ ಕೊಗನೊಳ್ಳಿ	ಕಿರಿಯ ಇಂಜಿನಿಯರ್	21600-40050
	72	18	ಶ್ರೀಮತಿ ಎಸ್.ವೈ.ಕುಲಕರ್ಣಿ	ಕಿರಿಯ ಇಂಜಿನಿಯರ್	21600-40050

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	73	19	ಶ್ರೀ ಎಂ.ಐ.ನರಗೋಳ,	ಕಿರಿಯ ಇಂಜಿನಿಯರ್	21600-40050
	74	20	ಶ್ರೀ ಅಶೋಕ ತವನಪ್ಪಾ ಅಸ್ತಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	75	21	ಶ್ರೀ ಪಿ ಎ ವಾಲಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	76	22	ಶ್ರೀ.ಮಲ್ಲಗೌಡಾ ಭೀಮಪ್ಪಾ.ಇಮ್ಮಡಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	77	23	ಶ್ರೀ ಎಸ್.ಕೆ.ಪಾಟೀಲ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	78	24	ಶ್ರೀ ಆರ್.ಪಿ.ನಿಡೋಣಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	79	25	ಶ್ರೀ ಕೆ.ಎಸ್.ಅಸೋಟಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50500
	80	26	ಶ್ರೀ ಶಿವಾನಂದಯ್ಯ ಶಿವಪುತ್ರಯ್ಯ ಹಿರೇಮಠ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	81	27	ಶ್ರೀ ಬಿ.ಎಂ. ಪಾಟೀಲ	ಕಿರಿಯ ಇಂಜಿನಿಯರ್	20000-36300
	82	28	ಶ್ರೀ ಶೇಖರ.ಬಸಪ್ಪಭು ಮಟಗಾರ	ಕಿರಿಯ ಅಭಿಯಂತರರು (ವಿಶೇಷ ದರ್ಜೆ)	22800-43200
	83	29	ಶ್ರೀ.ವಿ.ಎಸ್. ಹಲ್ಯಾಳ	ಕಿರಿಯ ಇಂಜಿನಿಯರ್	17650-32000
	84	30	ಶ್ರೀ ಎಮ್ ಎಸ್ ರೇವಣ್ಣವರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	85	31	ಶ್ರೀ ಎಸ್.ಜಿ.ಭೋಸಲೆ,	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	86	32	ಶ್ರೀಮತಿ ಉಷಾಬಾಯಿ (ಉಷಾಭಟ್)	ಅಧೀಕ್ಷಕರು	20000-36300
	87	33	ಶ್ರೀ ಪಿ ಎಸ್ ಉಪಾಧ್ಯೆ	ಬೆರಳಚ್ಚುಗಾರರು	14550-26700
	88	34	ಶ್ರೀಮತಿ ಶೃತಿ ಸಿದ್ದೇಶ್ವರ ಕುಲಕರ್ಣಿ (ಮಂಗಲಾ ಜಿ ಕುಲಕರ್ಣಿ)	ಪ್ರಥಮ ದರ್ಜೆ ಸಹಾಯಕರು	14550-26700
	89	35	ಶ್ರೀ ಪ್ರಕಾಶ ಶಂಕರ ಗುಡಸಿ	ಪ್ರಥಮ ದರ್ಜೆ ಸಹಾಯಕರು	14550-26700
	90	36	ಶ್ರೀಮತಿ ಶೈಲಜಾ ವಸಂತರಾವ ಪೇಡ್ನೇಕರ	ಬೆರಳಚ್ಚುಗಾರ್ತಿ	14550-26700
	91	37	ಶ್ರೀ ಎ ಎಂ ತಿಗಡಿ	ಬೆರಳಚ್ಚುಗಾರರು	14550-26700
	92	38	ಶ್ರೀ ಎಸ್ ಎ ಚಕ್ರೋಲಿ	ಪ್ರಥಮ ದರ್ಜೆ ಸಹಾಯಕರು	14550-26700
	93	39	ಶ್ರೀಮತಿ ಶೈಲಾ ಆರ್ ಉಡುಪಿ	ಬೆರಳಚ್ಚುಗಾರ್ತಿ	14550-26700
	94	40	ಶ್ರೀಮತಿ ಎಮ್.ಜಿ.ಗೊಳಸಂಗಿ	ಬೆರಳಚ್ಚುಗಾರ್ತಿ	14550-24700
	95	41	ಶ್ರೀ ಎಫ್.ವಿ.ಬೆನಕಟ್ಟಿ	ಅಧೀಕ್ಷಕರು	20000-36300
	96	42	ಶ್ರೀ ಆರ್. ಎ ಚಟ್ಟಿ	ಅಧೀಕ್ಷಕರು	20000-36300
	97	43	ಶ್ರೀ ನಾಗಪ್ಪಾ ಎಫ್. ಕೋರಿ	ವಾಹನ ಚಾಲಕ	14550-26701
	98	44	ಶ್ರೀ ಎಸ್. ಕೆ ಪಾಟೀಲ	ವಾಹನ ಚಾಲಕ	14550-26703
	99	45	ಶ್ರೀ ಸಂಜಯ ಜಾಂಗಲೆ	ಗ್ರೂಪ್-ಡಿ	11000-19000
	100	46	ಶ್ರೀ ಎನ್.ಎನ್. ಬಸಿಡೋಣಿ	ಗ್ರೂಪ್-ಡಿ	11000-19000
	101	47	ಶ್ರೀ ಆರ್.ಎನ್.ಮಾನೆ	ಗ್ರೂಪ್-ಡಿ	11000-19000

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	102	48	ಶ್ರೀ ಆರ್.ಕೆ.ಪೆಂಡಾರಿ	ಗ್ರೂಪ್-ಡಿ	11000-19000
5)ಬಳ್ಳಾರಿ	103	1	ಲಲಿತಮ್ಮ	ದ್ವಿತೀಯ ದರ್ಜೆ ಸಹಾಯಕರು	14550-26700
	104	2	ಹನುಮಂತಮ್ಮ	ಗ್ರೂಪ್ "ಡಿ"	11000-19000
	105	3	ಸುಶೀಲಮ್ಮ	ಗ್ರೂಪ್ "ಡಿ"	11000-19000
	106	4	ಐ.ವೆಂಕಟರಮಣ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	107	5	ಎಸ್. ಪ್ರಭಾಕರ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	108	6	ಬಿ.ಐ. ಸೊಡಿ	ಕಿರಿಯ ಇಂಜಿನಿಯರ್	21600-40050
	109	7	ಬಿ.ಪಿ. ಹನುಮಂತರೆಡ್ಡಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	110	8	ಎಂ. ಜಯಪ್ಪ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	111	9	ಬಿ. ಅಪ್ಪಾರಾವ್	ಕಿರಿಯ ಇಂಜಿನಿಯರ್	21600-40050
	112	10	ಎಸ್.ಎಂ. ಸುಭಾನ್ ಸಾಭ್	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	113	11	ಹೆಚ್. ವೀರಪ್ಪ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	114	12	ಕೆ. ಬಸಪ್ಪ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	115	13	ಎಸ್.ಎಂ. ಬಸವರಾಜ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	116	14	ಶ್ರೀ. ಕೆ.ವಿ. ಹೇಮಾದ್ರಿ	ಕಿರಿಯ ಇಂಜಿನಿಯರ್	21600-24000
	117	15	ಶ್ರೀ.ಕೆ.ನಜೀರ್ ಸಾಬ್	ಕಿರಿಯ ಇಂಜಿನಿಯರ್	21600-24000
	118	16	ಜಾಕೀರ್ ಹುಸೇನ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	119	17	ಪಿ.ವೀರಣ್ಣ	ಅಧೀಕ್ಷಕ	20000-36300
	120	18	ಕೆ.ಎಂ.ಮಲ್ಲಯ್ಯ	ಅಧೀಕ್ಷಕ	20000-36300
	121	19	ಬಿ.ಎ.ಕೃಷ್ಣ ಮೂರ್ತಿ	ಅಧೀಕ್ಷಕ	20000-36300
	122	20	ಆರ್.ಎಸ್.ಉಮಾದೇವಿ	ಅಧೀಕ್ಷಕ	20000-36300
	123	21	ಮಹಮ್ಮದ್ ಗೌಸಿಯಾ	ಅಧೀಕ್ಷಕ	20000-36300
	124	22	ಎಂ.ಸಿ.ಶಂಕರಮೂರ್ತಿ	ದ್ವಿತೀಯ ದರ್ಜೆ ಸಹಾಯಕರು	11600-21000
	125	23	ಕೆ. ಫರೂಕ್	ವಾಹನ ಚಾಲಕ	14550-26700
	126	24	ಎಂ. ಶಶಿಯುಲ್ಲ	ವಾಹನ ಚಾಲಕ	14550-26700
	127	25	ಬಿ. ಆಂಜನೇಯಲು	ಗ್ರೂಪ್ "ಡಿ"	11000-19000
	128	26	ವಿ. ವೀಣಾ	ಪ್ರಥಮ ದರ್ಜೆ ಸಹಾಯಕರು	14550-26700
	129	27	ಜಿ.ಎಸ್. ರಘುನಂದಿನಿ	ಬೆರಳಚ್ಚುಗಾರ್ತಿ	11600-21000
	130	28	ಕೆ. ಗುರುಬಸವರಾಜ	ಶೀಘ್ರಲಿಪಿಗಾರ	14550-26700
	131	29	ಗದಿಗೇಪ್ಪ .ಎಸ್. ಕುರಕೋಟಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	132	30	ದೊಡ್ಡಬಸಪ್ಪ	ಗ್ರೂಪ್ ಡಿ	11000-19000
	133	31	ರಾಂಬಹದ್ದೂರ್	ಗ್ರೂಪ್ ಡಿ	11000-19000
	134	32	ಕೆ.ನರಸಿಂಹ ಮೂರ್ತಿ	ಅಧೀಕ್ಷಕ	20000-36300
	135	33	ಕೆ.ಬಸವರಾಜ್	ಅಧೀಕ್ಷಕ	20000-36300

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
6)ಬೀದರ್	136	1	ಬಸವರಾಜ ಚಿರಡೆ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100 – 50100
	137	2	ಬಿ.ಎಸ್.ಉಪಾಧ್ಯೆ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100 – 50100
	138	3	ಜಗನ್ನಾಥ ಮಜಗೆ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800–43200
	139	4	ಚಿತ್ರಲೇಖಾ ಪಾಟೀಲ್	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100 – 50100
	140	5	ಅಬ್ದುಲ ಅಜಾಜ	ಕಿರಿಯ ಇಂಜಿನಿಯರ್	17650–32000
	141	6	ಸೈ.ಇನ್‌ಶಫುಲ ಹಕ್ ಹಾಸ್ತಿ	ಕಿರಿಯ ಇಂಜಿನಿಯರ್	17650–32000
	142	7	ಶ್ರೀ ಎಂ.ಡಿ. ನೂರೋದ್ದೀನ	ಸಹಾಯಕ ಅಭಿಯಂತರ	22800–43200
	143	8	ಚಂದ್ರಮೌಳಿ	ಸಹಾಯಕ ಅಭಿಯಂತರ	22800–43200
	144	9	ಮುಸ್ತಾಕ ಅಹ್ಮದ ಶಫೀಕ	ಸಹಾಯಕ ಅಭಿಯಂತರ	22800–43200
	145	10	ಮಲ್ಲಿಕಾರ್ಜುನ ತಂದೆ ಗುರುಬಸಪ್ಪಾ	ಅಧೀಕ್ಷಕರು	20000–36000
	146	11	ಶೇಶಪ್ಪಾ ಬಿರಾದಾರ	ಅಧೀಕ್ಷಕರು	20000–36000
	147	12	ಉಮೇಶ ಪಾಟೀಲ್	ಅಧೀಕ್ಷಕರು	20000–36000
	148	13	ಬಸವಣ್ಣಪ್ಪಾ ಪಾಟೀಲ್	ಅಧೀಕ್ಷಕರು	20000–36000
	149	14	ನಾಗಶೆಟ್ಟಿ	ದ್ವಿತೀಯ ದರ್ಜೆ ಸಹಾಯಕರು	11600–21000
	150	15	ಬಸವರಾಜ	ದ್ವಿತೀಯ ದರ್ಜೆ ಸಹಾಯಕರು	11600–21000
	151	16	ಅಶೋಕ ಪಾಟೀಲ್	ದ್ವಿತೀಯ ದರ್ಜೆ ಸಹಾಯಕರು	11600–21000
	152	17	ಕಲ್ಲಪ್ಪಾ	ದ್ವಿತೀಯ ದರ್ಜೆ ಸಹಾಯಕರು	11600–21000
	153	18	ಝರೆಪ್ಪಾ	ದ್ವಿತೀಯ ದರ್ಜೆ ಸಹಾಯಕರು	11600–21000
	154	19	ಬಸವ	ದ್ವಿತೀಯ ದರ್ಜೆ ಸಹಾಯಕರು	11600–21000
	155	20	ಅಶೋಕ	ದ್ವಿತೀಯ ದರ್ಜೆ ಸಹಾಯಕರು	11600–21000
	156	21	ಬಸವರಾಜ	ವಾಹನ ಚಾಲಕ	11600–21000
	157	22	ಅಬ್ದುಲ ರಹೀಮ	ವಾಹನ ಚಾಲಕ	11600–21000
	158	23	ರಘುನಾಥ	ವಾಹನ ಚಾಲಕ	11000–19000
	159	24	ಸೈಯದ ಶಫಿಯುದ್ದೀನ	ಬೆರಳಚ್ಚುಗಾರ	14550–26700
	160	25	ವಿಜಯಲಕ್ಷ್ಮಿ	ದ್ವಿತೀಯ ದರ್ಜೆ ಸಹಾಯಕರು	11600–21000
	161	26	ಕೃಷ್ಣಾ	ದ್ವಿತೀಯ ದರ್ಜೆ ಸಹಾಯಕರು	11600–21000
	162	27	ಕಲಾವತಿ	ದ್ವಿತೀಯ ದರ್ಜೆ ಸಹಾಯಕರು	11600–21000
	163	28	ರಾಜವ್ವ	ದ್ವಿತೀಯ ದರ್ಜೆ ಸಹಾಯಕರು	11600–21000
	164	29	ರಂಗಮ್ಮಾ	ದ್ವಿತೀಯ ದರ್ಜೆ ಸಹಾಯಕರು	11600–21000
	165	30	ಶಕುಂತಲಾ	ದ್ವಿತೀಯ ದರ್ಜೆ ಸಹಾಯಕರು	11600–21000
	166	31	ಜೈಶ್ರೀ	ದ್ವಿತೀಯ ದರ್ಜೆ ಸಹಾಯಕರು	11600–21000
	167	32	ಶಶಿಕಲಾ	ದ್ವಿತೀಯ ದರ್ಜೆ ಸಹಾಯಕರು	11600–21000
	168	33	ಶಾಂತಮ್ಮ	ದ್ವಿತೀಯ ದರ್ಜೆ ಸಹಾಯಕರು	11600–21000
	169	34	ಭಾರತಬಾಯಿ	ದ್ವಿತೀಯ ದರ್ಜೆ ಸಹಾಯಕರು	11600–21000
	170	35	ಶ್ರೀಮತಿ ಸುನಂದಾ ದೇಶಪಾಂಡೆ	ಶೀಘ್ರಲಿಪಿಗಾರ್ತಿ	17650–32000

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	171	36	ಶ್ರೀ ರವೀಂದ್ರ ಕುಲಕರ್ಣಿ	ಶೀಘ್ರಲಿಪಿಗಾರರು	17650-32000
	172	37	ಶ್ರೀ ರೇವಣಸಿದ್ದಪ್ಪಾ	ಶೀಘ್ರಲಿಪಿಗಾರರು	17650-32000
	173	38	ಶ್ರೀಮತಿ ಶೋಭಾ ಕಿಣ್ಣಿಗಿ	ಶೀಘ್ರಲಿಪಿಗಾರರು	14550-26700
	174	39	ಶ್ರೀ ಜಗನ್ನಾಥ ತಂದೆ ಶರಣಪ್ಪಾ	ಬೆರಳಚ್ಚುಗಾರ	13600-26000
	175	40	ಶ್ರೀ ವೀರಶೆಟ್ಟಿ ತಂದೆ ಸಿದ್ಧಾಮಪ್ಪಾ ಪಾಟೀಲ್	ಶೀಘ್ರಲಿಪಿಗಾರ	20000-36300
	176	41	ಶರಣಪ್ಪಾ ಖರೋಣೆ	ದ್ವಿತೀಯ ದರ್ಜೆ ಸಹಾಯಕರು	11600-21000
7)ಚಾಮರಾಜನಗರ	177	1	ಎಸ್.ಸಿದ್ದರಾಜು	ಅಧೀಕ್ಷಕರು	20,000-36,300
	178	2	ವೀಣಾ.ಬಿ.ಹೆಚ್	ಬೆರಳಚ್ಚುಗಾರರು	14,550-26,700
	179	3	ಎಂ.ಎನ್.ನಾಗೇಂದ್ರ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
8)ಚಿಕ್ಕಬಳ್ಳಾಪುರ	180	1	ಸಿ.ಎಸ್.ಶೈಲಕುಮಾರಿ	ಬೆರಳಚ್ಚುಗಾರರು	14550-26700
	181	2	ಎಸ್.ಇಕ್ಬಾಲ್ ಭಾಷ	ವಾಹನ ಚಾಲಕರು	13600-26000
	182	3	ಕೆ.ಸಿ.ಧರ್ಮಯ್ಯ	ಗ್ರೂಪ್-ಡಿ	10400-16400
	183	4	ಸಿ.ಬಿ.ಜಯರಾಮರೆಡ್ಡಿ	ಗ್ರೂಪ್-ಡಿ	9600-14550
9)ಚಿಕ್ಕಮಗಳೂರು	184	1	ಟಿ. ರಮಾಮಣಿ	ಶೀಘ್ರಲಿಪಿಗಾರರು	14550-26700
	185	2	ಟಿ.ಎನ್. ನಿಂಗಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	186	3	ಶ್ರೀನಿವಾಸ್	ವಾಹನಚಾಲಕ	14550-26770
	187	4	ಸಿ.ಎಸ್ ಸುರೇಶ್	ವಾಹನಚಾಲಕ	14550-26700
	188	5	ಸಿ.ಪಿ ಪಂಚಾಕ್ಷರಿ	ವಾಹನಚಾಲಕ	12500-24000
	189	6	ಎಸ್.ರಾಮನಾಯ್ಕ	ಗ್ರೂಪ್-ಡಿ	11000-19000
	190	7	ಬಿ.ಎನ್ ನಳಿನಿ	ಪ್ರಥಮ ದರ್ಜೆ ಸಹಾಯಕರು	14550-21600
	191	8	ಎಂ.ರತ್ನಮ್ಮ	ವ್ಯವಸ್ಥಾಪಕರು	20000-36300
	192	9	ಆರ್. ಬಾಬು	ವಾಹನ ಚಾಲಕ	12500-24000
	193	10	ಬಿ.ಎನ್ ಪ್ರೇಮ	ಪ್ರಥಮ ದರ್ಜೆ ಸಹಾಯಕರು	14550-26100
	194	11	ಎಸ್.ಅನುಸೂಯ	ಪ್ರಥಮ ದರ್ಜೆ ಸಹಾಯಕರು	14550-26700
	195	12	ಶಾಂತ	ಗ್ರೂಪ್-ಡಿ	11000-19000
	196	13	ಹೆಚ್.ಪಿ.ಮೀನಾಕ್ಷಿ	ಅಧೀಕ್ಷಕರು	20000-36300
	197	14	ಬಿ.ಎನ್.ಮಲ್ಲಪ್ಪ	ಕಿರಿಯ ಇಂಜಿನಿಯರ್	20000-36300
	198	15	ಅಣ್ಣಯ್ಯ	ಗ್ರೂಪ್-ಡಿ	11000-19000
	199	16	ಎಲಿಜಾ ಡಿಸೋಜ	ವ್ಯವಸ್ಥಾಪಕರು	20000-36300
	200	17	ಕೆ.ಎಸ್ ಭಾಗೀರಥಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	201	18	ಗೀತಾ	ಪ್ರಥಮ ದರ್ಜೆ ಸಹಾಯಕರು	14550-26700
	202	19	ಯು.ಪಿ ವನಜಾಕ್ಷಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	203	20	ಸಿ.ಪಿ.ಶಿವಮ್ಮ	ಗ್ರೂಪ್-ಡಿ	10400-16400
	204	21	ಬಿ.ಎನ್ ವಿಜಯ	ಗ್ರೂಪ್-ಡಿ	11000-19000
	205	22	ಬಸಮ್ಮ ಹೆಚ್.ಎಸ್	ಪ್ರಥಮ ದರ್ಜೆ ಸಹಾಯಕರು	14550-26700
	206	23	ರಾಧಮ್ಮ	ವ್ಯವಸ್ಥಾಪಕರು	20000-36300
	207	24	ಎಂ.ಎಸ್. ಗಿರೀಶ್	ವ್ಯವಸ್ಥಾಪಕರು	20000-36300
	208	25	ಸುಧಾ ಬಾಳಿಗ ಬಿ.ಪಿ	ವ್ಯವಸ್ಥಾಪಕರು	20000-36300
	209	26	ಹೆಚ್.ಎಸ್ ಕುಮಾರವಿಜಯ	ವ್ಯವಸ್ಥಾಪಕರು	20000-36300

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	210	27	ಟಿ.ಪಿ ಭರತ್‌ರಾಜ್‌ಅರಸ್	ಶೀಘ್ರಲಿಪಿಗಾರರು	14550-26700
	211	28	ಕೆ.ಎಂ. ನಾಗರಾಜ್	ವ್ಯವಸ್ಥಾಪಕರು	20000-36300
	212	29	ನಜೀರ್‌ಉಲ್ಲಾ	ವಾಹನ ಚಾಲಕ	12500-24000
	213	30	ಟಿ.ಕುಮಾರ್	ಶೀಘ್ರಲಿಪಿಗಾರರು	14550-26700
	214	31	ಎನ್ ಶಿವಶಂಕರ	ದ್ವಿತೀಯ ದರ್ಜೆ ಸಹಾಯಕರು	14000-26700
10)ಚಿತ್ರದುರ್ಗ	215	1	ಟಿ.ಹನುಮಂತರಾಯ	ಅಧೀಕ್ಷಕರು	20000-36300
	216	2	ಪಿ.ಎನ್.ಸತ್ಯನಾರಾಯಣಗುಪ್ತ	ಅಧೀಕ್ಷಕರು	20000-36300
	217	3	ಸಿ.ನಾಗಪ್ಪ	ಅಧೀಕ್ಷಕರು	20000-36300
	218	4	ಡಿ.ಆರ್.ಲೋಕೇಶ್ವರಪ್ಪ	ಅಧೀಕ್ಷಕರು	20000-36300
	219	5	ಎಸ್.ಎನ್.ರಾಜಪ್ಪ	ಪ್ರಥಮ ದರ್ಜೆ ಸಹಾಯಕರು	14550-26700
	220	6	ಕೆ.ಎನ್.ನಿರ್ಮಲ	ಬೆರಳಚ್ಚುಗಾರರು	14550-26700
	221	7	ಇಂತಿಯಾಜ್ ಷರೀಫ್	ವಾಹನ ಚಾಲಕರು	14550-26700
	222	8	ಸಿ.ಚಂದ್ರಮ್ಮ	ಅಧೀಕ್ಷಕರು	20000-36300
	223	9	ಎನ್.ಎಸ್.ಆನಂದಮೂರ್ತಿ	ಅಧೀಕ್ಷಕರು	20000-36300
	224	10	ಎ.ವೇಣಮ್ಮ	ಅಧೀಕ್ಷಕರು	20000-36300
	225	11	ಹೆಚ್.ಮಹದೇವಮ್ಮ	ಅಧೀಕ್ಷಕರು	20000-36300
	226	12	ಡಿ.ಪದ್ಮಾವತಿ	ಶೀಘ್ರಲಿಪಿಗಾರರು	17650-32000
	227	13	ಬಿ.ಇ.ಶಕುಂತಲಮ್ಮ	ಶೀಘ್ರಲಿಪಿಗಾರರು	17650-32000
	228	15	ಎಂ.ವಿ.ಲಕ್ಷ್ಮಿ ದೇವಿ	ಬೆರಳಚ್ಚುಗಾರರು	14550-26700
	229	16	ಜಿ.ಎಸ್.ರಾಜೇಶ್ವರಿ	ಬೆರಳಚ್ಚುಗಾರರು	14550-26700
	230	17	ಹೆಚ್.ಆರ್.ಪುಷ್ಪಾಂಜಲಿ	ಪ್ರಥಮ ದರ್ಜೆ ಸಹಾಯಕರು	14550-26700
	231	18	ಡಿ.ಹೆಚ್.ಜಬೀನಾಬಾನು	ಪ್ರಥಮ ದರ್ಜೆ ಸಹಾಯಕರು	14550-26700
	232	19	ಹೆಚ್.ಎಸ್.ರಾಘವೇಂದ್ರ ದೀಕ್ಷಿತ್	ಪ್ರಥಮ ದರ್ಜೆ ಸಹಾಯಕರು	14550-26700
	233	20	ಪಿ.ಆರ್.ಬಸವರಾಜ್	ಪ್ರಥಮ ದರ್ಜೆ ಸಹಾಯಕರು	14550-26700
	234	21	ಎನ್.ಬಿ.ಓಬಣ್ಣ	ದ್ವಿತೀಯ ದರ್ಜೆ ಸಹಾಯಕರು	11600-21000
	235	22	ಆರ್.ನಂಜುಂಡ	ಗ್ರೂಪ್-ಡಿ	11000-19000
	236	23	ಚನ್ನಮ್ಮ	ಗ್ರೂಪ್-ಡಿ	11000-19000
	237	24	ಆರ್.ಆನಂದ	ವಾಹನ ಚಾಲಕರು	11600-21000
	238	25	ಎನ್.ರಾಜು	ಗ್ರೂಪ್-ಡಿ	11000-19000
11)ದಕ್ಷಿಣ ಕನ್ನಡ	239	1	ಎಚ್.ಜಿ. ಮೀನಾಕ್ಷಿ	ಬೆರಳಚ್ಚುಗಾರರು	14,550-26,700
	240	2	ರೋಹಿದಾಸ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	241	3	ಮಹಮ್ಮದ್ ಪಿ.	ಕಿರಿಯ ಇಂಜಿನಿಯರ್	21600-40050
	242	4	ವಿಶ್ವನಾಥ ಎಂ.	ಕಿರಿಯ ಇಂಜಿನಿಯರ್	17650-32000
	243	5	ಎನ್. ಪದ್ಮರಾಜ ಗೌಡ	ಕಿರಿಯ ಇಂಜಿನಿಯರ್	21600-40050
	244	6	ಪಿ. ಯಂ. ಪ್ರಭಾಕರ್	ಸಹಾಯಕ ಇಂಜಿನಿಯರ್	22800-43200
	245	7	ಜಯಾನಂದ ಪೂಜಾರಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	246	8	ಜಗದೀಪ್ ಜೆ. ಶೆರೆ	ಕಿರಿಯ ಇಂಜಿನಿಯರ್	21600-40050
	247	9	ಡಿ. ಸಿದ್ದಿಕ್	ಕಿರಿಯ ಇಂಜಿನಿಯರ್	17650-32000

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	248	10	ಕಲಾವತಿ	ಅಧೀಕ್ಷಕರು	20,000-36,300
	249	11	ಸರೋಜಿನಿ ಕೆ.	ಅಧೀಕ್ಷಕರು	20,000-36,300
	250	12	ರೇಖಾ	ಅಧೀಕ್ಷಕರು	20,000-36,300
	251	13	ತೇಜಾಕ್ಷಿ	ಅಧೀಕ್ಷಕರು	20,000-36,300
	252	14	ಬಿ. ಎಂ. ಜಗದೀಶ್	ವಾಹನ ಚಾಲಕರು	13600-26000
	253	15	ಅಶೋಕ ಕುಮಾರ್ ನ್ಯಾಕ	ವಾಹನ ಚಾಲಕರು	14550-26700
12)ದಾವಣಗೆರೆ	254	1	ಎಸ್.ವಿ. ಬುಗುಟಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	255	2	ಎಂ. ಜಯಪ್ಪ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	256	3	ಬಿ. ಪುಟ್ಟಸ್ವಾಮಿ,	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	257	4	ಹೆಚ್.ಎಸ್.ಮಾದಪ್ಪ	ಪ್ರಥಮ ದರ್ಜೆ ಸಹಾಯಕರು	14550-26700
	258	5	ಸಿ.ಆರ್.ಲವಕುಮಾರ್	ಶೀಘ್ರಲಿಪಿಗಾರರು	14550-26700
	259	6	ರೇವಣ ಸಾ.	ಗ್ರೂಪ್-ಡಿ	9600-14550
	260	7	ಎ.ಆರ್.ಮಹಾಲಕ್ಷ್ಮಿ	ಪ್ರಥಮ ದರ್ಜೆ ಸಹಾಯಕರು	14550-26700
	261	8	ವಿ.ಸುಧಾಮಣಿ	ವ್ಯವಸ್ಥಾಪಕರು	20,000-36,300
	262	9	ಜಿ.ಮಲ್ಲೇಶಪ್ಪ	ಬೆರಳಚ್ಚುಗಾರರು	12500-24000
	263	10	ಟಿ. ಈಶ್ವರಪ್ಪ	ವಾಹನ ಚಾಲಕ	14550-26700
	264	11	ರವೀಂದ್ರ.ಎನ್.ಹೆಚ್.	ವಾಹನ ಚಾಲಕ	13600-26000
	265	12	ಮಲ್ಲಿಕಾರ್ಜುನ. ಆರ್	ಗ್ರೂಪ್-ಡಿ	11000-19000
	266	6	ಗಂಗಮ್ಮ	ಅಡುಗೆಯವರು	9600-14550
13)ಧಾರವಾಡ	267	1	ಶ್ರೀ ಜಿ.ಡಿ. ಜೋಶಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,100
	268	2	ಸಿ.ಜಿ.ಹುಲಿಮನಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	269	3	ಶ್ರೀ ಎಸ್.ಜಿ. ಲೋಕುರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,101
	270	4	ಶ್ರೀ. ಎಸ್. ಎಮ್. ರುದ್ರಸ್ವಾಮಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,100
	271	5	ಶ್ರೀ. ಎಂ.ಎಸ್. ಮೇಟಿ	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,100
	272	6	ಶ್ರೀ.ಬಿ.ಎಸ್.ದೇಸಾಯಿ.	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,100
	273	7	ಶ್ರೀ ಬಿ.ಆರ್ ಗಂಗಾಧರ	ಸಹಾಯಕ ಕಾರ್ಯಪಾಲಕ ಅಭಿಯಂತರರು	28,100-50,100
	274	8	ಶ್ರೀ ಎಂ.ಎಂ. ಸವದತ್ತಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	275	9	ಶ್ರೀ ಎಸ್.ಆರ್. ವೀರಕರ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	276	10	ಶ್ರೀ ಎಸ್.ಎಸ್.ಪಾಟೀಲ	ಕಿರಿಯ ಇಂಜಿನಿಯರ್	21,600-40,050
	277	11	ಶ್ರೀ ವಾಯ್.ಎಂ. ಬೋವಿ	ಕಿರಿಯ ಇಂಜಿನಿಯರ್	20,000-36,300
	278	12	ಶ್ರೀ. ಕಾಶಿನಾಥ ಪಿ. ಚಿಮ್ಮಡ	ಕಿರಿಯ ಇಂಜಿನಿಯರ್	20,000-36,300
	279	13	ಶ್ರೀ ಎ.ಪಿ. ತೇರಣಿ	ಅಧೀಕ್ಷಕರು	20,000-36,300
	280	14	ಶ್ರೀ ಎ.ವಿ. ಮಾನೆ	ಅಧೀಕ್ಷಕರು	20,000-36,300
	281	15	ಶ್ರೀ ಎನ್.ಆರ್ ವ್ಯಾಸಸಮುದ್ರ	ಅಧೀಕ್ಷಕರು	14,550-26,700
	282	16	ಶ್ರೀ ಎನ್.ಕೆ. ಕೇಣಿ	ಅಧೀಕ್ಷಕರು	20,000-36,300
	283	17	ಶ್ರೀ ಎಫ್.ಸಿ ಹಾವೇರಿ	ಪ್ರಥಮ ದರ್ಜೆ ಸಹಾಯಕರು	14,550-26,700
	284	18	ಶ್ರೀಮತಿ. ಎಸ್.ಪಿ.ದೇವದಾಸ	ಪ್ರಥಮ ದರ್ಜೆ ಸಹಾಯಕರು	14,550-26,700
	285	19	ಶ್ರೀಮತಿ ಎಸ್.ಎಂ ಕುಂಬಿಯವರ	ಅಧೀಕ್ಷಕರು	20,000-36,300
	286	20	ಶ್ರೀಮತಿ ಯು.ಹೆಚ್ ಮುರಗೋಡ	ಅಧೀಕ್ಷಕರು	20,000-36,300
	287	21	ಶ್ರೀಮತಿ ಎಲ್.ಕೆ ಕಿತ್ತೂರ	ಪ್ರಥಮ ದರ್ಜೆ ಸಹಾಯಕರು	14550-26,700
	288	22	ಶ್ರೀಮತಿ ಎ.ವಿ. ಗವಳಿ	ಪ್ರಥಮ ದರ್ಜೆ ಸಹಾಯಕರು	14550-26,700
	289	23	ಶ್ರೀಮತಿ ಎನ್.ಎಸ್.ಮಹಾರಾಜಪೇಟ್	ಬೆರಳಚ್ಚುಗಾರರು	14,550-26,700
	290	24	ಶ್ರೀ ಸಿ.ಎಮ್.ಕಾಲವಾಡ	ದ್ವಿತೀಯ ದರ್ಜೆ ಸಹಾಯಕರು	11600-21000
	291	25	ಶ್ರೀ ಎಚ್.ಆರ್. ಕುಂದಗೋಳ	ವಾಹನ ಚಾಲಕ	14550-26,700
	292	26	ಶ್ರೀ ಎನ್.ಎಮ್. ಕಾಲವಾಡ	ವಾಹನ ಚಾಲಕ	11,600-21,000
	293	27	ಶ್ರೀಮತಿ ವಾಯ್.ಕೆ ಭಂಡಾರಿ	ಗ್ರೂಪ್-ಡಿ	10400-16400
	294	28	ಶ್ರೀ. ಗಂಗಪ್ಪ .ಬ. ಹರಕುಣಿ	ಗ್ರೂಪ್-ಡಿ	11000-19000
14)ಗದಗ	295	1	ಶ್ರೀ.ಆರ್.ಜಿ.ಪಾಟೀಲ	ಸಹಾಯಕ ಕಾರ್ಯಪಾಲಕ ಅಭಿಯಂತರರು	28100-50100
	296	2	ಶ್ರೀ.ಯು.ಎಚ್.ಮಂಡಸೊಪ್ಪಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	297	3	ಶ್ರೀ.ವಾಯ್.ಬಿ.ಕುದರಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	298	4	ಶ್ರೀ.ಎಮ್.ಡಿ.ತೋಗುಣಶಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	299	5	ಶ್ರೀ.ಕೆ.ಎಮ್.ಗೊಲಂದಾಜ	ಅಧೀಕ್ಷಕರು	20000-36300

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	300	6	ಶ್ರೀ.ಬಿ.ಎಮ್.ಶೇಖ	ಜವಾನ	10400-16400
	301	7	ಶ್ರೀ.ಎಮ್.ವಿ.ಪೂಜಾರ	ಗ್ರೂಪ್-ಡಿ	11600-21000
	302	8	ಶ್ರೀ.ಎಸ್.ಎಪ್.ಮುತ್ತಲಗೇರಿ	ಗ್ರೂಪ್-ಡಿ	11600-21000
	303	9	ಶ್ರೀ.ಎ.ವಿ.ಕಪ್ಪಲಿ	ಹಿರಿಯ ಕಾಮಗಾರಿ ನಿರೀಕ್ಷಕ	14550-26700
	304	10	ಶ್ರೀ.ಎ.ಎಚ್.ಹಸೂಬಾಯಿ	ದ್ವಿತೀಯ ದರ್ಜೆ ಸಹಾಯಕರು	11600-21000
15)ಹಾಸನ	305	1	ಕೆ.ಎಸ್.ಹೇಮಾವತಿ	ಶೀಘ್ರಲಿಪಿಗಾರರು	14550-26700
	306	2	ಎ.ಎನ್.ನಳಿನಾಕ್ಷಿ	ಬೆರಳಚ್ಚುಗಾರರು	14550-26700
	307	3	ಗೀತಾ ಆರ್.	ಅಧೀಕ್ಷಕರು	20000-36300
	308	4	ಮಪ್ಪಲತಾ ಹೆಚ್ ಕರ್ಕಿ	ಅಧೀಕ್ಷಕರು	20000-36300
	309	5	ಗಿರಿಜಾಂಬ ಬಿ.ಎನ್.	ಅಧೀಕ್ಷಕರು	20000-36300
	310	6	ಶಿವೇಗೌಡ ಆರ್.	ಪ್ರಥಮ ದರ್ಜೆ ಸಹಾಯಕರು	14550-26700
	311	7	ಪದ್ಮಲತಾ ಹೆಚ್.ಆರ್.	ಬೆರಳಚ್ಚು ಗಾರರು	13600-26000
	312	8	ರೇಣುಕಾ ಎಂ.ಜಿ	ಬೆರಳಚ್ಚು ಗಾರರು	13600-26000
	313	9	ಲಕ್ಷ್ಮೀನಾರಾಯಣ ಕೆ.ಎಸ್.	ಬೆರಳಚ್ಚು ಗಾರರು	13600-26000
	314	10	ಗಂಗಾಧರ್ ಬಿ.ಎಸ್.	ಬೆರಳಚ್ಚು ಗಾರರು	13600-26000
	315	11	ರಂಗಪ್ಪ	ವಾಹನ ಚಾಲಕರು	13600-26000
16)ಹಾವೇರಿ	316	12	ಬಿ. ಆರ್ ದೇಶಪಾಂಡೆ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	317	13	ಕೆ. ಆರ್ ಮಠದ	ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್	28100-50100
	318	14	ಸೈಯದ ಮುಸ್ತಾಕ ಅಹ್ಮದ	ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್	28100-50100
	319	15	ಎಂ ವಿ. ಬಳಿಗಾರ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	320	16	ಎ. ಎಸ್. ಮುದ್ರಿ	ಕಿರಿಯ ಇಂಜಿನಿಯರ್	20000-36300
	321	17	ಎಸ್. ಎಲ್. ಕುಲಕರ್ಣಿ	ಅಧೀಕ್ಷಕರು	20000-36300
	322	18	ಎಸ್. ಸಿ. ದುಮ್ಮೇರ	ವ್ಯವಸ್ಥಾಪಕರು	20000-36300
	323	19	ಆರ್. ಎಂ. ಹೊಂಬರಡಿ	ಜವಾನ	11000-19000
	324	20	ಎಂ. ಎಂ. ಗುಡಿಗಾರ	ಜವಾನ	11000-19000
17)ಕೊಡಗು	325	1	ಪಿ.ಎಸ್.ವಿಮಲ	ಅಧೀಕ್ಷಕರು	20000-36300
	326	2	ಕೆ.ಎಸ್.ಯಶೋಧ	ಬೆರಳಚ್ಚುಗಾರರು	14550-26700
	327	3	ಹೆಚ್.ರಂಗ	ಗ್ರೂಪ್-ಡಿ	11000-19000
	328	4	ಪಿ.ಪಿ.ಇಂದಿರ	ಅಧೀಕ್ಷಕರು	20000-36300
	329	5	ಪಿ.ಜಿ.ಲಲಿತ	ಅಧೀಕ್ಷಕರು	20000-36300
	330	6	ಡಿ.ಬಿ.ಗೀತಾ	ಶೀಘ್ರಲಿಪಿಗಾರರು	14550-26700
	331	7	ಹೆಚ್.ಆರ್.ಹನುಮಂತಪ್ಪ	ಹಿರಿಯ ವಾಹನ ಚಾಲಕ	14550-26700
18)ಕೋಲಾರ	332	1	ಎನ್.ಸುನಂದ	ಅಧೀಕ್ಷಕರು	20000-36300
	333	2	ಆರ್.ಶಾಂತಕುಮಾರಿ	ದ್ವಿತೀಯ ದರ್ಜೆ ಸಹಾಯಕರು	14550-26700
	334	3	ಆರ್.ನಳಿನಿಜಯವಂತಿ	ಬೆರಳಚ್ಚುಗಾರರು	14550-26700
	335	4	ಬಿ.ಆನಂದ್	ಪ್ರ.ದ.ಸ	14550-26700
	336	5	ಪಿ.ಎಂ.ಸಂಜೀವಪ್ಪ	ಪ್ರ.ದ.ಸ	14550-26700
	337	6	ಎಲ್.ಲಲಿತಮ್ಮ	ಬೆರಳಚ್ಚುಗಾರರು	16000-24000
	338	7	ಪುಷ್ಪಾಬಾಯಿ	ಶೀಘ್ರಲಿಪಿಗಾರರು	14550-26700
	339	8	ಕೆ.ವಿ.ಭಾನು	ಅಧೀಕ್ಷಕರು	20000-36300

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	340	9	ಎಸ್.ಎಂ.ಚನ್ನಪ್ಪ	ಅಧೀಕ್ಷಕರು	20000-36300
	341	10	ಎನ್.ಪರಮೇಶ್ವರಯ್ಯ	ಅಧೀಕ್ಷಕರು	20000-36300
	342	11	ಕೆ.ಆರ್.ಶ್ಯಾಮಲ	ಅಧೀಕ್ಷಕರು	20000-36300
	343	12	ದಾನಸಿಂಗ್	ಗ್ರೂಪ್-ಡಿ	10400-16400
	344	13	ಪಿ.ನಾಗಮ್ಮ	ಬೆರಳಚ್ಚುಗಾರರು	11600-21000
19)ಕಲಬುರಗಿ	345	1	ಅಬ್ದುಲ್ ಸಲಾಮ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	346	2	ರವಿ ಆನಂದರಾವ	ಕಿರಿಯ ಇಂಜಿನಿಯರ	20000-36300
	347	3	ಅಣ್ಣರಾಯ ಪಾಟೀಲ	ವ್ಯವಸ್ಥಾಪಕರು	20000-36300
	348	4	ವಿಠಲಬಟ್ ಜೋಶಿ	ವ್ಯವಸ್ಥಾಪಕರು	20000-36300
	349	5	ಸಾವಿತ್ರಮ್ಮ	ವ್ಯವಸ್ಥಾಪಕರು	20000-36300
	350	6	ಬಾಬಾಸಾಹೇಬ ಬಿರಾದಾರ	ಪ್ರಥಮ ದರ್ಜೆ ಸಹಾಯಕರು	14550-26700
	351	7	ಬಸವರಾಜ ಹರವಾಳ	ಬೆರಳಚ್ಚುಗಾರ	14550-26700
	352	8	ಬಸಪ್ಪ ಹಡಪದ	ಶೀಘ್ರಲಿಪಿಗಾರ	16000-29600
	353	9	ಮಲ್ಲಯ್ಯ	ದ್ವಿತೀಯ ದರ್ಜೆ ಸಹಾಯಕರು	12500-24000
	354	10	ಸುಬ್ಬರಾವ	ಬೆರಳಚ್ಚುಗಾರ	14550-26700
	355	11	ಅಬ್ದುಲ್ ಸಲೀಮ	ಬೆರಳಚ್ಚುಗಾರ	14550-26700
	356	12	ಲಕ್ಷ್ಮಣ	ವಾಹನ ಚಾಲಕ	14550-26700
	357	13	ಮನೋಹರ ಫಾಟೆ	ವಾಹನ ಚಾಲಕ	14550-26700
	358	14	ಜಹೀರುದ್ದಿನ್	ದ್ವಿತೀಯ ದರ್ಜೆ ಸಹಾಯಕರು	11600-21000
	359	15	ಇರ್ಷಾದ ಅಹ್ಮದ	ಗ್ರೂಪ್-ಡಿ	11000-19000
	360	16	ತಿಪ್ಪಣ್ಣ	ಗ್ರೂಪ್-ಡಿ	11000-19000
	361	17	ತಿಪ್ಪಣಗೌಡ	ದ್ವಿತೀಯ ದರ್ಜೆ ಸಹಾಯಕರು	11600-21000
	362	18	ಲಕ್ಷ್ಮೀಕಾಂತ ದೇಶಪಾಂಡೆ	ವ್ಯವಸ್ಥಾಪಕರು	20000-36300
	363	19	ಶ್ರೀ ಭೀಮಶಾ ತೀರ್ಥ.	ಶೀಘ್ರಲಿಪಿಗಾರರು.	17650-32000
	364	20	ಶ್ರೀಮತಿ ಶಿವಲಿಂಗಮ್ಮ.	ಶೀಘ್ರಲಿಪಿಗಾರರು.	17650-32000
	365	21	ಶ್ರೀಮತಿ ಬಸಮ್ಮ.	ಶೀಘ್ರಲಿಪಿಗಾರರು.	17650-32000
	366	22	ಶ್ರೀ ಪದ್ಮಣ್ಣ.	ಬೆರಳಚ್ಚುಗಾರ.	11600-21000
	367	23	ಶ್ರೀ ಚಂದ್ರಕಾಂತ ಬಿ. ಕೌಲಗಿ.	ಬೆರಳಚ್ಚುಗಾರ.	13600-26000
20)ಕೊಪ್ಪಳ	368	1	ಶ್ರೀ ಆರ್. ಡಿ. ಹುಕ್ಕೇರಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	369	2	ಶ್ರೀ. ಎಸ್.ಡಿ ನಾಗೋಡ್	ಕಿರಿಯ ಇಂಜಿನಿಯರ್	22800-43200
	370	3	ಶ್ರೀ.ಕೆ.ಬಿ ಗಂಜಿಹಾಳ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	371	4	ಶ್ರೀ ಜಾಕೀರ ಹುಸೇನ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	372	5	ಶ್ರೀ.ಪಿ. ವಿಶ್ವನಾಥ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	373	6	ಶ್ರೀ ರೇವಣ್ಣ	ಅಧೀಕ್ಷಕರು	20000-36300
	374	7	ಶ್ರೀಮತಿ ಸುಮಂಗಲಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	375	8	ಶ್ರೀಮತಿ ಶಿವಬಾಯಿ	ದ್ವಿತೀಯ ದರ್ಜೆ ಸಹಾಯಕರು	12500-24000
	376	9	ಶ್ರೀಮತಿ ಬಿ.ರಂಗಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	377	10	ಶ್ರೀಮತಿ ನಾಗರತ್ನಮ್ಮ ಗಂ. ಪ್ರಕಾಶ ಹಿರೇಮಠ	ದ್ವಿತೀಯ ದರ್ಜೆ ಸಹಾಯಕರು	11600-21000

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	378	11	ಕೆ. ನಾಗರಾಜ್	ಬೆರಳಚ್ಚುಗಾರ	14550-26700
	379	12	ಶ್ರೀಮತಿ ವಸಂತ,	ಶೀಘ್ರಲಿಪಿಗಾರರು	14550-26700
	380	13	ಶ್ರೀ ಭೀಮರಾವ್.ವಿ ಕುಲಕರ್ಣಿ	ಬೆರಳಚ್ಚುಗಾರ	11600-21000
21)ಮಂಡ್ಯ	381	1	ಎಜಾಸ್ ಪಾಷ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	382	2	ಬಸವರಾಜು	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	383	3	ಕೆ.ಎ.ವಿಜಯ್ ಕುಮಾರ್	ಸಹಾಯಕ ಕಾರ್ಯಪಾಲಕ ಇಂಜಿನಿಯರ್	ರೂ.28100-50100/-
	384	4	ಟಿ.ಹೆಚ್.ವೆಂಕಟೇಶ್	ಸಹಾಯಕ ಕಾರ್ಯಪಾಲಕ ಇಂಜಿನಿಯರ್	ರೂ.28100-50100/-
	385	5	ಕೆ ಕುಮಾರ್	ಸಹಾಯಕ ಕಾರ್ಯಪಾಲಕ ಇಂಜಿನಿಯರ್,	ರೂ.28100-50100/-
	386	6	ಹೆಚ್ ಆರ್ ರೇವಣ್ಣ	ಕಿರಿಯ ಇಂಜಿನಿಯರ್	ರೂ.21600-40050/-
	387	7	ಬಿ.ಹೆಚ್.ಸೋಮಶೇಖರ್	ಕಿರಿಯ ಇಂಜಿನಿಯರ್	ರೂ.20000-36300/-
	388	8	ಪಿ.ಪ್ರಸಾದ್	ಕಿರಿಯ ಇಂಜಿನಿಯರ್	ರೂ.20000-36300/-
	389	9	ಎಂ ವಿ ಗೋಪಾಲ್	ಅಧೀಕ್ಷಕರು	ರೂ.20000-36300/-
	390	10	ವೇದಕುಮಾರ್	ಅಧೀಕ್ಷಕರು	ರೂ.20000-36300/-
	391	11	ಕೆ.ವಿ.ವೆಂಕಟಸುಬ್ಬಯ್ಯ	ಬೆರಳಚ್ಚುಗಾರರು	14550-26700
	392	12	ಮಹಮದ್ ಅಫ್ರೋಜ್	ವಾಹನ ಚಾಲಕರು	14550-26700
	393	13	ಎಂ.ಎಸ್.ಮಂಜೇಗೌಡ	ಅಧೀಕ್ಷಕರು	20000-36300/-
	394	14	ಟಿ.ಜಯಲಕ್ಷ್ಮಿ	ವ್ಯವಸ್ಥಾಪಕರು	20000-36300/-
	395	15	ಅನುಸೂಯ	ವ್ಯವಸ್ಥಾಪಕರು	20000-36300/-
	396	16	ಡಿ.ಎಲ್.ಯಮುನಾ	ವ್ಯವಸ್ಥಾಪಕರು	20000-36300/-
	397	17	ಟಿ.ಸುಶೀಲಮ್ಮ	ಶೀಘ್ರಲಿಪಿಗಾರರು	14550-26700/-
	398	18	ಎನ್ ಗೀತಾ	ಪ್ರಥಮ ದರ್ಜೆ ಸಹಾಯಕರು	. 14550-26700/-
	399	19	ಜಿ.ಕೆ.ಲಕ್ಷ್ಮೀಗೌಡ	ಪ್ರಥಮ ದರ್ಜೆ ಸಹಾಯಕರು	.14550-26700/-
	400	20	ಸಿ.ರಮೇಶ	ಪ್ರಥಮ ದರ್ಜೆ ಸಹಾಯಕರು	14550-26700/-
	401	21	ಆರ್.ದಯಾನಂದ	ಪ್ರಥಮ ದರ್ಜೆ ಸಹಾಯಕರು	14550-26700/-

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	402	22	ಎಸ್.ಸ್ವಾಮಿಗೌಡ	ಪ್ರಥಮ ದರ್ಜೆ ಸಹಾಯಕರು	14550-26700/-
	403	23	ಹೆಚ್.ಉಷಾದೇವಿ	ಬೆರಳಚ್ಚುಗಾರರು	12500-24000
	404	24	ಎಂ.ಎಲ್ ಕುಮಾರಿ	ಬೆರಳಚ್ಚುಗಾರರು	14550-26700/-
	405	25	ಎಂ.ಕೆ.ಪ್ರೇಮಕುಮಾರಿ	ಬೆರಳಚ್ಚುಗಾರರು	13600-26000
	406	26	ಸಿ.ನಾಗರಾಜು	ದ್ವಿತೀಯ ದರ್ಜೆ ಸಹಾಯಕರು	11600-21000
	407	27	ಚಂದ್ರಶೇಖರ್	ವಾಹನ ಚಾಲಕರು	14550-26700/-
	408	28	ಪಿ.ಶ್ರೀಧರ್	ವಾಹನ ಚಾಲಕರು	13600-26000
	409	13	ರಾಜೇಗೌಡ	ವಾಹನ ಚಾಲಕರು	13600-26000/-
	410	29	ಶ್ರೀನಿವಾಸ.ಕೆ.	ವಾಹನ ಚಾಲಕರು	13600-26000
	411	30	ಮಹಾಲಿಂಗ	ವಾಹನ ಚಾಲಕರು	11000-19000/-
	412	31	ಮಹಮದ್ ಫೈರೋಜ್	ವಾಹನ ಚಾಲಕರು	13600-26000
	413	32	ವಿ.ನಾರಾಯಣಸ್ವಾಮಿ	ಗ್ರೂಪ್-ಡಿ	11000-19000/-
	414	33	ಬಸವರಾಜಯ್ಯ	ಗ್ರೂಪ್-ಡಿ	11000-19000/-
	415	34	ಪುಟ್ಟಸ್ವಾಮಿ	ಗ್ರೂಪ್-ಡಿ	11000-19000/-
	416	35	ಎಂ.ಎಲ್.ಮಂಚೇಗೌಡ	ಗ್ರೂಪ್ -ಡಿ	11000-19000/-
	417	36	ಮೂರ್ತಿ	ಗ್ರೂಪ್ -ಡಿ	11,000-19,000/-
	418	37	ಸಿ ಬಸವರಾಜು	ಗ್ರೂಪ್ -ಡಿ	11000-19000/-
	419	38	ಗುರುಸಿದ್ದಯ್ಯ	ಗ್ರೂಪ್ ಡಿ	10400-16400
	420	39	ಜಯರಾಮು	ಗ್ರೂಪ್ ಡಿ	11000-19000
	421	40	ರಾಜಣ್ಣ	ಗ್ರೂಪ್ ಡಿ	11000-19000
	422	41	ಕೃಷ್ಣ	ಗ್ರೂಪ್ ಡಿ	9600-14550
	423	42	ಸುಬ್ಬರಾಜು,	ಸ್ವೀಪರ್	11000-19000
	424	43	ನಾಗರಾಜು	ಗ್ರೂಪ್-ಡಿ	9600-14550
	425	44	ಕೆ.ಬಿ.ಶ್ರೀಧರಮೂರ್ತಿ	ಗ್ರೂಪ್ ಡಿ	11000-19000
22)ಮೈಸೂರು	426	1	ಹೆಚ್.ಎ.ಸೋಮಶೇಖರ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	427	2	ಟಿ.ಬಿ.ಪೂಣಚ್ಚ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	428	3	ರಾಜಶೇಖರ ಎಂ. ಜವಳಗಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	429	4	ಪಿ.ಜಿ.ವೇಣುಗೋಪಾಲ್	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	430	5	ಬಿ.ಪಿ.ತಿಮ್ಮಶೆಟ್ಟಿ	ಕಿರಿಯ ಇಂಜಿನಿಯರ್	14550-26700

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	431	6	ಡಿ.ಬಿ.ಮುದ್ದಪ್ಪ	ಕಿರಿಯ ಇಂಜಿನಿಯರ್	14550-26700
	432	7	ಚಂದ್ರಕಾಂತಸ್ವಾಮಿ	ಕಿರಿಯ ಇಂಜಿನಿಯರ್	14550-26700
	433	8	ಸುಕನ್ಯ	ಪ್ರಥಮ ದರ್ಜೆ ಸಹಾಯಕರು	14550-26700
	434	9	ಕೆ.ಎನ್.ಉಮಾ	ಬೆರಳಚ್ಚುಗಾರರು	14550-26700
	435	10	ಸುಗುಣ	ಬೆರಳಚ್ಚುಗಾರರು	14550-26700
	436	11	ರಂಗಸ್ವಾಮಿ	ವಾಹನ ಚಾಲಕರು	14550-26700
	437	12	ಆರ್.ಆನಂದ ರಾವ್	ವಾಹನ ಚಾಲಕರು	14550-26700
	438	13	ದಿವಾಕರ್.ಎನ್	ಗ್ರೂಪ್ ಡಿ	11000-19000
	439	14	ಸಣ್ಣಮಾದಯ್ಯ	ಗ್ರೂಪ್ ಡಿ	11000-19000
	440	15	ಸುಂದರಮೂರ್ತಿ	ಗ್ರೂಪ್ ಡಿ	10400-16400
	441	16	ತಾಂಡವಮೂರ್ತಿ	ಅಧೀಕ್ಷಕರು	20000-36300
	442	17	ಹೆಚ್.ಜೆ. ಚಂಪಾ	ಅಧೀಕ್ಷಕರು	20000-36300
	443	18	ಎಂ.ಮಂಜುಳ	ಶೀಘ್ರಲಿಪಿಗಾರರು	17650-32000
	444	19	ಸಿ.ಆರ್.ಶ್ರೀನಿವಾಸ್	ಪ್ರಥಮ ದರ್ಜೆ ಸಹಾಯಕರು	14550-26700
	445	20	ರವಿಕುಮಾರಿ	ಪ್ರಥಮ ದರ್ಜೆ ಸಹಾಯಕರು	14550-26700
	446	21	ಕೆ.ಎನ್.ವೃಷಭೇಂದ್ರ	ವಾಹನ ಚಾಲಕರು	13600-26000
	447	22	ಸಿ.ಎಸ್.ಕುಮಾರ್	ಪ್ರಥಮ ದರ್ಜೆ ಸಹಾಯಕರು	14550-26700
23)ರಾಯಚೂರು	448	1	ಬೀಪಾಶಾ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ	11600-21000
	449	2	ನರಸಮ್ಮ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ	12500-24000
	450	3	ಈರಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	451	4	ರುಕ್ಮಿಣಿ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ	11600-21000
	452	5	ಗೌರಮ್ಮ	ದ್ವಿತೀಯ ದರ್ಜೆ ಸಹಾಯಕರು	13600-26000
	453	6	ಶ್ಯಾಮಲಾದೇವಿ	ದ್ವಿತೀಯ ದರ್ಜೆ ಸಹಾಯಕರು	11600-21000
	454	7	ಮಹಾದೇವಪ್ಪ	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು	22800-43200
	455	8	ಪ್ರಹ್ಲಾದರಾವ್	ಕಿರಿಯ ಇಂಜಿನಿಯರ್	21600-40050
	456	9	ಎಸ್. ಅಬೀದ ಅಲಿ	ಕಿರಿಯ ಇಂಜಿನಿಯರ್	17650-32000
	457	10	ಧನಂಜಯ	ಬೆರಳಚ್ಚುಗಾರರು	16550-21700
	458	11	ಮಹೇಬೂಬ	ಗ್ರೂಪ್-ಡಿ	9600-14550
	459	12	ಕುಬೇರಪ್ಪ	ಪ್ರಥಮ ದರ್ಜೆ ಸಹಾಯಕರು	14550-26700
	460	13	ಅಬ್ದುಸ ಅಲಿ	ಪ್ರಥಮ ದರ್ಜೆ ಸಹಾಯಕರು	14550-26700
	461	14	ಕೆ.ಎಂ ಸಂಧ್ಯಾ	ಬೆರಳಚ್ಚುಗಾರರು	14550-26700
	462	15	ಅಬ್ದುಲ್ ವಹೀದ್	ಅಧೀಕ್ಷಕ	20000-36300
	463	16	ಸರಳಾ	ಅಧೀಕ್ಷಕಿ	20000-36300
	464	17	ಭೀಮಸೇನರಾವ್	ಅಧೀಕ್ಷಕ	20000-36300
24)ರಾಮನಗರ	465	1	ಹೆಚ್. ಎನ್. ನಾಗರತ್ನಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	466	2	ಕಾಳಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	467	3	ಎನ್. ತಾವರೀಬಾಯಿ	ದ್ವಿತೀಯ ದರ್ಜೆ ಸಹಾಯಕರು	13600-26000
	468	4	ಸಿ. ಪಾರ್ವತಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	469	5	ಉಮಾದೇವಿ	ದ್ವಿತೀಯ ದರ್ಜೆ ಸಹಾಯಕರು	11600-21000
	470	6	ಅಲಮೇಲಮ್ಮ	ಗ್ರೂಪ್-ಡಿ	9600-14550

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	471	7	ಬಿ. ಜಯಮ್ಮ	ಗ್ರೂಪ್-ಡಿ	11000-19000
	472	8	ಕೆಂಪರಾಜಮ್ಮ	ಗ್ರೂಪ್-ಡಿ	9600-14550
	473	9	ಕೆ. ತಿಮ್ಮಪ್ಪ	ಅಧೀಕ್ಷಕರು	20000-36300
	474	11	ಹೆಚ್.ಬಿ.ನಾಯಕ್	ಪ್ರಥಮ ದರ್ಜೆ ಸಹಾಯಕರು	14550-26700
	475	12	ಶಿವಣ್ಣ	ಗ್ರೂಪ್-ಡಿ	11000-19000
	476	13	ಕೆ. ರಮೇಶ	ಪ್ರಥಮ ದರ್ಜೆ ಸಹಾಯಕರು	14550-26700
	477	14	ಕೆ. ಶಕುಂತಲಮ್ಮ	ಅಧೀಕ್ಷಕರು	20000-36300
	478	15	ವಿ. ರಾಮಕೃಷ್ಣಮೂರ್ತಿ	ಅಧೀಕ್ಷಕರು	20000-36300
	479	16	ಕೃಷ್ಣ ನಾಯ್ಕ	ಗ್ರೂಪ್ 'ಡಿ'	9600-14550
	480	17	ಎಸ್.ಟಿ.ನಿರಂಜನ್	ದ್ವಿತೀಯ ದರ್ಜೆ ಸಹಾಯಕರು	9600-14550
	481	18	ಮುನಿರಾಜು ಎಂ.	ವಾಹನ ಚಾಲಕ	11600-21000
	482	19	ಸರ್ವೇಶ ಡಿ.	ಗ್ರೂಪ್ 'ಡಿ'	9600-14550
	483	20	ತಿಮ್ಮೇಗೌಡ ಕೆ.	ಗ್ರೂಪ್ 'ಡಿ'	9600-14550
	484	21	ನರಸೇಗೌಡ ಸಿ.ಎನ್.	ಗ್ರೂಪ್ 'ಡಿ'	9600-14550
	485	22	ತ್ಯಾಗರಾಜು ಎಂ.	ಗ್ರೂಪ್ 'ಡಿ'	9600-14550
	486	23	ಕೆ.ಎನ್. ಹಿರಣ್ಣಯ್ಯ	ಗ್ರೂಪ್ 'ಡಿ'	9600-14550
25)ಶಿವಮೊಗ್ಗ	487	1	ರಾಮಕೃಷ್ಣ	ಅಧೀಕ್ಷಕರು	20000-36300
	488	2	ಸತ್ಯನಾರಾಯಣ ಭಾಗವತ	ಅಧೀಕ್ಷಕರು	20000-36300
	489	3	ಎಂ.ಡಿ. ಪದ್ಮ	ಬೆರಳಚ್ಚುಗಾರರು	14550-26700
	490	4	ಎಂ. ನಂಜುಂಡಸ್ವಾಮಿ	ವಾಹನ ಚಾಲಕರು	14550-26700
	491	5	ಟಿ. ಮಂಜುನಾಥ	ಪ್ರಥಮ ದರ್ಜೆ ಸಹಾಯಕರು	14550-26700
	492	6	ಎಸ್.ಆರ್. ರಾಜಾಮಣಿ	ಬೆರಳಚ್ಚುಗಾರರು	14550-26700
	493	7	ಕೆ. ವೀರಭದ್ರಪ್ಪ	ಗ್ರೂಪ್ 'ಡಿ'	11000-19000
	494	8	ಜಯಮ್ಮ	ಗ್ರೂಪ್ 'ಡಿ'	11000-19000
	495	9	ಲಲಿತಾನಾಯಕ್	ಬೆರಳಚ್ಚುಗಾರರು	12500-24000
	496	10	ನೇತ್ರಾವತಿ	ಅಧೀಕ್ಷಕರು	20000-36300
	497	11	ಹೆಚ್. ಲೋಕೇಶ್ವರಪ್ಪ	ವಾಹನ ಚಾಲಕರು	14550-26700
	498	12	ಹೆಚ್.ಡಿ. ತಿಮ್ಮಪ್ಪ	ಗ್ರೂಪ್ 'ಡಿ'	11000-19000
	499	13	ಬಿ.ವೈ. ತೇಜಮೂರ್ತಿ	ಗ್ರೂಪ್ 'ಡಿ'	11000-19000
	500	14	ಕೆ.ಎನ್. ಡಾಕಪ್ಪ	ಗ್ರೂಪ್ 'ಡಿ'	10400-16400
	501	15	ಬಿ.ಕೆ. ಶೇಖರಪ್ಪ	ಗ್ರೂಪ್ 'ಡಿ'	11600-21000
	502	16	ಚನ್ನಬಸಮ್ಮ	ಗ್ರೂಪ್ 'ಡಿ'	11000-19000
	503	17	ವಿ.ಬಿ. ಯಡಚಿ	ವಾಹನ ಚಾಲಕರು	14550-26700
	504	18	ಜನಾರ್ದನ ಮೆಸ್ತ	ಕಿರಿಯ ಇಂಜಿನಿಯರ್	21600-40050
	505	19	ಎಂ. ರಘುರಾಮ್ ಶೆಟ್ಟಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	506	20	ಎಸ್.ಕೆ. ಹೆಗ್ಡೆ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	507	21	ಮಮ್ಮಾಜ್ ಬೇಗಂ	ಅಧೀಕ್ಷಕರು	20000-36300
	508	22	ಅರುಂಧತಿ	ಅಧೀಕ್ಷಕರು	20000-36300
	509	23	ಎನ್. ಸುನಂದ	ಬೆರಳಚ್ಚುಗಾರರು	13600-26000
	510	24	ಟಿ.ಎನ್. ಇಂದ್ರಾಣಿ	ಶೀಘ್ರಲಿಪಿಗಾರರು	17650-32000
	511	25	ಜಿ. ಮಹೇಶ್ವರಪ್ಪ	ದ್ವಿತೀಯ ದರ್ಜೆ ಸಹಾಯಕರು	11600-21000

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	512	26	ಗೋವಿಂದ ಸ್ವಾಮಿ	ಬೆರಳಚ್ಚುಗಾರರು	13600-26000
26)ತುಮಕೂರು	513	1	ಎ.ಶಶಿಕುಮಾರ್	ಬೆರಳಚ್ಚುಗಾರರು	14550-26700
	514	2	ಎ.ಸತ್ಯನಾರಾಯಣ ರಾವ್	ವ್ಯವಸ್ಥಾಪಕರು	20000-36300
	515	3	ಜಿ.ಸಿ.ರತ್ನ	ವ್ಯವಸ್ಥಾಪಕರು	20000-36300
	516	4	ಜಿ.ನಾಗರತ್ನ	ಅಧೀಕ್ಷಕರು	20000-36300
	517	5	ಎಸ್.ಶಿವಪ್ರಸಾದ್	ದ್ವಿತೀಯ ದರ್ಜೆ ಸಹಾಯಕರು	11600-21000
	518	6	ಹೆಚ್.ಆರ್.ರಮೇಶ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	519	7	ಡಿ.ಸಿ.ಬ್ರಹ್ಮದೇವಯ್ಯ	ಕಿರಿಯ ಇಂಜಿನಿಯರ್	21600-40050
	520	8	ಹೆಚ್.ರಂಗಸ್ವಾಮಿ	ಕಿರಿಯ ಇಂಜಿನಿಯರ್	21600-40050
	521	9	ವಿಜಯಗೌಡ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	522	10	ಹೆಚ್.ರೇಖಾ	ಅಧೀಕ್ಷಕರು	20000-36300
	523	11	ಜಿ.ಎನ್. ಗಂಗಾಧರಯ್ಯ	ಬೆರಳಚ್ಚುಗಾರರು	11600-21000
	524	12	ಶ್ರೀನಿವಾಸ ಮೂರ್ತಿ. ಬಿ.ಕೆ.	ಅಧೀಕ್ಷಕರು	20000-36000
	525	13	ಕೋದಂಡರಾಮಯ್ಯಸಿ.ಅರ್	ದ್ವಿತೀಯ ದರ್ಜೆ ಸಹಾಯಕರು	11600-21000
	526	14	ಮಂಜುನಾಥ್ .ಬಿ.	ಗ್ರೂಪ್ ಡಿ	10400-16400
	527	15	ಎ.ನೀಲಪ್ಪ	ಗ್ರೂಪ್ ಡಿ	11100-19000
	528	16	ತಿಮ್ಮರಾಜು	ಗ್ರೂಪ್ ಡಿ	11000-19000
	529	17	ವೈ.ರೇಣುಕಮ್ಮ	ವ್ಯವಸ್ಥಾಪಕರು	20000-36000
	530	18	ಬಿ.ಶಿವಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	531	19	ಟಿ.ಜಯಮ್ಮ	ವ್ಯವಸ್ಥಾಪಕರು	20000-36000
	532	20	ವಿಜಯಕುಮಾರಿ.ಎನ್.	ಗ್ರೂಪ್ ಡಿ	9600-14550
	533	21	ರತ್ನಮ್ಮ	ಗ್ರೂಪ್ ಡಿ	11000-19000
	534	22	ಸಿದ್ದಗಂಗಮ್ಮ	ದ್ವಿತೀಯ ದರ್ಜೆ ಸಹಾಯಕರು	11600-21000
	535	23	ಶಂಕರಮ್ಮ	ಗ್ರೂಪ್ ಡಿ	10400-16400
	536	24	ಜರೀನಾಬಿ	ದ್ವಿತೀಯ ದರ್ಜೆ ಸಹಾಯಕರು	14550-26700
	537	25	ಸಾವಿತ್ರಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	538	26	ಎಂ.ಎಸ್.ಮಹಾಲಕ್ಷ್ಮಮ್ಮ	ಪ್ರಥಮ ದರ್ಜೆ ಸಹಾಯಕರು	14550-26700
	539	27	ರಾಜಮ್ಮ.ಎಸ್.	ದ್ವಿತೀಯ ದರ್ಜೆ ಸಹಾಯಕರು	11600-21000
	540	28	ಮುರಳೀಧರ.ಟಿ.ಎಂ.	ಗ್ರೂಪ್ ಡಿ	9600-14550
	541	29	ಮಹಮದ್ ರಫಿ	ವಾಹನ ಚಾಲಕ	16000-29600
	542	30	ಸಂಜೀವಪ್ಪ	ವ್ಯವಸ್ಥಾಪಕರು	20000-36000
	543	31	ಧೀನ್ ಕುಮಾರ್	ವಾಹನ ಚಾಲಕ	13600-26000
	544	32	ಹೆಚ್.ಲಕ್ಷ್ಮಯ್ಯ	ವಾಹನ ಚಾಲಕ	11600-21000
27)ಉಡುಪಿ	545	1	ಶ್ರೀ ಡೆನ್ವಿಲ್ ಫೆಲಿಕ್ಸ್ ಡಿಮೆಲ್ಲೊ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	546	2	ಶ್ರೀಮತಿ ಲೀಲಾವತಿ ಟಿ.ಸಿ.	ಪ್ರಥಮ ದರ್ಜೆ ಸಹಾಯಕರು	17650-32000
	547	3	ಶ್ರೀಮತಿ ವಿ.ಬಿ.ದೀಕ್ಷಿತ	ಬೆರಳಚ್ಚುಗಾರರು	14550-26700

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	548	4	ಶ್ರೀ ಚೆನ್ನಪ್ಪ ಮೊಯಿಲಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	549	5	ಶ್ರೀ ಕೇಶವ ಗೌಡ,	ಕಿರಿಯ ಇಂಜಿನಿಯರ್	21600-40050
	550	6	ಶ್ರೀ ರವಿಶಂಕರ್,	ಕಿರಿಯ ಇಂಜಿನಿಯರ್	21600-40050
	551	7	ಶ್ರೀ ಶ್ರೀಧರ ನಾಯಕ್	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	552	8	ಶ್ರೀ ಪಿ.ಸಿ.ನಾಗಶಯನ	ಕಿರಿಯ ಇಂಜಿನಿಯರ್	21600-40050
	553	9	ಶ್ರೀ ಶ್ರೀಧರ ಪಾಲೇಕರ್	ಕಿರಿಯ ಇಂಜಿನಿಯರ್	21600-40050
	554	10	ಶ್ರೀ ರಾಮಚಂದ್ರ ಪ್ರಭು	ಕಿರಿಯ ಇಂಜಿನಿಯರ್	21600-40050
28)ಉತ್ತರ ಕನ್ನಡ	555	1	ಶ್ರೀ ಸುರೇಶ ಟಿ ಸಿದ್ದಿ	ವಾಹನ ಚಾಲಕ	11600-21000
	556	3	ಶ್ರೀ ತಾನಾಜಿ ವಾಡಿಕರ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	557	4	ಶ್ರೀಮತಿ ಕಲ್ಪನಾ ಬಿ. ಶೆಟ್ಟಿ	ಪ್ರ.ದ.ಸ.	14550-26700
	558	5	ಶ್ರೀಮತಿ ಲತಾ ಆರ್. ಶೆಟ್ಟಿ	ಬೆರಳಚ್ಚುಗಾರರು	14550-26700
	559	6	ಶ್ರೀ ಕಿರಣ ಅನಂತ ಬಿಲಿಯೇ	ವಾಹನ ಚಾಲಕ	13600-26000
	560	7	ಶ್ರೀ ಮೋಹನ ಟಿ. ನಾಯ್ಕ	ದ್ವಿತೀಯ ದರ್ಜೆ ಸಹಾಯಕ	11600-21000
	561	8	ಶ್ರೀ ಆರ್. ಎಂ. ಹೆಗಡೆ	ಕಿರಿಯ ಇಂಜಿನಿಯರ್	21600-40050
	562	9	ಶ್ರೀ ಎಸ್. ಐ. ನಾಯ್ಕ	ಕಿರಿಯ ಇಂಜಿನಿಯರ್	21600-40050
	563	10	ಶ್ರೀ. ಗಣಪತಿ ಆರ್. ತಿಮ್ಮಾಪುರ	ಪ್ರಥಮ ದರ್ಜೆ ಸಹಾಯಕರು	14550-26700
	564	11	ಶ್ರೀಮತಿ.ಪದ್ಮಾವತಿ ಹೆಗಡೆ	ದ್ವಿತೀಯ ದರ್ಜೆ ಸಹಾಯಕರು	14550-26700
	565	12	ಶ್ರೀ ಶ್ರೀಧರ ಬಿ. ತಾಮಸೆ	ವ್ಯವಸ್ಥಾಪಕರು	20000-36000
	566	13	ಶ್ರೀ ರತ್ನಾಕರ ರಾಮಾ ಬಾಡಕರ	ದ್ವಿತೀಯ ದರ್ಜೆ ಸಹಾಯಕರು	11600-21000
	567	14	ಶ್ರೀ ರಾಮಕೃಷ್ಣ ವಿ. ನಾಯ್ಕ	ಗ್ರೂಪ್-ಡಿ	11000-19000
	568	15	ಶ್ರೀ ವಿನೋದ ಜಿ. ಜಾಂಬಾವಳೀಕರ್	ಗ್ರೂಪ್-ಡಿ	11000-19000
	569	16	ಶ್ರೀ ಪಾವಲು ಎಪ್ ಸಿದ್ದಿ	ಗ್ರೂಪ್-ಡಿ	11000-19000
	570	17	ಶ್ರೀ ಜನಾರ್ದನ ಜಿ. ಮೇಸ್ತ	ಜವಾನ	11000-19000
	571	18	ಶ್ರೀ ಪ್ರದೀಪ ಎಸ್ ಆಚಾರ್ಯ	ಕಿರಿಯ ಇಂಜಿನಿಯರ್	21600-40050
	572	19	ಶ್ರೀ ಎಂ ಫಯಾಜ್ ಅಹಮ್ಮದ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	573	20	ಶ್ರೀ ಪಿ.ಎಸ್. ಇನಾಮದಾರ	ಕಿರಿಯ ಇಂಜಿನಿಯರ್	21600-40050
	574	21	ಶ್ರೀಮತಿ ಅನಿತಾ ಎನ್. ಬಂಡಿಕಟ್ಟೆ	ಅಧೀಕ್ಷಕರು	20000-36300
	575	22	ಶ್ರೀಮತಿ ಶ್ರೀಮತಿ ಎಸ್. ಹೆಗಡೆ	ಅಧೀಕ್ಷಕರು	20000-36300
	576	23	ಶ್ರೀ ಆನಂದ ಜಿ. ನಾಯ್ಕ	ಪ್ರಥಮ ದರ್ಜೆ ಸಹಾಯಕರು	14550-26700
	577	24	ಶ್ರೀ ಜಿ.ಆರ್. ಖಾನ್	ದ್ವಿತೀಯ ದರ್ಜೆ ಸಹಾಯಕರು	11600-21000
	578	25	ಶ್ರೀ ದಿನೇಶ ಆರ್. ಬಾಡಕರ	ವಾಹನ ಚಾಲಕ	14550-26700
	579	26	ಶ್ರೀ ಬಾಲಕೃಷ್ಣ ಕುಡಾಳಕರ	ವಾಹನ ಚಾಲಕ	14550-26700

ಜಿಲ್ಲೆಯ ಹೆಸರು	ಬಟ್ಟಾರೆ ಕ್ರ.ಸಂ.	ಕ್ರ. ಸಂ.	ಅಧಿಕಾರಿ/ನೌಕರರ ಹೆಸರು	ಪ್ರಸ್ತುತ ಪದನಾಮ/ ವಿಲೀನಗೊಳಿಸಿದ ಹುದ್ದೆ	ವೇತನ ಶ್ರೇಣಿ
1	2	3	4	5	6
	580	27	ಶ್ರೀ ಮಹಾಬಲೇಶ್ವರ ಬಿ. ನಾಯ್ಕ	ಗ್ರೂಪ್-ಡಿ	11000-19000
	581	28	ಶ್ರೀ ರಾಮಾ ಟಿ. ಗೊಂಡ	ಗ್ರೂಪ್-ಡಿ	11000-19000
	582	29	ಶ್ರೀ ನಾರಾಯಣ ಬಿ. ನಾಯ್ಕ	ದ್ವಿತೀಯ ದರ್ಜೆ ಸಹಾಯಕರು	11600-21000
	583	30	ಶ್ರೀ ದೇವು ಎಂ. ಮಣಕಿ	ಜವಾನ	11600-21000
	584	31	ಶ್ರೀ ಸೈಯುಬ್ ಸೈಯದ್ ಹುಸೇನ್	ಗ್ರೂಪ್-ಡಿ	10400-16400
29)ವಿಜಯಪುರ	585	1	ಶ್ರೀ.ಪಿ.ಎಚ್.ಬಂಡಿ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	586	2	ಶ್ರೀ.ಸುರೇಶ.ಬಿರಾದಾರ.	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	587	3	ಶ್ರೀ.ಪಿ.ಎಂ.ಮಾಳಿ	ಕಿರಿಯ ಇಂಜಿನಿಯರ್	20000-36300
	588	4	ಶ್ರೀ.ಎಸ್.ಟಿ.ಲಮಾಣಿ	ಅಧೀಕ್ಷಕರು	20000-36300
	589	5	ಶ್ರೀ.ಐ.ಎಸ್.ಜತಕರ	ಪ್ರಥಮ ದರ್ಜೆ ಸಹಾಯಕರು	14550-26700
	590	6	ಶ್ರೀ.ಐ.ಎಚ್.ಲಿಂಗದಳ್ಳಿ	ಅಧೀಕ್ಷಕರು	20000-36300
	591	7	ಶ್ರೀಮತಿ.ಎಂ.ಎಸ್.ಮದಭಾವಿ	ಪ್ರಥಮ ದರ್ಜೆ ಸಹಾಯಕರು	14550-26700
	592	8	ಶ್ರೀಮತಿ.ಎಂ.ಆರ್.ಇಮ್ಮನದ	ಪ್ರಥಮ ದರ್ಜೆ ಸಹಾಯಕರು	14550-26700
	593	9	ಶ್ರೀಮತಿ.ಎಸ್.ಎಂ.ಅವಟಿ	ಅಧೀಕ್ಷಕರು	20000-36300
	594	10	ಶ್ರೀಮತಿ.ಎಸ್.ಸಿ.ವಾಲಿ	ಅಧೀಕ್ಷಕರು	20000-36300
	595	11	ಶ್ರೀಮತಿ.ಎಸ್.ಎಸ್. ಕುಲಕರ್ಣಿ	ಪ್ರಥಮ ದರ್ಜೆ ಸಹಾಯಕರು	14550-26700
	596	12	ಶ್ರೀ.ಎಂ.ಜಿ.ಕುಲಕರ್ಣಿ	ದ್ವಿತೀಯ ದರ್ಜೆ ಸಹಾಯಕರು	14550-26700
	597	13	ಶ್ರೀ.ಎಂ.ಆರ್.ಬೇವೂರ	ಅಧೀಕ್ಷಕರು	20000-36300
	598	14	ಶ್ರೀ.ಎಸ್.ಬಿ.ಸಿಂಗದಗಿರ	ಪ್ರಥಮ ದರ್ಜೆ ಸಹಾಯಕರು	14550-26700
	599	15	ಶ್ರೀ.ಎಸ್.ಪಿ.ಹರಿಜನ	ದ್ವಿತೀಯ ದರ್ಜೆ ಸಹಾಯಕರು	11600-21000
	600	16	ಶ್ರೀ.ಎಲ್.ಎಸ್.ಗಣಿ	ದ್ವಿತೀಯ ದರ್ಜೆ ಸಹಾಯಕರು	11600-21000
	601	17	ಶ್ರೀ.ಕೆ.ಎಸ್.ಕೋಲಕಾರ	ವಾಹನ ಚಾಲಕ	14550-26700
	602	18	ಶ್ರೀ.ಕೆ.ವಿ.ಕಾಶ್ಯಾಂಗೋಳ	ವಾಹನ ಚಾಲಕ	13600-26000
	603	19	ಶ್ರೀ.ಎಸ್.ಎ.ಸಿಂದಿ	ಗ್ರೂಪ್-ಡಿ ನೌಕರ	11000-19000
	604	20	ಶ್ರೀ.ಎ.ಎಂ.ಪಾವಲೆ	ಮೇಲ್ವಿಚಾರಕ	14550-26700
	605	21	ಶ್ರೀ.ಅಶೋಕ.ಆರ್. ಬಿರಾದಾರ	ಅಧೀಕ್ಷಕರು	20000-36300
30)ಯಾದಗಿರಿ	606	1	ಎನ್.ಪಿ. ವಿಜಯೇಂದ್ರ	ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ)	22800-43200
	607	2	ಬಸಯ್ಯ ನೂರಂದಯ್ಯ ಸ್ವಾಮಿ	ಸಹಾಯಕ ಕಾರ್ಯಪಾಲಕ ಇಂಜಿನಿಯರ್	28100-50100
	608	3	ಭೀಮರಾವ ದರಬಾರಿ	ಅಧೀಕ್ಷಕರು	20000-36300
	609	4	ಸೋಮಶೇಖರ	ಕಿರಿಯ ಇಂಜಿನಿಯರ್	21600-40050
	610	5	ಅಬ್ದುಲ್ ಸುಭಾನ	ಕಿರಿಯ ಇಂಜಿನಿಯರ್	17650-32000
	611	6	ಅಯುಬ್ ಖಾನ್	ವಾಹನ ಚಾಲಕರು	13600-26000
	612	7	ಮರೆಪ್ಪ	ಗ್ರೂಪ್-ಡಿ	10400-16400

ವಯೋನಿವೃತ್ತಿ ಹೊಂದಿರುವ ಹಾಗೂ ನಿಧನ ಹೊಂದಿರುವವರ ವಿವರ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
1)ಬಾಗಲಕೋಟೆ	613	1	ಶ್ರೀ ಬಿ.ಬಿ.ದೇಶೇಟ್ಟಿ	ಕೆಲಸ ನಿರೀಕ್ಷಕರು
	614	2	ಶ್ರೀ ಆರ್.ಬಿ.ಜೋಶಿ	ವ್ಯವಸ್ಥಾಪಕರು
	615	3	ಶ್ರೀ ಜಿ.ಆರ್.ಕುಲಕರ್ಣಿ	ಕೆಲಸ ನಿರೀಕ್ಷಕರು
	616	4	ಶ್ರೀ ವಿ.ಸಿ.ಹೊರಗಿನಮಠ	ಜವಾನ
	617	5	ಶ್ರೀಮತಿ ಜೆ.ಎಸ್.ಅನಿಗೊಳಕರ	ಶೀಘ್ರಲಿಪಿಗಾರ
2)ಬೆಂಗಳೂರು ಗ್ರಾಮಾಂತರ	618	1	ಬಿ.ಅನ್ನಪೂರ್ಣಮ್ಮ	ಪ್ರ.ದ.ಸ.
	619	2	ಲಲಿತಮ್ಮ	ದ್ವಿ.ದ.ಸ.
	620	3	ಸುಶೀಲಮ್ಮ	ದ್ವಿ.ದ.ಸ.
	621	4	ವರಲಕ್ಷ್ಮಮ್ಮ	ಗ್ರೂಪ್-ಡಿ
	622	5	ಎಂ.ಲಕ್ಷ್ಮಮ್ಮ	ಗ್ರೂಪ್-ಡಿ
	623	6	ಬೃಂದಾವತಮ್ಮ	ಗ್ರೂಪ್-ಡಿ
	624	7	ಹುಚ್ಚಮ್ಮ	ಗ್ರೂಪ್-ಡಿ
	625	8	ರಾಜಮ್ಮ ಬಿ.ಎಂ	ಗ್ರೂಪ್-ಡಿ
	626	9	ಅನಂತಲಕ್ಷ್ಮಮ್ಮ	ಗ್ರೂಪ್-ಡಿ
	627	10	ನಾಗಮಣಿ ಕೆ.ಆರ್.	ಗ್ರೂಪ್-ಡಿ
	628	11	ಕೆ.ವಿ.ಚಂದ್ರಮ್ಮ	ಅಧೀಕ್ಷಕರು
	629	12	ಕೆ.ಮುನಿಯಪ್ಪ	ಗ್ರೂಪ್-ಡಿ
	630	13	ರಾಮಾಂಜಿನಿ ಎಂ	ಗ್ರೂಪ್-ಡಿ
	631	14	ಜೆ.ಹೆಚ್.ಪುಟ್ಟಸ್ವಾಮಿ	ಹಿರಿಯ ವಾಹನ ಚಾಲಕರು
	632	15	ನಾರಾಯಣಮ್ಮ	ಪ್ರ.ದ.ಸ.,
	633	16	ಶ್ರೀ.ಎ.ನಾಗರಾಜು	ವಾಹನ ಚಾಲಕರು
3)ಬೆಂಗಳೂರು ನಗರ	634	1	ಎ.ತಿಮ್ಮೇಗೌಡ	ದ್ವಿ.ದ.ಸ
	635	2	ಮಂಚಶೆಟ್ಟಿ	ಗ್ರೂಪ್ ಡಿ. ನೌಕರ
	636	3	ನರಸಿಂಹಯ್ಯ	ಗ್ರೂಪ್ ಡಿ. ನೌಕರ
	637	4	ಚಿಕ್ಕರಾಮಯ್ಯ	ಗ್ರೂಪ್ ಡಿ. ನೌಕರ
	638	5	ಪ್ರೇಮಾಬಾಯಿ	ಗ್ರೂಪ್ ಡಿ. ನೌಕರ
4)ಬೆಳಗಾವಿ	639	1	ಶ್ರೀಮತಿ ಕಸ್ತೂರಿಬಾಯಿ ಸಿ ಪಾಟೀಲ	ದ್ವಿ.ದ.ಸ
	640	2	ಶ್ರೀಮತಿ ಪುಷ್ಪಾವತಿ ಲಾಲಾಜಿ ಮದಾಳೆ	ದ್ವಿ.ದ.ಸ
	641	3	ಶ್ರೀಮತಿ ಶಾಂತಾಬಾಯಿ ರು ಮದಾಳೆ	ದ್ವಿ.ದ.ಸ
	642	4	ಶ್ರೀಮತಿ ಹೌಸಾಬಾಯಿ ಶ್ರೀಕಾಂತ ಸಿಂಗೆ	ದ್ವಿ.ದ.ಸ
	643	5	ಶ್ರೀ ಆರ್ ಎಸ್ ಅರಬಳ್ಳಿ	ಕಿರಿಯ ಇಂಜಿನಿಯರ
	644	6	ಜಿ.ಎಂ.ಕಮ್ಮಾರ	ಕಿರಿಯ ಇಂಜಿನಿಯರ
	645	7	ಶ್ರೀ ಎನ್.ವಿಜಯಕುಮಾರ	ಕಿರಿಯ ಇಂಜಿನಿಯರ
	646	8	ಶ್ರೀ ಎಚ್.ಬಿ.ಮುಲ್ಲಾ	ಬೆರಳಚ್ಚುಗಾರರು
	647	9	ಶ್ರೀ ಡಿ.ಎಸ್.ಟಿಳೆ	ಬೆರಳಚ್ಚುಗಾರರು
	648	10	ಶ್ರೀ.ಬಿ.ಜಿ.ಪಾಟೀಲ	ಬೆರಳಚ್ಚುಗಾರರು
	649	11	ಶ್ರೀ ಚಂದ್ರು ದೇವಿನಕೊಪ್ಪ	ವಾಹನ ಚಾಲಕ
	650	12	ಶ್ರೀ ಎಸ್.ಎಂ.ಮುಲ್ಲಾ	ದ್ವಿ.ದ.ಸ
	651	13	ಶ್ರೀ ವಿ.ಸಿ.ಕಾಂಬಳೆ	ಕಾಮಗಾರಿ ನಿರೀಕ್ಷಕರು
	652	14	ಶ್ರೀ ಎನ್ ಆರ್ ಶಿಂಧೆ	ಗ್ರೂಪ್-ಡಿ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
5)ಬಳ್ಳಾರಿ	653	1	ರೋಜ್‌ಮೇರಿ	ಪ್ರ.ದ.ಸ
	654	2	ಸರೋಜಮ್ಮ	ಗ್ರೂಪ್ "ಡಿ"
	655	3	ಮೊಹಮ್ಮದ್ ಸೇಮಿ	ಕಿ.ಇಂ (ವಿ.ದ)
	656	4	ಎಲ್. ಮಧುನಾಯ್ಕ	ಸಹಾಯಕ ಕಾರ್ಯಪಾಲಕ ಇಂಜಿನಿಯರ್
	657	5	ಕೆ.ಪಿ. ಶರಣಪ್ಪ	ಕಿರಿಯ ಇಂಜಿನಿಯರ
	658	6	ದಿ:ಹೆಚ್.ಎಂ.ಸಿದ್ದಲಿಂಗ ಸ್ವಾಮಿ	ಶೀಘ್ರಲಿಪಿಗಾರ
	659	7	ವೈ.ಸೈಮನ್	ಹಿರಿಯ ವಾಹನ ಚಾಲಕ
	660	8	ಕೆ. ಮನೋರಮ	ಬೆರಳಚ್ಚುಗಾರ್ತಿ
	661	9	ಎ.ಎನ್. ಶ್ರೀವಳ್ಳಿ	ಬೆರಳಚ್ಚುಗಾರ್ತಿ
	662	10	ಕಾಸೀಂಸಾಬ್	ವಾಹನ ಚಾಲಕ
	663	11	ವಿ. ರುದ್ರಪ್ಪ	ಗ್ರೂಪ್ ಡಿ
	664	12	ಆರ್.ವಿರೋಬ	ಗ್ರೂಪ್ ಡಿ
6)ಬೀದರ್	665	1	ನಾಗಯ್ಯಾ ಸ್ವಾಮಿ	ಬೆರಳಚ್ಚುಗಾರ
	666	2	ಕಲ್ಲಮ್ಮಾ	ದ್ವಿತೀಯ ದರ್ಜೆ ಸಹಾಯಕ
	667	3	ರೇವಣಸಿದ್ದಪ್ಪ ಎಂ.ಹಡಪದ	ಬೆರಳಚ್ಚುಗಾರ
	668	4	ಸುಲೋಚನಾ	ದ್ವಿತೀಯ ದರ್ಜೆ ಸಹಾಯಕ
	669	5	ಶಾರದಾಬಾಯಿ	ದ್ವಿತೀಯ ದರ್ಜೆ ಸಹಾಯಕ
	670	6	ಗುಂಡಮ್ಮಾ	ದ್ವಿತೀಯ ದರ್ಜೆ ಸಹಾಯಕ
	671	7	ಅನುಸೂಯಾ	ದ್ವಿತೀಯ ದರ್ಜೆ ಸಹಾಯಕ
	672	8	ಗಂಗಮ್ಮಾ	ದ್ವಿತೀಯ ದರ್ಜೆ ಸಹಾಯಕ
	673	9	ಸುಮಿತ್ರಾ	ದ್ವಿತೀಯ ದರ್ಜೆ ಸಹಾಯಕ
	674	10	ತುಳಸಮ್ಮಾ	ದ್ವಿತೀಯ ದರ್ಜೆ ಸಹಾಯಕ
7)ಚಾಮರಾಜನಗರ	675	1	ಶಿವರುದ್ರನಾಯ್ಕ	ಅಧೀಕ್ಷಕರು
8)ಚಿಕ್ಕಬಳ್ಳಾಪುರ	676	1	ಎ.ಎನ್. ರಾಮರೆಡ್ಡಿ	ಅಧೀಕ್ಷಕರು
	677	2	ರಾಮಚಂದ್ರ	ರಾತ್ರಿ ಕಾವಲುಗಾರ
	678	3	ಜಿ.ಎಸ್.ಚಂದ್ರಶೇಖರ್	ಗ್ರೂಪ್-ಡಿ
	679	4	ಬಾಬಣ್ಣ	ಗ್ರೂಪ್-ಡಿ
9)ಚಿಕ್ಕಮಗಳೂರು	680	1	ಎಸ್. ಸೋಮಶೇಖರಪ್ಪ	ವ್ಯವಸ್ಥಾಪಕರು
	681	2	ಪೂರ್ಣೇಶ್ ಐ.ಜೆ.	ಕಿರಿಯ ಇಂಜಿನಿಯರ
	682	3	ಗಾಯತ್ರಿ ಬಿ.ಜೆ	ವ್ಯವಸ್ಥಾಪಕರು
	683	4	ಬಲ್ಕೀಸ್ ಬಾನು	ಬೆರಳಚ್ಚುಗಾರರು
	684	5	ಸಾವಿತ್ರಿ ಹೆಚ್.	ಪ್ರಥಮ ದರ್ಜೆ ಸಹಾಯಕರು
	685	6	ಸಿ.ವಿ. ಲೋಕೇಶ್	ವ್ಯವಸ್ಥಾಪಕರು
	686	7	ಟಿ.ಜೆ ಲೀಲಮ್ಮ	ಪ್ರಥಮ ದರ್ಜೆ ಸಹಾಯಕರು
	687	8	ಪಿ. ಹೇಮಾವತಿ	ಪ್ರಥಮ ದರ್ಜೆ ಸಹಾಯಕರು
	688	9	ಕಮಲಮ್ಮ ಹೆಚ್.ಕೆ	ದ್ವಿತೀಯ ದರ್ಜೆ ಸಹಾಯಕ
	689	10	ವಸಂತಕುಮಾರಿ.ಬಿ.ಬಿ.	ಪ್ರಥಮ ದರ್ಜೆ ಸಹಾಯಕರು
	690	11	ಕೆ.ಆರ್ ಅಂಜನಾದೇವಿ	ದ್ವಿತೀಯ ದರ್ಜೆ ಸಹಾಯಕ
	691	12	ಲಲಿತಮ್ಮ	ಗ್ರೂಪ್-ಡಿ
	692	13	ವತ್ಸಲ ಡಿ.	ದ್ವಿತೀಯ ದರ್ಜೆ ಸಹಾಯಕ
	693	14	ಲಕ್ಷ್ಮಮ್ಮ	ಗ್ರೂಪ್-ಡಿ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
	694	15	ಸಾಕಮ್ಮ	ಗ್ರೂಪ್-ಡಿ
	695	16	ಹೆಚ್.ರಂಗಪ್ಪ	ಗ್ರೂಪ್-ಡಿ
10)ಚಿತ್ರದುರ್ಗ	696	1	ಡಿ.ನೀಲಮ್ಮ	ಪ್ರಥಮ ದರ್ಜೆ ಸಹಾಯಕರು
	697	2	ಟಿ.ಹೆಚ್.ಮಧುರನಾಥನ್	ಪ್ರಥಮ ದರ್ಜೆ ಸಹಾಯಕರು
	698	3	ಕೆ.ರಾಂಜಿನಾಯ್ಕ	ಪ್ರಥಮ ದರ್ಜೆ ಸಹಾಯಕರು
	699	4	ಮಹಮ್ಮದ್ ಜಕ್ರಿಯಾ	ವೆರಳಚ್ಚುಗಾರರು
	700	5	ವಿಜಯಕುಮಾರ್	ಬೆರಳಚ್ಚುಗಾರರು
	701	6	ತಿಪ್ಪಮ್ಮ	ಗ್ರೂಪ್-ಡಿ
	702	7	ಪಿ.ಎ.ಬಾಲಸಂಜೀವಮ್ಮ	ಪ್ರಥಮ ದರ್ಜೆ ಸಹಾಯಕರು
	703	8	ಲಕ್ಷ್ಮೀದೇವಮ್ಮ	ಗ್ರೂಪ್-ಡಿ
	704	9	ಅಕ್ಕಮ್ಮ	ಗ್ರೂಪ್-ಡಿ
	705	10	ವಿಶ್ವನಾಥರೆಡ್ಡಿ	ವಾಹನ ಚಾಲಕರು
	706	11	ಕೆ.ಸುಜಾತ	ಬೆರಳಚ್ಚುಗಾರರು
11)ದಕ್ಷಿಣ ಕನ್ನಡ	707	1	ಪ್ರಮೀಳಾ ಡಿಸೋಜ	ಬೆರಳಚ್ಚುಗಾರರು
	708	2	ಜೆ. ಅರುಣ್ ಕುಮಾರ್ ಸುವರ್ಣ	ಕಿರಿಯ ಇಂಜಿನಿಯರ
12)ದಾವಣಗೆರೆ	709	1	ವೈ. ಶಕುಂತಲಮ್ಮ	ಬೆರಳಚ್ಚುಗಾರರು
	710	2	ಧನಂಜಯ	ಗ್ರೂಪ್-ಡಿ
	711	3	ಹೆಚ್.ಕೆ.ಚಂದ್ರನಾಯ್ಕ	ಗ್ರೂಪ್-ಡಿ
	712	4	ಎಸ್.ಚಂದ್ರಮ್ಮ	ಬಾಲವಾಡಿ ಉಪಾಧ್ಯಾಯಿನಿ
	713	5	ಜಿ.ಸಿ.ಶಿವಣ್ಣರೆಡ್ಡಿ	ವ್ಯವಸ್ಥಾಪಕರು
13)ಧಾರವಾಡ	714	1	ಶ್ರೀ. ಎ ಬಿ. ಮುಗಳಿ	ಕಿರಿಯ ಇಂಜಿನಿಯರ
	715	2	ಶ್ರೀ ಬಿ.ಜಿ. ಹುಕ್ಕೇರಿ	ಅಧೀಕ್ಷಕರು
	716	3	ಶ್ರೀ ನಂದು ಸೂರ್ಯವಂಶಿ	ವಾಹನ ಚಾಲಕ
	717	4	ಶ್ರೀ. ಎಸ್.ಆರ್ ಕುಲಕರ್ಣಿ	ವಾಹನ ಚಾಲಕ
	718	5	ಶ್ರೀ. ಬಿ.ಎಸ್. ಮುಳಗುಂದ	ಕೆಲಸ ನಿರೀಕ್ಷಕ
14)ಗದಗ	719	1	ಶ್ರೀ.ಎಮ್.ಸಿ.ದುಂದೂರ	ಕಿರಿಯ ಇಂಜಿನಿಯರ
	720	2	ಶ್ರೀಮತಿ.ಜಿ.ಎಮ್.ಗಲಗಲಿ	ಬೆರಳಚ್ಚುಗಾರ್ತಿ
	721	3	ಶ್ರೀಮತಿ.ಕೆ.ಟಿ.ಚೌಧರಿ	ಬೆರಳಚ್ಚುಗಾರ
	722	4	ಶ್ರೀ.ಕೆ.ಸಿ.ಹಿರೇಮಠ	ಬೆರಳಚ್ಚುಗಾರ
	723	5	ಶ್ರೀ.ಟಿ.ಬಿ.ನಸಬಿ	ಬೆರಳಚ್ಚುಗಾರ
	724	6	ಶ್ರೀ.ವಿ.ಎನ್.ತೇಜಿಗೌಡ	ಪ್ರಥಮ ದರ್ಜೆ ಸಹಾಯಕ
	725	7	ಶ್ರೀ.ಎಂ.ಎಂ.ಕರಿಭಿಷ್ಟಿ	ಜವಾನ
	726	8	ಶ್ರೀ.ಜಿ.ಎಚ್.ಹರಿಹರ	ಜವಾನ
	727	9	ಶ್ರೀ.ಎಮ್.ಕೆ.ದಂಡಿನ	ಸಿಪಾಯಿ
15)ಹಾಸನ	728	1	ಜವರಮ್ಮ	ಸಂಚಾಲಕಿ
	729	2	ಗೌರಮ್ಮ	ಗ್ರೂಪ್ ಡಿ.
	730	3	ರಾಮೇಗೌಡ ಹೆಚ್.	ಗ್ರೂಪ್ ಡಿ.ನೌಕರರು
	731	4	ಮಂಜೇಗೌಡ	ಗ್ರೂಪ್ ಡಿ.ನೌಕರರು
	732	5	ಲೋಹಿತಾಕ್ಷ ವೈ.ಎಂ.	ಗ್ರೂಪ್ ಡಿ.ನೌಕರರು
	733	6	ಶ್ರೀನಿವಾಸ ಟಿ.	ವಾಹನ ಚಾಲಕರು
	734	7	ಶಾಂತೇಗೌಡ	ವಾಹನ ಚಾಲಕರು
	735	8	ಹೆಚ್.ಪಿ.ರಾಮಚಂದ್ರ	ಗ್ರೂಪ್ ಡಿ.ನೌಕರರು

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
	736	9	ಜೆ.ಉಮೇಶ	ಗ್ರೂಪ್ ಡಿ.ನೌಕರರು
	737	10	ಮಹಮ್ಮದ್ ಪಾಷ	ಗ್ರೂಪ್ ಡಿ.ನೌಕರರು
ಹಾವೇರಿ	738	1	ಸಿ. ಬಿ. ಕೋಕಾಟಿ	ಸಹಾಯಕ ಇಂಜಿನಿಯರ್
	739	2	ಸಿ. ಸಿ ಮಂಡಕ್ಕಿ	ವ್ಯವಸ್ಥಾಪಕರು
	740	3	ಪಿ. ಬಿ. ಪಾಟೀಲ	ವ್ಯವಸ್ಥಾಪಕರು
	741	4	ಶ್ರೀಮತಿ ವಿ.ಡಿ. ದೇಸಾಯಿ	ಪ್ರಥಮ ದರ್ಜೆ ಸಹಾಯಕ
	742	5	ಎಲ್. ಪಿ. ಕಾಮತ್	ಬೆರಳಚ್ಚುಗಾರ್ತಿ
	743	6	ಆರ್. ಬಿ. ದೊಡ್ಡನಿ	ದ್ವಿತೀಯ ದರ್ಜೆ ಸಹಾಯಕರು
	744	7	ಡಿ. ಜಿ. ಚೋಟಗಲ್ಲ	ದ್ವಿತೀಯ ದರ್ಜೆ ಸಹಾಯಕರು
	745	8	ಎಸ್. ಜಿ. ರಾಗಿ	ಜವಾನ
18)ಕೋಲಾರ	746	1	ಅಮಲಾಮೇರಿ	ಗ್ರೂಪ್-ಡಿ
	747	2	ಆರ್.ವನಿತಾಮಣಿ	ಬೆರಳಚ್ಚುಗಾರರು
	748	3	ಎಂ.ಶ್ರೀನಿವಾಸ್	ಗ್ರೂಪ್-ಡಿ
	749	4	ವೆಂಕಟರತ್ನಮ್ಮ	ಬೆರಳಚ್ಚುಗಾರರು
	750	5	ಬಿ.ಎನ್.ಸಾವಿತ್ರಮ್ಮ	ಶೀಘ್ರಲಿಪಿಗಾರರು
	751	6	ನಿಸಾರ್ ಅಹಮದ್	ವಾಹನ ಚಾಲಕರು
	752	7	ನಂಜುಂಡಯ್ಯ	ಗ್ರೂಪ್-ಡಿ
	753	8	ಪಾಷಾಜಾನ್	ಗ್ರೂಪ್-ಡಿ
19)ಕಲಬುರಗಿ	754	1	ಎಸ್.ಎಫ್.ಮೊಬಿನ	ಕಿರಿಯ ಇಂಜಿನಿಯರ
	755	2	ಸೂರ್ಯಕಾಂತ	ವ್ಯವಸ್ಥಾಪಕರು
	756	3	ಗುರುನಾಥ	ವ್ಯವಸ್ಥಾಪಕರು
	757	4	ಅಶೋಕ ಜೋಶಿ	ಹಿರಿಯ ಬೆರಳಚ್ಚುಗಾರ
	758	5	ಸಿದ್ದಲಿಂಗಪ್ಪ	ಪ್ರಥಮ ದರ್ಜೆ ಸಹಾಯಕ
	759	6	ವೆಂಕಟೇಶ್ವರಮ್ಮ	ಬೆರಳಚ್ಚುಗಾರ
	760	7	ಭೀಮಾಶಂಕರ	ರಿಕಾರ್ಡ್ ಕೀಪರ
	761	8	ಮಹದ ಸರದಾರ	ಗ್ರೂಪ್-ಡಿ
	762	9	ಹಸನ್‌ಖಾನ	ವಾಹನ ಚಾಲಕ
	763	10	ಶಿವಪ್ಪ	ಕಾವಲುಗಾರ
	764	11	ಚಂದ್ರಭಾಗ	ಗ್ರೂಪ್-ಡಿ
	765	12	ಚಂದ್ರಪ್ಪ	ಗ್ರೂಪ್-ಡಿ
	766	13	ಅಮರೇಶ	ದ್ವಿತೀಯ ದರ್ಜೆ ಸಹಾಯಕರು
	767	14	ಚನ್ನಬಸಯ್ಯ	ದ್ವಿತೀಯ ದರ್ಜೆ ಸಹಾಯಕರು
	768	15	ಅಬ್ದುಲ್ ಜಲೀಲ	ದ್ವಿತೀಯ ದರ್ಜೆ ಸಹಾಯಕರು
	769	16	ಮಹಾದೇವಪ್ಪ	ದ್ವಿತೀಯ ದರ್ಜೆ ಸಹಾಯಕರು
	770	17	ಮಹಿಬೂಬಖಾನ	ವ್ಯವಸ್ಥಾಪಕರು
	771	18	ಯಂಕಣ್ಣ ತಂ/ಭೀಮರಾಯ	ದ್ವಿತೀಯ ದರ್ಜೆ ಸಹಾಯಕರು
	772	19	ಅಂಬುಬಾಯಿ	ಗ್ರೂಪ್-ಡಿ
	773	20	ಬಿ.ನಾಗವೇಣಿ	ವ್ಯವಸ್ಥಾಪಕರು
	774	21	ಶಂಕ್ರಮ್ಮ	ಸಹ ಶಿಕ್ಷಕಿ
20)ಕೊಪ್ಪಳ	775	1	ಶ್ರೀ ಹನುಮಂತಪ್ಪ ವೆಂಕಟಾಪೂರ	ಪರಿಚಾರಕ
	776	2	ಶ್ರೀಮತಿ ಎಸ್.ತಿಪ್ಪಮ್ಮ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
	777	3	ಶ್ರೀ ಹನಮಪ್ಪ ತಂದೆ ಲಚ್ಚಪ್ಪ ಅಗಸಿಮುಂದಿನ	ಬೆರಳಚ್ಚುಗಾರ
21)ಮಂಡ್ಯ	778	1	ಶಾಂತಮ್ಮ	ಶಿಶುವಿಹಾರದ ಸಹಾಯಕಿ
	779	2	ತಿಮ್ಮಮ್ಮ	ಶಿಶುವಿಹಾರದ ಸಹಾಯಕಿ
	780	3	ಆರ್.ಪುಟ್ಟಸ್ವಾಮಿ	ಅಧೀಕ್ಷಕರು
	781	4	ಕೆ.ಕೃಷ್ಣ	ಅಧೀಕ್ಷಕರು
	782	5	ರಾಮಶೆಟ್ಟಿ	ವಾಹನ ಚಾಲಕರು
	783	6	ಮರಿ	ಗ್ರೂಪ್ - ಡಿ
	784	7	ರಾಮ	ಗ್ರೂಪ್ - ಡಿ
	785	8	ಕೆ.ಕೆಂಪಯ್ಯ	ಗ್ರೂಪ್ - ಡಿ
	786	9	ರಾಘವೇಂದ್ರ ರಾವ್	ಅಧೀಕ್ಷಕರು
	787	10	ಎನ್.ಜಿ.ರಾಜಣ್ಣ	ಪ್ರಥಮ ದರ್ಜೆ ಸಹಾಯಕ
	788	11	ಸಿ ಸಿ ವಿಶ್ವೇಶ್ವರಯ್ಯ	ದ್ವಿತೀಯ ದರ್ಜೆ ಸಹಾಯಕರು
	789	12	ಜೀವನ್‌ಕುಮಾರ್	ವಾಹನ ಚಾಲಕರು
	790	13	ಎಂ.ಚಲುವಯ್ಯ	ವಾಹನ ಚಾಲಕರು
	791	14	ದಾಸಪ್ಪ ಜಿ	ವಾಹನ ಚಾಲಕರು
	792	15	ಎನ್.ಗಿಡ್ಡೇಗೌಡ	ವಾಹನ ಚಾಲಕರು
	793	16	ಎಂ ರಾಮು	ವಾಹನ ಚಾಲಕರು
	794	17	ಚಿಕ್ಕಹೊಂಬಾಳಯ್ಯ	ಗ್ರೂಪ್-ಡಿ
	795	18	ಕೃಷ್ಣೇಗೌಡ	ಗ್ರೂಪ್ ಡಿ
	796	19	ರಾಮಯ್ಯ	ಗ್ರೂಪ್ -ಡಿ
22)ಮೈಸೂರು	797	1	ವಿ.ಗಂಗಮ್ಮ	ಪ್ರಥಮ ದರ್ಜೆ ಸಹಾಯಕರು
	798	2	ಕೆ.ಜಿ.ಉಮೇಶ್	ಬೆರಳಚ್ಚುಗಾರರು
	799	3	ಸೌಭಾಗ್ಯ	ಬೆರಳಚ್ಚುಗಾರರು
	800	4	ಅಬ್ದುಲ್ ಖುದ್ದೂಸ್	ವಾಹನ ಚಾಲಕರು
	801	5	ಪಿ.ಕೆ.ಎನ್.ಸುಜಾತ	ಅಧೀಕ್ಷಕರು
23)ರಾಯಚೂರು	802	1	ಕಸ್ತೂರಿಬಾಯಿ	ಬಾಲವಾಡಿ ಶಿಕ್ಷಕಿ
	803	2	ಶಾಂತಮ್ಮ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ
	804	3	ರಂಗಮ್ಮ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ
	805	4	ಲೋಕಮ್ಮ	ಬಾಲವಾಡಿ ಶಿಕ್ಷಕಿ
	806	5	ಖೈರುನ್ನಿಸಾ ಬೇಗಂ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ
	807	6	ಭಾಗ್ಯವತಿ	ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ
	808	7	ಸೀತಾಬಾಯಿ	ಸಂಚಾಲಕಿ
	809	8	ಮಹ್ಮದ್ ಇಸ್ಮಾಯಿಲ್	ಕಿರಿಯ ಇಂಜಿನಿಯರ್
	810	9	ಮೊಹಮ್ಮದ್ ಶಫಿ ಉರ್ ರಹಮಾನ	ಬೆರಳಚ್ಚುಗಾರರು
	811	10	ಖಾಜಾ ಖಮರುದ್ದೀನ್	ವಾಹನ ಚಾಲಕರು
	812	11	ಲಾಲಯ್ಯ	ವಾಹನ ಚಾಲಕರು
	813	12	ಸಾದಿಕ್ ಹುಸೇನ್	ವಾಹನ ಚಾಲಕರು
24)ರಾಮನಗರ	814	1	ಸಿ.ಎಸ್. ಗೀತ	ದ್ವಿತೀಯ ದರ್ಜೆ ಸಹಾಯಕ
	815	2	ರೇವಿಬಾಯಿ	ದ್ವಿತೀಯ ದರ್ಜೆ ಸಹಾಯಕ
	816	3	ರಾಜಲಕ್ಷ್ಮೀ ಕೆ.ಆರ್.	ದ್ವಿತೀಯ ದರ್ಜೆ ಸಹಾಯಕ
	817	4	ಎಂ.ಎಸ್. ಸುಶೀಲಮ್ಮ	ದ್ವಿತೀಯ ದರ್ಜೆ ಸಹಾಯಕ

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
	818	5	ಅನುಸೂಯಮ್ಮ	ದ್ವಿತೀಯ ದರ್ಜೆ ಸಹಾಯಕ
	819	6	ಟಿ. ವೆಂಕಟಲಕ್ಷ್ಮಮ್ಮ	ದ್ವಿತೀಯ ದರ್ಜೆ ಸಹಾಯಕ
	820	7	ಎಸ್. ವಿಜಯಲಕ್ಷ್ಮಿ	ಗ್ರೂಪ್-ಡಿ
	821	8	ಗಂಗಮ್ಮ	ಗ್ರೂಪ್-ಡಿ
	822	9	ಸಿ. ಶಾರದಮ್ಮ	ಗ್ರೂಪ್-ಡಿ
	823	10	ಎಂ. ಜಗದೀಶಯ್ಯ	ಅಧೀಕ್ಷಕರು
	824	11	ಎನ್.ಕುನ್ನೇಗೌಡ	ವಾಹನ ಚಾಲಕರು
	825	12	ಆರ್. ವಿಶ್ವನಾಥ	ದ್ವಿ.ದ.ಸ.
	826	13	ಕೆ.ಗೋಪಿನಾಥ	ದ್ವಿ.ದ.ಸ.
	827	14	ಕೆ.ಎನ್.ನಾಗೇಶ್‌ರೆಡ್ಡಿ	ಬೆರಳಚ್ಚುಗಾರ
25)ಶಿವಮೊಗ್ಗ	828	1	ಶ್ರೀಮತಿ ರೇಣುಕ	ದ್ವಿತೀಯ ದರ್ಜೆ ಸಹಾಯಕ
	829	2	ಯು.ಎಸ್. ಕೇಶವಮೂರ್ತಿ	ಅಧೀಕ್ಷಕರು
	830	3	ಎ.ಎಸ್. ಮಾಧು	ದ್ವಿತೀಯ ದರ್ಜೆ ಸಹಾಯಕರು
	831	4	ಹೆಚ್. ಲಿಂಗಪ್ಪ	ಗ್ರೂಪ್-ಡಿ
	832	5	ಮಲ್ಲಿಕಾರ್ಜುನಪ್ಪ	ಗ್ರೂಪ್-ಡಿ
	833	6	ಹೆಚ್. ಹನುಮಂತಪ್ಪ	ಅಧೀಕ್ಷಕರು
	834	7	ಹನುಂತರಾಜು	ದ್ವಿತೀಯ ದರ್ಜೆ ಸಹಾಯಕ
	835	8	ಡಿ.ಎಸ್. ಪ್ರಕಾಶ್	ಪ್ರಥಮ ದರ್ಜೆ ಸಹಾಯಕರು
26)ತುಮಕೂರು	836	1	ಪಿ.ವಿ.ಸರೋಜಮ್ಮ	ಅಧೀಕ್ಷಕರು
	837	2	ನಾರಾಯಣಪ್ಪ	ಗ್ರೂಪ್-ಡಿ
	838	3	ಕೆ.ಗೋಪಾಲಯ್ಯ	ಗ್ರೂಪ್-ಡಿ
	839	4	ಬಿ.ಎ.ನಂಜುಂಡಯ್ಯ	ಗ್ರೂಪ್-ಡಿ
	840	5	ದುರ್ಗಮ್ಮ	ಗ್ರೂಪ್-ಡಿ
	841	6	ಮುದ್ದಯ್ಯ	ಗ್ರೂಪ್-ಡಿ
	842	7	ಶಾರದಮ್ಮ	ದ್ವಿತೀಯ ದರ್ಜೆ ಸಹಾಯಕ
	843	8	ಹೆಚ್.ಎನ್.ನಾಗರತ್ನಮ್ಮ	ದ್ವಿತೀಯ ದರ್ಜೆ ಸಹಾಯಕ
	844	9	ಹನುಮಂತಮ್ಮ	ದ್ವಿತೀಯ ದರ್ಜೆ ಸಹಾಯಕ
	845	10	ಪುಟ್ಟಲಕ್ಷ್ಮಮ್ಮ	ದ್ವಿತೀಯ ದರ್ಜೆ ಸಹಾಯಕ
	846	11	ಹೆಚ್.ಕೆ.ಜಯಮ್ಮ	ಪ್ರಥಮ ದರ್ಜೆ ಸಹಾಯಕರು
	847	12	ಎ.ಎಸ್.ಸಿದ್ದರಾಮಕ್ಕ	ದ್ವಿತೀಯ ದರ್ಜೆ ಸಹಾಯಕ
	848	13	ಎಲ್.ಮಹಾದೇವಮ್ಮ	ಪ್ರಥಮ ದರ್ಜೆ ಸಹಾಯಕರು
	849	14	ಕೆ.ಆರ್.ಪಾರ್ವತಮ್ಮ	ದ್ವಿತೀಯ ದರ್ಜೆ ಸಹಾಯಕ
	850	15	ದಾಕ್ಷಾಯಣಮ್ಮ	ದ್ವಿತೀಯ ದರ್ಜೆ ಸಹಾಯಕ
	851	16	ಮಂಜುಳಮ್ಮ	ವೈವಸ್ಥಾಪಕರು
	852	17	ಜಯಮ್ಮ	ಗ್ರೂಪ್-ಡಿ
	853	18	ರಾಜಲಕ್ಷ್ಮಮ್ಮ	ದ್ವಿತೀಯ ದರ್ಜೆ ಸಹಾಯಕ
	854	19	ಜಿ.ಶಿವಪ್ಪ	ವಾಹನ ಚಾಲಕರು
28)ಉತ್ತರ ಕನ್ನಡ	855	1	ಶ್ರೀ ಕೆ. ಆರ್. ಬಾನಾವಳಿಕರ	ಕಿರಿಯ ಇಂಜಿನಿಯರ್ (ವಿಶೇಷದರ್ಜೆ)
	856	2	ಶ್ರೀಮತಿ ವಾರಿಜಾಕ್ಷಿ ಜಿ. ನಾಯ್ಕ	ಬೆರಳಚ್ಚುಗಾರರು
	857	3	ಶ್ರೀಮತಿ ಗೀತಾ ಜಿ. ಭಟ್	ಬೆರಳಚ್ಚುಗಾರರು
	858	4	ಶ್ರೀ ಪ್ರಭಾಕರ ಜಿ. ಗಾಂವಕರ	ಕಿರಿಯ ಇಂಜಿನಿಯರ್

ಜಿಲ್ಲೆಯ ಹೆಸರು	ಒಟ್ಟಾರೆ ಕ್ರ.ಸಂ	ಕ್ರ. ಸಂ	ಅಧಿಕಾರಿ/ನೌಕರರ ಹೆಸರು	ಪದನಾಮ
1	2	3	4	6
	859	5	ಮೋಹನ ರಾಮಾ ಗೌಡ	ಜವಾನ
	860	6	ಶ್ರೀಮತಿ ಮಹಾದೇವಿ ಹೆಚ್.ನಾಯ್ಕ	ಬೆರಳಚ್ಚುಗಾರರು
	861	7	ಶ್ರೀ ತುಕಾರಾಮ ಓಮು ನಾಯ್ಕ	ಜವಾನ
	862	8	ಶ್ರೀ ಎಂ.ವಿ.ಶಟ್ಟಿ	ವಾಹನ ಚಾಲಕ
	863	9	ಶ್ರೀ ಅಶೋಕ ಎ ಕಳಸ	ಕಿರಿಯ ಇಂಜಿನಿಯರ್
	864	10	ಶ್ರೀ ಬಿ.ಎಚ್. ಸೈಯದ್	ಗ್ರೂಪ್ 'ಡಿ'
	865	11	ಶ್ರೀ ವಿಠಲ ಡಿ. ನಾಯ್ಕ	ದ್ವಿತೀಯ ದರ್ಜೆ ಸಹಾಯಕ
	866	12	ಶ್ರೀ ಪಿ.ಎಸ್.ಪಟಗಾರ	ದ್ವಿತೀಯ ದರ್ಜೆ ಸಹಾಯಕ
	867	13	ಶ್ರೀ ಸೋಮು ಗ. ಗೌಡ	ದ್ವಿತೀಯ ದರ್ಜೆ ಸಹಾಯಕ
	868	14	ಶ್ರೀ ಬಡಿಯಾ ಹಂಪಣ್ಣ ಲಮಾಣಿ	ಜವಾನ
29)ವಿಜಯಪುರ	869	1	ಶ್ರೀಮತಿ.ಎಲ್.ವಾಯ್.ಶಹಾಪೂರ	ಅಧೀಕ್ಷಕರು
	870	2	ಶ್ರೀಮತಿ.ಎಸ್.ಎನ್.ಮನಮಿ	ಅಧೀಕ್ಷಕರು
	871	3	ಶ್ರೀ.ಎನ್.ಎಲ್.ಶಹಾಪೂರ	ಪ್ರಥಮ ದರ್ಜೆ ಸಹಾಯಕರು
	872	4	ಶ್ರೀ.ಎಸ್.ಎಸ್.ಹಿರೇಮಠ	ದ್ವಿತೀಯ ದರ್ಜೆ ಸಹಾಯಕ
	873	5	ಶ್ರೀ.ಎಂ.ಎಸ್.ಆಲಗೊಂಡ	ಬೆರಳಚ್ಚುಗಾರ
	874	6	ಶ್ರೀ.ಆರ್.ಎಚ್.ಚಪ್ಪರಬಂದ	ಗ್ರೂಪ್-ಡಿ
	875	7	ಶ್ರೀ.ಎಸ್.ಕೆ.ನಾದ	ಗ್ರೂಪ್-ಡಿ
	876	8	ಶ್ರೀ.ಎಂ.ಎಸ್.ಸಾರವಾಡ	ಗ್ರೂಪ್-ಡಿ
	877	9	ಶ್ರೀ.ಆರ್.ಎಂ.ವಾಲಿಕಾರ	ಗ್ರೂಪ್-ಡಿ
	878	10	ಶ್ರೀ.ಡಿ.ಬಿ.ಕಡೇಮನಿ	ದ್ವಿತೀಯ ದರ್ಜೆ ಸಹಾಯಕ
30)ಯಾದಗಿರಿ	879	1	ಅನುಸೂಯಬಾಯಿ	ಟೈಲರಿಂಗ್ ಆರ್ಗನೈಜರ್
	880	2	ವಿಜಯಲಕ್ಷ್ಮೀ ಕುಲಕರ್ಣಿ	ಸಿಪಾಯಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ: ಎನ್.ನಾಗಾಂಬಿಕಾ ದೇವಿ

ಸರ್ಕಾರದ ಪ್ರಧಾನ ಕಾರ್ಯದರ್ಶಿ,

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಸೋಮವಾರ, ಮಾರ್ಚ್ ೬, ೨೦೧೭ (ಫಾಲ್ಗುಣ ೧೫, ಶಕ ವರ್ಷ ೧೯೩೮)	ನಂ. ೨೨೭
Part-IVA	Bengaluru, Monday, March 6, 2017 (Palguna 15, Shaka Varsha 1938)	No. 227

URBAN DEVELOPMENT SECRETARIAT

NOTIFICATION

No. UDD 283 BEMRUPRA 2015, Bengaluru, Date: 04.03.2017

Whereas the draft of the Karnataka Town and Country Planning (Benefit of Development Rights) Rules, 2016 was published as required by sub section (1) of Section 74 of the Karnataka Town and Country Planning Act, 1961 (Karnataka Act 11 of 1963) in Notification No. UDD 283 BEMRUPRA 2015 dated 09.02.2016 in Part IV-A of the Karnataka Gazette extraordinary Number 229 dated 9th February 2016 inviting objections and suggestions from all persons likely to be affected thereby within thirty days from the date of its publication in the Official Gazette.

And whereas, the said Gazette was made available to the public on 9th February, 2016.

And whereas, objections or suggestions have been received and considered by the State Government;

Now, therefore, in exercise of the powers conferred by Section 74 and read with section 14B of the Karnataka Town and Country Planning Act, 1961, (Karnataka Act 11 of 1963), the Government of Karnataka hereby makes the following rules, namely.-

RULES

1. Title and commencement.- (1) These rules may be called the Karnataka Town and Country Planning (Benefit of Development Rights) Rules, 2016.

(2) They shall come into force from the date of their publication in the official Gazette.

2. Definitions.- (1) In these rules, unless the context otherwise requires.-

- 'Act' means the Karnataka Town and Country Planning Act, 1961 (Karnataka Act 11 of 1963);
- 'Appellate Authority' means the Authority specified in rule 8;
- 'Appendix' means appendix to these rules;
- 'Authorized Building' means building for which approval has been obtained from the competent Authority;
- 'Form' means forms appended to these rules;
- 'Existing Building' means an approved building under construction or completed building on the date of commencement to these rules;
- 'Government' means the State Government.;
- 'Licensing Authority' means the Authority competent to approve the building plan;
- 'Market Value' means the value determined as per the guidance value of land in accordance with Section 45B of the Karnataka Stamp Act, 1957.
The value of the plot for the land use as published under the Stamp Act, shall be considered.
- 'Originating Plot' means the plot in which Development Right originated due to surrender of 'Area'; and
- 'Receiving Plot' means the plot in which Development Right or Transfer of Development Rights is utilized

(2).The words and expressions used but not defined shall have the same meaning assigned to them in the Act.

3. Notifying 'Area' for public purpose.- (1) In a Local Planning Area listed at **Appendix-I** if any Public Authority requires any "Area" for public purpose, it shall notify the same in **Form-I** stating the facts of the Area required by the authority specifying the limits of the Area along with the statement specifying the land which is required to be acquired in lieu of compensation under the Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013) and entitled to be granted Development Rights in the Official Gazette and in one or more newspapers circulating within the Local Planning Area as the Public Authority deems fit.

(2) The Public Authority intending to obtain Development Rights in favour of owners under sub-section (4) of Section 14B of the Act shall within six months from the date of notifying the 'Area' apply to the Planning authority in **Form-II** for Development Right Certificate with relevant documents such as, list of land owners who have given the option letter, ownership documents, photograph of the existing building etc., along with the Deposition Amount, where applicable, to the Planning Authority.

(3) The Planning Authority under sub-section (5) of section 14 B of the Act shall publish in **Form -III** within thirty days of remittance of Deposition Amount by the Public Authority the list of owners who have opted for Development Rights in lieu of monetary compensation inviting objections and suggestions from the public within a period of thirty days from the date of its publication in one or more daily newspapers circulated within the Local Planning area.

(4) The Planning Authority under sub-section (9) of section 14 B of the Act shall consider and verify the objections and suggestions received under sub-rule (3) above and inform the Public Authority the quantum of Development Rights that the owners are entitled to. The Public Authority shall obtain the registered **relinquishment deed** in **Form-XII** from the eligible land owners who have consented for Development Rights so offered after verifying the relevant documents as per **Form-IV** in favour of the Public Authority for issue of Development Right Certificate within fifteen days and intimate the same to the Planning Authority.

(5) On receipt of the information from the Public Authority having execution of relinquishment deeds from the eligible land owners, the Planning Authority shall grant the Development Rights in **Form V** through Public Authority within thirty days from the date of information received from the Public Authority. The details of the Development Rights so issued shall be uploaded on the website of the Planning Authority.

4. Terms and Conditions for grant of Development Rights.- (1) The Public Authority shall publish an annual programme for granting Development Rights for any public purpose as specified under sub section(1) of section 14B of the Act.

(2) Development Right Certificate or Transferable Development Rights shall be issued under the seal of the Planning Authority and under the signature of the Chief Executive Officer of the Planning Authority in **Form V and VI** respectively after due entry in the Development Rights Certificate register specified in **Form-X**

(3)The Development Right Certificate shall contain details of;

- (a) extent of the land area surrendered by the land owner in square meter, dimensions of the Area surrendered showing the boundaries of the surrendered Area;
- (b) extent of building area demolished or surrendered by the land owner in square meter;
- (c) number of floors of the building area demolished or surrendered;
- (d) type of construction of building area demolished or surrendered;
- (e) address of the surrendered property including survey number or khatha number or ward number or PID number of the property and approved plan of such building;
- (f) GPS co-ordinates of the surrendered property.
- (g) land use of the surrendered property in the approved Master plan;
- (h) notional land area credit in square meter of the land area surrendered in figures and words;
- (i) notional land area credit in square meter of the building area surrendered in figures and words;
- (j) total Development Rights credited: Notional land for surrendered land Area and Notional land for Building area surrendered;
- (k) market value of the surrendered land;
- (l) valuation amount of the building area surrendered or demolished;
- (m) photograph of the land owner signature and thumb impression;
- (n) notification published in Form-I by the Public Authority; and
- (o) notification published in Form-III by the Planning Authority.

(4) The eligible additional floor area based on the Notional land may be utilized in the remaining portion of the original plot after surrendering the portion of land or building Area to the Public Authority, irrespective of the road width subject to the condition that the maximum additional Floor Area Ratio shall not exceed 0.6 times the ordinarily permissible Floor Area Ratio in the remaining plot.

(5) The Development Right Certificate shall not be valid for use on receivable plot or plots abutting a road of less than 9 meters within the Local Planning Area.

(6) If the Notional land area is transferred to another plot, additional Floor Area Ratio of the receiving plot shall not exceed 0.60 times of ordinarily permissible Floor Area Ratio.

(7) Parking provision shall comply with the requirements of the Approved Zoning Regulations for the additional area to be utilized as Transferable Development Rights.

(8) Setback relaxation:

(a) In Originating plots

(i) With building below 15.0 m. height -In the originating plot where there is no option for increasing the setback area in case of loading of the Development Rights on the existing building, the available existing side and rear setbacks shall be considered as the permitted setback in case of the final height of the building is below 15.0 m. after loading of the development rights.

In case of road widening the available front setback shall be the permitted setback after road widening.

(ii) With building above 15.0m.- In case the height of the building is 15.0m and above, due to utilization of Development Rights on the existing building, setbacks shall be followed as under,-

(a) Relaxation in setback and coverage in the remaining plot after surrender shall not exceed beyond twenty five percent of the prescribed setback proportionate to the quantum of the Development Rights utilized as explained below;

Example:(1) Those who load maximum TDR (to achieve 60% of the permissible FAR) will get 25% relaxation in the overall setback prescribed in the Zonal Regulations.

Example:(2) Similarly, in the cases where, 75% of the allowed TDR is utilized, (75% of 0.6 times) then 75% out of 25% of the prescribed setback will be the relaxation in setback.

i.e., $0.75 \text{ (75\% of the TDR loaded)} \times 25\% \text{ (maximum relaxation of setback relaxation allowed)}$

$= 0.75 \times 25\%$

$= 18.75\%$ of the overall setback as per Zonal Regulations.

Hence, for 75% loading of the allowed TDR, one can get 18.75% of relaxation in the overall setback. The setback relaxation can be calculated as per the above example for the different proportion (percentage) of TDR utilized.

(b) For buildings with 15 Meters and above height the No objection Certificate from Fire Force Department shall be produced.

(c) In case of Road widening the available front setback shall be treated as the permitted setback after road widening.

(iii) On vacant land: When the originating plot itself becomes the receiving plot the terms and conditions applicable to the plot size after deducting the surrendered area and the setback relaxation shall be as per sub-rule (8)(b).

(b) Transfer of Development Rights at Receiving Plots,-

(i) The Development Rights shall be utilized over and above the ordinarily permissible Floor Area Ratio at the receiving plot which is either vacant or has an existing building. In case if the applicant utilizes Floor Area Ratio less than the permissible Floor Area Ratio to avail the benefit of relaxation of set back by utilizing the Transferable Development Rights, in such cases the additional Floor Area Ratio shall be 0.6 times the actual Floor Area Ratio utilized within the permissible Floor Area Ratio.

(ii) Relaxation in setback and coverage may be permitted for the buildings in the receiving plots utilizing Transferable Development Rights and this relaxation shall be proportionate to the quantum of the Transferable Development rights utilized and in any case shall not exceed beyond twenty five percent of the prescribed setback as explained below:

Example:(1) Those who load maximum TDR (to achieve 60% of the permissible FAR) will get 25% relaxation in the overall setback prescribed in the Zonal Regulations.

Example:(2) Similarly, in the cases where, 75% of the allowed TDR is utilized, (75% of 0.6 times) then 75% out of 25% of the prescribed setback will be the relaxation in setback.

i.e., 0.75 (75% of the TDR loaded) \times 25% (maximum relaxation of setback relaxation allowed)
 $= 0.75 \times 25\%$
 $= 18.75\%$ of the overall setback as per Zonal Regulations.

Hence, for 75% loading of the allowed TDR, one can get 18.75% of relaxation in the overall setback. The setback relaxation can be calculated as per the above example for the different proportion (percentage) of TDR utilized.

Note.- A Transferable Development Right when utilized in respect of an existing building, the existing all round setbacks shall be in compliance with the requirements for the additional Floor Area Ratio and the additional height of the building due to loading of Development Rights / Transferable Development Right.

(9) Development Rights of the originating plot shall be permitted to be utilized in any other receiving plot within the same Local Planning Area in which Development Rights is issued, as Transferable Development Rights as indicated in the illustrations appended to these rules by dividing the market value of the originating plot with the market value of the receiving plot based on the **market value** prevailing at the time of approval of the plan for the purpose of factorization on utilization of transferrable Development Rights.

(10) Whenever the remaining portion of the plot of land after surrender to the Authority is too small to construct any meaningful building, the owner if so desires can surrender the entire property to the Authority in lieu of the Development Rights Certificate.

(11) The application for utilization of Development Rights or Transferrable Development Rights shall be made to the concerned Planning Authority in **FORM-VII** along with the details of Land area, proposed plan and extent of Development Rights and Transferrable Development Rights intended to be utilized at the place of receiving plot.

(12) The Planning Authority on receipt of application for utilization of Development Rights or Transferrable Development Rights shall verify with reference to the plan, the entitlement of the applicant for utilization and the Planning Authority after verifying the details may issue utilization certificate in **FORM-VIII** after due entry in the Development Rights Certificate register and in the Transferrable Development Rights certificate or in the separate register in respect of Transferrable Development Rights issued before the date of commencement of the Karnataka Town and Country Planning (Amendment) Act, 2015.

(13) The Local Authority on receipt of utilization certificate from the Planning Authority shall approve the additional FAR by Utilization of Development Rights or Transferrable Development Rights.

(14) No Local Authority shall approve loading of additional FAR without production of Utilization Certificate issued by the Planning Authority.

(15) A Development Right Certificate shall not be valid for use on receiving plot in the area notified as such by Government.

(16) The utilization of Development Rights shall be in multiples of five sq. meters only except the last remainder.

(17) The Authority may reject or cancel the grant of Development Right Certificate in the following circumstances namely:-

- (a) Where any dues are payable by the owner of the property to the State Government or Planning Authority or Local Authority prior to the date of handing over physical possession of the property to any such Public Authority. Planning Authority may grant and withhold issue of Development Right Certificate until all the dues of the State Government or the Planning Authority or Local Authority are paid by the owner;
- (b) Where Development Rights Certificate is obtained by fraudulent means;
- (c) Where there is a dispute on the title of the land, till the dispute is settled by a Competent Court; and
- (d) Objections received from the general public and reviewed by the Authority.

(18) The Local Authority shall decline to allow utilization of Development Rights Certificate in the following situations, namely:-

- (a) Under direction from a competent court;
- (b) Where the Local Authority has reason to believe that the Development Right Certificate or Transferable Development Right Certificate has been obtained by fraudulent means;
- (c) Where the utilization application does not comply with the terms and conditions; specified in these rules;
- (d) Where the utilization application is not duly accompanied with Registered Transfer document signed by the transferor and transferee; and
- (e) Where the utilization application is not duly accompanied by Development Right Certificate or Transferable Development Right Certificate in the name of transferee issued by the Planning Authority after due entry in the Development Rights Certificate Register.

(19) On full utilization of Development Right Certificate, the Development Right Certificate shall not be returned to the Development Right Certificate holders but shall be retained with the Planning Authority concerned after cancelling the same.

(20) In case of death of holders of Development Right Certificate, the Development Right Certificate shall be transferred only on production of "Will or Survivors Certificate or Inheritance Certificate or Heir ship Certificate" or succession certificate of letter of Administration and / or probate of a will wherever applicable. On production of aforesaid documents issued by the concerned Authorities, the names of the legal heirs shall be included in the Development Right Certificate.

(21) Where the Development Rights Certificate holder is a minor, no permission for transfer for utilization shall be considered unless the application is made by the guardian appointed by the Competent Court.

(22) If a holder of Development Right Certificate intends to transfer it to any other person, he shall submit the Development Rights Certificate along with the registered transfer documents signed by the transferor and transferee to the Planning Authority with an application in **FORM-IX** for issue of Transferable Development Rights for the new holders name, i.e., the transferee, on the said certificate. Without such endorsement by the Planning Authority the transfer shall not be valid and the Certificate shall be available for use only by the earlier original holder.

(23) Development Right Certificate which shall be as issued in **FORM-IV** shall be transferable only after due authentication and entry in Development Rights Certificate register by the Planning Authority.

(24) Development Right Certificate or Transferable Development Rights issued can be transferred for the whole extent or part thereof. In the **FORM-VI** of Transferable Development Rights for the whole extent or part thereof.

5. Maintenance of Register and Database for transaction of Development Rights.- The Planning Authority shall maintain a Register and Database as specified in **FORM-X** for all transactions of the Development Rights. The competent Authority approving building plans shall not approve the utilization of the Development Rights unless such entries are made in the register and database of the Planning Authority.

6. Maintain of Transferable Development Rights Fund.- (1) The amount collected by the Planning Authority as Deposition Amount and fee for issue or transfer or utilization of the Development Right Certificate shall be kept in a separate account called 'Transferable Development Rights Fund'.

(2) The Deposition Amount shall be shared by the Planning Authority and the respective Local Authority in the ratio of 50:50. If the Deposition Amount is received for the 'Area' falling within the jurisdiction of multiple Local Authorities, then the Planning Authority shall share the amount received, with the Local Authorities proportionate to the 'Area' falling within the jurisdiction of each such Local Authority after due approval from the Government.

(3) The Fee collected by the Planning Authority for issue or transfer or utilization of Development Rights and the Planning Authority's share of Deposition Amount shall be utilized for acquiring any 'Area' required by the Planning Authority for Public Purposes or for developing any 'Area' for Public Purpose as proposed in the approved Master plans, publications in Newspapers, Computerization and infrastructure for Transferable Development Rights transactions or for any other purposes with the prior approval of the State Government. Such fee shall not be utilized for the administrative expenses.

(4) The share of the Local Authority shall be utilized by Local Authority for the development purposes with the prior approval of the State Government.

7. Publication of Development Rights Transactions.- The Planning Authority shall publish on the Notice Board and website of the Authority quarterly report of the total number of Development Right Certificates issued, transferred and utilized stating the quantum of Development Rights in each case and the details of balance quantum of unutilized Development Rights available.

8. Appellate Authority.- (1) Any person aggrieved by any order of the Planning Authority in any Local Planning Area of the state except the Local Planning Area of Bengaluru may appeal to the jurisdictional Regional Commissioner. In case of Local Planning Area of Bengaluru, the Appellate Authority shall be the Government.

(2) The aggrieved person shall file an appeal within thirty days of receiving such order.

(3) The Appellate Authority shall dispose such appeals with the assistance of Additional Director or Joint Director of the respective Zonal or Divisional offices of the Department of Town and Country Planning, after giving an opportunity of being heard to the applicant, within ninety days of receiving such appeals. The decision of the Appellate Authority shall be final.

9. Development Rights Certificate issued prior to the commencement of the Karnataka Town and Country Planning (Amendment) Act 2015.- The following actions shall be taken for the Development Right Certificate issued prior to the commencement of the Karnataka Town and Country Planning (Amendment) Act, 2015, namely:-

(a) The Planning Authority shall collect all the details of Development Right Certificates issued, transferred and utilized within its jurisdiction, from the Local Authorities which have issued, transferred and utilized Development Right Certificates and after verifying the veracity of those certificates enter in separate register in **Form XI** maintained for this purpose.

(b) The development right certificates issued prior to the KTCP(Amendment) Act, 2015 shall be utilized under the existing rules as per the calculation illustrated as below;

DRC utilization @	=	Extent of existing TDR (in FAR)	X	Market Value of originating plot at the time of approval of the plan for utilization of Transferrable Development Rights	X	FAR of receiving plot
				Market value of receiving plot at the time of approval of the plan for utilization of Transferrable Development Rights		

10. Fee for registration of Development Rights transactions.- The Authority shall charge fee for issuing, transferring and utilizing Development Right Certificate as follows:-

- Issuing Development Right Certificate: Rs. 100/- shall be collected by Public Authority along with Development Rights option / consent letter from the owner of the property and remitted to the Planning Authority.
- Transferring Development Right Certificate: Rs. 5 per square meter subject to a minimum of Rs.500/- (shall be borne by the Transferee); and
- Utilizing Development Right Certificate: Rs. 500/- (In case of Development Right Certificate holder in the originating plot or receiving plot and as per the utilization certificate issued in **FORM-VIII**)

11. Audit of the transactions of the Development Right Certificates and Transferable Development Rights fund.- (1) The Additional Director of Town and Country Planning or Joint Director of Town and Country Planning of the respective Zonal or Divisional office and in the Bangalore Metropolitan Region, the Metropolitan Commissioner, Bangalore Metropolitan Region Development Authority shall audit all transactions pertaining to issue, transfer and utilization of Development Right Certificate within six months of close of every financial year.

(2) The Transferable Development Rights fund of the Authority shall be Audited by the State Accounts Department within six months of close of every financial year.

(3) The Authority shall send both the Audit reports along with compliance to the Government and the Government shall place the same before both the houses of the State Legislature.

12. Valuation of Building.- For the purpose of calculation of eligible notional land for having surrendered part or whole of Building area, following procedure shall be adopted,-

Eligible Notional Land in m²= Valuation of built up area surrendered *
Market value of the originating plot per m²

* Valuation of Built up area as per the PWD norms.

ILLUSTRATION FOR ISSUE AND UTILIZATION OF DEVELOPMENT RIGHTS
(see sub-rule (9) of rule 4)

1. Calculation of Notional land.

(i) Notional land for land area surrendered in m^2 = Land Area surrendered at the Originating Plot in $m^2 \times 2$

..... (1)

(ii) Notional Land for building area surrendered=

Valuation amount of the building area surrendered in the originating plot

Guidance value of the land in the originating plot per m^2

(iii) Total **“Notional Land”**= **“Notional land”** for land area surrendered + **“Notional land”** for building area surrendered (1+2)

2. Quantum of “Notional land.”

(a). When Development Rights is used as Transferable Development Rights, the Transferable Development Rights in the form of **“Notional land”** available for the receiving Transferable Development Rights land or plot shall be the resultant of the **“Notional land”** available as Development Rights of the originating plot, multiplied further by a factor arrived at by dividing the market value of the originating plot with the market value of the receiving plot.

Factorized Notional land	= Notional land at originating plot	X	<div style="text-align: center;"> Market value of the originating plot at the time of approval of the plan for utilization of Transferrable Development Rights </div> <hr style="width: 100%;"/> Market value of receiving plot at the time of approval of the plan for utilization of Transferrable Development Rights
-----------------------------	-------------------------------------	---	--

Example: 1.

- Land ‘A’ (originating plot) surrenders $100m^2$ having a market value of Rs.1500/ m^2 .
- Development Right Certificate issued to land ‘A’ (originating plot) for surrendering $100m^2$
= $100 m^2 \times 2 = 200m^2$ (**“Notional land”**)
- Land ‘B’ (receiving plot) has a market value of Rs.3000/ m^2 .
- Factor to be multiplied to the Development Rights of the originating plot, to derive Transferrable Development Rights of the receiving plot

$$= \frac{\text{Market value of originating plot } Rs.1500/m^2}{\text{Market value of receiving plot } Rs.3000/m^2} = 0.5$$
- **“Notional land”** as T.D.R. for land ‘B’ (receiving plot) will
be = $200 \times 0.5 = 100m^2$

Example: 2.

- Land ‘A’ (originating plot) surrenders $100m^2$ having a market value of Rs.3000/ m^2 .
- Development Right Certificate issued to land ‘A’ (originating plot) for surrendering $100m^2$
= $100 m^2 \times 2 = 200m^2$ (**“Notional land”**)
- Land ‘B’ (receiving plot) has a market value of Rs.1500/ m^2 .
- Factor to be multiplied to the Development Rights of the originating plot, to derive Transferable Development Rights of the receiving plot

$$= \frac{\text{Market value of originating plot } Rs.3000/m^2}{\text{Market value of receiving plot } Rs.1500/m^2} = 2.0$$

- **“Notional land”** as Transferable Development Rights for land ‘B’ (receiving plot) will be
 $= 200 \times 2.0 = 400\text{m}^2$

3. Utilization of Notional land.

The **“Notional land”** as Transferable Development Rights (for receiving plot B) shall be multiplied by the permissible Floor Area Ratio of Plot ‘B’ to arrive at the additional floor area of the receiving plot (Plot ‘B’) by using Transferable Development Rights. Such additional floor area shall be added to the permissible floor area of plot ‘B’ to derive the total floor area eligible for receiving plot (subject to the limitation of floor area of the receiving plot prescribed in these regulations)

Additional floor area in m² for the Notional land (Development Rights) = Factorized Notional land X Permissible Floor Area Ratio of the Development Rights Receiving plot.

Illustration:

Receiving Plot B: 9.0 m x 12.0 m = 108 m² (Market value: Rs.1000/m²)

Land surrendered at Originating plot A = 100m²

Notional land granted = 100 x 2 = 200 m²

	Utilization of notional land for different values of permissible Floor Area Ratio		
	Floor Area Ratio:1	Floor Area Ratio:2	Floor Area Ratio:3
Permissible floor area for Plot B	108 m ²	216 m ²	324 m ²
Utilization of Notional land as additional floor area for Transferable Development Rights	200x1=200 m ²	200x2=400 m ²	200x3=600 m ²
Additional floor area for 0.6 times permissible Floor Area Ratio	64.8 m ²	129.6 m ²	194.4 m ²
Maximum Allowable Development Rights (Notional land) : Additional floor area/ Floor Area Ratio	64.8/1=64.8 m ²	129.6/2=64.8 m ²	194.4/3=64.8 m ²
Development Rights (Notional land) required at the market value of originating plot A:	Notional land required to be utilized at receiving plot B		
Allowable notional land (Development Rights) x Current Market Value of Receiving Plot / Current Market value of Originating Plot			
1.Current Market value of Originating Plot : Rs. 500/m ²	64.8x1000/500 = 129.6m ²		
2.Current Market value of Originating Plot: Rs.1000/m ²	64.8x1000/1000 = 64.8 m ²		
3.Current Market value of Originating Plot: Rs. 1500/m ²	64.8x1000/1500 = 43.2 m ²		
4.Current Market value of Originating Plot : Rs.3000/m ²	64.8x1000/3000 = 21.6 m ²		

Example: 1

If Development Rights /Transferrable Development Rights is utilized in the remaining portion of the land surrendered

- Land 'A' (originating plot) having an extent of 1000 m² with a permissible Floor Area Ratio of '1.75' surrenders 100 m² of land for which Development Rights of 200m² of Notional land is generated.

- If land 'A' (originating plot) intends to use the Development Rights in the remaining portion (900m²) of the land, the total floor area of land 'A' (originating plot) shall be calculated as follows:

Permissible floor area of balance land of plot A, after surrendering 100m²
 In the remaining portion of 900m² of land the Floor Area Ratio shall be
 $900 \text{ m}^2 \times 1.75 = 1575 \text{ m}^2$ ----- (1)

At 0.6 times the allowable Floor Area Ratio to be utilized for Development Rights = $0.6 \times 1.75 = 1.05$as per terms and condition no. (vii)

Additional floor area which may be utilized for Development Rights = $1.05 \times 900 = 945 \text{ m}^2$

Notional land required = $945 / 1.75 = 540 \text{ m}^2$

Additional floor area by using Development Rights of 200 m² of Notional Land = $200 \text{ m}^2 \times 1.75 = 350 \text{ m}^2$ ----- (2)

Hence full Development Rights of 200m² may be utilized in the same originating plot.

Total floor area for the balance land of 900 m² of plot A
 = (1) + (2) = 1925 m²

Example: 2.

If Development Rights is proposed to be utilized as Transferrable Development Rights in any eligible receivable plot other than the originating plot.

- If 'A' (originating plot) intends to sell the Development Rights (200m² of Notional Land for surrendering 100 m² of land) as Transferrable Development Rights to land 'B' (receiving plot) having an extent of 2000m² with a permissible Floor Area Ratio of 2.25 (market value of land 'A' is Rs.1500 /m² and of land 'B' is Rs.3000/m²), the floor area of land 'B' (receiving plot) by using Transferrable Development Rights shall be calculated as follows:

Permissible floor area of plot 'B' = $2000 \text{ m}^2 \times 2.25 = 4500 \text{ m}^2$ -----(1)

Factor to be multiplied to the "Notional Land" (Development Rights of the originating plot)

$$\frac{1500}{3000} = 0.5$$

Factorized "Notional Land" available as Transferrable Development Rights for plot B (from the "Notional Land" of 200 m² as Development Rights of plot A) = $0.5 \times 200 \text{ m}^2 = 100 \text{ m}^2$

At 0.6 times the allowable Floor Area Ratio to be utilized for Development Rights = $0.6 \times 2.25 = 1.35$

Additional floor area which may be utilized for Development Rights = $1.35 \times 2000 = 2700 \text{ m}^2$

Maximum "Notional land" which may be utilized = $2700 / 2.25 = 1200 \text{ m}^2 \times 3000 / 1500 = 2400 \text{ m}^2$ of Notional land of Plot A

Additional floor area for plot B by using Transferrable Development Rights of 100 m² of Notional Land = $100 \text{ m}^2 \times 2.25$

= 225 m² ----- (2)

As 225 m² is less than 2400 m² the same may be utilized on plot B

Total floor area for plot B = (1) + (2) = 4725 m²

Note: Floor Area Ratio considered shall be the permissible Floor Area Ratio as mentioned in the Zonal Regulations of the approved Master Plan in force.

By Order and in the name of the Governor of Karnataka

NAGARAJ

Under Secretary to Government
 Urban Development Department

APPENDIX-I
(see sub-rule (1) of rule (3))

List of Local Planning Areas with Corporation cities eligible for Benefit of Development Rights.

Sl.No	Local Planning Area
1.	Bengaluru
2.	Davanagere - Harihar
3.	Tumkuru
4.	Shivamogga
5.	Mysure
6.	Mangalore
7.	Hubli-Dharwad
8.	Belgaum
9.	Vijayapura.
10.	Kalaburagi
11.	Bellary

FORM-1
(see sub-rule (1) of rule 3)

No

Dated:.....

NOTIFICATION

In exercise of powers conferred under section 14-B of the Karnataka Town and Country Planning Act, 1961 and rule 3 of the Karnataka Town and Country Planning (Benefit of Development Rights) Rules, 2016 the following Area mentioned in the schedule below is required by The..... (Name and Address of the Public Authority) for development of(Road, Parks, or any public purpose defined in the Act) for implementing the proposals of the Approved Master Plan or proposals of the Local Authority . It is hereby informed to the land owners and interested persons whose lands are required for the public purpose to appear and submit their claims along with the copies of the relevant documents viz, (i) Sale/partition/ other deeds of title, (ii) Up-to-date RTC's (iii) Mutation Copy (iv) Tax paid receipts (v) conversion order of Non agriculture purpose (vi) Revenue sketch (vii) Akar Bhand etc, in person in the place and dates as indicated in the address below and state their respective interest in such land.

The place where land owners / interested persons have to appear and submit their claims	Name and address of the Divisional/sub-divisional/ branch offices	Date and time

The land owners/ interested parties of the scheduled properties whose lands are to be acquired shall give an option for Grant of Development Rights to the..... Public Authority as per The Karnataka Town and Country Planning (Benefit of Development Rights) Rules, 2016.

The land owners shall receive twice the area of land surrendered in lieu of monetary compensation as Development Rights (Notional land) and one time the building area surrendered as estimated by the value of the building area surrendered divided by the market value of the land on which the building is constructed. The Notional land can be utilized by factorizing with the market value at the originating plot and receiving plot. The Notional land is eligible for FAR and used as additional built up area at the receiving plot as per the terms and conditions prescribed in the rules.

SCHEDULE

“Acquisition of land required for.....(published under annual scheme of works vide. No..... dated.....)”

Sl.no	Name of the District	Name of the Taluk	Name of the Village	Sy.no/ khatha no	Type of land	Nature of land	Area (in sqm)	Name and address of the Land Owner/ interested persons

Sd-

Public Authority**FORM-II**
(see rule 3(2))**(to be sent by the Public Authority to Planning Authority)****To,**
The Chief executing Officer,
..... Planning Authority.

In exercise of powers conferred under section 14-B of the Karnataka Town and Country Planning Act, 1961 and rule 3 of the Karnataka Town and Country Planning (Benefit of Development Rights) Rules, 2016, this Authority has notified the option for grant of Development Rights in lieu of monetary compensation vide Notification No.....Dated..... Further necessary due verification has been done by this under signed Authority and Development Rights certificates are to be issued to the following eligible land/ building owners who have opted for Development Rights in lieu of monetary compensation under the Right to Fair Compensation and transparency in land acquisition, Rehabilitation and Resettlement Act, 2013.

List of land/ building area surrendered and land owners for which Development Rights Certificate is to be issued

Sl No	Name and address of the land owner of the land/plot / Building for which Development Rights Certificate is to be issued	Address of the plot /land / building area	Public purpose the land/plot is required for	Dimension s of the land/plot	Bounda ries of the land /plot	Extent in sq. m of the land/plot likely to be surrendered	Entitlement of Development Rights in the form of Notional Land
1	2	3	4	5	6	7	8

This Authority recommends to issue Development Rights in the form of Notional land to the above mentioned land/ building owners within such time and terms and conditions prescribed in the Rules

Sd/-
Public Authority**FORM-III**
(see sub-rule (3) of rule 3)

No

Dated:.....

NOTIFICATION

In exercise of powers conferred under section 14-B of the Karnataka Town and Country Planning Act, 1961 and rule 3 of the Karnataka Town and Country Planning (Benefit of Development Rights) Rules, 2016 the following Area mentioned in the schedule below is required by The..... (Name and Address of the Public Authority) for development of(Road, Parks, or any public purpose defined in the Act) for implementing the proposals of the Approved Master Plan or proposals of the Local Authority .

The following land/ building owners have opted for Development Rights in lieu of monetary compensation under the Right to Fair Compensation and transparency in land acquisition, Rehabilitation and Resettlement Act, 2013. The Development Rights will be given by the Authority as twice the land area surrendered and one time the building area surrendered and as estimated by the value of the building area surrendered divided by the market value of the land on which the building is constructed.

The public is hereby informed about the details of the land and land owners and interested persons whose lands are required for the public purpose and Development rights are to be issued in lieu of Monetary compensation. Any objections and suggestions are to be addressed to the Commissioner, Urban Development Authority within thirty days from the date of publication of this Notification.

List of land/ building area surrendered and land owners for which Development Rights Certificate is to be issued

Sl.no	Address of the plot /land / building area	Public purpose the land/plot is required for	Dimensions of the land/plot	Extent in sq. m of the land/plot	Boundaries of the land /plot	Name and address of the land owner of the land/plot for which Development Rights Certificate is to be issued

**Sd-
Planning Authority**

FORM-IV
(see sub-rule (4) of rule 3)

OPTION FOR DEVELOPMENT RIGHTS CERTIFICATE BY THE APPLICANT

Date:

From

.....
(Name of owner of the land)
Address

.....
.....

To
The
.....

Sir,

I, Intend to surrender the under mentioned land bearing Survey No. ofVillage of ...Hobli andTaluk reserved for the public purpose of as per the Master Plan for the grant of "Development Rights Certificate".
I / We forward herewith the following –

- Site Plan as per Master Plan
- Detailed Survey Plan
- Title Deed
- Property card and latest assessment book extract
- Up-to-date tax paid receipt
- The area statement of reservation duly certified by the architect
- Encumbrance certificate
- I / We hereby request that the land affected by the reservation of May be taken over and Development Rights Certificate (D.R.C) in lieu thereof may be issued to me/us.

Signature of the Owner(s) of the land

Folio no: UDA/PU.A/Development Rights C/...../20....

Dated: Color:green

FORM-V
DEVELOPMENT RIGHTS CERTIFICATE
 (see sub-rule (2) and (23) of rule 4)

I, Commissioner/Chief Executive Officer,.....Urban Development Authority/Planning Authority hereby issue the Development Rights Certificate to the person(s) Mr/Mrs.....S/D/O..... residing at who is/are the owner of the property no..... at(address) which has been Notified by the Public Authority for Acquisition vide, Notification Number.....Dated in lieu of Monetary compensation as Development Rights . Recommendation of the Public Authority to issue Development Rights C for surrendering Area of extentsqm and Building area of sqm at plot no.....at Sy.no:.....of Village.....Hobli.....Taluk District ,vide registered relinquishment deed no..... Dated..... has been considered and Development Rights Certificate issued subject to the provisions of Section 14B of the Karnataka Town and Country Planning Act, 1961 and the rules there under:

Sl.no	Particulars	
	Location of the Land / building surrendered including survey number/ khatha number/ward number/ PID number of the property	
	<i>Registered Relinquishment deed details</i>	<i>No.....Dated.....</i>
	Extent of the land surrendered by the land owner in square meter, dimensions of the land surrendered showing the boundaries of the surrendered land	
	Extent of building area demolished/surrendered by the land owner in square meter	
	No of floors of the building area demolished/ surrendered	
	Type of construction of building area demolished/ surrendered	
	GPS co-ordinates of the surrendered property	
	Land use of the surrendered property in the approved Master plan	
	Notional land area credit in square meter of the land area surrendered in figures and words	
	Notional land area credit in square meter of the building area surrendered in figures and words	
	Total Development Rights credited: Notional land for surrendered land+ Notional land for Building area surrendered	
	Valuation amount of the building surrendered/ demolished	
	<i>Market value of the surrendered plot</i>	

Given under the common seal on day of.....month ofyear

Commisioner,

..... Urban Development Authority.

Note: Any Discrepancy found in issue of Development Rights C due to misrepresentation of ownership documents at later date after issue of this certificate, the certificate is deemed to be invalid.

S l. n o	Folio no.	Development Rights C no.	Date and sanction no.	Extent of Notional land granted as Development Rights for land surrendered in square meters	Extent of Notional land granted for building area surrendered in square meter	Total extent of Notional land granted as Development Rights	Guidance value /Market value of the land on the date of sanction of Development Rights	address where Development Rights is utilized : originating plot or receiving plot	Transferrable Development Rights folio no. and certificate no... and date	Transfer / utilization of Development Rights in square meters (Registered document no)	Balance area of Development Rights	Signature of sanctioning Authority
1	2	3	4	5	6	7	8	9	10	11	12	13

Photograph of the land owner and thumb impression

Photograph(s) of land owner	Signature
	Thumb impression

Folio no: UDA/PU.A/Transferrable Development Rights /...../20..... Dated:

Color: yellow

FORM-VI
(see sub-rule (2) of rule 4)

TRANSFER OF DEVELOPMENT RIGHTS CERTIFICATE

I, Commissioner,.....Urban Development Authority hereby issue the Transferrable Development Rights to the person(s) Mr/Mrs.....S/D/O..... residing at Generated from the Development Rights C no..... issued onmeasuringm² of Notional Land to be Transferred at plot no.....at Sy.no:.....of Village.....Hobli.....Taluk District, *as per registered document no.....signed by the transferor and transferee* to be utilized subject to the provisions of Section 14B of the Karnataka Town and Country Planning Act, 1961 and the rules there under:

Sl.no	Particulars of the Originating plot	
	Folio no. and Certificate no. of the Development Rights Certificate issued	
	Location of the Land / building surrendered including survey number/ khatha number/ward number/ PID number of the property	
	Extent of the land surrendered by the land owner in square meter, dimensions of the land surrendered showing the boundaries of the surrendered land	

	Extent of building area demolished/surrendered by the land owner in square meter	
	GPS co-ordinates of the surrendered property	
	Land use of the surrendered property in the approved Master plan	
	Total Development Rights credited: Notional land for surrendered land+ Notional land for Building area surrendered	
	Particulars of the eligible receivable plot for Transferrable Development Rights	
	Location of the Land / building where Development Rights are Transferred including survey number/ khatha number/ward number/ PID number of the property	
	GPS co-ordinates of the property where Development Rights is transferred	
	Notional land area credit in square meter Transferred as Development Rights to receiving plot.	
	Market value of the Receiving plot	
	Balance in the Originating Development Rights Certificate after credit in m ²	

Given under the common seal on day of.....month ofyear

Commisioner,

..... Urban Development Authority.

Photograph(s) of the land owner and thumb impression

Photograph(s) DRC holder(s)	Signature
	Thumb impression

Photograph(s) of the land owner or interested person of receiving plot

Photograph(s) Transferrable Development Rights holder	Signature
	Thumb impression

FORM-VII
(See sub rule (11) of rule 4)

APPLICATION FORM FOR ISSUE OF UTILIZATION CERTIFICATE

To,
The Commissioner/Chief Executive Officer.

Date:---

I/We, the undersigned hereby request to allow to utilize the Notional land (Development Rights)/Transferrable Development Rights measuring (in words.....sq. mts. In figures.... Sq.mts.) out of the total Notional land (Development Rights)/Transferrable Development Rights available in the Development Rights Certificate No.....dated..... Folio..... and permit the said Notional land (Development Rights)/Transferrable Development Rights to be utilized by the persons named below-

PARTICULARS OF D.R.C./Transferrable Development Rights HOLDERS

Development Rights Certificate No/Transferrable Development Rights No(Strikeout whichever is not applicable)

Folio No.....

Name in full and Signature(s)

- (1)..... (1).....
(2)..... (2).....
(3)..... (3).....
(4)..... (4).....

(A) Details of property where Development Rights Certificate /Transferrable Development Rights is originated :.....

(B) Details of property where D.R.C/Transferrable Development Rights is proposed to be used i.e., Receiving plot or building

.....

(C) Area to be utilized in sq.mts. (in fig.)(with the plan sanction file number.....)
(in words).....

(D) Balance Notional land (Development Rights)/Transferrable Development Rights as per D.R.C. in sq.mts. (in fig.)
(in words).....

(E) Balance area in the D.R.C./Transferrable Development Rights after utilisation (in fig.)
(in words).....

(Applicant Signature)

No:-----

Dated: -----

FORM-VIII
(See rule 10(c))

UTILIZATION CERTIFICATE

This is to certify that the application made by Sri dt:.....for the purpose of utilization of Transferrable Development Rights has been examined as per the plan and the applicant is eligible for utilization of Development Rights or Transferrable Development Rights ----- Sq.mtrs at receiving plot at building Address:.....Further it is certified that necessary entries have been incorporated in the Development Rights Certificate Register and the balance of Development Rights /Transferrable Development Rights with the applicant as on date is -----Sq.mtrs.

Signature
Commissioner
Urban Development Authority/
Planning Authority

Copy to:
The Commissioner,
Local Authority.

FORM-IX
(see sub-rule (22) of rule 4)

REQUEST FOR TRANSFER OF DEVELOPMENT RIGHTS

Date:

From
.....
(Name of Development Rights Certificate holder)
Address
.....
.....
To
The Commissioner
.....
Urban Development Authority.

Sir,

Sub:- Request for Transfer of Development Rights in the name ofto be utilized at.....

Ref :- Registered transfer document no..... signed by.....(transferor) and(Transferee)

I, the undersigned and holder of Development Rights Certificate issued vide folio no..... and having title for Development Rights of m² originated at(address) having present market value ofRs/m² have entered into an agreement to transferm² of Development Rights in the name of Residing at..... (address) to utilize the Development Rights Certificate at(address) the present value of land at the receiving plot beingRs/m². A registered Transfer deed is executed in the Sub-Registrars office vide Registration no Dated Kindly transfer m² of Development Rights in the name of as per the registered Transfer document. The Development Rights remaining after transfer ism². Kindly endorse in the Development Rights Certificate and return the original Development Rights Certificate to me after necessary entries in your registers and issue Transferrable Development Rights certificate to the transferee.

Signature of the Transferee

Signature of the Development Rights C holder (Transferor)

FORM-X
(see sub-rule(2) of rule 4 and rule 5)

Development Rights Certificate REGISTER

Sl.no	Folio no.	Development Rights C no.	Date and sanction no.	Name and address of the land owner of land surrendered	Address of the plot /land / building area surrendered	Extent of land surrendered in sq. m	Extent of building area surrendered	Value of the building area surrendered	Extent of Notional land granted as Development Rights for land surrendered in square meters
1	2	3	4	5	6	7	8	9	10

Extent of Notional land granted for building area surrendered in square meter	Total extent of Notional land granted as Development Rights	Guidance value of the land on the date of sanction of Development Rights	address where Development Rights is utilized : originating plot or receiving plot	Guidance value of the receiving plot	Transfer / utilization of Development Rights in square meters	Balance area of Development Rights	registration fee paid details	Signature of the Sanctioning authority
11	12	13	14	15	16	17	18	19

FORM-XI
(see rule 9(a))

Register for utilization of Development Rights Certificate /Transferrable Development Rights issued prior to the commencement of the Karnataka Town and Country Planning (Amendment) Act 2015.

Sl.no	Folio no.	Develop ment Rights Certificate no.	Date and sanction no.	Name and address of the land owner of land surrendered	Address of the plot /land / building area surrendered	Extent of land surrendered in sqm	Extent of building area surrendered	Development Rights issued for land/ building area surrendered in square meters
1	2	3	4	5	6	7	8	9

Guidance value of the land on the date of utilization of Development Rights	address where Development Rights is utilized : originating plot or receiving plot	Guidance value of the receiving plot on the date of utilization of Development Rights	Transfer / utilization of Development Rights in square meters	Balance area of Development Rights	registration fee paid details	Signature of the Sanctioning authority
10	11	12	13	14	15	16

FORM-XII**Registered Relinquishment Deed**
(see sub-rule (4) of rule 3)

This Agreement dated..... is made by the first party Mr/Mrs/MsS/O;D/O Residing at and the representative of the Honourable Governor of Karnataka ,Public Authority , the second party through this Relinquishment Deed .

The land bearing sy.no/ khatha no..... ofvillage..... taluk.....district under the schedule is surrendered free from all encumbrances by the first party to the second party in lieu of Development Rights Notional land (in sqm) to be issued under Section 14B of the Karnataka Town and Country Planning Act, 1961.

Schedule

Sl.no	Adress of the plot /land / building area surrendered	Public purpose the land is required for	Dimensions of the surrendered land	Extent in sqm of the surrendered land	Boundaries of the land surrendered

This Relinquishment Deed is executed under the undersigned witnesses.

Witnesses:

First party

1.

Second party

By Order and in the name of the Governor of Karnataka

NAGARAJ

Under Secretary to Government
Urban Development Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಸೋಮವಾರ, ಮಾರ್ಚ್ ೬, ೨೦೧೭ (ಫಾಲ್ಗುಣ ೧೫, ಶಕ ವರ್ಷ ೧೯೩೮)	ನಂ. ೨೨೮
Part-IVA	Bengaluru, Monday, March 6, 2017 (Palguna 15, Shaka Varsha 1938)	No. 228

FINANCE SECRETARIAT

NOTIFICATION

NO: FD 179 SAD 2015, Bengaluru, dated: 27.02.2017

Whereas the draft Karnataka State Audit and Accounts Services (Recruitment) (2nd Amendment) Rules, 2016, was published as required by clause(a) of sub section (2) of section 3 read with section 8 of the Karnataka State Civil Services Act, 1978 (Karnataka Act 14 of 1990) in notification No:FD 179 SAD 2015 dated 17.1.2017 in IV-A of the Karnataka Gazette Extraordinary No:69 dated 18.01.2017 inviting objections and suggestions from all persons likely to be affected thereby within 15 days from the date of its publication in the official gazette.

Whereas the said gazette was made available to the public on 18th January 2017.

And whereas no objections / suggestions have been received with respect to the said draft rules.

Now, therefore, in exercise of the powers conferred by sub-section (1) of the section 3 read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, name;

RULES

- Title and Commencement:-** (1) These rules may be called the Karnataka State Audit and Accounts Services (Recruitment) (2nd Amendment) Rules, 2016.
(2) They shall come into force from the date of their final publication in the Official Gazette.
- Amendment to the Schedule-I:-** In the Karnataka State Audit and Accounts Services (Recruitment) Rules, 2011, in Schedule-I, the entries relating to the cadre of Controller shall be renumbered as Sl.No. 1 A and before Sl. No. 1 A as so renumbered the following shall be inserted, namely:-

1	Principal Director (Rs.56550-79800)	1	-	-	By promotion by selection from the cadre of Director OR By posting of an officer from the cadre of Indian Administrative Service (Senior Scale)	
2	Director (Rs.52500-73000)	1	-	-	By Promotion from the cadre of Additional Controller or Additional Director	For Promotion:-Must have put in a service of not less than two years in the cadre of Additional Controller or Additional Director.

By order and in the name of the Governor of Karnataka,

G.Shashidhar

Under Secretary to Government,
Finance Department (Admn., and Adv.)